

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕರ್ನಾಟಕ ವಿಧಾನ ಪರಿಷತ್ತು

ನೂರ ನಲವತ್ತಾರನೆಯ ಅಧಿವೇಶನ

14ನೇ ಮಾರ್ಚ್ 2022

ಸೋಮವಾರ

ವಿಷಯಾನುಕ್ರಮಣಿಕೆ (INDEX)

೦1. ಉಕ್ರೇನ್‌ನಲ್ಲಿ ವೈದ್ಯ ವಿದ್ಯಾರ್ಥಿಯಾಗಿದ್ದ ಶ್ರೀ ನವೀನ್ ಗ್ಯಾನಗೌಡರ್ ಮೃತ ದೇಹವನ್ನು ತರಿಸಿಕೊಟ್ಟವ ಬಗ್ಗೆ

- ಸಭಾಪತಿಯವರು
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)
- ಶ್ರೀ ಸಅಲಂ ಅಹಮದ್
- ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು)
- ಶ್ರೀ ಪ್ರದೀಪ್ ಶೆಟ್ಟರ್
- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಶ್ರೀ ಶಾಂತಾರಾಮ್ ಬುಡ್ಡೆ ಸಿದ್ದಿ
- ಡಾ: ಕೆ.ಸುಧಾಕರ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು)

೦2. ಪ್ರಶೋತ್ತರ

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

1702 – ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅಸಮರ್ಪಕ ಮೌಲ್ಯ ಮಾಪನ ಕುರಿತು

- ಶ್ರೀ ಎನ್.ರವಿಕುಮಾರ್
- ಶ್ರೀ ಬಿ.ಸಿ.ನಾಗೇಶ್ (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

1683 – ಬಯೋಮೆಟ್ರಿಕ್ ಅವ್ಯವಸ್ಥೆ ಕುರಿತು

- ಶ್ರೀ ಎಸ್.ರವಿ
- ಶ್ರೀ ಉಮೇಶ್ ವಿ.ಕತ್ತಿ (ಅರಣ್ಯ ಮತ್ತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು)

1772 – ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಡಯಾಲಿಸಿಸ್ ತೊಂದರೆಯ ಬಗ್ಗೆ

- ಶ್ರೀ ಪ್ರದೀಪ್ ಶೆಟ್ಟರ್
- ಡಾ: ಕೆ.ಸುಧಾಕರ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು)

1769 – ಕೆ.ಎಸ್.ಓ.ಯು – ಎಂ.ಬಿ.ಎ ಜುಲೈ-2020 ಆವೃತ್ತಿಯ ಕುರಿತು

- ಶ್ರೀ ಹೆಚ್.ಎಸ್.ಗೋಪಿನಾಥ್
- ಡಾ: ಸಿ.ಎನ್.ಅಶ್ವತ್ಥನಾರಾಯಣ (ಉನ್ನತ ಶಿಕ್ಷಣ, ಐಟಿ ಐಐಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು)

1667 – ರಾಮನಗರ ಜಿಲ್ಲೆಯ ಅರ್ಚಕರಹಳ್ಳಿಯಲ್ಲಿ ರಾಜೀವಗಾಂಧಿ ಆರೋಗ್ಯ ವಿವಿ ಬಗ್ಗೆ

- ಶ್ರೀ ಅ.ದೇವೇಗೌಡ
- ಡಾ: ಕೆ.ಸುಧಾಕರ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು)

1776 – ಸೂಪರ್ ಸ್ಟೆಪಾಲಟಿ ಆಸ್ಪತ್ರೆ ಕುರಿತು

- ಶ್ರೀ ಕುಶಾಲಪ್ಪ ಎಂ.ಪಿ. (ಸುಜಾ)
- ಡಾ: ಕೆ.ಸುಧಾಕರ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

1717 – ಡಾ: ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಬೋಧಕೇತರ

ಸಿಬ್ಬಂದಿಗಳ ಬಗ್ಗೆ

- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಡಾ: ಸಿ.ಎನ್.ಅಶ್ವತ್ಥನಾರಾಯಣ (ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು)

1739 – ರಾಜ್ಯದಲ್ಲ ಮುಖ್ಯಮಂತ್ರಿ ಸಾಂತ್ವನ-ಹರೀಶ್ ಯೋಜನೆ ಕುರಿತು

- ಶ್ರೀ ಯು.ಬಿ.ವೆಂಕಟೇಶ್
- ಡಾ: ಕೆ.ಸುಧಾಕರ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು)

1742 – ನಿಶಾನಿ ಮೊಟ್ಟೆ ಮೀಸಲು ಅರಣ್ಯ ಪ್ರದೇಶದಲ್ಲ ಅಕ್ರಮ ಹರಕು ಗಣಿಗಾರಿಕೆ

ನಡೆಯುತ್ತಿರುವ ಬಗ್ಗೆ

- ಶ್ರೀಮತಿ ಎಸ್.ವೀಣಾ ಅಜ್ಜಯ್ಯ
- ಶ್ರೀ ಉಮೇಶ್ ವಿ.ಕತ್ತಿ (ಅರಣ್ಯ ಮತ್ತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು)

1707 – ಅನುದಾನ ಬಿಡುಗಡೆ ಮಾಡುವ ಬಗ್ಗೆ

- ಶ್ರೀ ಸೂರಜ್ ರೇವಣ್ಣ
- ಡಾ: ಕೆ.ಸುಧಾಕರ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು)

1751 – ರಾಜ್ಯದ ಹಲವು ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲ ಕರಗ ಆಚರಣೆ ಕುರಿತು

- ಶ್ರೀ ಪಿ.ಆರ್.ರಮೇಶ್
- ಶ್ರೀ ವಿ.ಸುನೀಲ್ ಕುಮಾರ್ (ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

1778 – ಪ್ರಾಧಿಕಾರದಿಂದ ಸಂಘ-ಸಂಸ್ಥೆಗಳಿಗೆ ಅನುದಾನ ನೀಡುವ ಬಗ್ಗೆ.

- ಶ್ರೀ ಗೋವಿಂದರಾಜು
- ಶ್ರೀ ವಿ.ಸುನೀಲ್ ಕುಮಾರ್ (ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು)

1782 – ವಿದ್ಯುತ್ ಉತ್ಪಾದನೆ ಮತ್ತು ಪ್ರಸಾರಣಕ್ಕೆ ಸಂಬಂಧಿಸಿದ ಕುರಿತು

- ಶ್ರೀ ಎಸ್.ರುದ್ರೇಗೌಡ
- ಶ್ರೀ ವಿ.ಸುನೀಲ್ ಕುಮಾರ್ (ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು)

ತಡೆಹಿಡಿಯಲಾದ ಪ್ರಶ್ನೆ

1200 – ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ವರ್ಗೀಕರಿಸುವ ಕುರಿತು

- ಶ್ರೀ ಎಂ.ಎಲ್.ಅನಿಲ್ ಕುಮಾರ್
- ಡಾ: ಕೆ.ಸುಧಾಕರ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು)

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಿದ ಉತ್ತರಗಳು

03. ಪ್ರಕಟಣೆ

04. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳು

ಅ) ಬಳ್ಳಾರಿ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆದು ಆರು ತಿಂಗಳಾದರೂ ಅಂಕಪಟ್ಟಿ ನೀಡದಿರುವ ಬಗ್ಗೆ

- ಶ್ರೀ ಅರವಿಂದ ಕುಮಾರ ಅರಳ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಆ) ರಾಜ್ಯದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಇರುವ ಬಗ್ಗೆ

- ಶ್ರೀ ಯು.ಬಿ.ವೆಂಕಟೇಶ್
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

- ಇ) ಕೋಲಾರ ಜಿಲ್ಲಾ ನ್ಯಾಯಾಲಯದ ಕಟ್ಟಡ ಶಿಥಿಲಗೊಂಡು ನೂತನ ಕಟ್ಟಡ ನಿರ್ಮಾಣಕ್ಕೆ 25 ಕೋಟಿ ಮಂಜೂರಾಗಿದ್ದರೂ ಕಟ್ಟಡ ಕಾಮಗಾರಿ ಪ್ರಾರಂಭಗೊಳ್ಳದಿರುವ ಬಗ್ಗೆ.
- ಶ್ರೀ ಎಂ.ಎಲ್.ಅನಿಲ್‌ಕುಮಾರ್
 - ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)
- ಈ) ಕ್ಯಾನ್ಸರ್ ಕಾಯಿಲೆ ಹೆಚ್ಚಾಗುತ್ತಿರುವ ಕುರಿತು ಮುಂಜಾಗರೂಕತೆ ಕ್ರಮ ಕೈಗೊಳ್ಳುವ ಬಗ್ಗೆ
- ಶ್ರೀ ಹರೀಶ್ ಕುಮಾರ್
 - ಡಾ: ಕೆ.ಸುಧಾಕರ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು)
- ಉ) ರಾಜ್ಯದಲ್ಲ ಮಕ್ಕಳ ಜಾಗೃತಿ ಮತ್ತು ಹಿತರಕ್ಷಣೆಯ ಸಲುವಾಗಿ ಪಂಚಾಯಿತಿ ಮಟ್ಟದಲ್ಲ ಪ್ರತಿ ತಿಂಗಳು ಗ್ರಾಮ ಸಭೆಗಳನ್ನು ನಡೆಸುವ ಬಗ್ಗೆ
- ಶ್ರೀ ಸಲೀಂ ಅಹಮದ್
 - ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)
- ಊ) ಇ-ಸ್ವತ್ತು, ಖಾತಾ, ವಾಟಣಿ ಸರ್ಕಾರಿ ಸಾಫ್ಟ್‌ವೇರ್‌ಗಳಿಗೆ ಕನ್ನಡ ಹಾಕಿ ಇ-ಖಾತೆಗಳಲ್ಲ ಅಕ್ರಮಗಳಾಗಿರುವ ಬಗ್ಗೆ
- ಶ್ರೀ ಹೆಚ್.ಎಸ್.ಗೋಪಿನಾಥ್
 - ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)
- ಋ) ಸರ್ಕಾರಿ ಇಲಾಖೆಗಳಲ್ಲ ನೇಮಕಗೊಂಡ ಪರಿಶಿಷ್ಟ ಪಂಗಡದ ಗೊಂಡ, ಟೋಕರೆ, ಕೋಟ ಜಾತಿಗಳ ಸಿಂಧುತ್ವ ಪ್ರಮಾಣ ಪತ್ರ ನೀಡಿಕೆ ಕುರಿತು
- ಶ್ರೀ ಶಶೀಲ್ ಜಿ.ನಮೋಶಿ
 - ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

೦೫. ಪ್ರಕಟಣೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

06. ಚುನಾವಣಾ ಪ್ರಸ್ತಾವ

ಕನ್ನಡ ವಿಶ್ವವಿದ್ಯಾಲಯ (ಹಂಪಿ) ಗೌರ್ನಿಂಗ್ ಕೌನ್ಸಿಲ್‌ಗೆ ವಿಧಾನ ಪರಿಷತ್ತಿನ
ಒಬ್ಬರು ಸದಸ್ಯರನ್ನು ಚುನಾಯಿಸುವ ಬದಲು ನಾಮನಿರ್ದೇಶಿಸಲು ಮಾನ್ಯ
ಸಭಾಪತಿಯವರಿಗೆ ಅಧಿಕಾರ ನೀಡುವ ಬಗ್ಗೆ

07. ವಿತ್ತೀಯ ಕಾರ್ಯಕಲಾಪಗಳು

2022-23ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಮುಂದುವರೆದ ಚರ್ಚೆ

- ಶ್ರೀ ಸೂರಜ್ ರೇವಣ್ಣ
- ಶ್ರೀ ಆಯನೂರು ಮಂಜುನಾಥ್
- ಶ್ರೀ ನಸೀರ್ ಅಹ್ಮದ್
- ಶ್ರೀ ಕೆ.ಟಿ.ಶ್ರೀಕಂಠೇಗೌಡ

~*~*~*~*~

(290) 14-03-2022 10-50 ಎಸ್‌ವಿ:ಎಕೆ

ಕರ್ನಾಟಕ ವಿಧಾನ ಪರಿಷತ್ತು

ಸೋಮವಾರ, ದಿನಾಂಕ 14ನೇ ಮಾರ್ಚ್ 2022

ಸದನವು ವಿಧಾನ ಪರಿಷತ್ತಿನ ಸಭಾಂಗಣದಲ್ಲಿ

ಬೆಳಿಗ್ಗೆ 10 ಗಂಟೆ 53 ನಿಮಿಷಗಳಿಗೆ ಸಮಾವೇಶಗೊಂಡಿತು.

ಸಭಾಪತಿಯವರಾದ ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು ಅವರು ಪೀಠದಲ್ಲಿ ಉಪಸ್ಥಿತರಾದರು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

01. ಉಕ್ರೇನ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಶ್ರೀ ನವೀನ್ ಗ್ಯಾನಗೌಡರ್ ಅವರ ಮೃತದೇಹವನ್ನು ತರಿಸಿಕೊಳ್ಳುವ ಬಗ್ಗೆ

ಸಭಾಪತಿಯವರು:- ಇಂದಿನ ಪ್ರಶೋತ್ತರವನ್ನು ಪ್ರಾರಂಭ ಮಾಡುವ ಮೊದಲು ಸಭೆಗೆ ನಾನು ಒಂದು ಮಾಹಿತಿಯನ್ನು ಕೊಡಬೇಕಾಗಿದೆ. ಉಕ್ರೇನ್‌ನಲ್ಲಿ ನಿಧನ ಹೊಂದಿರುವಂತಹ ಶ್ರೀ ನವೀನ್ ಗ್ಯಾನಗೌಡರ್ ಅವರ ಮನೆಗೆ ಬಹಳ ಮಂದಿ ಭೇಟಿಯನ್ನು ಕೊಟ್ಟಿದ್ದಾರೆ. ನಾನು ಸಹ ಹೋಗಿದ್ದೆನು. ಅವರ ತಂದೆ ತಾಯಿಗಳ ಅಳಲು ಏನೆಂದರೆ ನಮ್ಮ ಮಗ ಸತ್ತಿದ್ದಾನೆ ಎಂದು ಹೇಳುತ್ತಾರೆ. ಆದರೆ ಮೃತ ದೇಹವನ್ನು ಕೊಡುತ್ತಿಲ್ಲ. ನಾವು ದಿನಕರ್ಮಗಳನ್ನು ಮಾಡುವುದಕ್ಕೆ ಆಗುತ್ತಿಲ್ಲ. ಇಡೀ ಭಾರತ ದೇಶದಿಂದ ಹೋದಂತಹ ವಿದ್ಯಾರ್ಥಿಗಳಲ್ಲಿ ಅವನೊಬ್ಬನೇ ಮೃತ ಪಟ್ಟಿರುವುದು. ಎಲ್ಲರ ಮಕ್ಕಳೂ ಜೀವಂತ ಬಂದಿದ್ದಾರೆ. ನಮ್ಮ ಮಗನ ಹೆಣವನ್ನಾದರೂ ನಮಗೆ ತೋರಿಸಿ ಎನ್ನುವಂತಹ ಮಾತನ್ನು ಹೇಳುತ್ತಾರೆ. ನಿನ್ನೆಯೂ ನಾನು ಈ ವಿಷಯವಾಗಿ ಮುಖ್ಯ ಕಾರ್ಯದರ್ಶಿಯವರೊಂದಿಗೆ ಮಾತನಾಡಿದ್ದೇನೆ. ಸರ್ಕಾರಕ್ಕೆ ನಾನು ಒಂದು ವಿನಂತಿ ಮಾಡುತ್ತೇನೆ. ಮೃತ ದೇಹವು ಇದ್ದು, ಅದನ್ನು ತರಿಸಿಕೊಡಲಾಗುವುದು ಎಂದು ಪ್ರಧಾನ ಮಂತ್ರಿಗಳು ಇಂದು ಪುನಃ ಹೇಳಿದ್ದಾರೆ. ಅವರ ತಂದೆ ತಾಯಿಯವರು ಬಹಳ ಗಂಭೀರವಾದ ನೋವಿನಲ್ಲಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಮೃತದೇಹವನ್ನು ತರಿಸಿ ಕೊಡಲು ವ್ಯವಸ್ಥೆಯನ್ನು ಮಾಡಿ ಈ ಸದನಕ್ಕೆ ತಿಳಿಸಬೇಕೆಂದು ವಿನಂತಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಯವರು ಹಾಗೂ ಮಾನ್ಯ ಪ್ರಧಾನ ಮಂತ್ರಿಯವರು ಹೇಳಿಕೆ ಕೊಟ್ಟಿರುವುದನ್ನು ತಾವು ಗಮನಿಸಿದ್ದೀರಿ. ನವೀನ್ ಅವರ ಮೃತ ದೇಹವನ್ನು ತರಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಸಭಾಪತಿಯವರು:- ಇಂದಿಗೆ 14 ದಿನಗಳು ಕಳೆದು ಹೋಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಸಅೀಂ ಅಹಮದ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಾನೂ ಕೂಡ ಅವರ ಮನೆಗೆ ಭೇಟಿ ಕೊಟ್ಟಿದ್ದೇನೆ. ಅವರು ನನ್ನ ಕ್ಷೇತ್ರದವರೇ ಆಗಿದ್ದಾರೆ. ಈಗಾಗಲೇ ಮಾನ್ಯ ಮುಖ್ಯಮಂತ್ರಿಯವರು ಸಹ ಅವರ ಮನೆಗೆ ಹೋಗಿ ಸಾಂತ್ವನ ಹೇಳಿ ಬಂದಿದ್ದಾರೆ. ಮಾನ್ಯ ಸಿದ್ದರಾಮಯ್ಯನವರು ಕೂಡ ಹೋಗಿದ್ದರು. ಇಡೀ ದೇಶದಿಂದ ಉಕ್ರೇನ್‌ಗೆ ಹೋಗಿದ್ದಂತಹ ವಿದ್ಯಾರ್ಥಿಗಳಲ್ಲಿ ನವೀನ್ ಒಬ್ಬರೇ ಮೃತಪಟ್ಟಿದ್ದಾರೆ. ಆದ್ದರಿಂದ top priority ನೀಡಿ, ಅವರ ಮೃತದೇಹವನ್ನು ತರುವಂತಹ ಕೆಲಸ ಮಾಡಬೇಕೆಂದು ಕೋರುತ್ತೇನೆ. ಅವರ ಮನೆಯ ವಾತಾವರಣವನ್ನು ನೋಡಿದರೆ ಕಣ್ಣೀರು ಬರುತ್ತದೆ. ಇಡೀ ಜಿಲ್ಲೆಯಲ್ಲಿ ಅಷ್ಟೇ ಅಲ್ಲ, ಇಡೀ ರಾಜ್ಯದಲ್ಲೂ ಇದು ಚರ್ಚೆಗೆ ಗ್ರಾಸವಾಗಿದೆ. ಆದಷ್ಟು ಬೇಗ ಸರ್ಕಾರ ಪ್ರಧಾನ ಮಂತ್ರಿಯವರ ಕಛೇರಿಯೊಂದಿಗೆ ಮಾತನಾಡಿ ಈ ಕೆಲಸವನ್ನು ಮಾಡಬೇಕೆಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ತಾವು ಒಂದು ಗಂಭೀರವಾದ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡಿದ್ದೀರಿ. ಇದಕ್ಕೆ ಸದನದ ಸಂಪೂರ್ಣ ಸಹಮತಿ ಇದೆ. ಇತ್ತೀಚೆಗಷ್ಟೇ ಉಕ್ರೇನ್‌ನಿಂದ ಬಂದಂತಹ ಒಬ್ಬ ಹೆಣ್ಣುಮಗಳನ್ನು ಚಾಮರಾಜಪೇಟೆಯಲ್ಲಿ ನಾನು ವೈಯಕ್ತಿಕವಾಗಿ ಭೇಟಿ ಮಾಡಿದ್ದೆನು. ಅಲ್ಲಿ ನನಗೆ ತಿಳಿದಂತಹ ಅಂಶವೆಂದರೆ ಉಕ್ರೇನ್ ಒಳಗೆ ಯಾರೂ ಹೋಗುತ್ತಿಲ್ಲ. ಉಕ್ರೇನ್‌ನಿಂದ ಹೊರಗೆ ಇರುವಂತಹ ಪೋಲ್ಯಾಂಡ್, ರೊಮೇನಿಯಾ, ಸ್ಲೊವಾಕಿಯಾ ಮತ್ತು ಸರ್ಬಿಯಾದಲ್ಲಿ ನಮ್ಮವರು ಹೋಗಿ ಕುಳಿತಿದ್ದಾರೆ. ಅವರೊಂದಿಗೆ ನಾಲ್ಕು ಜನ ಕೇಂದ್ರ ಮಂತ್ರಿಗಳೂ ಇದ್ದಾರೆ. ಯಾರಾದರೂ ಅಲ್ಲಿ ಸ್ಥಳೀಯವಾಗಿರುವವರೊಂದಿಗೆ ಮಾತನಾಡಿದರೆ ಮಾತ್ರ ನಾವು ದಿವಂಗತ ನವೀನ್ ಅವರ ಮೃತ ದೇಹವನ್ನು ತರಬಹುದು. ಇದುವರೆಗೆ ಬಂದಿರುವವರೆಲ್ಲಾ ಅವರೇ ಗಡಿಯನ್ನು ದಾಟಿ, risk ತೆಗೆದುಕೊಂಡು ಬಂದಿದ್ದಾರೆ. ಈ ಮೃತದೇಹವನ್ನು ತರಲು ಅಲ್ಲಿ ಯಾರೂ ಇಲ್ಲ. ಎಲ್ಲಾ ವಿದ್ಯಾರ್ಥಿಗಳೂ ಸಹ ಉಕ್ರೇನ್‌ನಿಂದ ಹೊರಬರಲು ಅವರೇ ಸ್ವತಃ risk ತೆಗೆದುಕೊಂಡು ಬಂದಿದ್ದಾರೆ. ಅವರು ಗಡಿರೇಖೆಯನ್ನು ದಾಟಿ 15 ಕಿಲೋಮೀಟರ್‌ಗಳನ್ನು ದಾಟಿದ ಮೇಲೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೇಂದ್ರ ಸರ್ಕಾರದವರು ಅವರನ್ನು ಕರೆದುಕೊಂಡು ಬಂದಿದ್ದಾರೆ. ಅವರು ಸತ್ತಿದ್ದಾರೆಯೇ ಬದುಕಿದ್ದಾರೆಯೇ ಎನ್ನುವುದೂ ಸಹ ತಿಳಿದಿಲ್ಲ. ಅವರ ಮನೆಯವರಿಗೆ ಏನಾಗಬೇಕು? ದಯವಿಟ್ಟು ಸ್ಥಳೀಯವಾಗಿರುವ ಯಾರನ್ನಾದರೂ consult ಮಾಡಿ ಮುಂದಿನ ಕ್ರಮ ಕೈಗೊಳ್ಳುವಂತೆ ನಾನು ತಮ್ಮ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಪ್ರದೀಪ್ ಶೆಟ್ಟರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ತಾವು ಶ್ರೀ ನವೀನ್ ಗ್ಯಾನಗೌಡರ ಅವರ ವಿಷಯವನ್ನು ಬಹಳ ಗಂಭೀರವಾಗಿ ಮಾತನಾಡಿದ್ದೀರಿ. ನಮ್ಮ ದೇಶದ ಪ್ರಧಾನಿಗಳು ಉಕ್ರೇನ್‌ನಿಂದ ಸಾಕಷ್ಟು ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಅದರ ಜೊತೆಯಲ್ಲ ಕೇಂದ್ರದ ನಾಲ್ವೈದು ಸಚಿವರು ತಿಂಗಳುಗಳಿಂದ ಅದೇ ಕೆಲಸವನ್ನು ಮಾಡುತ್ತಿದ್ದಾರೆ. ಮಾನ್ಯ ಪ್ರಧಾನ ಮಂತ್ರಿಯವರಿಗೆ ನಾನು ಅಭಿನಂದನೆಯನ್ನು ಸಲ್ಲಿಸುವುದಕ್ಕೆ ಇಚ್ಛಿಸುತ್ತೇನೆ. ಅದೇ ರೀತಿ ಶ್ರೀ ನವೀನ್ ಅವರ ಮೃತ ದೇಹ ಬೇಗ ಬರಬೇಕು. ನಾನು, ಸೀಎಂ ಅಹಮದ್ ಅವರು, ತಾವು ಎಲ್ಲರೂ ಅವರ ಮನೆಗೆ ಹೋಗಿಬಂದಿದ್ದೇವೆ. ಅದು ನಮ್ಮ ಕ್ಷೇತ್ರವಾಗಿದೆ. ಆ ವಿದ್ಯಾರ್ಥಿಗೆ ರೂ.25 ಲಕ್ಷಗಳನ್ನು ನೀಡಲಾಗಿದೆ.

ಸಭಾಪತಿಯವರು:- ಅದು ಬೇಡ.

ಶ್ರೀ ಪ್ರದೀಪ್ ಶೆಟ್ಟರ್:- ಮಾನ್ಯ ಸಭಾಪತಿಯವರೇ, ನಾನು ಈ ವಿಷಯವನ್ನು Calling Attention to matters of Urgent Public Importance ನ ಅಡಿಯಲ್ಲಿ ಚರ್ಚೆಗೆ ತೆಗೆದುಕೊಳ್ಳಲು ತಮಗೆ ನೀಡಿದ್ದೇನೆ. ಈಗ ಒಂದು ಅವಕಾಶ ಸಿಕ್ಕಿದೆ ಎಂದು ನಾನು ಹೇಳುತ್ತಿದ್ದೇನೆ. ಶ್ರೀ ನವೀನ್ ಅವರ ವಿದ್ಯಾರ್ಥ್ಯಕ್ಕೆ ಖರ್ಚು ಮಾಡಿರುವ ಹಣವನ್ನು ಸರ್ಕಾರ ನೀಡಬೇಕೆಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮೃತ ನವೀನ್ ಅವರು ಓದಿದ್ದು, ಬೆಳೆದಿದ್ದು ಮೈಸೂರು ಹಾಗೂ ನಂಜನಗೂಡಿನಲ್ಲ. ಅವರ ತಂದೆ ಅಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೆಲಸ ಮಾಡುತ್ತಿದ್ದಂತಹ ಸಂದರ್ಭದಲ್ಲಿ ವ್ಯಾಸಂಗ ಮಾಡುತ್ತಿದ್ದ ಅವರು ಪಿ.ಯು.ಸಿ.ಯಲ್ಲಿ ಶೇ.94 ಅಂಕವನ್ನು ಗಳಿಸಿದ್ದರು. ಪಾಪ! ಅವರಿಗೆ ಇಲ್ಲಿ ವೈದ್ಯಕೀಯ ಸೀಟು ದೊರೆಯಲಿಲ್ಲವೆಂದು ಅವರು ಅಲ್ಲಿಗೆ ಹೋಗಿದ್ದರು. ಬಹಳ ಕಡಿಮೆ ಖರ್ಚಿನಲ್ಲಿ ವೈದ್ಯಕೀಯ ಶಿಕ್ಷಣ ಉಕ್ರೇನ್‌ನಲ್ಲಿ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ನಮ್ಮ ರಾಜ್ಯದಿಂದ 800 ಮಕ್ಕಳು, ಇಡೀ ರಾಷ್ಟ್ರದಿಂದ 20,000 ಮಕ್ಕಳು ಹೋಗಿದ್ದಾರೆ. ನಾನು ಮೃತರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿ, ಅವರ ಮೃತದೇಹವನ್ನು ಆದಷ್ಟು ಬೇಗ ತರಿಸಿಕೊಡಬೇಕು ಎಂದು ಮನವಿ ಮಾಡುತ್ತೇನೆ. ಅದರ ಜೊತೆಗೆ ತಮ್ಮ ಮೂಲಕ ಮಾನ್ಯ ಆರೋಗ್ಯ ಸಚಿವರಲ್ಲಿ ಮನವಿ ಮಾಡುವುದೇನೆಂದರೆ ವಿಶೇಷವಾದ ನಿಯಮಗಳನ್ನು ರೂಪಿಸಿ, National Medical Commission ನ ಅನುಮತಿಯನ್ನು ಪಡೆದು ಯಾರೆಲ್ಲಾ ವಾಪಸ್ ಬಂದಿದ್ದಾರೆಯೋ ಅವರು ಮೊದಲ, ಎರಡನೇ, ಮೂರನೇ ಅಥವಾ ನಾಲ್ಕನೆಯ ವರ್ಷವಿರಬಹುದು; ಅಷ್ಟೂ ಜನರಿಗೆ ಓದಲಕ್ಕೆ ಅನುಕೂಲ ಮಾಡಿಕೊಡಬೇಕು.

ಸಭಾಪತಿಯವರು:- ಮಾನ್ಯ ಶ್ರೀಕಂಠೇಗೌಡರೇ, ತಮ್ಮ ಮಾತನ್ನು ಈ ವಿಷಯಕ್ಕೆಷ್ಟೇ ಸೀಮಿತಗೊಳಿಸಿ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಆಗಲೂ ಮಾನ್ಯ ಸಭಾಪತಿಯವರೇ, ಆ ಮೂಲಕ ನಾವು ಮೃತರಿಗೆ ಸದ್ಗತಿಯನ್ನು ಕೋರಬಹುದು ಎಂದು ಹೇಳಬಯಸುತ್ತೇನೆ.

(...ಮುಂದು)

(291) 14-03-2022 (11.00) ಕೆಜಿ-ಎಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಶಾಂತಾರಾಮ್ ಬುಡ್ಡೆ ಸಿದ್ದಿ (ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ನನಗೆ ಅವಕಾಶ ಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳು. ಈಗಾಗಲೇ ಶ್ರೀಯುತ ನವೀನ್‌ವರ ಮೃತದೇಹವನ್ನು ಉಕ್ರೇನ್‌ನಿಂದ ನಮ್ಮ ರಾಜ್ಯಕ್ಕೆ ತರುವ ಬಗ್ಗೆ ತಾವೆಲ್ಲರೂ ಕಳಕಳಿಯನ್ನು ವ್ಯಕ್ತಿಪಡಿಸಿದ್ದೀರಿ. ಈಗಾಗಲೇ ಕೇಂದ್ರ ಸರ್ಕಾರ ಉಕ್ರೇನ್‌ನಿಂದ 18 ಸಾವಿರ ವಿದ್ಯಾರ್ಥಿಗಳನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವಾಪಸ್ ಕರೆಸಿಕೊಂಡಿದೆ. ಕೇಂದ್ರ ಸರ್ಕಾರ ನಾಲ್ಕು ಜನ ಸಚಿವರನ್ನು ಸಹ ಅಲ್ಲಯೇ ಬಿಟ್ಟು ಆ ವ್ಯವಸ್ಥೆ ಮಾಡಿರುವುದರಿಂದ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುವಂತಹ ಒಂದು ನಿರ್ಣಯವನ್ನು ಕೈಗೊಳ್ಳಬೇಕೆಂದು ತಮಿಲ್ಲ ಕೇಳಿಕೊಳ್ಳುತ್ತೇನೆ.

ಡಾ||ಕೆ.ಸುಧಾಕರ್ (ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು):- ಮಾನ್ಯ ಸಭಾಪತಿಯವರೇ, ಈಗ ಉಕ್ರೇನ್‌ನಲ್ಲಿ ಯಾವ ರೀತಿಯಲ್ಲಿ ಯುದ್ಧ ನಡೆಯುತ್ತಿದೆ ಎಂಬುದು ತಮಗೆಲ್ಲರಿಗೂ ಗೊತ್ತಿದೆ. ಯುದ್ಧದ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿಗಳು ಯಾವ ರೀತಿ ಇರುತ್ತದೆಂಬುದು ಸಹ ತಮಗೆಲ್ಲರಿಗೂ ಕಲ್ಪನೆ ಇದೆ. ಇಂತಹ ಸಂದರ್ಭದಲ್ಲಿ ಉಕ್ರೇನ್‌ನಲ್ಲಿ ನಮ್ಮ ರಾಜ್ಯದ ಹುಡುಗ ಶ್ರೀ ನವೀನ್‌ರವರ ಸಾವು ಆಗಿರುವುದು ನಿಜಕ್ಕೂ ಬಹಳ ದುರದೃಷ್ಟಕರ. ಉಕ್ರೇನ್‌ಗೆ ಸುಮಾರು ನಮ್ಮ ದೇಶದಿಂದ 22 ಸಾವಿರ ವಿದ್ಯಾರ್ಥಿಗಳು ಹೋಗಿದ್ದರು. ಈ ಹುಡುಗನ ಮೃತದೇಹವನ್ನು ಹೇಗಾದರೂ ಮಾಡಿ ತರುವಂತಹ ಕೆಲಸವನ್ನು ಮಾಡುತ್ತೇವೆಂದು ನಿನ್ನೆ ದಿವಸ ಮಾನ್ಯ ಪ್ರಧಾನ ಮಂತ್ರಿಯವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ.

ಮಾನ್ಯ ಸಭಾಪತಿಯವರೇ, ಇದರ ಜೊತೆಗೆ ಇಷ್ಟು ಸಾವಿರ ಜನರನ್ನು evacuation ಮಾಡಿಸಿದ್ದಾರೆ. ಅವರನ್ನು ಕ್ಷೇಮವಾಗಿ ಅವರವರ ಮನೆಗಳಿಗೆ ಕಳುಹಿಸಿಕೊಡುವಂತಹ ಪ್ರಯತ್ನವನ್ನು ಮಾಡಿದ್ದಾರೆ. ಇದಕ್ಕಾಗಿ ನಾವು ಮಾನ್ಯ ಪ್ರಧಾನಮಂತ್ರಿಯವರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಬೇಕಾಗಿದೆ. ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿದಂತೆ, ಈ ವಿದ್ಯಾರ್ಥಿಗಳು border ಗೆ ಬಂದಿರುವುದು ನಿಜ. Kyiv ನಿಂದ ಇರಬಹುದು, Kharkiv ನಿಂದ ಇರಬಹುದು, Sumy ನಿಂದ ಬಂದಿರುವಂತಹದ್ದು ನಿಜ. ಆದರೆ, ಒಂದು ವಾರಗಳ ಕಾಲ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕೇಂದ್ರ ಸರ್ಕಾರ, ವಿದೇಶಾಂಗ ಸಚಿವಾಲಯ ಮತ್ತು ಮಾನ್ಯ ಪ್ರಧಾನ ಮಂತ್ರಿಗಳು ಅವರ ಜೊತೆಗೆ ಮಾತನಾಡಿಕೊಂಡು ಇಷ್ಟು hours ceasefire ಎಂದು ಮಾಡಿದ್ದರು. ಈ ceasefire ಸಂದರ್ಭದಲ್ಲಿ ಅವರು ಯಾವುದೇ ಒಂದು shell ಅನ್ನು ಸಹ ಹಾಕಿಲ್ಲ. ಈ ಪ್ರಯತ್ನವನ್ನು ಅನೇಕ ದೇಶಗಳು ಮಾಡಿಲ್ಲ. ಬೇರೆ ದೇಶದವರು ನಮ್ಮ neighbouring countries ರವರು ನಾನು ಅವರ ಹೆಸರುಗಳನ್ನು ಹೇಳುವುದಕ್ಕೆ ಹೋಗುವುದಿಲ್ಲ. ಅವರೂ ಸಹ ನಮ್ಮ ಭಾರತ ದೇಶದ ಭಾವುಟವನ್ನು ಹಿಡಿದುಕೊಂಡು ನಮ್ಮ ಭಾರತದ ವಿದ್ಯಾರ್ಥಿಗಳ ಜೊತೆಗೆ ಭಾರತಕ್ಕೆ ಬಂದಿದ್ದಾರೆ. ಹಾಗಾಗಿ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾವು ಇದನ್ನು controversial ಮಾಡುವುದು ಬೇಡ. ಇದನ್ನು ರಾಜಕೀಯ ಮಾಡುವುದು ಬೇಡ. ಯಾವುದೇ ಸರ್ಕಾರ ಇದ್ದರೂ ಸಹ, ಇಂತಹ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಅದಕ್ಕೆ ನಾವು ಅಭಿನಂದನೆಗಳನ್ನು ಸಲ್ಲಿಸೋಣ. ಇದರಿಂದ ಒಂದು ಒಳ್ಳೆಯ ಸಂದೇಶ ಹೋಗಲಿ.

ಸಭಾಪತಿಯವರು:- ಮಾನ್ಯ ಸಚಿವರೇ, ಆದಷ್ಟುಬೇಗನೆ ಶ್ರೀ ನವೀನನ ಮೃತದೇಹವನ್ನು ತರಿಸುವುದಕ್ಕೆ ವ್ಯವಸ್ಥೆ ಮಾಡಿ.

ಡಾ||ಕೆ.ಸುಧಾಕರ್ (ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀಕಂಠೇಗೌಡರವರು ಹೇಳಿದಂತೆ, ಈಗಾಗಲೇ ಮಾನ್ಯ ಪ್ರಧಾನಮಂತ್ರಿಯವರು N.M.C. (National Medical Commission) ಜೊತೆಗೆ ಮಾತನಾಡಿದ್ದಾರೆ. ಮಾನ್ಯ ಮುಖ್ಯಮಂತ್ರಿಯವರು ಮತ್ತು ನಾವು ಹಿರಿಯ ಅಧಿಕಾರಿಗಳನ್ನು ಕರೆದು ಒಂದು ಸಭೆಯನ್ನು ಮಾಡಿದ್ದೇವೆ. ಇದರಿಂದ ಆ ಮಕ್ಕಳಿಗೆ ಯಾವ ರೀತಿ ನ್ಯಾಯ ಕೊಡಿಸುವುದಕ್ಕೆ ಸಾಧ್ಯವಾಗುತ್ತದೆ ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇವೆ. ಇಡೀ ವೈದ್ಯಕೀಯ ಶಿಕ್ಷಣದ ಶುಲ್ಕವನ್ನು ಯಾವ ರೀತಿ ಕಡಿಮೆ ಮಾಡಬಹುದು ಎಂಬುದರ ಬಗ್ಗೆಯೂ ಸಹ ಸರ್ಕಾರ ಗಂಭೀರವಾದ ಚಿಂತನೆಯನ್ನು ಮಾಡುತ್ತಿದೆ.

ಶ್ರೀ ಸಅೀಂ ಅಹಮದ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಶ್ರೀ ನವೀನರವರ ಮೃತದೇಹವನ್ನು ತರುವುದರ ಬಗ್ಗೆ ಮಾನ್ಯ ಸಚಿವರು ತಿಳಿಸಬೇಕು.

ಡಾ||ಕೆ.ಸುಧಾಕರ್:- ಮಾನ್ಯ ಸಭಾಪತಿಯವರೇ, ಈಗಾಗಲೇ ನಾನು ಈ ವಿಚಾರದ ಬಗ್ಗೆ ಹೇಳಿದ್ದೇನೆ. ಈ ಬಗ್ಗೆ ಮಾನ್ಯ ಪ್ರಧಾನಮಂತ್ರಿಯವರೇ, ನಿನ್ನೇ ದಿವಸ ಹೇಳಿದ್ದಾರೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಪ್ರಧಾನ ಮಂತ್ರಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ನಾವು ಅದರಲ್ಲಿ ಯಶಸ್ವಿಯಾಗುತ್ತೇವೆ.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ತಾವು ಸ್ವಲ್ಪ ಕೇಂದ್ರ ಸರ್ಕಾರದ ಜೊತೆಗೆ ಸಂಪರ್ಕ ಮಾಡಿ ಮಧ್ಯಾಹ್ನದ ಮೇಲೆ ಅದರ ಪ್ರಗತಿಯ ಬಗ್ಗೆ ಸದನಕ್ಕೆ ತಿಳಿಸಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೨. ಪ್ರಶೋತ್ತರ ವೇಳೆ

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

ಪ್ರಶ್ನೆ ಸಂಖ್ಯೆ 1702

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅಸಮರ್ಪಕ ಮೌಲ್ಯಮಾಪನ ಮಾಡುವುದರಿಂದ ವಿದ್ಯಾರ್ಥಿಗಳು ಬಹಳ ತೊಂದರೆಯನ್ನು ಪಡುತ್ತಾರೆ. ಅಲ್ಲದೇ, ಅವರಿಗೆ ಉನ್ನತ ವ್ಯಾಸಂಗಕ್ಕೆ ಹೋಗುವುದಕ್ಕೆ ಬಹಳ ಕಷ್ಟವಾಗುತ್ತದೆ. ಏಕೆಂದರೆ, ವಿದ್ಯಾರ್ಥಿಗಳು revaluation ಗೆ apply ಮಾಡುತ್ತಾರೆ. ಅದರ ಫಲಿತಾಂಶ ಬರುವುದು ತಡವಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಮುಂದಿನ ವ್ಯಾಸಂಗಕ್ಕೆ ಯಾವ ಕಾಲೇಜಿಗೆ ಸೇರಬೇಕೆಂದು ನಿರ್ಣಯ ಮಾಡುವುದಕ್ಕೆ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಬಹಳ ಸಮಸ್ಯೆಯಾಗುತ್ತದೆ. ಇದೊಂದೇ ಕಾರಣಕ್ಕೆ ಬಹಳ ತೊಂದರೆಯಾಗುತ್ತಿದೆ. ಏಕೆಂದರೆ, ಪರೀಕ್ಷೆಯ ಮೌಲ್ಯಮಾಪನ ಮಾಡುವ ಶಿಕ್ಷಕರಲ್ಲಿ ಕೆಲವು ಶಿಕ್ಷಕರು ಅನಿಯಮಿತ ಮೌಲ್ಯಮಾಪನ (erratic evaluation), ಅಸಮರ್ಪಕ ಮೌಲ್ಯಮಾಪನ, ತಪ್ಪು ತಪ್ಪಾಗಿ ಇರುವಂತಹ ಮೌಲ್ಯಮಾಪನ, ಅಸಡ್ಡೆಯಿಂದ ಕೊಡಿರುವಂತಹ ಮೌಲ್ಯಮಾಪನ, ನಿರಾಸಕ್ತಿಯಿಂದ ಕೊಡಿರುವಂತಹ ಮೌಲ್ಯಮಾಪನ, concentrated ಆಗಿ evaluation ಮಾಡುವುದಿಲ್ಲ, ಬೇರೆ ಏನೇನೂ ವ್ಯವಹಾರಗಳನ್ನಿಟ್ಟುಕೊಂಡು ಪರೀಕ್ಷಾ ಮೌಲ್ಯಮಾಪನಗಳಿಗೆ ಬರುವಂಥದ್ದನ್ನು ನೋಡುತ್ತಿದ್ದೇವೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪೆಟ್ಟುಬೀಳುತ್ತಿದೆ. ಅಲ್ಲದೇ, ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಬಹಳ ಆತಂಕದಲ್ಲರುವುದನ್ನು ನೋಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಅನಿಯಮಿತ ಮೌಲ್ಯಮಾಪನ (erratic evaluation) ಮಾಡುವುದರಿಂದ, ತಪ್ಪು ತಪ್ಪಾಗಿ ಮೌಲ್ಯಮಾಪನ ಮಾಡುವುದರಿಂದ, ನಿರಾಸಕ್ತಿಯಿಂದ ಮೌಲ್ಯಮಾಪನ ಮಾಡುವುದರಿಂದ marks vary ಆಗುತ್ತದೆ. ಈ ರೀತಿ ಮಾಡುವಂತಹ ಶಿಕ್ಷಕರ ವಿರುದ್ಧ ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ ಎಂಬ ಪ್ರಶ್ನೆಯನ್ನು ಕೇಳಿದ್ದೇನೆ. ಅದಕ್ಕೆ ಮಾನ್ಯ ಸಚಿವರು ಅಂತಹ ಶಿಕ್ಷಕರಿಗೆ ದಂಡವನ್ನು ವಿಧಿಸುತ್ತೇವೆಂದು ಹೇಳಿದ್ದಾರೆ. ಈ ರೀತಿ ದಂಡ ಹಾಕಿದರೆ, ಆ ಶಿಕ್ಷಕರು ದಂಡವನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಟ್ಟಿ ಮತ್ತೆ ಮೌಲ್ಯಮಾಪನ ಮಾಡುವುದಕ್ಕೆ ಬರುತ್ತಾರೆ. ಹಾಗಾಗಿ, ಮಾನ್ಯ ಸಚಿವರು ಇದರ ಬಗ್ಗೆ ಕಠಿಣವಾದ ಕ್ರಮವನ್ನು ತೆಗೆದುಕೊಳ್ಳಬೇಕೆಂದು ನನಗೆ ಅನಿಸುತ್ತದೆ.

ಶ್ರೀ ಬಿ.ಸಿ.ನಾಗೇಶ್:- ಮಾನ್ಯ ಸಭಾಪತಿಯವರೇ, ಕಳೆದ ವರ್ಷ ಕೋವಿಡ್-19 ಇದ್ದಂತಹ ಸಂದರ್ಭದಲ್ಲಿ ನಮ್ಮ ದೇಶದ ಯಾವುದೇ ರಾಜ್ಯ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ನಡೆಸದಿರುವಂತಹ ಸಂದರ್ಭದಲ್ಲಿ ನಮ್ಮ ರಾಜ್ಯ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಮಾಡುವಂತಹ ಪ್ರಯತ್ನವನ್ನು ಮಾಡಿ ಪರೀಕ್ಷೆಯನ್ನು ಮಾಡಿದೆ. ಕಳೆದ ವರ್ಷ ಸುಮಾರು 10.25 ಲಕ್ಷ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಅದರಲ್ಲಿ ಸುಮಾರು 19 ಸಾವಿರ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ apply ಮಾಡಿದ್ದರು. ಮಾನ್ಯ ಸದಸ್ಯರು ಹೇಳಿದಂತೆ, ಅದರಲ್ಲಿ ವ್ಯತ್ಯಾಸವಾಗಿರುವುದು ನಿಜ. ಇದರಲ್ಲಿ 4 ರೀತಿಯ ವ್ಯತ್ಯಾಸಗಳು ಆಗಿವೆ. 6 ರಿಂದ 10 ಅಂಕಗಳಲ್ಲಿ ಬಹಳ ವ್ಯತ್ಯಾಸಗಳು ಆಗಿದ್ದು, ಆ ರೀತಿ 3,056 ಪತ್ರಿಕೆಗಳಲ್ಲಿ ಆಗಿದೆ. ಇನ್ನೂ ಉಳಿದವು ಎಲ್ಲವೂ ಸೇರಿ 11 ರಿಂದ 15 ಅಂಕಗಳು, 16 ರಿಂದ 20 ಅಂಕಗಳು, 20 ಅಂಕಗಳಿಗಿಂತ ಹೆಚ್ಚಾಗಿ 1260 ಪತ್ರಿಕೆಗಳಲ್ಲಿ ವ್ಯತ್ಯಾಸವಾಗಿದೆ. ಇದಕ್ಕೆ ಮಾನ್ಯ ಸದಸ್ಯರು ಹೇಳಿದಂತೆ, ಅಸಡ್ಡೆ ಮತ್ತು ಇತರೆ ಕಾರಣಗಳಿರಬಹುದು. ಅದಕ್ಕಾಗಿ 6 ರಿಂದ 10 ಅಂಕಗಳವರೆಗೆ ವ್ಯತ್ಯಾಸ ಮಾಡಿರುವಂತಹ ಶಿಕ್ಷಕರಿಗೆ ಮೊದಲನೆಯದಾಗಿ warn ಮಾಡುವಂತಹ ಪ್ರಯತ್ನವನ್ನು ಮಾಡುತ್ತೇವೆ. 11 ರಿಂದ 15 ಅಂಕಗಳು, 16 ರಿಂದ 20 ಅಂಕಗಳಿಗೆ ವ್ಯತ್ಯಾಸ ಮಾಡಿ ತಪ್ಪು ಮಾಡಿರುವಂತಹ ಶಿಕ್ಷಕರಿಗೆ ಎರಡು ಪರೀಕ್ಷೆಗಳಿಗೆ ಮೌಲ್ಯಮಾಪನಕ್ಕೆ ಅವಕಾಶವನ್ನು ಕೊಡುವುದಿಲ್ಲವೆಂಬ ನಿರ್ಣಯವನ್ನು ತೆಗೆದುಕೊಳ್ಳುತ್ತೇವೆ. ಇದಕ್ಕಿಂತ ಹೆಚ್ಚು ಅಂಕಗಳಲ್ಲಿ ತಪ್ಪು ಮಾಡಿರುವಂತಹ ಶಿಕ್ಷಕರಿಗೆ ಖಂಡಿತವಾಗಿ ಎಲ್ಲರೂ ಕುಳಿತುಕೊಂಡು ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕೆಂಬ ಚರ್ಚೆಯನ್ನು ಮಾಡಿ ನಿರ್ಣಯವನ್ನು ತೆಗೆದುಕೊಳ್ಳುತ್ತೇವೆ. ಇದು ನಮ್ಮ ಶಿಕ್ಷಕರಿಂದ ಆಗಿರುವಂತಹ ತಪ್ಪು ಎಂದು ನಮಗೂ ಸಹ ಅನಿಸಿದೆ.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಇದರಲ್ಲಿ 6 ರಿಂದ 10 ಅಂಕಗಳನ್ನು ವ್ಯತ್ಯಾಸ ಮಾಡಿರುವಂತಹ ಶಿಕ್ಷಕರಿಗೆ warn ಮಾಡಲಿ. ಇದಕ್ಕೆ ನಮ್ಮ ತಕಾರಾರು ಇಲ್ಲ. ಆದರೆ, 20 ರಿಂದ 25 ಅಂಕಗಳ ವ್ಯತ್ಯಾಸ ಮಾಡಿರುವಂತಹ ಶಿಕ್ಷಕರನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

blacklist ಗೆ ಹಾಕಬೇಕು. ನಮ್ಮ ರಾಜ್ಯದಲ್ಲಿ ಒಂದು blacklist ಮಾಡಿ ಅದರಲ್ಲಿ ಈ ಶಿಕ್ಷಕರ ಪಟ್ಟಿಯನ್ನು ನಮ್ಮ ಸಚಿವರು ಬಿಡುಗಡೆ ಮಾಡಬೇಕು. ಇಂತಹ ಶಿಕ್ಷಕರನ್ನು ಪುನಃ ಮೌಲ್ಯಮಾಪನಕ್ಕೆ ಕರೆಯುವುದಿಲ್ಲವೆಂದು ಹೇಳಬೇಕು ಹಾಗೂ ಅಂತಹ ಶಿಕ್ಷಕರ ಒಂದು ತಿಂಗಳ ವೇತನವನ್ನು ಕಟಾವಣಿ ಮಾಡಬೇಕು. ಈ ರೀತಿ ಮಾಡಲಾಗುವೆಂದರೆ, ಅಸಮರ್ಪಕವಾದ ಮೌಲ್ಯಮಾಪನ ನಿರಂತರವಾಗಿ ನಡೆಯುತ್ತದೆ. ಈ ಹಿಂದೆ ದೊಡ್ಡ ವ್ಯಾಪಾರ ನಡೆಯುತ್ತಿತ್ತು. ಉತ್ತರ ಪತ್ರಿಕೆಗಳು ಯಾವ ಸೆಂಟರ್‌ಗೆ ಹೋಗುತ್ತದೆ, ಇದರಲ್ಲಿ rank ಬರುವುದು ಹೇಗೆ, First Class ಬರುವುದು ಹೇಗೆ ಎಂದು ಎಲ್ಲವೂ ನಡೆಯುತ್ತಿತ್ತು. ಈಗ ಅದೆಲ್ಲಾ ನಿಂತಿದೆ. ಅದಕ್ಕೆ 10 ರಿಂದ 25 ಅಂಕಗಳ ವ್ಯತ್ಯಾಸ ಮಾಡಿರುವಂತಹ ಶಿಕ್ಷಕರನ್ನು blacklist ಗೆ ಸೇರಿಸಬೇಕು ಮತ್ತು ಅವರ ಒಂದು ತಿಂಗಳ ವೇತನವನ್ನು ಕಟಾಯಿಸಬೇಕು ಹಾಗೂ ಅಂತಹ ಶಿಕ್ಷಕರನ್ನು ಮುಂದೆ ಮೌಲ್ಯಮಾಪನಕ್ಕೆ ಕರೆಯುವುದಿಲ್ಲವೆಂಬ ನಿರ್ಣಯವನ್ನು ಸರ್ಕಾರ ಮಾಡಬೇಕೆಂಬ ಸಲಹೆಯನ್ನು ನೀಡಬಯಸುತ್ತೇನೆ.

ಶ್ರೀ ಬಿ.ಸಿ.ನಾಗೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ನೀಡಿರುವಂತಹ ಸಲಹೆಯನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಹಾಗೂ ಅದಕ್ಕೆ ಏನು ಕ್ರಮ ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ಯೋಚನೆ ಮಾಡುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 202

ಸಭಾಪತಿಯವರು:- ಮಾನ್ಯ ರಮೇಶ್‌ರವರೇ, ಇಂದು ಸಚಿವರು ಸದನಕ್ಕೆ ಬರುವುದಿಲ್ಲ. ಹಾಗಾಗಿ, ನಿಮ್ಮ ಪ್ರಶ್ನೆಯನ್ನು ಮುಂದಿನ ವಾರ ತೆಗೆದುಕೊಳ್ಳುತ್ತೇನೆ.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಬರುವುದಿಲ್ಲವೆಂದರೆ ಹೇಗೆ?

ಸಭಾಪತಿಯವರು:- ಮಾನ್ಯ ರಮೇಶ್‌ರವರೇ, ಮಾನ್ಯ ಸಚಿವರ ಕ್ಷೇತ್ರಕ್ಕೆ ಸನ್ಮಾನ್ಯ Governor ರವರು ಭೇಟಿ ನೀಡಿರುವುದರಿಂದ, ಅವರು ಪೀಠದ ಅನುಮತಿಯನ್ನು ಪಡೆದುಕೊಂಡು ಹೋಗಿದ್ದಾರೆ. ಅದಕ್ಕೆ ಈ ಪ್ರಶ್ನೆಯನ್ನು ಮುಂದಿನ ವಾರ ತೆಗೆದುಕೊಳ್ಳುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು) ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರ ಪ್ರಶ್ನೆ ಬೆಂಗಳೂರು ನಗರದ ಕರಗ ಉತ್ಸವದ ಬಗ್ಗೆ ಇದ್ದು, ಇದು ಬಹಳ ನಮ್ಮ ಬಹಳ ಗಂಭೀರವಾದ ವಿಚಾರವಾಗಿದೆ.

ಸಭಾಪತಿಯವರು:- ವಿರೋಧ ಪಕ್ಷದ ನಾಯಕರೇ, ಸಚಿವರು ಒಂದು ವಾರದ ಹಿಂದೆಯೇ ಅನುಮತಿ ಕೇಳಿ ಪತ್ರ ಕೊಟ್ಟಿದ್ದಾರೆ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು) ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರ ಪ್ರಶ್ನೆ ಬಹಳ ಗಂಭೀರವಾಗಿದೆ. ಹಾಗಾಗಿ, ಸರ್ಕಾರ ಉತ್ತರ ಕೊಡುವುದು ಬಹಳ ಉತ್ತಮ.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಆದರೆ, ಒಂದು ವಾರ ಏಕೆ ಸಮಯ ಎಂದು ನನಗೆ ಅರ್ಥವಾಗುತ್ತಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಐದ್ದು ಬಂದು ಉತ್ತರ ಕೊಡುತ್ತೇನೆಂದು ಹೇಳಿದ್ದಾರೆ. ಹಾಗಾಗಿ, ಮುಂದಿನ ಸೋಮವಾರದಂದು ತೆಗೆದುಕೊಳ್ಳಬೇಕೆಂಬುದು ನಮ್ಮ ವಿನಂತಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಇದು ಬಹಳ ಸೂಕ್ಷ್ಮವಾದ ವಿಚಾರ. “ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ, ಸಾವಿರ ವರ್ಷ ಆಯಸ್ಸು ಎನ್ನುವ ಒಂದು ಗಾದೆ ಇದೆ. ಇದು ಆ ರೀತಿ ಆಯಿತು. ಬರುವ ವಾರ ಅಧಿವೇಶನ ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಈಗ ಎಲ್ಲಾ ಕಡೆಯೂ ಕರಗ ಉತ್ಪವಗಳು ನಡೆಯುತ್ತಿವೆ. ಈ ತಿಂಗಳು ಮತ್ತು ಬರುವ ತಿಂಗಳು ಸುಮಾರು 147 ಕಡೆಗಳಲ್ಲಿ ಈ ಕರಗ ಉತ್ಪವಗಳು ನಡೆಯುತ್ತವೆ.

(ಮುಂದು..)

(292) 14-03-2022 (11.10) ಎಂ.ವಿ-ಆರ್‌ಎನ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಪಿ.ಆರ್.ರಮೇಶ್ (ಮುಂದು):-

ಈಗ ಹಿಂದಿನ ಸರ್ಕಾರ ಕೊಟ್ಟಿರುವಂತಹ ಹಣವನ್ನು ಮುಂದುವರೆಸುವಂಥದಕ್ಕೆ ಎರಡು ವರ್ಷ...

(ಗೊಂದಲ)

ಸಭಾಪತಿಯವರು:- ನಾನು ಏನು ಹೇಳುತ್ತೇನೆಂದು ಕೇಳಿ. ಮಾನ್ಯ ಸಭಾನಾಯಕರೇ, ಈಗ ಉತ್ತರ ಬಂದಿದ್ದರೆ ಈ ಪ್ರಶ್ನೆಯನ್ನು ಪ್ರಶೋತ್ತರದ ಕೊನೆಯಲ್ಲಿ ತೆಗೆದುಕೊಳ್ಳಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಈ ಪ್ರಶ್ನೆಯನ್ನು ಪ್ರಶೋತ್ತರದ ನಂತರ ತೆಗೆದುಕೊಳ್ಳುತ್ತೇವೆ. ಈಗ ಮಾನ್ಯ ಮಂತ್ರಿಗಳೇ ಉತ್ತರವನ್ನು ಒದಗಿಸಿದ್ದಾರೆ.

(ಗೊಂದಲ)

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಇವರು ಎಷ್ಟು ಧೋರಣೆ ಮತ್ತು ಅಸಡ್ಡೆಯನ್ನು ಮಾಡುತ್ತಿದ್ದಾರೆ. ನಮಗೆ ಈ ಸರ್ಕಾರದ ವತಿಯಿಂದ ಎಂತಹ ಸೌಭಾಗ್ಯ ಸಿಕ್ಕಿದೆ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಪಿ.ಆರ್.ರಮೇಶ್‌ವರವರು ಹೇಳಿದಂತೆ, ದೊಣ್ಣೆ ಬೀದರ, ಅದನ್ನು ತಡೆದುಕೊಳ್ಳುತ್ತೇವೆ ಮತ್ತು ಅದನ್ನು ಸರಿಪಡಿಸುತ್ತೇವೆ. ಮಾನ್ಯ ಮಂತ್ರಿಗಳ ಕ್ಷೇತ್ರಕ್ಕೆ ಸನ್ಮಾನ್ಯ ರಾಜ್ಯಪಾಲರು ಬರುತ್ತಿದ್ದಾರೆ ಎನ್ನುವಂತಹ ಕಾರಣಕ್ಕೆ ಈ ಪ್ರಶ್ನೆಯನ್ನು ಮುಂದಿನವಾರ ತೆಗೆದುಕೊಳ್ಳುತ್ತೇನೆಂದು ಅಖತವಾಗಿ ತಿಳಿಸಿದ್ದಾರೆ. ಒಂದು ವೇಳೆ ಸರ್ಕಾರ ಉತ್ತರ ಕೊಡಬೇಕು ಎನ್ನುವುದಾದರೆ, ಎಲ್ಲಾ ಪ್ರಶ್ನೆಗಳು ಮುಗಿದ ನಂತರ ಈ ಪ್ರಶ್ನೆಗೆ ಉತ್ತರ ನೀಡುತ್ತೇವೆ.

(ಗೊಂದಲ)

ಸಭಾಪತಿಯವರು:- ಆಯಿತು, ತಾವು ಪ್ರಶ್ನೋತ್ತರದ ಕೊನೆಗೆ ಈ ಪ್ರಶ್ನೆಗೆ ಉತ್ತರ ನೀಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 1683
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಮುಖ್ಯವಾಗಿ ನನ್ನ ಪ್ರಶ್ನೆ ಏನೆಂದರೆ, ಈ ಪಡಿತರ ವಿತರಣೆಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯಿಂದ ಆಗುತ್ತಿರುವಂತಹ ಸಮಸ್ಯೆಗಳನ್ನು ಪರಿಹಾರ ಮಾಡುವ ದಿಶೆಯಲ್ಲಿ ಪ್ರಶ್ನೆಯನ್ನು ಕೇಳಿದ್ದೇನೆ. ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಆಹಾರ ಪದಾರ್ಥಗಳನ್ನು ವಿತರಿಸಲು ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಒಪ್ಪಿಕೊಂಡಿದ್ದಾರೆ. ಅದನ್ನು ಒಪ್ಪಿಕೊಂಡಿರುವಂತಹ ಸಂದರ್ಭದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಗ್ರಾಮೀಣ ಪ್ರದೇಶಗಳು, ಗುಡ್ಡಗಾಡು ಪ್ರದೇಶಗಳು, ಮಲೆನಾಡು ಪ್ರದೇಶ ಮತ್ತು ಗಡಿ ಭಾಗಗಳಲ್ಲಿ, ಸಮರ್ಪಕವಾದ ಇಂಟರ್‌ನೆಟ್ ವ್ಯವಸ್ಥೆ ಇಲ್ಲದೇ ಇರತಕ್ಕಂತಹ ಸಂದರ್ಭದಲ್ಲಿ ಸರ್ವರ್ ಡೌನ್ ಆಗಿರುವುದರಿಂದ, ನಿಗದಿತವಾಗಿ ಪಡಿತರ ವಿತರಣೆಯಲ್ಲಿ ಬೃಹತ್ತಾದಂತಹ ಸಮಸ್ಯೆ ಇದೆ. ಇವರು ಎನ್.ಐ.ಸಿ.ಯ ಮುಖೇನಾ ಕಾರ್ಯನಿರ್ವಹಣೆ ಮಾಡುವುದಕ್ಕೆ, ಅವಕಾಶ ಮಾಡಿಕೊಂಡಿದ್ದೇವೆ. ಬೇರೆ ಇಂಟರ್‌ನೆಟ್‌ಗಳಿಗೆ ಹೇಳಿದ್ದೇವೆ. ಅದನ್ನು ಸಹ ತೆಗೆದುಕೊಳ್ಳಬಹುದು ಎಂದು. ಸರ್ಕಾರದ ಕಾರ್ಯಕ್ರಮಗಳೆಲ್ಲವೂ ಅದರಲ್ಲೂ ಪಡಿತರ ವಿತರಣೆ ಬಿ.ಎಸ್.ಎನ್.ಎಲ್. ಇಂಟರ್‌ನೆಟ್ ಮುಖೇನ ಆಗುತ್ತಿದೆ. ಈಗ ಬಿ.ಎಸ್.ಎನ್.ಎಲ್. ತನ್ನ ಕಡೆಯ ದಿನಗಳನ್ನು ಎಣಿಸುತ್ತಿದೆ. ಬಿ.ಎಸ್.ಎನ್.ಎಲ್.ನಲ್ಲಿ ಸರಿಯಾದ ನಿರ್ವಹಣೆಯಿಲ್ಲದೆ ಇರುವುದರಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಇದು ವಿಫಲವಾಗುತ್ತಿದೆ. ಇದರಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಬಹಳ ತೊಂದರೆಯಾಗುತ್ತಿದೆ. ಅದುದರಿಂದ ಇದು ಸರಿಯಾಗಿ ನಿರ್ವಹಣೆಯಾಗಬೇಕು. ಈಗ ಗ್ರಾಮಾಂತರ ಪ್ರದೇಶಗಳಲ್ಲಿ ಇರುವಂತಹವರು ವಯೋವೃದ್ಧರು. ಗ್ರಾಮಾಂತರ ಪ್ರದೇಶದಲ್ಲಿ ಕೆಲಸ ಮಾಡುವುದಕ್ಕೆ ಗಟ್ಟಿಮುಟ್ಟಾಗಿ ಇದ್ದಂತಹವರು ಸರಿಯಾದ ವ್ಯವಸ್ಥೆ ಇಲ್ಲದೇ ಅವರೆಲ್ಲರೂ ಸಹ ನಗರಕ್ಕೆ ಬಂದಿದ್ದಾರೆ. ಈಗ ಊರುಗಳಲ್ಲಿ ವಯಸ್ಸಾದಂತಹ ವಯೋವೃದ್ಧರು ಮಾತ್ರ ಇದ್ದಾರೆ. ಅದರಲ್ಲೂ ವಿಶೇಷವಾಗಿ ರೈತ ಕೃಷಿ ಕಾರ್ಮಿಕರು. ಅವರ ಹೆಚ್ಚಿಟ್ಟುಗಳಲ್ಲಿ ಇರುವಂತಹ ಗೆರೆಗಳು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಳಿಸಿ ಹೋಗಿವೆ. ಆದುದರಿಂದ ಅವರು ದಿನಸಿ ಅಂಗಡಿಗೆ ಬಯೋಮೆಟ್ರಿಕ್ ಹೆಚ್ಚಿಟ್ಟು ನೀಡಿದರೆ ಅದನ್ನು ತೆಗೆದುಕೊಳ್ಳುತ್ತಿಲ್ಲ. ಅದಕ್ಕೆ ಇವರು ಪರ್ಯಾಯ ವ್ಯವಸ್ಥೆ ಮಾಡಿದ್ದೇವೆಂದು ಹೇಳಿದ್ದಾರೆ. ಅವರ ಹೆಚ್ಚಿಟ್ಟು ತೆಗೆದುಕೊಳ್ಳ ಎಂದು ತಿಳಿಸಿದ್ದೇವೆಂದು ಅವರ ಉತ್ತರದಲ್ಲ ತಿಳಿಸಿದ್ದಾರೆ. ಅಂದರೆ ಶೇಕಡಾ 2ರಷ್ಟು ಫಲಾನುಭವಿಗಳಿಗೆ ಪಡಿತರ ಹಂಚಿಕೆ ನೀಡುವ ಅವಕಾಶವನ್ನು ನೀಡಿದ್ದಾರೆ. ಅದನ್ನು ಓಟಿಪಿ ವ್ಯವಸ್ಥೆಯಲ್ಲಿ ನೀಡಿದ್ದಾರೆ. ಮೊಬೈಲ್‌ನಲ್ಲಿ ಓ.ಟಿ.ಪಿ. ಬರುತ್ತದೆ. ಅವರು ಆಧಾರ್ ಕಾರ್ಡ್ ಮಾಡಿಸುವಾಗ ಯಾವ ಮೊಬೈಲ್ ನೀಡಿರುತ್ತಾರೆ. ಆ ನಂಬರ್‌ಗೆ ಓ.ಟಿ.ಪಿ. ಬರುತ್ತದೆ.

ಸಭಾಪತಿಯವರು:- ನೀವು ಭಾಷಣ ಮಾಡಬೇಡಿ. ಪ್ರಶ್ನೆ ಕೇಳಿ. ಇದನ್ನು ಎಷ್ಟು ಹೊತ್ತು ಕೇಳುತ್ತೀರಿ. ಈಗ ಒಂದು ಘಂಟೆಯಾದ ನಂತರ ಪ್ರಶೋತ್ತರವನ್ನು ನಿಲ್ಲಿಸಿಬಿಡುತ್ತೇನೆ. ಈಗ ಮಾನ್ಯ ಸಚಿವರು ಇದಕ್ಕೆ ಉತ್ತರ ನೀಡಿ. ಈ ರೀತಿ ಭಾಷಣ ಮಾಡಿಕೊಂಡು ಕುಳಿತುಕೊಂಡರೆ ಎಷ್ಟು ಹೊತ್ತಿನವರೆಗೆ ಪ್ರಶೋತ್ತರವನ್ನು ನಡೆಸಬೇಕು. ಒಂದು ಗಂಟೆಯಾದ ನಂತರ ಪ್ರಶೋತ್ತರವನ್ನು ನಿಲ್ಲಿಸಿಬಿಡುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಬಹಳ ಸ್ಪಷ್ಟವಾದ ಪ್ರಶ್ನೆಯನ್ನು ಕೇಳಿದ್ದಾರೆ. ಈಗ ಅವರು ಕೇಳಿರುವಂತಹ ಮಾಹಿತಿಗಳು ಏನೆಂದರೆ, ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೊಳಿಸಿದ್ದೀರಿ. ಆದರೆ, ಅದು ಇಲ್ಲದೇ ಇರುವ ಕಡೆಗಳಲ್ಲಿ ಏನು ಮಾಡುತ್ತಾರೆಂದು ಕೇಳಿದ್ದಾರೆ. ಅದಕ್ಕೆ ನಾವು ಅವರಿಗೆ ಸ್ಪಷ್ಟವಾಗಿ ಉತ್ತರ ನೀಡಿದ್ದೇವೆ. ಈಗ ನಮ್ಮಲ್ಲಿ 20084 ನ್ಯಾಯಬೆಲೆ ಅಂಗಡಿಗಳಿವೆ. 20016 ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಅನ್ನು ಜಾರಿ ಮಾಡಲಾಗಿದೆ. ಉಳಿದಿರುವ 68 ಅಂಗಡಿಗಳಲ್ಲಿ ಕೆಲವು ಅಂಗಡಿಗಳು ಅರಣ್ಯ ಪ್ರದೇಶಗಳಲ್ಲಿವೆ. ನೆಟ್‌ವರ್ಕ್‌ನ ಸಮಸ್ಯೆ ಇರುವುದರಿಂದ ಅಂತಹ ಕಡೆಗಳಲ್ಲಿ ಮ್ಯಾನುವಲ್ ಆಗಿ ಪಡಿತರವನ್ನು ವಿತರಿಸುತ್ತೇವೆಂದು ಸ್ಪಷ್ಟಪಡಿಸಿದ್ದೇವೆ. ಅವರು ಮುಂದುವರೆದು ವಯೋವೃದ್ಧರಿಗೆ ಬಯೋಮೆಟ್ರಿಕ್ ಮಾಡುವುದಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅವರ ಬೆರಳುಗಳ ಗೆರೆಗಳು ಸವೆದು ಹೋಗಿರುತ್ತವೆ. ಅಂತಹವರಿಗೆ ಏನು ಮಾಡಿದ್ದಾರೆಂದು ಕೇಳಿದ್ದಾರೆ. ಆ ರೀತಿ ಶೇಕಡಾ 2ರಷ್ಟು ಜನರು ಮಾತ್ರ ಇದ್ದಾರೆಂದು. ಆ ರೀತಿ ಬೆರಳು ಸವೆದು ಹೋಗಿರುವವರಿಗೆ ನೇರವಾಗಿ manual ಮುಖಾಂತರ ಕೊಡುವುದಕ್ಕೆ ವ್ಯವಸ್ಥೆಯನ್ನು ಮಾಡಿದ್ದೇವೆಂದು ಉತ್ತರ ನೀಡಲಾಗಿದೆ. ಆದರೆ, ಮಾನ್ಯ ಸದಸ್ಯರು ಕೇಳುತ್ತಿರುವುದು ಏನೆಂದರೆ, ಆ ರೀತಿ ಶೇಕಡಾ 2ಕ್ಕಿಂತ ಹೆಚ್ಚಿಗೆ ಜನರು ಇರುತ್ತಾರೆಂದು ಹೇಳುತ್ತಿದ್ದಾರೆ. ಅದನ್ನು ಹೆಚ್ಚಿಸುವಂತಹ ಕೆಲಸವನ್ನು ಮಾಡುತ್ತೇವೆ.

ಸಭಾಪತಿಯವರು:- ಆ ರೀತಿ ಎಷ್ಟು ಜನರು ಇರುತ್ತಾರೆ ಅವರೆಲ್ಲರಿಗೂ ಸಹ ಇದೇ ರೀತಿ ನೀಡಿ.

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ಈಗ ಇರುವ ಶೇಕಡಾ 2ರಷ್ಟನ್ನು ಶೇಕಡಾ 10ಕ್ಕೆ ಹೆಚ್ಚಿಗೆ ಮಾಡಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಈಗ ಯಾರಿಗೆ ಬೆರಳು ಸವೆದು ಹೋಗಿ, ಬಯೋಮೆಟ್ರಿಕ್‌ಗೆ ಸಮಸ್ಯೆಯಾಗಿದೆ. ಅವರೆಲ್ಲರಿಗೂ ಸಹ ಇದೇ ರೀತಿ ಮಾಡುತ್ತೇವೆ.

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ಈಗ ಓ.ಟಿ.ಪಿ.ಗೆ ಆಧಾರ್ ಕಾರ್ಡ್ ಮಾಡಿಸುವಾಗ ಯಾವ ಮೊಬೈಲ್ ನಂಬರ್ ನೀಡಿದ್ದಾರೋ ಅದೇ ನಂಬರ್ ಅನ್ನು ನೀಡಬೇಕೆಂದು ಹೇಳುತ್ತಾರೆ. ಆದರೆ, ಅವರುಗಳ ನಂಬರ್‌ಗಳು ಬದಲಾಗಿರುತ್ತವೆ. ದಯಮಾಡಿ ಬೇರೆ ನಂಬರ್‌ಗಳಿಗೂ ಸಹ ನೀಡಲ. ಅದೇ ನಂಬರ್ ಎಂದು ನಿಗದಿಪಡಿಸುವುದು ಬೇಡ. ಇದು ಬಹಳ ಗಂಭೀರವಾದ ಸಮಸ್ಯೆ. ಇದು ದಿನನಿತ್ಯದ ಸಮಸ್ಯೆ. ಇದಕ್ಕಾಗಿ ನಾವು ಜನರ ಕೈಯಲ್ಲಿ ಬೈಯಿಸಿಕೊಂಡು ಸಾಕಾಗಿದೆ. ಆದುದರಿಂದ ಈ ಸಮಸ್ಯೆಯನ್ನು ಪರಿಹಾರ ಮಾಡಲ. ಈಗ ಸಬ್ ಪಾಯಿಂಟ್ ಕೊಡುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಈಗ ಗುಡ್ಡಗಾಡು ಪ್ರದೇಶದ ಬುಡಕಟ್ಟಿನವರು ವಾಸ ಮಾಡುವ ಕಡೆಗಳಲ್ಲಿ 30 ರಿಂದ 50 ಮನೆಗಳು ಇರುವಂತಹ ಸಬ್ ಪಾಯಿಂಟ್‌ಗಳಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೋಗಿ ಪಡಿತರ ವಿತರಣೆ ಮಾಡುವುದಕ್ಕೆ ತಹಶೀಲ್ದಾರ್‌ರವರಿಗೆ ಅವಕಾಶ ಮಾಡಿದ್ದರು. ಆದರೆ, ಈಗ ಆ ವ್ಯವಸ್ಥೆಯನ್ನು ನಿಲ್ಲಿಸಿದ್ದಾರೆ. ಇವತ್ತು ಬೆಳಗ್ಗೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್‌ರವರನ್ನು ಈ ರೀತಿ ಕೊಡುತ್ತಿದ್ದೀರಾ ಎಂದು ಕೇಳಿದೆ. ಅದಕ್ಕೆ ಅವರು ಅದು ಇಲ್ಲವೆಂದು ಹೇಳಿದರು. ಅದಕ್ಕೆ ನಾನು ಈ ಪ್ರಶ್ನೆಯನ್ನು ಕೇಳುತ್ತಿದ್ದೇನೆ. ಇದಕ್ಕೆ ಅವರು ಪ್ರಾವಿಜನ್ ಮಾಡಬೇಕು. ಇದು ಬಹಳ ಗಂಭೀರವಾದ ಸಮಸ್ಯೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಸಾಮಾನ್ಯವಾಗಿ 250 ರೇಷನ್ ಕಾರ್ಡ್ ಇರುವಂತಹ ಪ್ರದೇಶಕ್ಕೆ ಒಂದು ಅಂಗಡಿ ಎಂದು ಮೇಲ್ನೋಟಕ್ಕೆ ಇರುವಂತಹ ಲೆಕ್ಕ. ಕೆಲವು ಕಡೆಗಳಲ್ಲಿ 300 ಇರುತ್ತದೆ. ಮತ್ತೊಂದು ಕಡೆ 350ಕ್ಕೆ ಹೋಗುತ್ತದೆ. ಆದರೆ, ಮಾನ್ಯ ಸದಸ್ಯರು ಹೇಳುತ್ತಿರುವುದೇನೆಂದರೆ, ಗ್ರಾಮೀಣಾ ಪ್ರದೇಶದ ಅಂತಹ ಕಡೆಗಳಲ್ಲಿ 50 ಕಾರ್ಡ್‌ಗಳು ಇರಲಿ ಅಥವಾ 100 ಕಾರ್ಡ್‌ಗಳು ಇರಲಿ. ಅಲ್ಲಿಗೆ ಮೊಬೈಲ್ ವ್ಯವಸ್ಥೆಯ ಮುಖಾಂತರ ನೀಡಬೇಕೆಂದು ಹೇಳುತ್ತಾರೆ. ಅಂತಹ ಪರಿಸ್ಥಿತಿಗಳು ಇದ್ದರೆ, ಅದನ್ನು ಕೂಡ ತಹಶೀಲ್ದಾರ್ ಮಾಡುವಂತಹ ಕ್ರಮವಿದೆ. ನಾವು ಅದನ್ನು ಮುಂದುವರಿಸುತ್ತೇವೆ.

ಸಭಾಪತಿಯವರು:- ಈಗ ಮಾನ್ಯ ಎಂ.ಎಲ್.ಅನಿಲ್ ಕುಮಾರ್‌ರವರ ಪ್ರಶ್ನೆ.

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆ ಸಂಖ್ಯೆ 1693ಕ್ಕೆ ಇನ್ನು ಉತ್ತರ ಬಂದಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 1772
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಪ್ರದೀಪ ಶೆಟ್ಟರ್:- ಮಾನ್ಯ ಸಭಾಪತಿಯವರೇ, ನಾನು ಕೇಳುವಂತಹ ಮೂರು ಜಿಲ್ಲೆಗಳಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವಂತಹವರ ಸಂಖ್ಯೆಯನ್ನು ಕೇಳಿದ್ದೇನೆ. ಅದಕ್ಕೆ ಉತ್ತರ ಮಾನ್ಯ ಸಚಿವರು ಉತ್ತರ ನೀಡಿದ್ದಾರೆ. ಈಗ ಡಯಾಲಿಸಿಸ್ ಮಾಡುವಂತಹ ಕೇಂದ್ರಗಳ ಸಂಖ್ಯೆಗಳನ್ನು ಹೆಚ್ಚಿಗೆ ಮಾಡಬೇಕೆಂದು ಮಾನ್ಯ ವೈದಕೀಯ ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇನೆ. ಏಕೆಂದರೆ, ನಮಗೆ ಮತ್ತು ನಿಮಗೆ ಗೊತ್ತಿರುವಂತೆ ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡಿಸುವಂತಹ ಬಡಜನರು ಅಲ್ಲೇ ಸತ್ತು ಹೋಗುತ್ತಾರೆ. ಹಾಗೆಯೇ ಮತ್ತೊಂದನ್ನು ಮಾನ್ಯ ಸಚಿವರಲ್ಲಿ ಕೇಳುವುದೇನೆಂದರೆ, ಈ ಮೂರು ಜಿಲ್ಲೆಗಳ ತಾಲ್ಲೂಕು ಮಟ್ಟದಲ್ಲಿ ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆಯಾಗಬೇಕು. ಈಗ ಧಾರವಾಡ ಜಿಲ್ಲೆಯ ಕಲಘಟಗಿ, ನವಲಗುಂದ ಮತ್ತು ಕುಂದಗೋಳ ಈ ಮೂರು ತಾಲ್ಲೂಕುಗಳಲ್ಲಿ ಮಾತ್ರ ಇದೆ. ಮಾನ್ಯ ಸಭಾಪತಿಯವರೇ, ತಾವು ಸಹ ಅದೇ ಜಿಲ್ಲೆಗೆ ಸಂಬಂಧಪಟ್ಟಂತಹವರು. ನಾನು ಮತ್ತು ತಾವು ಇಬ್ಬರು ಸಹ ಹುಬ್ಬಳ್ಳಿ ಜಿಲ್ಲೆಯವರು. ಇವತ್ತು ಕಿಮ್ಸ್ ಆಸ್ಪತ್ರೆಯಲ್ಲಿ ಸುಮಾರು 75 ಬೆಡ್‌ಗಳು ಡಯಾಲಿಸಿಸ್‌ಗೆ ಇವೆ. ಆದರೆ, ಅಲ್ಲಿ 25 ಬೆಡ್‌ಗಳಿಗೆ ಡಯಾಲಿಸಿಸ್ ಯಂತ್ರಗಳೇ ಇಲ್ಲ. ಆದುದರಿಂದ ನಾನು ನಿನ್ನೆಯ ದಿವಸ ಕಿಮ್ಸ್ ಆಸ್ಪತ್ರೆಗೆ ಹೋಗಿ ಮಾಹಿತಿ ತೆಗೆದುಕೊಂಡು ಬಂದಿದ್ದೇನೆ. ಉತ್ತರ ಕರ್ನಾಟಕದಲ್ಲಿ ಕಿಮ್ಸ್ ಆಸ್ಪತ್ರೆ ಬಹಳ ಮುಖ್ಯವಾದ ಪ್ರಾಮುಖ್ಯತೆ ಪಡೆದಿದೆ. ಕೋವಿಡ್-19ರ ಸಂದರ್ಭದಲ್ಲಿ ಕಿಮ್ಸ್ ಆಸ್ಪತ್ರೆಯವರು ಒಂದು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಈಗ ಖಾಸಗಿ ಆಸ್ಪತ್ರೆಗಳಿಗೆ ಹೋಲಿಕೆ ಮಾಡಿದರೆ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯು ಸಾಕಷ್ಟು ಸೇವೆಗಳನ್ನು ನೀಡಿದೆ. ಅದೇ ರೀತಿ ಮಾನ್ಯ ಸಚಿವರಾದ ಡಾ|| ಕೆ.ಸುಧಾಕರ್‌ರವರು ಕೋವಿಡ್-19 ನಿರ್ವಹಣೆಯಲ್ಲಿ ಸಾಕಷ್ಟು success ಆಗಿದ್ದಾರೆ. ಅದಕ್ಕೆ ನಾನು ಅವರನ್ನು ಅಭಿನಂದಿಸುತ್ತೇನೆ. ಆದುದರಿಂದ ಈ ಡಯಾಲಿಸಿಸ್ ಏನಿದೆ, ಅದು ಬಡ ಜನರಿಗೆ ಬಹಳ ಮುಖ್ಯವಾಗಿದೆ. ಏಕೆಂದರೆ, ಇವತ್ತು ಬಡವರು ಖಾಸಗಿ ಆಸ್ಪತ್ರೆಗಳಿಗೆ ಹೋಗುವಷ್ಟು ಹಣ ಅವರಲ್ಲಿ ಇಲ್ಲ. ಈ ಮೂರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜಿಲ್ಲೆಗಳಿಗೆ ಸಾಕಷ್ಟು ಡಯಾಲಿಸಿಸ್ ಕೇಂದ್ರಗಳು ಬೇಕಾಗಿದೆ. ಆದುದರಿಂದ ಮುಂದೆ ಬರುವಂತಹ ದಿನಗಳಲ್ಲಿ ಪ್ರತಿ ತಾಲ್ಲೂಕಿಗೆ ಒಂದು 10 ರಿಂದ 15 ಡಯಾಲಿಸಿಸ್ ಬೆಡ್ ಮತ್ತು ಯಂತ್ರಗಳನ್ನು ಒದಗಿಸಬೇಕು. ತಾಲ್ಲೂಕಿಗೆ ಕೇವಲ ಒಂದು ಮತ್ತು ಎರಡು ಎಂದು ಉತ್ತರವನ್ನು ನೀಡಿದ್ದಾರೆ. ಮಾನ್ಯ ಸಚಿವರಿಗೆ ಕೊಟ್ಟಿರುವಂತಹ ಖಾತೆಯನ್ನು ಬಹಳ ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. ಮುಂದೆ ಬರುವಂತಹ ದಿನಗಳಲ್ಲಿ ಈ ಮೂರು ಜಿಲ್ಲೆಗಳಿಗೆ ಹೆಚ್ಚಿನ ಪ್ರಮಾಣದ ಡಯಾಲಿಸಿಸ್ ಕೇಂದ್ರಗಳನ್ನು ನೀಡಲು ಎಂದು ತಮ್ಮ ಮೂಲಕ ಮಾನ್ಯ ಸಚಿವರಿಗೆ ವಿನಂತಿಸಿಕೊಳ್ಳುತ್ತೇನೆ.

ಡಾ|| ಕೆ.ಸುಧಾಕರ್:- ಮಾನ್ಯ ಸಭಾಪತಿಯವರೇ, ಇವತ್ತು ಆರೋಗ್ಯ ಇಲಾಖೆಯಲ್ಲಿ ಏನು ಡಯಾಲಿಸಿಸ್‌ನ ಸೇವೆ ಇದೆ. ಅದು ಬಹಳ ಮುಖ್ಯವಾದಂತಹ ಸೇವೆಯಾಗಿದೆ. ನೀಡುತ್ತಿರುವಂತಹ ಸೇವೆಗಳಲ್ಲಿ ಅದು ಒಂದು. ಅದರ ಬಗ್ಗೆ ಮಾನ್ಯ ಸದಸ್ಯರು ಪ್ರಸ್ತಾವನೆ ಮಾಡಿದ್ದಾರೆ. ಈ ಡಯಾಲಿಸಿಸ್ ಸೇವೆ ಸುಮಾರು 57 ಕೇಂದ್ರಗಳಲ್ಲಿ ಪ್ರಾರಂಭವಾಯಿತು. ಇವತ್ತು 167 ಕೇಂದ್ರಗಳಲ್ಲಿ ಅದು ಕೆಲಸ ನಿರ್ವಹಿಸುತ್ತಿದೆ. ಅದೇ ರೀತಿ 252 ಡಯಾಲಿಸಿಸ್ ಯಂತ್ರಗಳಲ್ಲಿ ಪ್ರಾರಂಭವಾದುದು. ಇವತ್ತು 588 ಡಯಾಲಿಸಿಸ್ ಯಂತ್ರಗಳು ಚಾಲ್ತಿಯಲ್ಲಿವೆ. ಇವತ್ತಿನ ದಿವಸ ಒಟ್ಟು 3,92,311 cycle ಗಳು ಆಗುತ್ತಿವೆ.

(ಮುಂದು...)

(293) 14.03.2022 11.20 LL-RN

(ಸಭಾಪತಿಯವರ ಉಪಸ್ಥಿತಿ)

ಡಾ: ಕೆ. ಸುಧಾಕರ್(ಮುಂದು)

ಈ ವರ್ಷ ಆಯವ್ಯಯದಲ್ಲಿ ತಾವು ಗಮನಿಸಿರುತ್ತೀರಿ. ಇದನ್ನು ಎರಡು ಪಟ್ಟು ಹೆಚ್ಚು ಮಾಡಿದ್ದೇವೆ. ಪ್ರತಿ ಮಾಹೆ 30 ಸಾವಿರ ಸೈಕಲ್ಸ್ ಇದ್ದು, ಅದನ್ನು 60 ಸಾವಿರ ಸೈಕಲ್ಸ್ ಮಾಡಿದ್ದೇವೆ. ಅಂದರೆ, 3 ಲಕ್ಷ 92 ಸಾವಿರ ಇದ್ದಂತಹ ಸೈಕಲ್ಸ್ ಅನ್ನು 7 ಲಕ್ಷಕ್ಕೂ ಹೆಚ್ಚು ಸೈಕಲ್ಸ್ ಒಂದು ವರ್ಷದಲ್ಲಿ ಆಗುತ್ತದೆ. ನಮಗೆ ಇದು ಅರ್ಥವಾಗಿದೆ. ಅದೇ ರೀತಿಯಲ್ಲಿ ಧಾರವಾಡ ಇರಬಹುದು, ಗದಗ್

“ ತಿದ್ದುಪಡಿಯಾಗದ ಪ್ರತಿ/**unedited copy**/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇರಬಹುದು ಅಥವಾ ಹಾವೇರಿ ಇರಬಹುದು ಈ ಮೂರು ಜಿಲ್ಲೆಗಳಲ್ಲಿ ಇವೊತ್ತಿನ ದಿವಸ ಎಷ್ಟು ಕೇಂದ್ರಗಳಿವೆ, ಆ ಕೇಂದ್ರಗಳ ಕಾರ್ಯದ ಒತ್ತಡಗಳನ್ನು ನೋಡಿಕೊಂಡು, ಯಾವ ತಾಲ್ಲೂಕಿನಲ್ಲಿ ಕಾರ್ಯದ ಒತ್ತಡ ಹೆಚ್ಚು ಇದೆ, ಅಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ಡಬಲ್ ಮಾಡುತ್ತೇವೆ ಮತ್ತು ಡಯಾಲಿಸಿಸ್ ಉಪಕರಣಗಳನ್ನು ಸಹ ಹೆಚ್ಚು ಮಾಡುತ್ತೇವೆ. ಜೊತೆಗೆ, ಸೈಕಲ್ಸ್‌ಗಳನ್ನು ಸಹ ಹೆಚ್ಚು ಮಾಡುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 1781

ಸಭಾಪತಿಯವರು:- ಶ್ರೀ ಆಯನೂರು ಮಂಜುನಾಥ್‌ರೇ ತಮ್ಮ ಪ್ರಶ್ನೆಗೆ ಮಾನ್ಯ ಸಚಿವರು ಕಾಲಾವಕಾಶ ಕೇಳಿದ್ದಾರೆ.

ಶ್ರೀ ಆಯನೂರು ಮಂಜುನಾಥ್(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವರು ಸಮಯ ತೆಗೆದುಕೊಳ್ಳಲಿ. ಆದರೆ, ಯಾವಾಗ ಕೊಡುತ್ತಾರೆಂದು ಅವರು ಹೇಳದರೆ ಸಾಕು.

ಡಾ: ಸಿ.ಎಸ್. ಅಶ್ವತ್ಥನಾರಾಯಣ:- ಮಾನ್ಯ ಸಭಾಪತಿಯವರೇ, ಮಾನ್ಯ ಆಯನೂರು ಮಂಜುನಾಥ್‌ರವರ ಪ್ರಶ್ನೆಗೆ 15 ದಿನಗಳ ಕಾಲಾವಕಾಶ ಬೇಕು.

ಸಭಾಪತಿಯವರು:- ಆ ಪ್ರಶ್ನೆಗೆ 15 ದಿವಸ ಕಾಲಾವಕಾಶ ಬೇಕೇ?

ಡಾ: ಸಿ.ಎಸ್. ಅಶ್ವತ್ಥನಾರಾಯಣ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಇಡೀ ರಾಜ್ಯದಲ್ಲ ಎಷ್ಟು ಜನ ನಿರುದ್ಯೋಗಿ ಪದವೀಧರರಿದ್ದಾರೆ ಹಾಗೂ ಅವರು ಕೇಳುತ್ತಿರುವ ಲಾಜಿಸ್ಟಿಕ್ಸ್‌ಗೆ ಮಾಹಿತಿ ನೀಡಬೇಕಾಗಿರುವುದರಿಂದ ಅಷ್ಟು ಸಮಯ ಬೇಕಾಗಿರುತ್ತದೆ.

ಶ್ರೀ ಸಅಲಂ ಅಹಮದ್:- ಮಾನ್ಯ ಆಯನೂರು ಮಂಜುನಾಥ್‌ರವರೇ, ಅಷ್ಟು ದಿನ ಕಾಲಾವಕಾಶ ನೀಡುವುದಕ್ಕೆ ತಾವು ಒಪ್ಪಿಕೊಳ್ಳುತ್ತೀರಾ?

ಸಭಾಪತಿಯವರು:- ಆಯಿತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 1769

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಹೆಚ್.ಎಸ್. ಗೋಪಿನಾಥ್:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ 1ನೇ ಮತ್ತು 3ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆಂತರಿಕವಾಗಿರತಕ್ಕಂತಹ ಅಸೆಸ್‌ಮೆಂಟ್ ಮಾಡಿ ಪಾಸ್ ಮಾಡಿದ್ದೇವೆಂದು ಉತ್ತರ ನೀಡಿರುತ್ತಾರೆ. ಆದರೆ, 2ನೇ ಮತ್ತು 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆಫ್‌ಲೈನ್ ಪರೀಕ್ಷೆ ನಡೆಸುತ್ತಾರೆಯೇ ಅಥವಾ ಹೇಗೆ ಎಂಬುದನ್ನು ಸ್ಪಷ್ಟ ಮಾಡಬೇಕು.

ಡಾ: ಸಿ.ಎಸ್. ಅಶ್ವತ್ಥನಾರಾಯಣ:- ಮಾನ್ಯ ಸಭಾಪತಿಯವರೇ, ಕೋವಿಡ್-19 ಇರುವ ಕಾರಣ ಕಾಲಕಾಲಕ್ಕೆ ಪರೀಕ್ಷೆಗಳನ್ನು ನಡೆಸುವುದಕ್ಕೆ ಸಾಧ್ಯವಾಗಿರುವುದಿಲ್ಲ. ಬರುವ ಏಪ್ರಿಲ್ ಮೊದಲನೆ ವಾರದಲ್ಲ ಪರೀಕ್ಷೆ ಪ್ರಾರಂಭವಾಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 1667

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಅ. ದೇವೇಗೌಡ:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ದಿನಾಂಕ:18.08.2007ರಂತೆ ರಾಮನಗರ ತಾಲ್ಲೂಕಿನ ಅರ್ಚಕರಹಳ್ಳಿ ಗ್ರಾಮದಲ್ಲಿ ಯೋಜಿಸಲಾಗಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಒಟ್ಟು 216 ಎಕರೆ 26 ಗುಂಟೆ ಜಮೀನು ಮಂಜೂರಾಗಿದ್ದು, ಅದರಲ್ಲಿ ಕೇವಲ 71 ಎಕರೆ 15 ಗುಂಟೆ ಜಮೀನನ್ನು ಹಸ್ತಾಂತರ ಮಾಡಲಾಗಿರುತ್ತದೆ. ಜೊತೆಗೆ, ಸದರಿ ವಿಶ್ವವಿದ್ಯಾಲಯದ ಕ್ಯಾಂಪಸ್ ಮತ್ತು ಇತರೆ ಪೂರಕ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ ಎಂದು ಹೇಳಿದ್ದಾರೆ. “...ನಿಯಮಾನುಸಾರ ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಅಖತ ಉತ್ತರದಲ್ಲಿ ಹೇಳಿರುತ್ತಾರೆ. ಆದರೆ, ಸದರಿ ಕ್ರಮವನ್ನು ಯಾವಾಗ ಕೈಗೊಳ್ಳುತ್ತಾರೆಂದು ಉತ್ತರ ನೀಡಬೇಕಾಗಿರುತ್ತದೆ. ಏಕೆಂದರೆ, ನಾವು ರಾಮನಗರ ಜಿಲ್ಲೆಗೆ ಹೋದಾಗಲೆಲ್ಲಾ ಸದರಿ ವಿಶ್ವವಿದ್ಯಾಲಯದ ಕಟ್ಟಡದ ಶಂಕುಸ್ಥಾಪನೆ ಮಾಡುತ್ತೇವೆಂದು ಹೇಳಿಕೊಂಡು ಬರುತ್ತಲೇ ಇರುತ್ತೇವೆ. ಆದುದರಿಂದ, ಸದರಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕಟ್ಟಡದ ಶಂಕುಸ್ಥಾಪನೆಯನ್ನು ಕೂಡಲೇ ಮಾಡಬೇಕೆಂದು ತಮ್ಮ ಮೂಲಕ ಮಾನ್ಯ ಸಚಿವರನ್ನು ಒತ್ತಾಯಿಸುತ್ತೇನೆ.

ಡಾ: ಕೆ. ಸುಧಾಕರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹೇಳಿದ ಹಾಗೆ, ಇದು 2007ನೇ ಇಸವಿಯಲ್ಲಿ ಸರ್ಕಾರದ ಆದೇಶ ಆಗಿದ್ದರೂ ಸಹ, ಒಟ್ಟು ಅಲ್ಲಿ 216 ಎಕರೆ 26 ಗುಂಟೆ ಜಮೀನನ್ನು ಗುರುತಿಸಿರುತ್ತೇವೆ. ಅದರಲ್ಲಿ 71 ಎಕರೆ 15 ಗುಂಟೆ ಜಮೀನನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ನಿರ್ಮಾಣ ಮಾಡುವುದಕ್ಕೆ ಕೊಟ್ಟಿರುತ್ತೇವೆ. ಆದರೆ, ಅಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಆ ಜಮೀನಿಗೆ ಸಂಬಂಧಪಟ್ಟಂತೆ ವ್ಯಾಜ್ಯವನ್ನು ಮಾಡಿ ಮಾನ್ಯ ನ್ಯಾಯಾಲಯದ ಮೆಟ್ಟಲು ಏರಿರುತ್ತಾರೆ. ಆದರೂ ಸಹ ನಾವು, ಮಾನ್ಯ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮುಖ್ಯಮಂತ್ರಿಗಳು ಹಾಗೂ ರಾಮನಗರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರುಗಳು ಈಗಾಗಲೇ ಎಲ್ಲಾ ಅಧಿಕಾರಿಗಳ ಜೊತೆ ಮತ್ತು ಎಲ್ಲಾ ಜನಪ್ರತಿನಿಧಿಗಳ ಜೊತೆ ಎರಡು ಸುತ್ತಿನ ಸಭೆಯನ್ನು ಮಾಡಿರುತ್ತೇವೆ. ಎಲ್ಲ ವ್ಯಾಜ್ಯ ಇದೆ, ಆ ಜಾಗವನ್ನು ಬಿಟ್ಟು, ಉಳಿದಿರುವಂತಹ ಸ್ಥಳದಲ್ಲಿ ಸದರಿ ವಿಶ್ವವಿದ್ಯಾಲಯದ ಕ್ಯಾಂಪಸ್ ಅನ್ನು ನಿರ್ಮಾಣ ಮಾಡುವುದಕ್ಕೆ ಯಾವುದೇ ಅಡಚಣೆ ಇರುವುದಿಲ್ಲ. ಹಾಗಾಗಿ, ಕಾಮಗಾರಿಯನ್ನು ಮುಂದುವರೆಸಬೇಕೆಂದು ಈಗಾಗಲೇ ಕ್ರಮವನ್ನು ನಾವು ತೆಗೆದುಕೊಂಡಿರುತ್ತೇವೆ. ಈ ನಿಟ್ಟಿನಲ್ಲಿ ಈಗಾಗಲೇ Karnataka Health Systems Reforms and Development Project (KSHRDP) ಗೆ ವಿಸ್ತೃತ ಯೋಜನಾ ವರದಿ ತೆಗೆದುಕೊಳ್ಳುವುದಕ್ಕೆ ಕ್ರಮ ವಹಿಸಿರುತ್ತೇವೆ. ಅದು ಬಂದ ಕೂಡಲೇ, ಸದರಿ ಕಾಮಗಾರಿಗೆ ಟೆಂಡರ್ ಅನ್ನು ಕರೆದು ಆದಷ್ಟು ಶೀಘ್ರದಲ್ಲಿ ನಮ್ಮ ಸರ್ಕಾರ ಸದರಿ ವಿಶ್ವವಿದ್ಯಾಲಯ ಕಟ್ಟಡದ ಶಂಕುಸ್ಥಾಪನೆಯನ್ನು ಇನ್ನು 3 ತಿಂಗಳಿನಲ್ಲಿ ಮಾಡುವಂತಹ ಎಲ್ಲಾ ಕ್ರಮವನ್ನು ಮಾಡುತ್ತಿದ್ದೇವೆಂದು ನೂರಕ್ಕೆ ನೂರರಷ್ಟು ಹೇಳುತ್ತೇನೆ.

ಶ್ರೀ ಅ. ದೇವೇಗೌಡ:- ಮಾನ್ಯ ಸಭಾಪತಿಯವರೇ, ಧನ್ಯವಾದಗಳು.

ಶ್ರೀ ಗೋವಿಂದ ಎಂ. ಕಾರಜೋಳ(ಬೃಹತ್ ಹಾಗೂ ಮಧ್ಯಮ ನೀರಾವರಿ(ಜಲಸಂಪನ್ಮೂಲ) ಸಚಿವರು):- ಮಾನ್ಯ ಸಭಾಪತಿಯವರೇ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ತಮ್ಮ ಅನುಮತಿ ಪಡೆದು ಹೋಗಿರುತ್ತಾರೆ. ಆದುದರಿಂದ, ಮಾನ್ಯ ಸಚಿವರಿಗೆ ಸಂಬಂಧಪಟ್ಟಂತೆ ಅಂದರೆ, ಇಂಧನ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಅವರ ಪರವಾಗಿ ಉತ್ತರಿಸಲು ನಾನು ತಯಾರಿದ್ದೇನೆ. ಒಂದು ವೇಳೆ ಮಾನ್ಯ ಸಚಿವರು ಬಂದ ನಂತರವೇ ನಾವು ಮಾನ್ಯ ಸಚಿವರಿಂದಲೇ ಉತ್ತರ ಬಯಸುತ್ತೇವೆಂದು ಹೇಳಿದರೆ, ಅವರು ನಾಳೆ ದಿವಸ ಸದನಕ್ಕೆ ಹಾಜರಾಗುತ್ತಾರೆ.

ಸಭಾಪತಿಯವರು:- ಮಾನ್ಯ ಸಚಿವರಿಗೆ ಸಂಬಂಧಪಟ್ಟ ಪ್ರಶ್ನೆಗಳಿಗೆ ತಾವು ಉತ್ತರ ನೀಡಿದರೂ ಆಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಗೋವಿಂದ ಎಂ. ಕಾರ್ಜೋಳ:- ಮಾನ್ಯ ಸಭಾಪತಿಯವರೇ, ಹಾಗಾದರೆ ಮಾನ್ಯ ಸಚಿವರಿಗೆ ಸಂಬಂಧಪಟ್ಟ ಪ್ರಶ್ನೆ ಕೇಳಬಹುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ:1776

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕುಶಾಲಪ್ಪ ಎಂ.ಪಿ.(ಸುಜಾ):- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ, ಕೊಡಗು ಜಿಲ್ಲೆಯಲ್ಲಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಇಲ್ಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡುವ ಬಗೆಗಿನ ಪ್ರಸ್ತಾವನೆ ಸರ್ಕಾರದ ಮುಂದಿರುವುದಿಲ್ಲ ಎಂದು ಉತ್ತರ ನೀಡಿದ್ದಾರೆ. ಆದರೆ, ಕೊಡಗು ಜಿಲ್ಲೆಯಲ್ಲಿ ಜನರು ಹೆಚ್ಚಿನ ಚಿಕಿತ್ಸೆಗಾಗಿ 120 ಕಿಲೋಮೀಟರ್ ದೂರದ ಮೈಸೂರು ಜಿಲ್ಲೆ ಅಥವಾ 150 ಕಿಲೋಮೀಟರ್ ದೂರವಿರುವ ಮಂಗಳೂರು ಜಿಲ್ಲೆಯಲ್ಲಿರುವ ಆಸ್ಪತ್ರೆಗಳಿಗೆ ಹೋಗಬೇಕಾಗಿರುತ್ತದೆ. ಆದರೆ, ಕೊಡಗು ಜಿಲ್ಲೆಯಲ್ಲಿ ಕಡುಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದುದರಿಂದ, ಆ ಕಡುಬಡವರ ಜೀವ ಉಳಿಸುವುದಕ್ಕೆ ಕೊಡಗು ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೊಡುವಂತಹ ವ್ಯವಸ್ಥೆ ಆಗಬೇಕು. ಇವೊತ್ತಿನ ದಿವಸ ಚಿಕ್ಕಮಗಳೂರು ಜಿಲ್ಲೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೊಡಲಾಗಿರುತ್ತದೆ. ಅದೇ ರೀತಿ ಕೊಡಗು ಜಿಲ್ಲೆಗೆ ಯಾವಾಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೊಡುತ್ತಾರೆಂದು ನನ್ನ ಪ್ರಶ್ನೆಯಾಗಿರುತ್ತದೆ.

ಡಾ: ಕೆ. ಸುಧಾಕರ್:- ಮಾನ್ಯ ಸಭಾಪತಿಯವರೇ, ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಸುಮಾರು 300 ಹಾಸಿಗೆ ಸಾಮರ್ಥ್ಯ ಇರುವಂತಹ ಜಿಲ್ಲಾ ಆಸ್ಪತ್ರೆ ಇತ್ತು. ಇದರ ಜೊತೆಗೆ, ನಾವು ಹೆಚ್ಚುವರಿಯಾಗಿ 450 ಹಾಸಿಗೆ ಸಾಮರ್ಥ್ಯ ಇರತಕ್ಕಂತಹ ಆಸ್ಪತ್ರೆಯ ಕಟ್ಟಡ ಕಾಮಗಾರಿ ಮುಗಿಯುವ ಹಂತದಲ್ಲಿದ್ದಾರೆ. ಈ ಕಾಮಗಾರಿ ಬಹಳ ವೇಗವಾಗಿ ಆಗಬೇಕು ಮತ್ತು ಸದರಿ ಆಸ್ಪತ್ರೆ ಆದಷ್ಟು ಶೀಘ್ರದಲ್ಲಿ ಸೇವೆಗೆ ಮುಕ್ತವಾಗಬೇಕೆಂದು ನಾವು ಈಗಾಗಲೇ ಸಭೆಯನ್ನು ಸಹ ಮಾಡಿರುತ್ತೇವೆ. ಆದರೆ, ಮಾನ್ಯ ಸದಸ್ಯರು ಸೂಪರ್ ಸ್ಪೆಷಾಲಿಟಿ ಬಗ್ಗೆ ಕೇಳುತ್ತಿದ್ದಾರೆ. ಆದರೆ, ನಾವು ಕೊಡಗು ಜಿಲ್ಲೆಯಲ್ಲಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಾಡುತ್ತಿರುತ್ತೇವೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಆ ಒಂದು ಚಿಕಿತ್ಸೆಯ ವಿಧಿವಿಧಾನಗಳ ಅವಶ್ಯಕತೆಯಲ್ಲಿ ಅದರ ಕಾರ್ಯದ ಒತ್ತಡ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇದೆಲ್ಲವನ್ನೂ ಪರಿಗಣಿಸಿ ಹಂತ-ಹಂತವಾಗಿ ತೆಗೆದುಕೊಂಡಿರುತ್ತೇವೆ. ಸೂಪರ್ ಸ್ಟೆಷಾಲಟಿ ಆಸ್ಪತ್ರೆ ಬಳ್ಳಾರಿ, ಮೈಸೂರು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾಗಿರುತ್ತದೆ. ಆದರೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸ್ಟೆಷಾಲಟಿ ಆಸ್ಪತ್ರೆ ಮಾತ್ರ ಇದ್ದು, ಸೂಪರ್ ಸ್ಟೆಷಾಲಟಿ ಆಸ್ಪತ್ರೆ ಇರುವುದಿಲ್ಲ. ಹಾಗಾಗಿ, ಕೊಡಗು ಜಿಲ್ಲೆಯಲ್ಲಿ ಸ್ಟೆಷಾಲಟಿ ಆಸ್ಪತ್ರೆಯನ್ನು ಸೂಪರ್ ಸ್ಟೆಷಾಲಟಿ ಆಸ್ಪತ್ರೆಗೆ ಶಿಫ್ಟ್ ಮಾಡುವುದಕ್ಕೆ ಪ್ರಸ್ತುತ ಸನ್ನಿವೇಶದಲ್ಲ ಅವಕಾಶ ಇರುವುದಿಲ್ಲ. ಆದಾಗ್ಯೂ, ಕೊಡಗು ಜಿಲ್ಲೆಗೆ ನಾವು ವಿಶೇಷವಾದಂತಹ ಆಸಕ್ತಿಯನ್ನು ವಹಿಸಿದ್ದು, 450 ಹಾಸಿಗೆ ಸಾಮರ್ಥ್ಯದ ಸ್ಟೆಷಾಲಟಿ ಆಸ್ಪತ್ರೆಯನ್ನು ನಾವು ಈಗಾಗಲೇ ಮಾಡುತ್ತಿರುತ್ತೇವೆ. ಒಂದು ವೇಳೆಯಲ್ಲಿ ಅಗತ್ಯಬಿದ್ದರೆ ಖಂಡಿತವಾಗಿಯೂ ಕೊಡಗು ಜಿಲ್ಲೆಯಲ್ಲಿಯೂ ಸಹ ಸೂಪರ್ ಸ್ಟೆಷಾಲಟಿಯ ಒಂದು ವಿಂಗ್ ಅನ್ನು establish ಮಾಡುವಂತಹ ಎಲ್ಲಾ ಕ್ರಮಗಳನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 1717

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಉತ್ತರವನ್ನು ಒದಗಿಸಿದ್ದಾರೆ. ಆದರೆ, ನನಗೆ ನಮ್ಮ ಸರ್ಕಾರದ ಧೋರಣೆಯೇ ಅರ್ಥವಾಗುತ್ತಿರುವುದಿಲ್ಲ. ಏಕೆಂದರೆ, ಕಳೆದ 10 ವರ್ಷಗಳ ಹಿಂದೆ ಡಾ: ಗಂಗೂಬಾಯಿ ಹಾನಗಲ್ ಅವರ ಹೆಸರಿನಲ್ಲಿ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವನ್ನು ಮೈಸೂರಿನಲ್ಲಿ ಪ್ರಾರಂಭ ಮಾಡಿದ್ದಾರೆ. ಈ ರೀತಿ ಹತ್ತಾರು ವಿಶ್ವವಿದ್ಯಾಲಯಗಳನ್ನು ಸರ್ಕಾರದಿಂದ ಪ್ರಾರಂಭ ಮಾಡಲಾಗಿರುತ್ತದೆ. ಕಳೆದ 10 ವರ್ಷಗಳಿಂದ ಸುಮಾರು 21 ಜನ ಎಫ್.ಡಿ.ಸಿ., ಎಸ್.ಡಿ.ಸಿ., ಕಂಪ್ಯೂಟರ್ ಆಪರೇಟರ್ ಮತ್ತು 'ಡಿ' ಗ್ರೂಪ್ ನೌಕರರು ಕ್ರೋಡೀಕೃತ ವೇತನದಡಿಯಲ್ಲಿ ಸದರಿ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸದರಿ ವಿಶ್ವವಿದ್ಯಾಲಯಕ್ಕೆ 19 ಹುದ್ದೆಗಳ ಮಂಜೂರಾತಿ ಕೊಟ್ಟಿದ್ದರೂ ಸಹ 21 ಜನ ಕ್ರೋಡೀಕೃತ ವೇತನದಡಿಯಲ್ಲಿ ಮತ್ತು ಹೊರಗುತ್ತಿಗೆ ಆಧಾರದ ಮೇರೆಗೆ 9 ಜನ ಕೆಲಸ ಮಾಡುತ್ತಿದ್ದರು. ಅದರಲ್ಲಿ ವಾಚ್‌ಮ್ಯಾನ್, ಸೆಕ್ಯೂರಿಟಿ ಮತ್ತು ಲೈಬ್ರೇರಿಯನ್ ಸೇರಿರುತ್ತಾರೆ. ಕಳೆದ ವರ್ಷ ಸ್ವತಃ ನಾನೇ ಆರ್ಥಿಕ ಇಲಾಖೆಯವರ ಜೊತೆ ಮಾತನಾಡಿ, ಹಣ ಬಿಡುಗಡೆ ಮಾಡಿಸಿದ್ದರಿಂದ ಅವರಿಗೆ ವೇತನ ಸಿಕ್ಕಿರುತ್ತದೆ. ಆದರೆ, ಈಗ ಕಳೆದ 10 ತಿಂಗಳುಗಳಿಂದ ವೇತನ ಕೂಡ ನೀಡಿರುವುದಿಲ್ಲ. ಅಲ್ಲದೇ, ಅವರನ್ನು ಸದರಿ ವಿಶ್ವವಿದ್ಯಾಲಯದಿಂದ ಹೊರಗೆ ಹಾಕಲಾಗಿರುತ್ತದೆ. ಸದರಿ ವಿಶ್ವವಿದ್ಯಾಲಯದ ಇಡೀ ಬೋಧಕೇತರ ಸಿಬ್ಬಂದಿಗಳನ್ನು ಹೊರಗೆ ಹಾಕಿರುತ್ತಾರೆ. ಇದರಿಂದಾಗಿ, ಅವರು ಕಳೆದ 21 ದಿನಗಳಿಂದ ಬೀದಿಗೆ ಬಿದ್ದಿರುತ್ತಾರೆ. ಅದಕ್ಕೆ ಸರ್ಕಾರದವರು ರೋಸ್ಟರ್ ಇರುವುದಿಲ್ಲವೆಂದು ಹೇಳುತ್ತಿರುತ್ತದೆ. ಆದರೆ, ಅಲ್ಲಿ ದಲಿತರು ಹೆಚ್ಚಾಗಿ ಇದ್ದು, ರೋಸ್ಟರ್‌ಗೆ ಅಗತ್ಯವಿರುವುದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿರುತ್ತಾರೆ. ನನ್ನ ಪ್ರಶ್ನೆ ಏನೆಂದರೆ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಒಂದ್ ವಿಶ್ವವಿದ್ಯಾಲಯಕ್ಕೆ ಯು.ಜಿ.ಸಿ. ಗೈಡ್‌ಲೈನ್ಸ್ ಪ್ರಕಾರ 5 ಇಲಾಖೆಗಳು ಇರಬೇಕು, ಅದು ಇರುತ್ತದೆ.

(ಮುಂದು)

(294) 14.03.2022 11.30 ವೈಎಲ್-ವಿಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಕೆ.ಉ.ಶ್ರೀಕಂಠೇಗೌಡ (ಮುಂದು):-

45 ಜನ ಬೋಧಕರಿದ್ದು, ಒಬ್ಬರು ಸಹ ಖಾಯಂ ಬೋಧಕರಿಲ್ಲದಂತಾಗಿದೆ. There is no permanent teaching staff. ಜೊತೆಗೆ ಒಬ್ಬರು ಸಹ ಬೋಧಕೇತರ ಸಿಬ್ಬಂದಿಗಳಿಲ್ಲ. ಮಂಜೂರಾಗಿರುವಂಥ ಹುದ್ದೆಗಳಲ್ಲಿ “ಡಿ” ಗ್ರೂಪ್‌ನವರಾಗಲಿ ಅಥವಾ ವಾಹನ ಚಾಲಕರಾಗಲಿ ಒಬ್ಬರೂ ಇಲ್ಲದಂತಾಗಿದೆ. ಈ ರೀತಿಯಾದರೆ, ವಿಶ್ವವಿದ್ಯಾಲಯವನ್ನು ಹೇಗೆ ನಡೆಸಬೇಕು? ಕಳೆದ ಹತ್ತು ವರ್ಷಗಳಿಂದ consolidated pay scale ನಲ್ಲಿಯೇ ಕರ್ತವ್ಯವನ್ನು ನಿರ್ವಹಿಸುತ್ತಿರುವವರನ್ನು ಹೊರಗೆ ಕಳುಹಿಸಿ, ಸಂಬಳ ನೀಡುವುದಕ್ಕೆ ಸಾಧ್ಯವಿಲ್ಲ, ವಿಶ್ವವಿದ್ಯಾಲಯ ನಡೆಸುವುದಿಲ್ಲವೆಂದರೆ, ಏನು ಅರ್ಥ? ದಯವಿಟ್ಟು ಕೂಡಲೇ ಆ ಸಿಬ್ಬಂದಿಗಳು ವಿಶ್ವವಿದ್ಯಾಲಯಕ್ಕೆ ಹೋಗಿ ಕರ್ತವ್ಯ ನಿರ್ವಹಿಸುವ ಹಾಗೆ ಮಾಡಬೇಕು. ಏಕೆಂದರೆ, ವಿಶ್ವವಿದ್ಯಾಲಯವು ಸಹ ಉತ್ತಮವಾಗಿ ನಡೆಯಬೇಕಲ್ಲವೇ? Roster maintain ಮಾಡಲಿ, ಅದಕ್ಕೆ ನನ್ನ ವಿರೋಧವೇನಿಲ್ಲ. ರೋಸ್ಟರ್‌ಗಿಂತ ಹೆಚ್ಚಾಗಿಯೇ ಸಿಬ್ಬಂದಿಗಳಿದ್ದಾರೆ. ಡಾ|| ಗಂಗೂಬಾಯಿ ಹಾನಗಲ್‌ರವರ ಹೆಸರಿನಲ್ಲಿ ವಿಶ್ವವಿದ್ಯಾಲಯವನ್ನು ತೆರೆದು, ಅವರಿಗೆ ಈ ರೀತಿ ಅಪಮಾನ ಮಾಡುವುದು ಏತಕ್ಕೆ? ಇಲ್ಲದಿದ್ದರೆ ಆ ವಿಶ್ವವಿದ್ಯಾಲಯಕ್ಕೆ ಬೀಗವನ್ನು ಹಾಕಲಿ, ನನ್ನ ಅಭ್ಯಂತರವೇನಿಲ್ಲ. ಒಬ್ಬರು ಸಹ ಬೋಧಕೇತರ ಸಿಬ್ಬಂದಿಗಳು ಆ ವಿಶ್ವವಿದ್ಯಾಲಯದಲ್ಲಿ ಇಲ್ಲವೆಂದರೆ ಹೇಗೆ? ವಿಶ್ವವಿದ್ಯಾಲಯವನ್ನು ನಡೆಸುವುದಾದರೆ ಹೇಗೆ ಎಂಬುದು ನನಗೆ ಅರ್ಥವೇ ಆಗುತ್ತಿಲ್ಲ. ಒಬ್ಬ ಸಹ ಖಾಯಂ ಬೋಧಕರಿಲ್ಲವೆಂದರೆ ಹೇಗೆ? ಇಂತಹ ಸಮಸ್ಯೆಯಿಂದಾಗಿ 21

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಿಬ್ಬಂದಿಗಳು ಬೀದಿಗೆ ಬಂದಿದ್ದಾರೆ. ಈ ಕೂಡಲೇ ಅವರನ್ನು ವಿಶ್ವವಿದ್ಯಾಲಯಕ್ಕೆ ಸೇರಿಸಿಕೊಂಡು, ವೇತನ ಬಿಡುಗಡೆ ಮಾಡಿ, ವಿಶ್ವವಿದ್ಯಾಲಯವು ಉತ್ತಮ ರೀತಿ ನಡೆಯುವಂತೆ ಮಾನ್ಯ ಸಚಿವರು ನೋಡಿಕೊಳ್ಳಬೇಕು.

ಡಾ|| ಅಶ್ವಥ್ ನಾರಾಯಣ ಸಿ.ಎನ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಈಗಾಗಲೇ ಡಾ|| ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿಗಳ ಬಗ್ಗೆ ಪ್ರಶ್ನೆಯನ್ನು ಕೇಳಿದ್ದರು. ಈಗಾಗಲೇ ಆರ್ಥಿಕ ಇಲಾಖೆಯಿಂದ “ಈ ರೀತಿಯಾಗಿ sanction post ಗಳಲ್ಲ ಹಾಗೂ sanction post ಗಳಿಗಿಂತ ಹೆಚ್ಚಾಗಿ ನೇಮಕಾತಿ ಮಾಡಿಕೊಳ್ಳಲು ಅವಕಾಶವಿಲ್ಲವೆಂದು” ಬಹಳ ಸ್ಪಷ್ಟವಾಗಿ ಸುತ್ತೋಲೆ ಹೊರಡಿಸಲಾಗಿದೆ. ಆದರೂ ಸಹ ಈ ವಿಚಾರವಾಗಿ ಆರ್ಥಿಕ ಇಲಾಖೆಯವರ ಗಮನಕ್ಕೆ ತಂದು, ಆ ಸಿಬ್ಬಂದಿಗಳಿಗೆ ಅವಕಾಶ ಕಲ್ಪಿಸುವಂಥ ಪ್ರಯತ್ನ ಮಾಡುತ್ತೇನೆ ಎಂದು ತಮ್ಮ ಮೂಲಕ ಮಾನ್ಯ ಸದಸ್ಯರಿಗೆ ತಿಳಿಸಲಿಚ್ಛಿಸುತ್ತೇನೆ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, 10 ವರ್ಷಗಳಿಂದ ಕೆಲಸ ಮಾಡಿರುವವರಿಗೆ ಸಂಬಳ ನೀಡಬೇಕಲ್ಲವೇ? ಅದಲ್ಲದೇ ಆರ್ಥಿಕ ಇಲಾಖೆಯವರು 26 ಹುದ್ದೆಗಳಿಗೆ ಮಂಜೂರಾತಿ ಮಾಡಿಕೊಡಿ ಎಂದು ಪ್ರಸ್ತಾವನೆ ಸಲ್ಲಿಸಿದ್ದು, ಅದಕ್ಕೆ ಮಾನ್ಯ ಸಚಿವರು ಅನುಮೋದನೆಯನ್ನು ನೀಡಿರುವುದಿಲ್ಲ. ಆ 21 ನೌಕರರುಗಳನ್ನು ಏಕಾಏಕಿ ನೇಮಕ ಮಾಡಿಕೊಳ್ಳಲಾಗಿದೆ. ಒಂದು ವಿಶ್ವವಿದ್ಯಾಲಯ ನಡೆಯಬೇಕಾದರೆ, ಯುಜಿಸಿಯಲ್ಲ ಕನಿಷ್ಠ ಐದು ವಿಷಯಗಳ ಇಲಾಖೆಗಳು ಇರಬೇಕು ಎಂದು ಮಾರ್ಗಸೂಚಿ ಇದ್ದು, ಅದರಂತೆ ಆ ಸಿಬ್ಬಂದಿಗಳು 8 ಇಲಾಖೆಗಳಲ್ಲ ಇದ್ದಾರೆ. ಜೊತೆಗೆ 45 ಜನ ಬೋಧಕ ಸಿಬ್ಬಂದಿಗಳಿದ್ದು, ಒಬ್ಬರೂ ಸಹ ಖಾಯಂಗೊಂಡಿಲ್ಲ. ಅನುಪಾತ 1:4 ಬೋಧಕೇತರ ಸಿಬ್ಬಂದಿಗಳಿರಬೇಕು, ಅದು ಸಹ ಇಲ್ಲ. ಜೊತೆಗೆ ಆರ್ಥಿಕ ಇಲಾಖೆಯವರು 26 ಹುದ್ದೆಗಳಿಗೆ ಮಂಜೂರಾತಿ ನೀಡಿದ್ದು, ಅದು ಸಹ ಮಾಡಿಲ್ಲ. ಕಳೆದ 10 ವರ್ಷಗಳಿಂದ ಕರ್ತವ್ಯ ನಿರ್ವಹಿಸಿ, ಇವತ್ತು ಬೀದಿಯಲ್ಲಿದ್ದು, ಅವರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕುಟುಂಬದ ಕಥೆ ಏನಾಗಬೇಕು ಮತ್ತು ವಿಶ್ವವಿದ್ಯಾಲಯದ ಕಥೆ ಏನಾಗಬೇಕು? ದಯವಿಟ್ಟು ಆ ಸಿಬ್ಬಂದಿಗಳನ್ನು ಮತ್ತೆ ವಿಶ್ವವಿದ್ಯಾಲಯದೊಳಗೆ ಸೇರಿಸಿಕೊಳ್ಳಬೇಕು. Streamline ಮಾಡಿ ವ್ಯವಸ್ಥೆಯನ್ನು ಸರಿಪಡಿಸಲು ಏನಾದರೂ ವ್ಯವಸ್ಥೆ ಮಾಡಬೇಕು.

ಡಾ|| ಅಶ್ವಥ್ ನಾರಾಯಣ ಸಿ.ಎನ್:- ಮಾನ್ಯ ಸಭಾಪತಿಯವರೇ, ಆ ವಿಶ್ವವಿದ್ಯಾಲಯದಲ್ಲ ಸುಮಾರು 125 ವಿದ್ಯಾರ್ಥಿಗಳು ಇದ್ದಾರೆ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಅಲ್ಲ ಒಟ್ಟು 160 ವಿದ್ಯಾರ್ಥಿಗಳಿದ್ದಾರೆ.

ಡಾ|| ಅಶ್ವಥ್ ನಾರಾಯಣ ಸಿ.ಎನ್:- ಮಾನ್ಯ ಸಭಾಪತಿಯವರೇ, ಹೌದು. ಸುಮಾರು 120 ರಿಂದ 160 ವಿದ್ಯಾರ್ಥಿಗಳಿದ್ದಾರೆ. ಆ ವಿದ್ಯಾರ್ಥಿಗಳ ಸಂಖ್ಯೆಯನ್ನು ನೋಡಿದರೆ, ವಿಶ್ವವಿದ್ಯಾಲಯಕ್ಕೆ ಬೇಕಾಗಿರುವಂಥ ಹೆಚ್ಚಿನ ರೀತಿಯಲ್ಲಿ ಸಿಬ್ಬಂದಿಗಳನ್ನು ಭರ್ತಿ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲವೆಂದರೂ ಭರ್ತಿ ಮಾಡಿಕೊಳ್ಳುವಂಥ ಕೆಲಸವಾಗಿದೆ. ಯಾವುದೇ ರೀತಿಯಲ್ಲಿ ಆ ವಿಶ್ವವಿದ್ಯಾಲಯಕ್ಕೆ ಅಧಿಕಾರ ಇಲ್ಲದಿದ್ದರೂ ಈ ಹಿಂದೆಯೇ ಸಿಬ್ಬಂದಿಗಳನ್ನು ಭರ್ತಿ ಮಾಡಿ, ಕಾನೂನಿನ ಉಲ್ಲಂಘನೆಯನ್ನು ಮಾಡಿದ್ದಾರೆ. ವಿದ್ಯಾರ್ಥಿಗಳಿಗಿಂತ ಸಿಬ್ಬಂದಿಗಳ ಸಂಖ್ಯೆಯೇ ಹೆಚ್ಚಾಗಿದೆ ಎಂದು ಅದನ್ನು ಸರಿಪಡಿಸುವಂಥ ಕೆಲಸವಾಗುತ್ತಿದೆ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಆ ರೀತಿ ಏನಿಲ್ಲ. Affiliated ಇದೆ. ಸಬ್-ಸೆಂಟರ್‌ಗಳವೆ.

ಡಾ|| ಅಶ್ವಥ್ ನಾರಾಯಣ ಸಿ.ಎನ್:- ಮಾನ್ಯ ಸಭಾಪತಿಯವರೇ, ಆಗಲಿ. ಡಾ|| ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವನ್ನು ಉತ್ತಮಗೊಳಿಸಲು, ನೋಂದಾವಣೆ ಸಂಖ್ಯೆಯನ್ನು ಹೆಚ್ಚಿಸಲು ಹಾಗೂ ದೊಡ್ಡ ಮಟ್ಟದಲ್ಲಿ ಬೆಳೆಸಲು ಎಲ್ಲಾ ರೀತಿಯ ಕ್ರಮವಹಿಸಲಾಗುತ್ತಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಈ 21 ಮಂದಿಗಳಿಗೆ ಏನು ಮಾಡುತ್ತಾರೆ? ಏಕೆಂದರೆ, ಅವರು ಸಹ ಕಳೆದ 10 ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ್ದಾರೆ.

ಡಾ|| ಅಶ್ವಥ್ ನಾರಾಯಣ ಸಿ.ಎನ್:- ಮಾನ್ಯ ಸಭಾಪತಿಯವರೇ, post ಗಳ ಸೃಜನೆಗಳನ್ನು ಮಾಡಿಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಹಾಗೂ ಹೆಚ್ಚಿನ ರೀತಿಯಲ್ಲಿ grant ನೀಡಬೇಕೆಂದು ಒತ್ತಾಯ ಮಾಡಲಾಗುತ್ತಿದೆ. ಇತ್ತೀಚಿನ ವಿಶ್ವವಿದ್ಯಾಲಯಗಳಲ್ಲಿ affiliation ಇರುವುದಿಲ್ಲ, number of students ಇರುವುದಿಲ್ಲ. ಸರ್ಕಾರವು ನೀಡುವಂಥ ಗ್ರಾಂಟ್ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗಿದೆ. ಹಾಗಾಗಿ sustainable ಆಗಿ ಬೆಳೆಯಲು ಅವಕಾಶ ಕಲ್ಪಿಸುವ ರೀತಿ ಬೇರೆ ಬೇರೆ ಕೇಂದ್ರಗಳಿಗೆ ಮಾನ್ಯತೆ ನೀಡಿ, affiliation ಗಳ ಸಂಸ್ಥೆಗಳನ್ನು ಪ್ರಾರಂಭ ಮಾಡಿ, ಆ ವಿಶ್ವವಿದ್ಯಾಲಯವನ್ನು ಉತ್ತಮ ರೀತಿಯಲ್ಲಿ ಕೊಂಡೊಯ್ಯುವುದಕ್ಕೆ ಎಲ್ಲಾ ರೀತಿ ಕ್ರಮವಹಿಸಿ ಪ್ರಯತ್ನ ಮಾಡಲಾಗುತ್ತಿದೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಕೇಂದ್ರಸ್ಥಾನದಲ್ಲ 160 ವಿದ್ಯಾರ್ಥಿಗಳಿದ್ದಾರೆ. ಆದರೆ, affiliated, ಸಬ್-ಸೆಂಟರ್‌ಗಳಿವೆ ಅಲ್ಲವೇ?

ಸಭಾಪತಿಯವರು:- ಮಾನ್ಯ ಸಚಿವರೇ, ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರನ್ನು ಒಮ್ಮೆ ಕರೆಸಿಕೊಂಡು ಇದರ ಬಗ್ಗೆ ಮಾತನಾಡಿ, ಈ ಸಮಸ್ಯೆಯನ್ನು ಸರಿಪಡಿಸಿ.

ಡಾ|| ಅಶ್ವಥ್ ನಾರಾಯಣ ಸಿ.ಎನ್:- ಮಾನ್ಯ ಸಭಾಪತಿಯವರೇ, ಆಗಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 1739

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಯು.ಜಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ರಾಜ್ಯದಲ್ಲಿ ಮುಖ್ಯಮಂತ್ರಿ ಸಾಂತ್ವನ-ಹರೀಶ್ ಯೋಜನೆಯು ಜಾರಿಯಲ್ಲದೆಯೇ; ಎಂದು ಪ್ರಶ್ನೆಯನ್ನು ಕೇಳಿದ್ದೆನು. ಆದರೆ, ಆ ಯೋಜನೆಯು ಜಾರಿಯಲ್ಲತ್ತು, ಆದರೆ, ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕದಡಿಯಲ್ಲಿ ವಿಅನಗೊಳಿಸಲಾಗಿದೆ ಎಂದು ಉತ್ತರದಲ್ಲಿ ತಿಳಿಸಿದ್ದಾರೆ. ಈ ಯೋಜನೆಯನ್ನು ಏತಕ್ಕೆ ವಿಅನಗೊಳಿಸಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಏಕೆಂದರೆ, ಬಜೆಟ್ ಅನುದಾನದಲ್ಲಿ ಆಯುಷ್ಮಾನ್ ಭಾರತ್‌ಗೆ ರೂ.700.00 ಕೋಟಿ ಮೀಸಲಿಟ್ಟಿದ್ದು, ಅದರಲ್ಲಿ ಸುಮಾರು ರೂ.400.00 ಕೋಟಿಯನ್ನು ಜಾಹೀರಾತಿಗೆ ಭರಿಸಲಾಗಿದೆ ಎಂದು ಪತ್ರಿಕೆಯಲ್ಲಿ ವರದಿಯಾಗಿರುವುದನ್ನು ಓದಿದ್ದೇನೆ. ಮತ್ತೊಂದು ಪ್ರಶ್ನೆಯೇನೆಂದರೆ, ಒಬ್ಬ ವ್ಯಕ್ತಿ ಅಪಘಾತಕ್ಕೆ ಒಳಗಾಗಿ ಕೈ-ಕಾಲು ಮುರಿದುಕೊಂಡು ರಸ್ತೆಯಲ್ಲಿ ಬಿದ್ದಿದ್ದರೆ, ಆತನನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿ, ಸುಮಾರು 25000 ವರೆಗೂ ಚಿಕಿತ್ಸೆ ನೀಡಬೇಕೆಂದು ಹಾಗೂ ಯಾರಾದರೂ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದರೆ, ಅವರಿಗೂ ಸಹ “ಜೀವ ರಕ್ಷ” ಪ್ರಶಸ್ತಿ ನೀಡಬೇಕೆಂದು ಯೋಜನೆ ಮಾಡಲಾಗಿತ್ತು. ಆದರೆ, ಇಂತಹ ಯೋಜನೆಗಳನ್ನು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕದಡಿ ವಿಅನಗೊಳಿಸಲಾಗಿದೆ ಎಂದು ಹೇಳಿದರೆ ಹೇಗೆ? ಅಪಘಾತಕ್ಕೆ ಒಳಗಾದ ವ್ಯಕ್ತಿ ಏನು ಮಾಡಬೇಕು? ಸರ್ಕಾರ ಮಾಡಿರುವಂಥ ಯೋಜನೆಯ ಪ್ರಕಾರ ಹತ್ತಿರದಲ್ಲಿರುವಂಥ ಆಸ್ಪತ್ರೆಯು ಆಯುಷ್ಮಾನ್ ಭಾರತ್‌ಗೆ ಮಾನ್ಯತೆ ಪಡೆದಿರುವುದಿಲ್ಲ. ಆಗ ಆ ವ್ಯಕ್ತಿ ಸತ್ತು ಹೋಗಬೇಕೇ? ಇದಕ್ಕೆ ಸರ್ಕಾರ ಉತ್ತರ ನೀಡಬೇಕು.

ಡಾ|| ಸುಧಾಕರ್:- ಮಾನ್ಯ ಸಭಾಪತಿಯವರೇ, ರಾಜ್ಯದಲ್ಲಿ ಮುಖ್ಯಮಂತ್ರಿ ಸಾಂತ್ವನ-ಹರೀಶ್ ಯೋಜನೆ ಏನಿದೆ, ಅದರ ಬಗ್ಗೆ ಮಾನ್ಯ ಸದಸ್ಯರು ಪ್ರಸ್ತಾಪಿಸಿದ್ದಾರೆ. ಜೊತೆಗೆ ಈ ಯೋಜನೆಯನ್ನು ಮುಂದುವರೆಸಿಕೊಂಡು ಹೋಗಬೇಕೆನ್ನುವ ವಿಚಾರವನ್ನು ಸಹ ಹೇಳಿದ್ದಾರೆ. ಕೆಲವು ಯೋಜನೆಗಳು ಅಸ್ತಿತ್ವದಲ್ಲಿದ್ದು, ಅದೇ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿ ಸಾಂತ್ವನ-ಹರೀಶ್

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಯೋಜನೆ, ಯಶಸ್ವಿನಿ ಯೋಜನೆ ಎಂದೆಲ್ಲಾ ನಾಲ್ವೈದು ಯೋಜನೆಗಳು ಜಾರಿಯಲ್ಲತ್ತು. ಅನೇಕ ಸಂದರ್ಭಗಳಲ್ಲಿ ಈ ಯೋಜನೆಗಳು duplication ಆಗುತ್ತಿದ್ದು, ಜನರಿಗೂ ಆ ಯೋಜನೆಗಳ ಬಗ್ಗೆ ಅರಿವು ಮಾಡಿಕೊಳ್ಳುವುದು ಕಷ್ಟವಾಗುತ್ತಿತ್ತು. ಅದಕ್ಕಾಗಿ simplify ಮಾಡಿ, ಇಂದಿನ ಸರ್ಕಾರ “ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ” ಎಂದು ಜಾರಿಗೆ ತಂದಿತ್ತು. ಕೇಂದ್ರ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದಿದ್ದು, ಅದರೊಂದಿಗೆ ನಮ್ಮ ಸರ್ಕಾರ ಎ.ಪಿ.ಎಲ್. ಕಾರ್ಡ್ ಹೊಂದಿರುವವರಿಗೂ ಈ ಯೋಜನೆ ತಲುಪಿಸಬೇಕೆಂದು ಆಯುಷ್ಮಾನ್ ಭಾರತ್‌ನೊಂದಿಗೆ ಆರೋಗ್ಯ ಕರ್ನಾಟಕ ಎಂದು ಸೇರಿಸಿ, ಬಿ.ಪಿ.ಎಲ್. ಕಾರ್ಡ್ ಅಥವಾ ಎ.ಪಿ.ಎಲ್ ಕಾರ್ಡ್ ಹೊಂದಿರುವವರಿಗೂ ಸಹ ಆರೋಗ್ಯ ವಿಮೆ ನೀಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಅಪಘಾತಕ್ಕೆ ಒಳಗಾದ ವ್ಯಕ್ತಿಯು 48 ಗಂಟೆಗಳೊಳಗಾಗಿ ಆಸ್ಪತ್ರೆಗೆ ಹೋದರೆ, ಆತನ ಸೇವೆಗೆ ರೂ.25,000 ಖರ್ಚು ಮಾಡಲು ಅವಕಾಶ ಕಲ್ಪಿಸಲಾಗಿತ್ತು, ಅದೇ ರೀತಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ 165 ಆಸ್ಪತ್ರೆಗಳು ಇಂತಹ ಸೇವೆಗಳಿಗೆ ಲಭ್ಯ ಇದೆ. ಜೊತೆಗೆ ತುರ್ತು ಸೇವೆಗೆ ಅಗತ್ಯವಿರುವಂಥ 18 ಆಸ್ಪತ್ರೆಗಳನ್ನು ಸಹ ಆ ಟ್ರಸ್ಟ್‌ಗೆ ಸೇರಿಸಲಾಗಿದೆ. ಹಾಗಾಗಿ ಯಾರೇ ಅಪಘಾತಕ್ಕೆ ಒಳಗಾದರೂ ಸರಿ AB-ArK (Ayushman Bharat – Arogya Karnataka) Card ತೆಗೆದುಕೊಂಡು, ಯಾವುದೇ ಖಾಸಗಿ ಆಸ್ಪತ್ರೆಯಾಗಲಿ ಅಥವಾ ಸರ್ಕಾರಿ ಆಸ್ಪತ್ರೆಯಾಗಲಿ ನೇರವಾಗಿ ಹೋಗಿ ಆ ಆಸ್ಪತ್ರೆಗೆ ದಾಖಲಾಗಬಹುದು. ಶೇಕಡ 100 ರಷ್ಟು ಆ ಅಪಘಾತಕ್ಕೆ ಒಳಗಾದ ವ್ಯಕ್ತಿಗೆ ತುರ್ತು ಸೇವೆ ನೀಡುವಂಥ AB-ArK ಯೋಜನೆ ಇದೆ. ಮಾನ್ಯ ಸದಸ್ಯರು ಪ್ರಸ್ತಾಪಿಸಿದಂಥ ವಿಚಾರವಾಗಿ ಹೇಳುವುದಾದರೆ, ರಾಜ್ಯದಲ್ಲಿ ಮುಖ್ಯಮಂತ್ರಿ ಸಾಂತ್ವನ-ಹರೀಶ್ ಯೋಜನೆಯು ಅದರೊಳಗೆ ಸೇರ್ಪಡೆಗೊಂಡಿದೆ. ಜನರಿಗೆ ಸುಲಭವಾಗಲಿ ಎಂಬ ಉದ್ದೇಶದಿಂದ AB-ArK ಇವೆರಡನ್ನೂ ಸೇರಿಸಿ ಒಂದೇ ಯೋಜನೆಯಾಗಿ ಮಾಡಲಾಗಿದೆ. ಬಜೆಟ್ ಅನುದಾನದಲ್ಲಿ ಆಯುಷ್ಮಾನ್ ಭಾರತ್‌ಗೆ ಕೇವಲ ರೂ.700.00 ಕೋಟಿ ಮಾತ್ರವಲ್ಲದೆ, ಈ ವರ್ಷ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ವ್ಯಯ ಮಾಡಲಾಗಿದೆ. ಜೊತೆಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜಾಹೀರಾತಿಗೆ ರೂ.400.00 ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಹೇಳಿದ್ದರು, ಆ ರೀತಿಯಾಗಿ ಜಾಹೀರಾತಿಗೆ ರೂ.4.00 ಕೋಟಿ ಸಹ ಖರ್ಚು ಮಾಡಿಲ್ಲ. Let it be very clear. ನಮ್ಮ ರಾಜ್ಯದಲ್ಲಿ AB-Ark ಯೋಜನೆ ವತಿಯಿಂದ ಬಹಳಷ್ಟು ಒಳ್ಳೆಯ ರೀತಿಯಲ್ಲಿ ಬಡ ಜನರಿಗೆ ಉತ್ತಮವಾಗಿರುವಂಥ ಸೇವೆ ಸಿಗುತ್ತಿದೆ. ಬಹುಶಃ ಯಾವುದೇ ರಾಜ್ಯಗಳಲ್ಲಿ ಇಷ್ಟು ದೊಡ್ಡ ಮೊತ್ತದ ಹಣವನ್ನು ಆರೋಗ್ಯ ಸೇವೆಗೆ ಭರಿಸುತ್ತಿಲ್ಲ. ಆದರೆ, ನಮ್ಮ ಸರ್ಕಾರ ಸುಮಾರು ಒಂದು ಸಾವಿರ ಕೋಟಿ ರೂಪಾಯಿಗಳಷ್ಟು ಹಣವನ್ನು ಈ ರಾಜ್ಯದಲ್ಲಿ ವಿಮೆಗಾಗಿ ಬಡವರಿಗೆ ಮತ್ತು ಎ.ಪಿ.ಎಲ್. ಕಾರ್ಡ್‌ನವರಿಗೆ ಶೇಕಡ 30 ರಷ್ಟು ಚಿಕಿತ್ಸಾ ವೆಚ್ಚ ಭರಿಸುತ್ತಿದೆ. ಮಾನ್ಯ ಸದಸ್ಯರು “ಜೀವ ರಕ್ಷಕ” ಪ್ರಶಸ್ತಿಯನ್ನು ಮುಂದುವರೆಸಬೇಕೆಂದು ಹೇಳಿದ್ದು, ಮಾನ್ಯ ಸದಸ್ಯರ ಸಲಹೆಯನ್ನು ಸ್ವಾಗತಿಸುತ್ತೇನೆ. ಇದೇ ವರ್ಷದಿಂದ “ಜೀವ ರಕ್ಷಕ” ಪ್ರಶಸ್ತಿಯನ್ನು ಮುಂದುವರೆಸಿಕೊಂಡು ಹೋಗಲು ಕ್ರಮವಹಿಸುತ್ತೇವೆ.

(ಮುಂದು)

(295) 14.03.2022/11.40/ಎಸ್ಕೆ-ವಿಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಚಿವರೇ, ತಾವು ಹೇಳಿರುವುದನ್ನು ನಾನು ಸ್ವಾಗತ ಮಾಡುತ್ತೇನೆ. ಇದರಲ್ಲಿ ಬಿ.ಪಿ.ಎಲ್., ಎ.ಪಿ.ಎಲ್ ಎನ್ನುವಂತಹದ್ದು ಬರುವುದಿಲ್ಲ. ಅಪಘಾತವಾದ ಸಂದರ್ಭದಲ್ಲಿ ಯಾರಾದರೂ ಸಾಯಬಹುದು. ಆದುದರಿಂದ ಅಪಘಾತವಾದ ತಕ್ಷಣ recognize ಇಲ್ಲದೇ ಇರುವಂತಹ ಆಸ್ಪತ್ರೆಗೆ ಹೋದರೆ ಏನು ಮಾಡುವುದು? ಅವರು ತೆಗೆದುಕೊಳ್ಳದೇ ಹೋದರೆ, ಏನು ಮಾಡುವುದು? ಈ ಯೋಜನೆಗಳಲ್ಲಿ ಹಣ ಬರುವುದು ವಿಳಂಬವಾಗುತ್ತದೆ. ಇದು ಆಗುವುದಿಲ್ಲ ಎಂದು ಹೇಳುತ್ತಾರೆ. ಅದರಿಂದಾಗಿ, ಇಂತಹ ಅಚಾತುರ್ಯವಾದಾಗ, ಇಂತಹದ್ದಕ್ಕೆ ಏನಾದರೊಂದು ಪರಿಹಾರ ಸಿಗಬೇಕೆಂದರೆ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಯಾವುದಾದರೊಂದು ಯೋಜನೆಯನ್ನು ರೂಪಿಸಬೇಕೆಂದು ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ವಿನಂತಿ ಮಾಡುತ್ತೇನೆ.

ಡಾ. ಕೆ. ಸುಧಾರಕರ್:- ಮಾನ್ಯ ಸಭಾಪತಿಯವರೇ, ಇದರಲ್ಲಿ ಎ.ಪಿ.ಎಲ್., ಮತ್ತು ಬಿ.ಪಿ.ಎಲ್ ನವರು ಎಂದು ವಿಂಗಡಣೆ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಯಾವುದೇ ಒಬ್ಬ ವ್ಯಕ್ತಿ ಅಪಘಾತಕ್ಕೆ ಒಳಗಾಗಿರುವಂತಹ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೆ, ಯಾವುದೇ ಆಸ್ಪತ್ರೆಗಳು ಕೂಡ ನಿರಾಕರಿಸುವಂತಿಲ್ಲ. ಆಸ್ಪತ್ರೆಗಳು ಏನಾದರೂ ನಿರಾಕರಿಸಿದರೆ, ಇದರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ.

ಶ್ರೀ ಬಿ.ಕೆ. ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, Act amendment ಆದ ನಂತರ 2018-19 ರಲ್ಲಿ 'Golden Hours' ಎಂದು ಹೇಳಿ, ಆ ಕಾಯಿದೆಯಲ್ಲಿ ಕಾನೂನನ್ನು ತಂದಿದ್ದಾರೆ. ಆ 'Golden Hours' ನಲ್ಲಿ ಯಾರೇ ಹೋದರೂ ಸಹ ಉಚಿತವಾಗಿ ಚಿಕಿತ್ಸೆಯನ್ನು ಕೊಡಬೇಕು. ಇದರ ಬಗ್ಗೆ ಮಾನ್ಯ ಸಚಿವರು ಸದನಕ್ಕೆ ತಿಳಿಸಿದರೆ, ತುಂಬಾ ಉತ್ತಮವಾಗುತ್ತದೆ.

ಡಾ. ಕೆ. ಗೋವಿಂದರಾಜ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಅದರಲ್ಲಿ direction ಅನ್ನು ಕೊಡಬೇಕು.

ಡಾ. ಕೆ. ಸುಧಾರಕರ್:- ಮಾನ್ಯ ಸಭಾಪತಿಯವರೇ, ಖಂಡಿತವಾಗಿಯೂ ಕೊಡುತ್ತೇವೆ. ಈಗ ಮೊದಲು ಅದರಲ್ಲಿ ಹಣ ಕೂಡ ಕಡಿಮೆ ಇತ್ತು. ಇವತ್ತು AB-ArK (Ayushman Bharat-Arogya Karnataka) ದಲ್ಲಿ upto ಐದು ಲಕ್ಷ ರೂಪಾಯಿಗಳವರೆಗೂ ಕೂಡ ಇವತ್ತು ಖರ್ಚು ಮಾಡುವುದಕ್ಕೆ ಅವಕಾಶ ಇದೆ. ಹಾಗಾಗಿ ಎ.ಪಿ.ಎಲ್. ನವರಿಗೆ ಮೂರು ಲಕ್ಷ ರೂಪಾಯಿಗಳವರೆಗೂ ಇದೆ. ಇವತ್ತು empanelment ಇನ್ನೂ ಹೆಚ್ಚಾಗಿ ಆಗಬೇಕೆಂದು ಮಾನ್ಯ ಸದಸ್ಯರು ಹೇಳುತ್ತಿದ್ದಾರೆ. ಅದನ್ನು ಖಂಡಿತವಾಗಿಯೂ ಕೂಡ ನಾನು ಒಪ್ಪುತ್ತೇನೆ. Empanelment ಅನ್ನು ಯಾವುದೇ ಆಸ್ಪತ್ರೆಗಳು ಕೂಡ ಮಾಡಿಕೊಂಡಿಲ್ಲ. ಅವರಿಗೂ ಕೂಡ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾವು ನಿರ್ದೇಶನ ಕೊಟ್ಟು, ಎಲ್ಲಾ ಆಸ್ಪತ್ರೆಗಳಲ್ಲಿ ಅವಕಾಶವಿದ್ದರೆ, ಅಪಘಾತಕ್ಕೊಳಗಾದ ವ್ಯಕ್ತಿಗಳು ಯಾರು ಇರುತ್ತಾರೋ, ಅಲ್ಲಿ ಚಿಕಿತ್ಸೆ ಕೊಡುವುದಕ್ಕೆ ಅವಕಾಶವಿದೆ. ಅಂತಹವರನ್ನು ಕಡ್ಡಾಯವಾಗಿ empanelment ಅನ್ನು ಮಾಡಿಕೊಳ್ಳುವುದಕ್ಕೆ ನಿರ್ದೇಶನವನ್ನು ಕೊಡುತ್ತೇವೆ.

ಶ್ರೀ ಯು.ಬಿ. ವೆಂಕಟೇಶ್:- Empanelment ಇಲ್ಲದೇ ಹೋದರೂ ಸಹ ಸರ್ಕಾರ ಅದನ್ನು ತೆಗೆದುಕೊಳ್ಳಬೇಕೆಂದು ಸರ್ಕಾರ ಒಂದು ಆದೇಶ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 1742
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀಮತಿ ಎಸ್. ವೀಣಾ ಅಜ್ಜಯ್ಯ:- ಮಾನ್ಯ ಸಭಾಪತಿಯವರೇ, ಕೊಡಗು ಜಿಲ್ಲೆಯ ತಣ್ಣಿಮಾನಿ ಗ್ರಾಮದ “ನಿಶಾನಿ ಮೊಟ್ಟೆ” ಮೀಸಲು ಅರಣ್ಯದ ಪ್ರದೇಶದಲ್ಲಿ ಅಕ್ರಮವಾಗಿ ಹರಳು ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದದೆಯೇ ಎಂಬ ಪ್ರಶ್ನೆಯನ್ನು ಕೇಳಿದೆ. ಮಾನ್ಯ ಸಚಿವರು ನಮ್ಮ ಗಮನಕ್ಕೆ ಬಂದಿದೆ ಎಂದು ಉತ್ತರವನ್ನು ಕೊಟ್ಟಿದ್ದಾರೆ. ಕೊಡಗು ಜಿಲ್ಲೆಯ ಕಲ್ಲು ಗಣಿಗಾರಿಕೆಯ ಅಕ್ರಮಗಳು ಬಗೆದಷ್ಟು ಆಳವಾಗುತ್ತಿದೆ ಪ್ರಕರಣದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಹಲವು ಪ್ರಭಾವಿಗಳು ಕೂಡ ಭಾಗಿಯಾಗಿದ್ದಾರೆ ಎಂಬ ಆರೋಪಗಳ ಬಗ್ಗೆ ಪತ್ರಿಕೆಗಳಲ್ಲಿ ಬಂದಿದೆ. ಕೆಂಪು ಹರಳು ಕಲ್ಲು ಕೊಡಗಿನ ಪಟ್ಟಣಾಟ ಬೆಟ್ಟ ಸಾಲುಗಳ ಒಡಲಲ್ಲಿ ಹುದುಗಿರೋ ಅತ್ಯಮೂಲ್ಯ ಸಂಪತ್ತು. ಆಭರಣ ತಯಾರಿಕಾ ಉದ್ಯಮಿಯಲ್ಲಿ ಈ ಹರಳು ಕಲ್ಲು ನೂರಾರು ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಇಂಥಾ ಅಮೂಲ್ಯ ವಸ್ತುವನ್ನೇ ಇದೀಗ ಲೂಟಿ ಮಾಡಲಾಗುತ್ತಿದೆ ಎಂದು ಪತ್ರಿಕೆಯಲ್ಲಿ ಬಂದಿದೆ ಮತ್ತು ನಮಗೂ ಕೂಡ ಗೊತ್ತಾಗಿದೆ. ಈ ಪ್ರಕರಣ ನಡೆದು, ಸುಮಾರು ಒಂದು ತಿಂಗಳು ಕಳೆದಿದ್ದು, ಇದುವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಇಬ್ಬರು guards ಅನ್ನು ಅಮಾನತ್ತು ಮಾಡಿದ್ದಾರೆ. ಇಬ್ಬರು ಚಿಲ್ಲರೆ ದಂಧೆಕೋರರನ್ನು ಬಂಧಿಸಿದ್ದಾರೆ. ಸ್ಥಳೀಯ ಶಾಸಕರು ಕೂಡ ಇದನ್ನು ಸಿ.ಓ.ಡಿ. ತನಿಖೆಗೆ ಒಪ್ಪಿಸಿ ಎಂದು ಒತ್ತಾಯ ಮಾಡಿದ್ದಾರೆ. ಇದು ನಿರಂತರವಾಗಿ ನಡೆಯುತ್ತಿದೆ. ಜನಸಾಮಾನ್ಯರು ಅರಣ್ಯದಲ್ಲಿ ಒಂದು ಮರ ಕಡಿದರೆ, ಅರಣ್ಯ ಇಲಾಖೆಯ ಸಿಬ್ಬಂದಿಯವರು ಅವರನ್ನು ಬಂಧಿಸಿ, ಶಿಕ್ಷೆ ಕೊಡುತ್ತಾರೆ. ಸುಮಾರು ಹದಿನೈದು ವರ್ಷಗಳಿಂದ ಇದು ನಿರಂತರವಾಗಿ ನಡೆಯುತ್ತಿದೆ. ಇದರ ಬಗ್ಗೆ ಯಾವುದೇ ರೀತಿಯ ಕಾನೂನು ಕ್ರಮವನ್ನು ಕೈಗೊಂಡಿಲ್ಲ. ಇದು ಬೆಟ್ಟ ಪ್ರದೇಶದಲ್ಲಿ ನಡೆಯುವಂತಹ ದಂಧೆಯಾಗಿದೆ. ಆ ಬೆಟ್ಟ ಏನಾದರೂ ಕುಸಿದರೆ, ಪುನಃ ಕೊಡಗು 2018 ರಲ್ಲಿ ವಾಪಸ್ಸು ಹೋಗುವಂತಹ ಪರಿಸ್ಥಿತಿ ಉಂಟಾಗುತ್ತದೆ. ಹಾಗಾಗಿ, ಸರ್ಕಾರ ಇದರ ಬಗ್ಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಗಮನಹರಿಸಿ, ಆದಷ್ಟು ಬೇಗ ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸಬೇಕು. ಇದರ ಜೊತೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಯಾರೇ ಪ್ರಭಾವಿಗಳಿದ್ದರೂ ಅವರನ್ನು ಕೂಡ ಬಂಧಿಸಬೇಕೆಂದು ಹೇಳಿ, ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಕೇಳಿಕೊಳ್ಳುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಅರಣ್ಯ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಸುದೀರ್ಘವಾದ ಪ್ರಶ್ನೆಯನ್ನು ಕೇಳಿದ್ದಾರೆ. ಆ ಪ್ರಶ್ನೆಗೆ ಉತ್ತರವನ್ನು ಒದಗಿಸಲಾಗಿದೆ. ಕೊಡಗು ಜಿಲ್ಲೆಯ ತಣ್ಣಿಮಾನಿ ಎಂಬ ಗ್ರಾಮದ “ನಿಶಾನಿ ಮೊಟ್ಟೆ” ಎಂಬ ಮೀಸಲು ಅರಣ್ಯ ಪ್ರದೇಶದಲ್ಲಿ ಆರು ಅಡಿ ವಿಸ್ತೀರ್ಣದ ಒಂದು ಹೊಂಡ ಮಾಡಿ, ಅದರ ಆರಂಭ ಅಡಿಯ ಕೆಳಗೆ ಹೋಗಿ, ಕೆಂಪು ಅರಳುಗಳನ್ನು ತೆಗೆಯುವಂತಹ ದಂಧೆಯನ್ನು ಮಾಡುತ್ತಿದ್ದಾರೆ. ಈ ದಂಧೆ ಗೊತ್ತಾದ ತಕ್ಷಣವೇ, ಅರಣ್ಯ ಅಧಿಕಾರಿಗಳನ್ನು ಕಳುಹಿಸಲಾಗಿತ್ತು. ಇಬ್ಬರು ಅಧಿಕಾರಿಗಳು ಶಾಮೀಲಾಗದೇ ಇದ್ದರೂ ಕೂಡ, ಅವರು ನಿರ್ಲಕ್ಷ್ಯ ವಹಿಸಿದ್ದಾರೆಂಬ ಆಧಾರದ ಮೇಲೆ ಇಬ್ಬರು ಅಧಿಕಾರಿಗಳಾದ DRFO (Deputy Range Forest Officer), Forester ಅನ್ನು ಅಮಾನತ್ತು ಮಾಡಲಾಗಿದೆ. ದಿನಾಂಕ 04.01.2022 ರಂದು ಈ ಪ್ರಕರಣವನ್ನು ದಾಖಲು ಮಾಡಲಾಗಿದೆ. ಒಬ್ಬ ಆರೋಪಿಯ ಹೆಸರು ಸಆಂ ಎಂಬುವವನ್ನು ಬಂಧಿಸಲಾಗಿದೆ. ಆ ಆರೋಪಿ ನಾಲ್ಕು ಜನರ ಹೆಸರನ್ನು ಹೇಳಿದ್ದಾನೆ. ಅವರೆಲ್ಲರೂ ಜಾಮೀನು ತೆಗೆದುಕೊಂಡಿದ್ದಾರೆ. ಅದರೂ ಕೂಡ ಪ್ರಕರಣ ನಡೆಯುತ್ತಿದೆ. ಇಬ್ಬರು ಅಧಿಕಾರಿಗಳನ್ನು ಇದರಲ್ಲಿ ಅಮಾನತ್ತು ಮಾಡುವಂತಹ ಕೆಲಸವನ್ನು ಮಾಡಿದ್ದೇವೆ. ಆ ಪ್ರದೇಶಕ್ಕೆ ಸುತ್ತುವರೆದು, ಬೇಲ ಹಾಕಲಾಗಿದೆ. ಸಿಸಿ ಕ್ಯಾಮರಾಗಳನ್ನು ಸಹ ಅಳವಡಿಸಲಾಗಿದೆ. ಆ ಕೆಂಪು ಹರಳು ಕಲ್ಲು ಎಲ್ಲೆಲ್ಲ ಸಿಗುತ್ತದೆ ಎಂಬ ಬಗ್ಗೆ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸುವಂತಹ ಕೆಲಸ ಮುಗಿದಿದೆ. ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಮಾನ್ಯ ಸದಸ್ಯರು ಹೇಳಿದ್ದಾರೆ. ಆದುದರಿಂದ ಅದರ ಬಗ್ಗೆಯೂ ಕೂಡ ಕ್ರಮಗಳನ್ನು ಕೈಗೊಳ್ಳುತ್ತೇನೆ ಹಾಗೂ ಯಾವುದೇ ಗೊಂದಲವಿಲ್ಲದೇ, ಎಂತಹ ಪ್ರಭಾವಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವ್ಯಕ್ತಿಗಳಿದ್ದರೂ ಕೂಡ ನಾವು ಅವರನ್ನು ಬಂಧಿಸುತ್ತೇವೆಂದು ನಾನು ತಮ್ಮ ಮೂಲಕ ಮಾನ್ಯ ಸದಸ್ಯರಿಗೆ ಹೇಳಬಯಸುತ್ತೇನೆ.

ಶ್ರೀಮತಿ ಎಸ್. ವೀಣಾ ಅಚ್ಚಯ್ಯ:- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರು ಒಂದು ಸ್ಥಳದ ಬಗ್ಗೆ ಮಾತ್ರ ಹೇಳಿದರು. ಭಾಗಮಂಡಲ, ತಣ್ಣಿಮಾನಿ, ಕಡಮಕಲ್ಲು, ಎರಡನೇ ಮೊಣ್ಣಂಗೇರಿ, ಬಿಳಿಗೇರಿ ಈ ಕಡೆಗಳಲ್ಲಿ ಕೆಂಪು ಹರಳು ಕಲ್ಲು ದೊರೆಯುತ್ತಿದೆ. ಅನೇಕ ವರ್ಷಗಳಿಂದ ಈ ದಂಧೆ ನಡೆಯುತ್ತಿದೆ. ದಯವಿಟ್ಟು, ಸರ್ಕಾರ ಇದರ ಬಗ್ಗೆಯೂ ಸಹ ಗಮನಹರಿಸಬೇಕೆಂದು ನಾನು ಸಭಾಪತಿಯವರ ಮೂಲಕ ಕೇಳಿಕೊಳ್ಳುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಭಾಗಮಂಡಲದ ಇಂತಹ ಸ್ಥಳಗಳಲ್ಲಿ ದಂಧೆ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಅಲ್ಲಿಯೂ ಕೂಡ ಎಲ್ಲಾ ಸರ್ವೆಗಳನ್ನು ಮಾಡಿದ್ದಾಗಿದೆ. ಮಾನ್ಯ ಸದಸ್ಯರು ಮೊದಲು ಕೂಡ ಈ ವಿಚಾರಗಳನ್ನು ಹೇಳಿದ್ದಾರೆ. ಇವರು ಹೇಳಿರುವ ಆಧಾರದ ಮೇಲೆ ಸ್ಥಳೀಯ ಶಾಸಕರ ಅಭಿಪ್ರಾಯವನ್ನು ತೆಗೆದುಕೊಂಡು, ಅಲ್ಲಿ ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆಯನ್ನು ಮಾಡಿದ್ದೇವೆ. ನಿಖರವಾಗಿ ಕೆಂಪು ಹರಳುಗಳ ದಂಧೆ ಎಲ್ಲ ನಡೆಯುತ್ತಿದೆಯೋ, ಅಲ್ಲ ಅದನ್ನು ತೆಗೆದುಕೊಂಡು ಹೋಗುವಂತಹ ಜಾಗಕ್ಕೆ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಿದ್ದೇವೆ. ಉಳಿದಿರುವ ಕಡೆಗಳಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸುವಂತಹ ಕೆಲಸವನ್ನು ಮಾಡುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 1707
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಸೂರಜ್ ರೇವಣ್ಣ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ನೀಡಿರುವ ಉತ್ತರ ಎನ್ನಬೇಕೋ ಅಥವಾ ಪ್ರಶ್ನೆ ಎನ್ನಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ದೊಡ್ಡಕುಂಚಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳ ಸುಮದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿ, 27 ವರ್ಷಗಳು ಕಳೆದರೂ ಸಹ ಆಸ್ಪತ್ರೆ ಕಟ್ಟಡವು ಶಿಥಿಲಾವಸ್ಥೆಯಲ್ಲಿದೆ. ಇದರ ಬಗ್ಗೆ ಕೂಡ ನನಗೆ ಅರ್ಥವಾಗುತ್ತಿಲ್ಲ. ಇಲ್ಲಿ sufficient staff, doctors, nurses and ambulance ವ್ಯವಸ್ಥೆಯೂ ಕೂಡ ಇಲ್ಲ. ಈ ವರ್ಷದ ಅಯವ್ಯಯ ಮುಗಿದಿದೆ. ನಾನು ಕೇಳುವುದೇನೆಂದರೆ, ಈಗಾಗಲೇ ಸುಮಾರು 8 ಕೋಟಿ ರೂಪಾಯಿಗಳಿಗೆ ತಮ್ಮ ಇಲಾಖೆಯ ಇಂಜಿನಿಯರ್‌ಗಳು ಅಂದಾಜು ಮಾಡಿದ್ದಾರೆ. ಇಂತಿಂಥ ಕಟ್ಟಡಗಳಿಗೆ ಸಂಬಂಧಪಟ್ಟಂತೆ ಇಂತಿಂಥ ಸಾಮಗ್ರಿಗಳನ್ನು ವ್ಯವಸ್ಥೆ ಮಾಡಬೇಕು. ಈ ಅಂದಾಜು ಮೊತ್ತದ ಪ್ರಸ್ತಾವನೆಯನ್ನು ದಿನಾಂಕ 05.10.2021 ರಂದು ಸರ್ಕಾರದಲ್ಲ ಸ್ವೀಕೃತವಾಗಿದೆ. ನಾನು ಕೇಳುವುದೇನೆಂದರೆ, 2022-23ನೇ ಅಯವ್ಯಯದಲ್ಲ ಇದಕ್ಕೆ ವ್ಯವಸ್ಥಿತವಾಗಿ ಅನುಕೂಲ ಮಾಡಿಕೊಡುತ್ತೀರಾ ಎಂದು ಕೇಳುತ್ತಿದ್ದೇನೆ.

ಡಾ. ಕೆ. ಸುಧಾರಕರ್:- ಮಾನ್ಯ ಸಭಾಪತಿಯವರೇ, ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ದೊಡ್ಡಕುಂಚಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಈಗ ಸುಮದಾಯ ಆರೋಗ್ಯ ಕೇಂದ್ರವಾಗಿ ಸುಮಾರು 25 ವರ್ಷಗಳಾಗಿರುವುದು ನಿಜ. ಇದನ್ನು ಮೇಲ್ದರ್ಜೆಗೇ ಕೂಡ ಹೇರಿಸಿದ್ದಾರೆ. ಸಾಮಾನ್ಯವಾಗಿ ಆ ತಾಲ್ಲೂಕಿನಲ್ಲ 12 ಕೇಂದ್ರಗಳು ಇರಬೇಕಾಗಿತ್ತು. ಮಂಜೂರಾಗಿರುವಂತಹ ಕೇಂದ್ರಗಳು ಹದಿನೈದು ಇದೆ. ಇದನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಯ ರೂ. 8.00 ಕೋಟಿ ರೂಪಾಯಿಗಳ ಅಂದಾಜು ಮೊತ್ತದ ಪ್ರಸ್ತಾವನೆಯು ದಿನಾಂಕ 05.10.2021 ರಂದು ಸರ್ಕಾರದಲ್ಲ ಸ್ವೀಕೃತವಾಗಿದೆ. ಅಲ್ಲನ ಶಾಸಕರಾದ ಮಾನ್ಯ

“ ತಿದ್ದುಪಡಿಯಾಗದ ಪ್ರತಿ/**unedited copy**/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೆಚ್.ಡಿ. ರೇವಣ್ಣನವರು ಸಹ ನನಗೆ ಕೊಟ್ಟಿದ್ದಾರೆ. ಹಾಗಾಗಿ ಇದನ್ನು ಆಡಳಿತಾತ್ಮಕವಾದ ವಿಷಯವಾಗಿರುವುದರಿಂದ ನಿಯಮಾನುಸಾರವಾಗಿ ಆರ್ಥಿಕ ಇಲಾಖೆಯವರರ ಜೊತೆ ಇದರ ಬಗ್ಗೆ ಪರಿಶೀಲನೆ ಮಾಡಿ, ಇದನ್ನು ಅನುಮೋದನೆ ಕೊಡುವಂತಹ ಕೆಲಸವನ್ನು ಮಾಡುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 1751
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಪಿ.ಆರ್ ರಮೇಶ್:- ಮಾನ್ಯ ಸಭಾಪತಿಯವರೇ, ಇದಕ್ಕೆ ಉತ್ತರ ಕೊಟ್ಟಿರುವಂತಹ ಸಂಬಂಧಪಟ್ಟ ಮಾನ್ಯ ಸಚಿವರು ಈ ಸದನದಲ್ಲ ಇಲ್ಲ. ಸುಮಾರು ಆರು ತಿಂಗಳ ಹಿಂದೆಯೇ ಈ ವಿಷಯವನ್ನು ಮಾನ್ಯ ಸಚಿವರ ಗಮನಕ್ಕೆ ತಂದಿದ್ದೇನೆ. ಆದರೆ ಈ ವಿಷಯ ತಮ್ಮ ಗಮನಕ್ಕೆ ಬಂದಿದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಮಾನ್ಯ ಸಚಿವರ ಗಮನದಲ್ಲಿರುವಂತಹದ್ದನ್ನು, ತಾವು ಹೇಳುವುದಕ್ಕಾಗುವುದಿಲ್ಲ. ಅವರ ಮನಸ್ಸು, ತಮ್ಮ ಮನಸ್ಸು transfer ಆಗುವುದಿಲ್ಲ. ಆದುದರಿಂದ ಅವರಿಂದಲೇ ಉತ್ತರ ಪಡೆಯಬೇಕೆಂಬ ಆಸೆ ಇತ್ತು. ಆದರೆ ತಾವು ಉತ್ತರ ಕೊಡುತ್ತೇವೆಂದು ಹೇಳುತ್ತಿದ್ದೀರಿ.

ಸಭಾಪತಿಯವರು:- ಈ ಪ್ರಶ್ನೆಗೆ ಮಾನ್ಯ ಸಚಿವರಿಂದ ಉತ್ತರ ಕೊಡಿಸಿ ಎಂದು ಅವರಿಗೆ ಹೇಳಿದೆ. ಇದರ ಬಗ್ಗೆ ನಾನೇ ಉತ್ತರ ಕೊಡುತ್ತೇನೆಂದು ಹೇಳಿದರು.

ಶ್ರೀ ಪಿ.ಆರ್ ರಮೇಶ್:- ಮಾನ್ಯ ಸಭಾಪತಿಯವರೇ, ಆಯಿತು. ನಾನು ತಮಗೆ ಕೈ ಮುಗಿಯುತ್ತೇನೆ. ಮಾನ್ಯ ಗೋವಿಂದ ಎಂ ಕಾರಜೋಳರವರೇ, ಈ ತಿಂಗಳು ಮುಗಿದು ಹೋಗುತ್ತದೆ.

ಸಭಾಪತಿಯವರು:- ನಾನು ಅದಕ್ಕೆ ಹೇಳಿದ್ದೇನೆ. ಅದರ ಬಗ್ಗೆ ಹೇಳುತ್ತಾರೆ.

ಶ್ರೀ ಪಿ.ಆರ್ ರಮೇಶ್:- ಮಾನ್ಯ ಸಭಾಪತಿಯವರೇ, ಇದು ಯಾವಾಗ ಮುಗಿದು ಹೋಗುತ್ತದೆ ಎಂಬ ಬಗ್ಗೆ ಸಂಶಯವಾಗಿ ಬಿಟ್ಟಿದೆ. ಅದರೂ ಕೂಡ ಹುಮ್ಮನಸ್ಸಿನಿಂದ ಕೊಡುತ್ತೇವೆಂದು ಹೇಳುತ್ತಿದ್ದೀರಿ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(296) 14-03-2022 11.50 ಟಿಸಿಹೆಚ್-ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಪಿ.ಆರ್ ರಮೇಶ್ (ಮುಂದು):-

ಮಾನ್ಯ ಸಭಾಪತಿಯವರೇ, ಈ ಕರಗ ಉತ್ಸವಗಳು ಎನ್ನುವುದು ನಮ್ಮ ನಾಡಿನ ಸಂಸ್ಕೃತಿ ಮತ್ತು ಈ ನಾಡಿನ ಒಂದು ಇತಿಹಾಸವಿರತಕ್ಕಂಥದ್ದು ಎಂದು ಹೇಳಬಹುದು. ಇದು ಸುಮಾರು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಬೆಂಗಳೂರಿನಲ್ಲಿ ಸುಮಾರು 300-350 ವರ್ಷಗಳಿಂದ ಕರಗ ಉತ್ಸವ ನಡೆಯುತ್ತಿದೆಯೆಂದು ದಾಖಲೆಗಳಿವೆ. ಬೆಂಗಳೂರಿನಲ್ಲಿ ನಡೆಯತಕ್ಕಂಥ ಕರಗ ಉತ್ಸವವು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರತಕ್ಕಂಥದ್ದು. ಬೆಂಗಳೂರು ಹೊರತುಪಡಿಸಿ ನನ್ನ ಪ್ರಶ್ನೆ ಇರುತ್ತದೆ. ಇದು ಮಜರಾಯಿ ಇಲಾಖೆಗೆ ಸಂಬಂಧಪಟ್ಟಿದ್ದಲ್ಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಂಬಂಧಪಟ್ಟದ್ದು. ನಮ್ಮ ನಾಡಿನ ಸಂಸ್ಕೃತಿಯನ್ನು ಉಳಿಸತಕ್ಕಂಥದ್ದು ನಮ್ಮೆಲ್ಲರ ಕರ್ತವ್ಯವಾಗುತ್ತದೆ. ಕರಗೋತ್ಸವವು ಕಾಯಕ ಸಮಾಜದಿಂದ ಮಾಡತಕ್ಕಂಥದ್ದಾಗಿದೆ. ಬಹಳ ಹಿಂದಿನಿಂದ ಈ ಒಂದು ಉತ್ಸವಕ್ಕೆ ಸರ್ಕಾರ ಹಣವನ್ನು ಕೊಡುತ್ತಿರಲಿಲ್ಲ. ಆದರೆ 2017-18ನೇ ಸಾಲಿನಲ್ಲಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದಿಂದ ಪ್ರತಿಯೊಂದು ಕರಗ ಉತ್ಸವಕ್ಕೆ ಕನಿಷ್ಠ ರೂ.2 ಲಕ್ಷಗಳನ್ನು ಕೊಡಿ ಎಂದು ರೂ.2ಕೋಟಿಗಳನ್ನು ಮೀಸಲಿಟ್ಟರು. ಅವೊತ್ತು ಸುಮಾರು 100 ಕರಗ ಉತ್ಸವ ನಡೆಯುತ್ತವೆಂದು ಅಂದಾಜಿಸಲಾಗಿತ್ತು. ಅಂತಿಮವಾಗಿ ಅದರ ಲೆಕ್ಕ ತೆಗೆದುಕೊಂಡಾಗ ಅದು ಸುಮಾರು 130ಕ್ಕೂ ಜಾಸ್ತಿಯಾಯಿತು. ಹಾಗಾಗಿ ಕೆಲವು ಕರಗ ಉತ್ಸವಕ್ಕೆ ಹಣವನ್ನು ಕೊಟ್ಟಿದ್ದೀರಿ. ಕೆಲವು ಮಾಹಿತಿಯನ್ನು ಸರ್ಕಾರ ಕೊಟ್ಟಿದೆ. ನನಗೆ ಇರತಕ್ಕಂಥ ಮಾಹಿತಿ ಪ್ರಕಾರ 10 ಜಿಲ್ಲೆಗಳಲ್ಲಿ ಸುಮಾರು 130-147 ಕರಗ ಉತ್ಸವಗಳು ನಡೆಯುತ್ತಿವೆ. ಆದರೆ ಇವತ್ತಿನ ಸಮಸ್ಯೆ ಏನೆಂದರೆ, ಇಂತಹ ಉತ್ಸವಗಳಿಗೆ ಬಹಳಷ್ಟು ಜಿಲ್ಲೆಗಳಿಗೆ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಣ ಕೊಡುತ್ತಿದೆ. ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಕರಗ ಉತ್ಸವಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಡುವಂತೆ ವಿನಂತಿ ಮಾಡಿಕೊಂಡಿದ್ದೆನು. ಆಗ ಅವರು ನಾನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಖಂಡಿತವಾಗಿಯು ಅದಕ್ಕೆ ಬಜೆಟ್‌ನಲ್ಲಿ ಹಣವನ್ನು ಮೀಸಲಿಡುತ್ತೇನೆಂದು ಹೇಳಿದ್ದರು. ಆದರೆ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರು ಬಜೆಟ್‌ನಲ್ಲಿ ಹಣವನ್ನು ಮೀಸಲಿಟ್ಟಿಲ್ಲ. ಅವರದೇ ಸರ್ಕಾರವಾದಂಥ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರ ಸರ್ಕಾರಕ್ಕೂ ಕೂಡ ನಾನು ಮನವಿ ಮಾಡಿದ್ದೆನು. ಈ ವರ್ಷದ ಬಜೆಟ್‌ನಲ್ಲಿ ಸರ್ಕಾರ ಹಣವನ್ನು ಮೀಸಲಿಟ್ಟಿಲ್ಲವೆಂದು ಉತ್ತರವನ್ನು ಕೊಟ್ಟಿದೆ. ಎಲ್ಲೋ ಒಂದು ಕಡೆ ಆ ಕಾಯಕ ಸಮಾಜದವರನ್ನು ಸರ್ಕಾರ ಕಡೆಗಣಿಸುತ್ತಿದೆಯೇ. ಆ ಸಮುದಾಯದವರನ್ನು ಅಸಡ್ಡೆ ಮಾಡುತ್ತಿದ್ದಾರೆಯೇ ಎನ್ನತಕ್ಕಂಥ ಮನೋಭಾವ ಮೂಡುತ್ತಿದೆ. ಅವರೆಲ್ಲಾ ಹಿಂದುಳಿದ ವರ್ಗದವರು. ಅದನ್ನು ಬರೀ ನಮ್ಮ ಜನಸಮುದಾಯದವರು ಮಾಡುತ್ತಿರಬಹುದು ಅಥವಾ ಬೇರೆ ಯಾವುದೇ ಒಂದು ಸಮುದಾಯ ಮಾಡುತ್ತಿರುವಂಥದ್ದು. ದಕ್ಷಿಣ ಕರ್ನಾಟಕದಲ್ಲರಕ್ಕಂಥ ಹಲವಾರು ಜನ ಕರಗ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಮುಸ್ಲಿಂ ಸಮುದಾಯದವರೂ ಕೂಡ ಪಾಲ್ಗೊಳ್ಳುತ್ತಾರೆ. ಎಲ್ಲಾ ಜನರು ಈ ಕರಗ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಸಭಾಪತಿಯವರು:- ಈಗ ಏನಾಗಬೇಕು ಹೇಳಿ.

ಶ್ರೀ ಪಿ.ಆರ್ ರಮೇಶ್:- ಮಾನ್ಯ ಸಭಾಪತಿಯವರೇ, ಈ ಹಿಂದೆ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ 2 ಕೋಟಿಗಳನ್ನು ಮೀಸಲಿಟ್ಟು, ಪ್ರತಿಯೊಂದು ಕರಗ ಉತ್ಸವಕ್ಕೆ ರೂ.2 ಲಕ್ಷಗಳನ್ನು ಕೊಡುತ್ತಿದ್ದರು. ಅದೇ ರೀತಿ ಈಗಿನ ಸರ್ಕಾರದವರು ಕೂಡ ಕೊಡಬೇಕು. ಅವೊತ್ತಿನ ದಿವಸ ರೂ. 2 ಲಕ್ಷಗಳನ್ನು ಅಂದಿನ ಬೆಲೆಗೆ ತಕ್ಕಂತೆ ಹಣವನ್ನು ಕೊಟ್ಟಿದ್ದರು. ಆದರೆ ಇವತ್ತಿನ ಬೆಲೆಗೆ ತಕ್ಕಂತೆ ಒಬ್ಬೊಬ್ಬರಿಗೆ ಐದೈದು ಲಕ್ಷ ರೂಪಾಯಿಗಳನ್ನಾದರೂ ಒಂದೊಂದು ಕರಗ ಉತ್ಸವಕ್ಕೆ ಕೊಟ್ಟರೆ ಸರ್ಕಾರಕ್ಕೆ ಉತ್ತಮವಾದ ಹೆಸರು ಬರುತ್ತದೆಂದು ಹೇಳುತ್ತಿದ್ದೇನೆ. ಸರ್ಕಾರ ಅದನ್ನು ಮಾಡಿಕೊಡುತ್ತದೆಂದು ಉತ್ತರ ನಿರೀಕ್ಷಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಗೋವಿಂದ ಎಂ.ಕಾರಜೋಳ, ಬೃಹತ್ ಹಾಗೂ ಮಧ್ಯಮ ನೀರಾವರಿ ಇಲಾಖೆ (ಜಲ ಸಂಪನ್ಮೂಲ ಸಚಿವರು) (ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, . . .

ಸಭಾಪತಿಯವರು:- ಮಾನ್ಯ ಗೋವಿಂದ ಎಂ.ಕಾರಜೋಳ ರವರೇ, ಒಂದು ನಿಮಿಷ. ಮಾನ್ಯ ಅಡಗೂರ್ ಹೆಚ್.ವಿಶ್ವನಾಥ್‌ವರರು ಮಾತನಾಡುತ್ತಾರೆ. ಅವರಾದ ನಂತರ ತಾವು ಮಾತನಾಡಿ.

ಶ್ರೀ ಅಡಗೂರ್ ಹೆಚ್. ವಿಶ್ವನಾಥ್ (ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಈ ವಿಧಾನಸೌಧದ ನಿರ್ಮಾತೃವಾದ ಮಾನ್ಯ ಕೆಂಗಲ್ ಹನುಮಂತಯ್ಯನವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶನಾಲಯವನ್ನು ಪ್ರಾರಂಭ ಮಾಡಿದ್ದರು. ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಾದ ನಂತರ ಅದಕ್ಕೆ ಒಂದು ಸ್ವತಂತ್ರ ಸಚಿವಾಲಯವನ್ನು ಮಾನ್ಯ ವಿರಪ್ಪಮೊಯಿಲ ಕಾಲದಲ್ಲ ನಿರ್ಮಾಣ ಮಾಡಿದ್ದೆವು. ಅದಕ್ಕೆ ಗ್ರಾಂಟ್ ಕೂಡ ಇದೆ. ಮಾನ್ಯ ಪಿ.ಆರ್.ರಮೇಶ್ ರವರು ಹೇಳಿದಂತೆ, ನಾವು ಸಂಸ್ಕೃತಿಯನ್ನು ಎಲ್ಲ ಕಾಣಬೇಕು. ಸಂಸ್ಕೃತಿಯ ಆರಾಧಕರು ಈ ಸಮಾಜಗಳೆ. ಈ ಸಮಾಜಕ್ಕೆ ಕೊಡುತ್ತಿಲ್ಲ, ಆದರೆ ಬೇರೆ ಬೇರೆ ಕಡೆಗಳಿಗೆ ಹಣ ಹೋಗುತ್ತಿದೆ. ಈ ನಾಡಿನ ಸಂಸ್ಕೃತಿಯನ್ನು ಯಾರು ಬೆಳೆಸಿಕೊಂಡು ರಕ್ಷಣೆ ಮಾಡಿಕೊಂಡು ಬರುತ್ತಿದ್ದಾರೋ ಅಂತಹ ಜನಕ್ಕೆ ಕೊಟ್ಟಿಲ್ಲ. ಅಷ್ಟೇ ಅಲ್ಲದೇ ಡೊಳ್ಳು ಹೊಡೆಯುವವರಿಗೂ ಹಣ ಕೊಡಬೇಕು, ತಮಟೆ ಹೊಡೆಯುವವರಿಗೂ ಹಣ ಕೊಡಬೇಕು; ವಾದ್ಯ ಪರಿಕರಗಳಿಗೂ ಹಣ ಕೊಡಬೇಕು. ಹೌದು, ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಾಗಿದ್ದಾಗ ಪ್ರಾರಂಭ ಮಾಡಿದ್ದೆನು. ಈಗ ಪ್ರತಿ ಜಿಲ್ಲೆಯಲ್ಲೂ ಕೂಡ ಹತ್ತತ್ತು ಲಕ್ಷ ರೂಪಾಯಿಗಳ ವಾದ್ಯ ಪರಿಕರಗಳನ್ನು ಕೊಡಬೇಕು. ನಮ್ಮ ಸಮಾಜದ ಮಕ್ಕಳಿಗೆ ಅದು ಒಂದು ಅರೆಕಾಲಿಕ ಉದ್ಯೋಗ. ಅಲ್ಲ ಉದ್ಯೋಗ ಒದಗಿಸುವುದು ಕೂಡ ಆಗುತ್ತದೆ. ಹಾಗಾಗಿ, ಮಾನ್ಯ ಸಚಿವರಾದ ಶ್ರೀ ಗೋವಿಂದರಾಜ ಎಂ. ಕಾರಜೋಳರವರಾದ ತಾವು ಈ ಎಲ್ಲಾ ಕಷ್ಟ-ಸುಖಗಳೆಲ್ಲ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನೊಂದು-ಬೆಂದು ಬಂದಂಥವರು. ಹಾಗಾಗಿ ಸರ್ಕಾರ ಇದಕ್ಕೆ ವಿಶೇಷವಾದ ಗಮನವನ್ನು ಕೊಟ್ಟು ಈ ಸಂಸ್ಕೃತಿಯನ್ನು ಉಳಿಸುವುದಕ್ಕೆ ತಾವು ಆಧಾರ ಆಗಬೇಕೆಂದು ನಾನು ಹೇಳುವುದಕ್ಕೆ ಬಯಸುತ್ತಿದ್ದೇನೆ.

ಸಭಾಪತಿಯವರು:- ಮಾನ್ಯ ಗೋವಿಂದ ಎಂ. ಕಾರಜೋಳರವರು ರವರು ಕೂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದರು.

ಶ್ರೀ ಗೋವಿಂದ ಎಂ.ಕಾರಜೋಳ:- ಮಾನ್ಯ ಸಭಾಪತಿಯವರೇ, ನಾನು 2008 ರಿಂದ 2013ರವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಾಗಿದ್ದೆನು. ನನಗೆ ಮಾತನಾಡಲು ಐದು ನಿಮಿಷ ಹೆಚ್ಚಿಗೆ ಅವಕಾಶ ಕೊಟ್ಟರೆ ಅವರಿಗೆ ಉತ್ತರ ಸರಿಯಾಗಿ ಹೇಳುತ್ತೇನೆ. ಅದಕ್ಕೆ ಪರಿಹಾರವನ್ನೂ ಕೂಡ ಕೊಡುತ್ತೇನೆ.

ಸಭಾಪತಿಯವರು:- ಮಾನ್ಯ ಗೋವಿಂದ ಎಂ. ಕಾರಜೋಳ ರವರೇ, ತಾವು ಉತ್ತರ ಕೊಡಿ. ಆದರೆ ಐದು ನಿಮಿಷ ಹೆಚ್ಚಿಗೆ ತೆಗೆದುಕೊಳ್ಳುವುದು ಬೇಡ.

ಶ್ರೀ ಗೋವಿಂದ ಎಂ. ಕಾರಜೋಳ:- ಮಾನ್ಯ ಸಭಾಪತಿಯವರೇ, ಅವರು ಕುಲದ ಕಸುಬನ್ನೇ ನೆನಪಿಸಿ ಕೊಟ್ಟರು. “ಕುಲದ ಕಸುಬನ್ನೇ ನಂಜ ಬದುಕತಕ್ಕಂಥವರ ಸಂಸ್ಕೃತಿಯೇ, ಈ ಕನ್ನಡ ಮತ್ತು ಸಂಸ್ಕೃತಿ ಇಲಾಖೆ”. ಇದು ಅವರಿಗೆ ಗೊತ್ತಿರಲಿ. ನಾನು ಕೂಡ ಅದೇ ಕುಲದಿಂದ ಬಂದವನು. ನಾವು ತಮಟೆ ಹೊಡೆಯುತ್ತೇವೆ. ನಮ್ಮ ಕಡೆ ಹಲ್ಲಿಗೆ ಎಂದು ಹೇಳುತ್ತೇವೆ. ಒಂಬು ಊರುತ್ತೇವೆ ಗೊತ್ತೆ, ಡೊಳ್ಳು ಬಾರಿಸುತ್ತೇವೆ; ನಗಾರಿ ಬಾರಿಸುತ್ತೇವೆ. ಆ ನಗಾರಿಯನ್ನು ತಯಾರು ಮಾಡುವವರು ಕೂಡ ನಾವೇ. ಚರ್ಮದಿಂದ ನಗಾರಿಯನ್ನು ತಯಾರು ಮಾಡುತ್ತೇವೆ. ಚರ್ಮದಿಂದ ನಗಾರಿ ಮಾಡಿದರೆ ಹೆಚ್ಚು ಸೌಂಡ್ ಬರುತ್ತದೆ. ಸಿಂತೆಣ್ಣಿನಿಂದ ನಗಾರಿ ಅಥವಾ ತಮಟೆ ತಯಾರು ಮಾಡಿದರೆ ಹೆಚ್ಚು ಸೌಂಡ್ ಬರುವುದಿಲ್ಲ. ಇದು ನಿಮಗೆ ಗೊತ್ತಿರಲಿ. ಮಾನ್ಯ ಸಭಾಪತಿಯವರೇ, ನಾನು ತಮಗೆ ಹೆಚ್ಚೇನು ಹೇಳಬೇಕಾಗಿಲ್ಲ. ನಾನು ಅಲ್ಲಂದಲೇ ಬಂದವನು. 2008 ರಿಂದ 2013ರವರೆಗೂ ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಾಗಿ ಕೆಲಸ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿದ್ದೇನೆ. ಮಾನ್ಯ ಪಿ.ಆರ್.ರಮೇಶ್‌ರವರು ಸ್ವಲ್ಪ ರಾಜಕೀಯ ಮಿಷನ್ ಮಾಡಿದರು. ಏಕೆಂದರೆ ಇದರಲ್ಲಿ ರಾಜಕೀಯ ಮಿಷನ್ ಮಾಡುವ ಅವಶ್ಯಕತೆ ಇಲ್ಲ. ನನಗೂ ಭಾಷೆ ಅರ್ಥವಾಗುತ್ತದೆ. ಮಾನ್ಯ ಸಭಾಪತಿಯವರೇ, ಕುಲಕಸುಬನ್ನೇ ನಂಜ ಬದುಕುತ್ಕಂಥ ಕೆಳವರ್ಗದ ಜನ ಏನಿದ್ದಾರೆ, ಅವರು ಈ ಜಾನಪದ ಕಲೆಯನ್ನು ಈ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಂಥವರು. ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಹುಣ್ಣಿಮೆ ಮತ್ತು ಅಮಾಸ್ಯೆಗೆ ಒಂದರಂತೆ ಪ್ರತಿ ತಿಂಗಳು ಎರಡು ಹಬ್ಬ ಹರಿ-ದಿನಗಳನ್ನು ಆಚರಣೆ ಮಾಡುತ್ತೇವೆ. ಅದಕ್ಕೆಲ್ಲದಕ್ಕೂ ಪ್ರೋತ್ಸಾಹಿಸತಕ್ಕಂಥ ಮತ್ತು ಕಲೆಗಳನ್ನು ನೀಡತಕ್ಕಂಥವರೇ ಈ ಕೆಳವರ್ಗದ ಜನ. ಆ ಜನರ ಬದುಕೇ ಕಲೆ ಮತ್ತು ಸಂಸ್ಕೃತಿ. 21ನೇ ಶತಮಾನದಲ್ಲಿ ಅದು ನಶಿಸಿಹೋಗುತ್ತಿದೆ. ನಾನು ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿದ್ದಂಥ ಸಂದರ್ಭದಲ್ಲಿ ಬೀದರ್ ನಲ್ಲಿ ಒಂದು ‘ವಿಶ್ವ ಜಾನಪದ ಸಮ್ಮೇಳನ’ ವನ್ನು ಆಚರಣೆ ಮಾಡಿದೆವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2011 ಮಾರ್ಚ್ ತಿಂಗಳ ತಾರೀಖು 11, 12, ಮತ್ತು 13 ರಂದು ಇವೆಲ್ಲಾ ಕಲೆಗಳನ್ನು ಉಳಿಸಿ ಬೆಳೆಸಬೇಕೆಂದು ‘ವಿಶ್ವ ಕನ್ನಡ ಸಮ್ಮೇಳನ’ವನ್ನು ಮಾಡಿದೆವು. ಕಲೆಗಳು ಉಳಿಯಬೇಕು, ಸಾಹಿತ್ಯ ಉಳಿಯಬೇಕು. ಯುವ ಜನಾಂಗಕ್ಕೆ ಈ ಕಲೆಗಳನ್ನು ಪರಿಚಯಿಸಬೇಕೆಂದು ಬಹಳ ಅಧ್ಯತವಾದಂಥ ಕಾರ್ಯಕ್ರಮಗಳನ್ನು ಮಾಡಿದೆವು. ಆ ‘ವಿಶ್ವ ಕನ್ನಡ ಸಮ್ಮೇಳನ’ದಲ್ಲಿ ಸುಮಾರು 20 ಲಕ್ಷ ಜನ ಭಾಗವಹಿಸಿದ್ದರು. ಆಗ ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಾಗಿದ್ದೆನು. ಹುಬ್ಬಳ್ಳಿಯ ಒಬ್ಬ ಹೆಣ್ಣು ಮಗಳಾದ ಶ್ರೀಮತಿ ಮಾಲತಿ ಸುಧೀರ್‌ರವರು ನನ್ನನ್ನು ಒಂದು ದಿನ ನಾಟಕ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿದ್ದರು. ನಾನು ಯಾವಾಗಲೂ ಯಾವುದೇ ಕಾರ್ಯಕ್ರಮಕ್ಕೆ ಸ್ವಲ್ಪ ಮುಂಚಿತವಾಗಿ ಹೋಗಿಯೇ ಅಭ್ಯಾಸ. ನಾನು ಅಲ್ಲಿಗೆ ಮುಂಚೆಯೇ ಹೋಗಿಬಿಟ್ಟೆ. ನಾನು ಹೋದಂಥ ಸಂದರ್ಭದಲ್ಲಿ ನಾಟಕದ ಸ್ಟೇಜ್ ಹಿಂಭಾಗದಲ್ಲಿ ಅವರೆಲ್ಲಾ ಒಂದು ಶೆಡ್ ನಿರ್ಮಿಸಿಕೊಂಡು ಊಟ ಮಾಡುತ್ತಿದ್ದರು. ನಾನು ಅದರೊಳಗಡೆಗೆ ಹೋಗಿ ನೋಡಿದಾಗ, ಅವರೆಲ್ಲರೂ ಅಲ್ಯೂಮಿನಿಯಂ ತಾಟ್‌ನಲ್ಲಿ ಅನ್ನ ಮತ್ತು ತಿಳಿ ಸಾಂಬರ್ ಊಟ ಮಾಡುತ್ತಿದ್ದರು. ತಾವು ಊಟಕ್ಕೆ ಏನೇನು ಮಾಡಿದ್ದೀರಿ ಎಂದು ಕೇಳಿದೆನು. ಊಟಕ್ಕೆ ಅನ್ನ ಮತ್ತು ಸಾಂಬರ್

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿದ್ದೇವೆಂದು ಹೇಳಿದರು. ಬೇರೆ ಪಲ್ಯೆ, ಚಪಾತಿ ಮತ್ತು ರೊಟ್ಟಿಯನ್ನು ಏಕೆ ಮಾಡಿಲ್ಲವೆಂದು ಕೇಳಿದೆನು. ಅವರು ನಮಗೆ ಈ ಊಟ ಸಿಗುವುದು ಕಷ್ಟವಾಗಿದೆ ಎಂದು ಹೇಳಿದರು. ಅವರು ರೇಷನ್ ಅಂಗಡಿಯಿಂದ ಅಕ್ಕಿ ಮತ್ತು ಒಂದು ಕಿಲೋ ಟರ್ಮೋಟವನ್ನು ತಂದು ಒಂದು ದೊಡ್ಡ ಬೋಗಾಣಿಯೊಳಗೆ ಸಾಂಬರ್ ಮಾಡಿದ್ದರು. ನಾನು ಊಟ ಮಾಡುತ್ತೇನೆ, ನನಗೂ ಸ್ವಲ್ಪ ಊಟ ಬಡಿಸಿ ಎಂದಾಗ ಊಟ ಬಡಿಸಿದರು. ನಾನು ಅವರ ಜೊತೆ ಸ್ವಲ್ಪ ಅನ್ನ ತಿಂದೆನು. ಆ ಸಾಂಬರ್‌ನಲ್ಲಿ ಬರೀ ಉಪ್ಪು ಮತ್ತು ನೀರು ಇತ್ತು ಅಷ್ಟೆ. ಏಕೆ ಊಟಕ್ಕೆ ಕಷ್ಟವೇ ಎಂದು ಕೇಳಿದಾಗ ಅವರು, ಈ ಎಲೆಕ್ಟ್ರಾನಿಕ್ ಯುಗದಲ್ಲಿ ಸಿನಿಮಾ ಮತ್ತು ನಾಟಕಗಳನ್ನು ನೋಡತಕ್ಕಂಥವರು ಬಹಳ ಕಡಿಮೆ, ಯಾರೂ ಬರುತ್ತಿಲ್ಲ; ಹಾಗಾಗಿ ಅವುಗಳನ್ನು ನಡೆಸುವುದೇ ಕಷ್ಟವಾಗಿದೆ. ನಾವು ಹೇಗೆ ಮಾಡುವುದು ಎಂದರು. ಸುಮಾರು 75 ನಾಟಕ ಕಂಪನಿಗಳಲ್ಲಿ ಈಗ ಬರೀ 25 ನಾಟಕ ಕಂಪನಿಗಳು ಉಳಿದಿವೆಯೆಂದು ಹೇಳಿದರು. ಮರುದಿನವೇ ಯಾವ್ಯಾವ ನಾಟಕ ಕಂಪನಿಗಳು ಜಾಲ್ತಿಯಲ್ಲವೆ ಅವು ಉಳಿಯಬೇಕೆಂದು, ಆ 25 ನಾಟಕ ಕಂಪನಿಗಳಿಗೆ ಪ್ರತಿ ವರ್ಷ ಐದೈದು ಲಕ್ಷ ರೂಪಾಯಿಗಳು 'maintenance grant' ಎಂದು ಕೊಟ್ಟೆನು.

(ಮುಂದು...)

(297)14.3.2022/12.00/ಎಂ.ಎಂ.-ಬಿ.ಎನ್.ಎಸ್.

(ಸಭಾಪತಿಯವರ ಉಪಸ್ಥಿತಿ)

ಶ್ರೀ ಗೋವಿಂದ ಎಂ. ಕಾರ್ಜೋಳ(ಮುಂದು):-

ರೂ. 05 ಲಕ್ಷ ರೂಪಾಯಿಗಳನ್ನು ಒಂದು ವರ್ಷಕ್ಕಲ್ಲ ಪ್ರತಿ ವರ್ಷವೂ ಕೊಟ್ಟಿವು; ಈಗಲೂ ಕೊಡುತ್ತಿದ್ದೇವೆ. ಅದು ಹಾಗೆಯೇ ಮುಂದುವರಿಯಿತು. ರೂ. 05 ಲಕ್ಷ ರೂಪಾಯಿಗಳನ್ನು ಶಾಶ್ವತವಾಗಿ ಅಂದರೆ, ಆ ನಾಟಕ ಕಂಪನಿ ಎಲ್ಲಯವರೆಗೆ ಇರುತ್ತದೋ ಅಲ್ಲಯವರೆಗೂ ಅವರು ಅದನ್ನು ತೆಗೆದುಕೊಳ್ಳುವುದಕ್ಕೆ ಅರ್ಹರಾಗಿದ್ದಾರೆ. ಅದಾದ ಮೇಲೆ ಗಡಿನಾಡಿನವರು ಬಂದರು. ಗಡಿನಾಡಿನ ಬಗ್ಗೆ ಏತಕ್ಕೆ ಹೇಳುತ್ತಿದ್ದೇನೆಂದರೆ, ಮಾನ್ಯ ಸದಸ್ಯರಾದ ಗೋವಿಂದರಾಜುರವರು ಒಂದು ಪ್ರಶ್ನೆ ಹಾಕಿದ್ದಾರೆ. ಗಡಿನಾಡಿನಲ್ಲಿರುವ ಅಕ್ಕಲಕೋಟೆ, ಸೋಲಾಪುರದವರು ಬಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಮ್ಮಲ್ಲಿಯೂ ನಾಟಕ ಕಂಪನಿಗಳಿವೆ, ನಮಗೂ ಏನಾದರೂ ಮಾಡಿಕೊಡಿ ಎಂದು ಕೇಳಿದರು. ಆಗ ಅವರಿಗೂ ರೂ. 05 ಲಕ್ಷ ರೂಪಾಯಿಗಳನ್ನು ಕೊಟ್ಟೆವು. ಗಡಿನಾಡಿನಲ್ಲಿರುವಂತಹ ಹೊರನಾಡ ಕನ್ನಡಿಗರಿಗೂ ಕೂಡ ಮೇಂಟೆನೆನ್ಸ್ ಗ್ರ್ಯಾಂಟ್ ಕೊಡುವ ಕೆಲಸ ಮಾಡಿದ್ದೇವೆ. ಮಾನ್ಯ ಸದಸ್ಯರು ನಿರ್ದಿಷ್ಟವಾಗಿ ಕರಗ ಉತ್ಪವ ಸಲುವಾಗಿ ಪ್ರಶ್ನೆ ಕೇಳಿದ್ದಾರೆ. ಕರಗ ಉತ್ಪವದ ಸಲುವಾಗಿ ಐದು ವರ್ಷಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ, ತಾಲ್ಲೂಕಿನಲ್ಲಿ ಕೊಟ್ಟಿರುವ ಅನುದಾನದ ವಿವರಗಳನ್ನು ಕೊಟ್ಟಿದ್ದೇನೆ. ಬೆಂಗಳೂರು ನಗರಕ್ಕೆ ರೂ. 66 ಲಕ್ಷ ರೂಪಾಯಿಗಳನ್ನು, ಬೆಂಗಳೂರು ಗ್ರಾಮಾಂತರಕ್ಕೆ 23 ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದೇವೆ. ಮಾನ್ಯ ಸದಸ್ಯರು ಈಗ ಏನು ಜಿಲ್ಲೆಗಳನ್ನು ಹೇಳಿದರು; ಬೆಂಗಳೂರು ನಗರದಲ್ಲಿ ಕರಗ ಉತ್ಪವ ಆಚರಣೆ . . .

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಚಿವರೇ, . . .

ಶ್ರೀ ಗೋವಿಂದ ಎಂ. ಕಾರಜೋಳ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ; ಮಾನ್ಯ ರಮೇಶ್‌ರವರೇ, ಕುಳಿತುಕೊಳ್ಳಿ. ತಾವು ಐದು ವರ್ಷದ ವಿವರ ಕೇಳಿದ್ದೀರಿ, ಅದನ್ನು ಕೊಟ್ಟಿದ್ದೇವೆ. 2017-18ರಲ್ಲಿ ಮಾನ್ಯ ಸಿದ್ದರಾಮಯ್ಯನವರ ಸರ್ಕಾರ ಇದ್ದಾಗಲೇ ಕೊಡಲಾಗಿದೆ.

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಚಿವರೇ, ಅದಾದ ಮೇಲೆ ಕೊಟ್ಟಿದ್ದಾರೆಯೇ ಎನ್ನುವುದು ನನ್ನ ಪ್ರಶ್ನೆ.

ಶ್ರೀ ಗೋವಿಂದ ಎಂ.ಕಾರಜೋಳ:- ಮಾನ್ಯ ಸಭಾಪತಿಯವರೇ, 2017-18 ರಿಂದ ಅನುದಾನ ಕೊಡಲಾಗಿದೆ. ಕರಗ ಉತ್ಪವವು ಎಲ್ಲಾ ಕಡೆ ನಡೆಯುವುದಿಲ್ಲ. ಕರಗ ಉತ್ಪವ ನಡೆಯುವುದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಮೈಸೂರು, ಮಂಡ್ಯ, ಚಾಮರಾಜನಗರ, ಮಧ್ಯ ಕರ್ನಾಟಕದ ಹಾವೇರಿ ಇಷ್ಟು ಕಡೆಗಳಲ್ಲಿ ಮಾತ್ರ ಕರಗ ಉತ್ಪವವನ್ನು ಮಾಡುತ್ತಾರೆ. ಇಲ್ಲಿ ಸುತ್ತಿ ಬಳಸಿ ಹೇಳುವಂತಹದಿಲ್ಲ. ಹಿಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದಂತಹ ಮಾನ್ಯ ವಿಶ್ವನಾಥ್‌ರವರು ಹೇಳಿದರು ಖಂಡಿತವಾಗಿಯೂ ಕರಗ ಉತ್ಪವವಾಗಿರಬಹುದು, ಬೇರೆ ಯಾವುದೇ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉತ್ತವವಾಗಿರಬಹುದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುದಾನ ಕೊಡುವ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತದೆ ಮತ್ತು ಹಿಂದುಳಿದ ಜನಾಂಗದ ಕಲೆ ಮತ್ತು ಸಂಸ್ಕೃತಿ ಏನಿದೆ, ಅದನ್ನು ಉಳಿಸುವಂತಹ, ಬೆಳೆಸುವಂತಹ ಕಾರ್ಯಕ್ರಮವನ್ನು ಮಾಡುತ್ತದೆ. ಮುಂದಿನ ಜನಾಂಗಕ್ಕೂ ಅದನ್ನು ಪರಿಚಯಿಸುವಂತಹ; ಅಷ್ಟೇ ಅಲ್ಲದೇ, ಗತವೈಭವದ ಅನಾವರಣ ಆಗುವ ರೀತಿಯಲ್ಲಿ ನಮ್ಮ ಸರ್ಕಾರ ಸರ್ಕಾರ ಕಾರ್ಯಕ್ರಮ ಮಾಡುತ್ತದೆ.

ಸಭಾಪತಿಯವರು:- ಈಗ ಮಾನ್ಯ ಸದಸ್ಯರಾದ ಗೋವಿಂದರಾಜುರವರ ಪ್ರಶ್ನೆ.

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಭಾಪತಿಯವರೇ, . . .

ಸಭಾಪತಿಯವರು:- ಮಾನ್ಯ ರಮೇಶ್‌ರವರೇ, ಸಾಕು, ನಿಮ್ಮ ಪ್ರಶ್ನೆಗೆ 15 ನಿಮಿಷ ಸಮಯವಾಯಿತು.

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಭಾಪತಿಯವರೇ, ದಯವಿಟ್ಟು ಇಲ್ಲಿ ಬಹಳ ಮುಖ್ಯವಾದ ಅಂಶವಿದೆ. ಇಷ್ಟು ಹೊತ್ತಿಗೆ ನನ್ನ ಪ್ರಶ್ನೆ ಮುಗಿದು ಹೋಗುತ್ತಿತ್ತು.

ಸಭಾಪತಿಯವರು:- ನಿಮ್ಮದು ಬಹಳ ಕಾಟವಾಯಿತು. ಬೇಗನೆ ಮುಗಿಸಿ.

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಚಿವರು ಅನುದಾನವನ್ನು ಕೊಡುತ್ತೇವೆ ಎಂದು ಹೇಳಿದ್ದಾರೆ. ಇಲ್ಲಿ ಎರಡು ವರ್ಷದಿಂದ ಕೋವಿಡ್ ಇತ್ತು, ಹಾಗಾಗಿ ಅದನ್ನು ಕೈ ಬಿಟ್ಟಿದ್ದೇವೆ ಎಂದು ಹೇಳುತ್ತಾರೆ. ಆದರೆ ಈ ವರ್ಷ ಕೂಡ ಕರಗ ಉತ್ತವದ ತಿಂಗಳು ಮುಗಿದು ಹೋಗುತ್ತದೆ. ಇದು ನಮ್ಮ ರಾಜ್ಯದಲ್ಲ ಒಟ್ಟು 147 ಕಡೆಗಳಲ್ಲಿ ನಡೆಯುತ್ತದೆ. ಹೀಗಿರುವಾಗ ನೀವು ಈಗ ಕೊಡದಿದ್ದು, ಮುಂದೆ ಬಜೆಟ್‌ನಲ್ಲಿಯೂ ಹಣವನ್ನು ಮೀಸಲಿಟ್ಟು, ಇನ್ನು ಕೊಡುವುದಿಲ್ಲದ ಬಂತು ಎನ್ನುವುದು ನನ್ನ ಪ್ರಶ್ನೆ. ಅದಕ್ಕೆ ನಾನು ಹೇಳುವುದೇನೆಂದರೆ, ಬೇಕಾದಷ್ಟು ಗ್ರ್ಯಾಂಟ್ ಇದೆ. ತಾವು ಇಲ್ಲಿ ಆಶ್ಚರ್ಯವೆ ಕೊಡಿ, ಇನ್ನು 15 ದಿವಸದಲ್ಲ ಅನುದಾನವನ್ನು ಬಿಡುಗಡೆ ಮಾಡುತ್ತೇವೆಂದು ಒಂದು ಆಶ್ಚರ್ಯವೆ ಕೊಡಿ. ಆಗ ನಾನು ಅದನ್ನು ಒಪ್ಪುತ್ತೇನೆ. ಕೊಡುತ್ತೇವೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಂದು ಹೇಳುತ್ತೀರಿ, ಆದರೆ ಕೊಡುವುದಿಲ್ಲ. ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಯಡಿಯೂರಪ್ಪನವರೂ ಅದನ್ನೇ ಹೇಳಿದರು, ನೀವೂ ಅದನ್ನೇ ಹೇಳಿದರೆ ನಾವು ಯಾರನ್ನು ಕೇಳೋಣ?

ಶ್ರೀ ಗೋವಿಂದ ಎಂ. ಕಾರಜೋಳ:- ಮಾನ್ಯ ಸಭಾಪತಿಯವರೇ, ಇದನ್ನು ಮಾನ್ಯ ಸದಸ್ಯರಿಗೆ, ಸದನಕ್ಕೆ ಮತ್ತು ಸಮಾಜಕ್ಕೆ ತಿಳಿಸುವ ಪ್ರಯತ್ನ ಮಾಡುತ್ತೇನೆ. ನಮ್ಮಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಿಭಾಗವಾರು lump sum grant ಕೊಟ್ಟಿರುತ್ತೇವೆ. ಅಂದರೆ, ಕಂದಾಯ ವಿಭಾಗವಾರು ಅಲ್ಲ, ಯಾವ ಯಾವ ಉತ್ಸವಗಳಿಗೆ ಖರ್ಚು ಮಾಡಬೇಕೆಂದು lump sum grant ಇಟ್ಟುಕೊಂಡಿರುತ್ತೇವೆ. ಆ ಗ್ರಾಂಟ್‌ನಲ್ಲಿ ಎಲ್ಲರಿಗೂ ಕೊಡುವ ಕೆಲಸವನ್ನು ಖಂಡಿತವಾಗಿಯೂ ಮಾಡುತ್ತೇವೆ, ಉತ್ಸವವನ್ನು ಪ್ರಾರಂಭ ಮಾಡುತ್ತೇವೆ, ಕೊರೋನಾ ಪರಿಸ್ಥಿತಿಯನ್ನು ನೋಡಿಕೊಂಡು ಉತ್ಸವವನ್ನು ಯಾವಾಗ ಪ್ರಾರಂಭ ಮಾಡಬೇಕೆಂಬುದನ್ನು ಜಿಲ್ಲಾ ಆಡಳಿತ ನಿರ್ಧಾರ ಮಾಡುತ್ತದೆ ಎಂಬುದನ್ನು ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಚುಕ್ಕೆ ಪ್ರಶ್ನೆ ಸಂಖ್ಯೆ: 1778

(ಉತ್ತರವನ್ನು ಲಗತ್ತಿಸಿದೆ)

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಳೆದ ಐದು ವರ್ಷದ ಆಯವ್ಯಯದಲ್ಲ ಒದಗಿಸಿರುವ ಅನುದಾನ ಎಷ್ಟು ಎಂದು ಪ್ರಶ್ನೆ ಕೇಳಿದ್ದೆ, ಮಾನ್ಯ ಸಚಿವರು ಐದು ವರ್ಷದ ಅನುದಾನದ ವಿವರಗಳನ್ನು ಕೊಟ್ಟಿದ್ದಾರೆ. ಕಳೆದ 2019-20ರ ತನಕ ಸುಮಾರು 50 ಕೋಟಿ ರೂಪಾಯಿಗಳ ಅನುದಾನ ಕೊಡುತ್ತಿದ್ದರು, 2020-21ಕ್ಕೆ ಕೇವಲ 25 ಕೋಟಿ ರೂಪಾಯಿಗಳ ಅನುದಾನವನ್ನು ಮಾತ್ರ ಕೊಡಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಒಂದು ಪ್ರಾಧಿಕಾರವಾಗಿರುವುದರಿಂದ ಪ್ರಾಧಿಕಾರದ ಖರ್ಚೆಲ್ಲಾ ಹೋಗಿ ರೂ. 25 ಕೋಟಿಯಲ್ಲಿ 19 ಜಿಲ್ಲೆಗಳ, 63 ತಾಲ್ಲೂಕುಗಳ ಗಡಿ ಭಾಗ ಈ ಪ್ರಾಧಿಕಾರದ ಮಿತಿಗೆ ಬರುತ್ತದೆ. ರೂ. 25 ಕೋಟಿ ಹಣವನ್ನು ಏನು ಕೊಟ್ಟಿದ್ದಾರೆ, ಅದು ಬಹಳ ಕಡಿಮೆ. ಏಕೆಂದರೆ, ನೀವು ಏನೇನು ಮಾಡಬಹುದು ಎಂಬುದನ್ನು ಹೇಳಿದ್ದೀರಿ. ಕನ್ನಡ ಶಾಲೆಗಳಿಗೆ ಅಗತ್ಯವಾದ ಗ್ರಂಥಾಲಯಗಳ ನಿರ್ಮಾಣ, ಶಾಲಾ ಕಟ್ಟಡಗಳ ನಿರ್ಮಾಣ, ಶೌಚಾಲಯಗಳ ನಿರ್ಮಾಣ, ಸಾಂಸ್ಕೃತಿಕ ಭವನಗಳ ನಿರ್ಮಾಣ, ಅಗತ್ಯ ರಸ್ತೆಗಳ ನಿರ್ಮಾಣ, ಕುಡಿಯುವ ನೀರಿನ ಪೂರೈಕೆ, ಪೀಠೋಪಕರಣಗಳ ಪೂರೈಕೆ ಮುಂತಾದ ಅಗತ್ಯ ಯೋಜನೆಗಳನ್ನು ಅನುಷ್ಠಾನ ಮಾಡುತ್ತೇವೆಂದು ಹೇಳಿದ್ದಾರೆ. ತಾವು ಏನು ರೂ. 25 ಕೋಟಿ ಹಣವನ್ನು ಕೊಟ್ಟಿದ್ದೀರಿ, 19 ಜಿಲ್ಲೆಗಳ 63 ಗಡಿ ತಾಲ್ಲೂಕುಗಳಿಗೆ ಈ ಅನುದಾನವನ್ನು ಯಾವ ರೀತಿ ಬಳಕೆ ಮಾಡುವುದು? ಯಾವ ರೀತಿಯಲ್ಲಿ ಕನ್ನಡ ಮತ್ತು ಗಡಿ ಜಿಲ್ಲೆಗಳ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಮಾಡುವುದು ಎಂಬುದನ್ನು ದಯವಿಟ್ಟು ತಾವು ತಿಳಿಸಿಕೊಡಬೇಕು. ಅದಲ್ಲದೇ 2019-20ನೇ ಸಾಲಿನಲ್ಲಿ ರೂ. 49.42 ಕೋಟಿ ಅನುದಾನವನ್ನು ಕೊಟ್ಟಿದ್ದೇವೆಂದು ಹೇಳುತ್ತೀರಿ, ಆದರೆ ನೀವು ಕೊಟ್ಟಿರುವ ಉತ್ತರದಲ್ಲಿನ ಅನುಬಂಧದಲ್ಲಿ 14 ಕೋಟಿ 20 ಲಕ್ಷ ಹಣವನ್ನು ಖರ್ಚು ಮಾಡಿರುವುದನ್ನು ಮಾತ್ರ ನಮೂದಿಸಿದ್ದೀರಿ. ಇದರಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಯಾವುದು ಸರಿ? ಈ 14 ಕೋಟಿ ಹಣದಿಂದ 63 ಗಡಿ ತಾಲ್ಲೂಕುಗಳು ಯಾವ ರೀತಿ ಅಭಿವೃದ್ಧಿಯಾಗುತ್ತವೆ ಎಂಬುದನ್ನು ಹೇಳಿದರೆ ನಾನು ಮುಂದಿನ ಉಪಪ್ರಶ್ನೆ ಕೇಳುತ್ತೇನೆ.

ಶ್ರೀ ಗೋವಿಂದ ಎಂ. ಕಾರಜೋಳ(ಜಲಸಂಪನ್ಮೂಲ ಸಚಿವರು) (ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಗಡಿ ಅಭಿವೃದ್ಧಿ ಪ್ರಾಧಿಕಾರದಲ್ಲ ನಾವು ಕೊಡುವಂತಹ ಹಣ ಬಹಳ ಪ್ರಮುಖವಾಗಿ ಗಡಿ ನಾಡಿನಲ್ಲಿರುವಂತಹ ನಮ್ಮ ಕನ್ನಡ ಭಾಷಿಕರೇನಿದ್ದಾರೆ, ಅವರ ಮೇಲೆ ಅನ್ಯ ಭಾಷಿಕರ ಪ್ರಭಾವ ಆಗಬಾರದು ಎನ್ನುವ ಕಾರಣಕ್ಕಾಗಿ ನಾವು ಅವಶ್ಯಕತೆಗನುಗುಣವಾಗಿ ಹಣವನ್ನು ಕೊಡುತ್ತಿದ್ದೆವು. ಅದನ್ನು ಏತಕ್ಕೆ ಉಪಯೋಗ ಮಾಡುವುದಕ್ಕೆ ಕೊಡಲಾಗಿದೆ ಎಂದರೆ, ಶಾಲಾ ಕಾಲೇಜುಗಳು, ಶೌಚಾಲಯಗಳನ್ನು ಮಾಡುತ್ತೇವೆಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಗಡಿ ಉತ್ಪನ್ನಗಳನ್ನು ಮತ್ತು ಗಡಿನಾಡ ಹಬ್ಬಗಳನ್ನು ಸಹ ಮಾಡುತ್ತೇವೆ. ಬಹುಶಃ ಉತ್ತರ ಕೊಟ್ಟವರು ಸರಿಯಾಗಿ ಉತ್ತರ ಕೊಟ್ಟಲ್ಲ. ಅಷ್ಟೇ ಅಲ್ಲದೇ ಈ ಅನುದಾನದಲ್ಲ ಗಡಿ ನಾಡಿನಲ್ಲಿ ಸಂಸ್ಕೃತಿ ಭವನಗಳನ್ನು ಕೂಡ ಕಟ್ಟುತ್ತಿದ್ದೇವೆ. ರೂ. 25 ಕೋಟಿ ಹಣ ಕಡಿಮೆಯಾಗುತ್ತದೆ, 19 ಜಿಲ್ಲೆ, 63 ಗಡಿ ತಾಲ್ಲೂಕುಗಳಿಗೆ ಸಾಕಾಗುವುದಿಲ್ಲ ಎಂದು ತಾವೇನು ಹೇಳುತ್ತೀರಿ, ಅದನ್ನು ಖಂಡಿತವಾಗಿಯೂ ಒಪ್ಪುತ್ತೇನೆ. ಏಕೆಂದರೆ, ನಾನು ಗಡಿ ಜಿಲ್ಲೆಯಲ್ಲಿ ಹುಟ್ಟಿದವನು, ನಮ್ಮ ಊರಿಗೆ ಗಡಿ ಬಹಳ ಹತ್ತಿರವಿದೆ, ನಾನು ಅಲ್ಲಿಂದ ಬಂದಂತಹವನು. ಹಾಗಾಗಿ ನಿಮ್ಮ ಕಳಕಳ ನನಗೆ ಅರ್ಥವಾಗಿದೆ. ಬರೀ ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಅನುದಾನವನ್ನು ಕೊಡಬೇಕೆಂದಿಲ್ಲ. ಬೇರೆ ಬೇರೆ ಅನುದಾನಗಳಿಂದ ಕೊಡುವುದಕ್ಕೆ ನಮಗೆ ಅವಕಾಶವಿದೆ. ಇನ್ನೂ ಹೆಚ್ಚಿನ ಅವಕಾಶಗಳನ್ನು ಮಾಡಿಕೊಡಬೇಕೆಂಬ ವಿಚಾರ ಏನು ತಮ್ಮ ಗಮನಕ್ಕೆ ಬಂದಿದೆ. ಖಂಡಿತವಾಗಿಯೂ ಸರ್ಕಾರ ಅದನ್ನು ಮಾಡಿಕೊಡುತ್ತದೆ.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಇದರಲ್ಲಿ 4ನೇ ಪ್ರಶ್ನೆಗೆ ಸಂಬಂಧಪಟ್ಟಂತೆ ಹೇಳುವುದಾದರೆ, ಕೋಲಾರ ಜಿಲ್ಲೆಯ 06 ತಾಲ್ಲೂಕುಗಳಲ್ಲಿ 05

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಾಲ್ಲೂಕುಗಳಿಗೆ ಗಡಿ ಬರುತ್ತದೆ. ಇಡೀ ನಮ್ಮ ರಾಜ್ಯದಲ್ಲ ಹೆಚ್ಚು ತಾಲ್ಲೂಕುಗಳ ಗಡಿ ಸಿಗುವುದು ಕೋಲಾರ ಜಿಲ್ಲೆಯಲ್ಲ ಮಾತ್ರ. ಅದರಲ್ಲೂ ಕೋಲಾರ ಜಿಲ್ಲೆಯಲ್ಲ ಶೇ.60ಕ್ಕಿಂತ ಹೆಚ್ಚು ಜನರ ಮಾತೃಭಾಷೆ ತೆಲುಗು ಮತ್ತು ತಮಿಳು ಆಗಿರುತ್ತದೆ. ಅಂತಹದ್ದರಲ್ಲ ಕಳೆದ ಐದು ವರ್ಷದಲ್ಲ ಎಷ್ಟು ಅನುದಾನವನ್ನು ಕೊಟ್ಟಿದ್ದಾರೆ ಎಂದು ಕೇಳಿದ್ದೆವು. ಐದು ವರ್ಷದಲ್ಲ 01 ಕೋಟಿ, 42 ಲಕ್ಷ ರೂಪಾಯಿಗಳನ್ನು ಮಾತ್ರ ಬಿಡುಗಡೆ ಮಾಡಿದ್ದಾರೆ. ಅಂದರೆ ಏನು ಗಡಿನಾಡ ಅಭಿವೃದ್ಧಿ ಪ್ರಾಧಿಕಾರ ಮಾಡುವ ಉದ್ದೇಶ ಇತ್ತು. ಕೋಲಾರ ಜಿಲ್ಲೆಗೆ ಸಂಬಂಧಪಟ್ಟ ಹಾಗೆ ಸರ್ಕಾರದ ಉದ್ದೇಶ ಏನಿದೆ ಅದು ಕಂಡೇರಿಲ್ಲ. ಅದಲ್ಲದೇ ಪಕ್ಕದ ರಾಜ್ಯಗಳಾದ ಗೋವಾ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಹಾಗೂ ತಮಿಳುನಾಡು ರಾಜ್ಯಗಳ ಕನ್ನಡ ಸಂಘ-ಸಂಸ್ಥೆಗಳಿಗೆ ಎಷ್ಟು ಹಣವನ್ನು ಬಿಡುಗಡೆ ಮಾಡಿದ್ದಾರೆ ಹಾಗೂ ಎಷ್ಟು ಕಾರ್ಯಕ್ರಮವನ್ನು ಮಾಡಿದ್ದಾರೆ ಎಂದು ಪ್ರಶ್ನೆ ಕೇಳಿದೆ. ನಾವು ಕಳೆದ 2016-17, 2017-18 ಮತ್ತು 2019-20ರಲ್ಲ ವಾರ್ಷಿಕವಾಗಿ ರೂ. 9 ಕೋಟಿ, ರೂ. 08 ಕೋಟಿ ಹಣವನ್ನು ಖರ್ಚು ಮಾಡಿದ್ದೀರಿ. ಆದರೆ ನಿಮ್ಮ ಉತ್ತರದಲ್ಲ ಅನುಬಂಧವನ್ನು ಕೊಟ್ಟಿರುವಂತೆ 2020-21ರಲ್ಲ ಕೇವಲ ರೂ. 05 ಲಕ್ಷ ಹಣವನ್ನು ಮಾತ್ರ ಖರ್ಚು ಮಾಡಿದ್ದಾರೆ. ಇದು ಕೇವಲ ಐದು ಲಕ್ಷವೋ ಅಥವಾ ತಪ್ಪು ಮಾಹಿತಿಯನ್ನು ಕೊಟ್ಟಿದ್ದಾರೋ ಅದು ಗೊತ್ತಿಲ್ಲ. ಅದಲ್ಲದೇ 2021-22 ನೇ ಸಾಲಿನಲ್ಲ ಕೇವಲ ರೂ. 02 ಲಕ್ಷ ಅನುದಾನವನ್ನು ಮಾತ್ರ ಕೊಟ್ಟಿದ್ದಾರೆ.

ಸಭಾಪತಿಯವರು:- ಏನು ಮಾಡಬೇಕೆಂದು ಹೇಳಿ.

ಶ್ರೀ ಗೋವಿಂದರಾಜು:- ನಾನು ಮೊದಲೇ ಹೇಳಿದೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(298) 14-03-2022 KH/KS 12-10

(ಸಭಾಪತಿಯವರ ಉಪಸ್ಥಿತಿ)

ಶ್ರೀ ಗೋವಿಂದರಾಜು (ಮುಂದು):-

ತಾವು ಕೊಟ್ಟಿರುವಂತಹ ಕೇವಲ 2 ಲಕ್ಷ ರೂಪಾಯಿಗಳು, 5 ಲಕ್ಷ ರೂಪಾಯಿಗಳನ್ನು 5 ರಾಜ್ಯಗಳಲ್ಲಿ ಖರ್ಚು ಮಾಡಿದರೆ ಹೇಗೆ? ಅಲ್ಲಿಯೂ ಕನ್ನಡ ಭಾಷೆ ಮಾತನಾಡುತ್ತಿರುವಂತಹವರು ಇರುತ್ತಾರೆ. ಅವರಿಗೆ ತಾವು ಏನು ನ್ಯಾಯ ಕೊಟ್ಟಂತಾಗುತ್ತದೆ. ಅವರಿಗೆ ಹೆಚ್ಚಿನ ಅನುದಾನ ಕೊಟ್ಟು ಈ ಭಾಗದಲ್ಲಿ ಶಾಲೆಗಳನ್ನು, ಸಾಂಸ್ಥಿಕ ಭವನಗಳನ್ನು ಉಳಿಸುವ ನಿಟ್ಟಿನಲ್ಲಿ ತಾವು ಪ್ರಯತ್ನ ಮಾಡಬೇಕು. ಬಹಳ ಮುಖ್ಯವಾಗಿ ಕೋಲಾರ ಜಿಲ್ಲೆಯಲ್ಲಿ 5 ತಾಲ್ಲೂಕುಗಳು ಇವೆ. ಇಲ್ಲಿಗೆ ಏನೇನು ಕಾರ್ಯಕ್ರಮಗಳನ್ನು ಕೊಡಲಾಗುತ್ತದೆ ಎಂದು ತಾವು ಹೇಳಬೇಕು.

ಶ್ರೀ ಗೋವಿಂದ ಎಂ ಕಾರಜೋಳ (ಬೃಹತ್ ಹಾಗೂ ಮಧ್ಯಮ ನೀರಾವರಿ ಸಚಿವರು)

(ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ನಾನು ಉಪನಾಯಕನಾದ ಮೇಲೆ ನನ್ನ ಕಣ್ಣು ಕೋಲಾರ ಜಿಲ್ಲೆಯ ಮೇಲಿದೆ ಎಂದು ನಾನು ತಿಳಿದುಕೊಂಡಿದ್ದೆ. ಹಾಗೆಯೇ, ಮಾನ್ಯ ಸದಸ್ಯರ ಕಣ್ಣು ಕೂಡ ಕೋಲಾರ ಜಿಲ್ಲೆಯ ಮೇಲಿದೆ. ಇಬ್ಬರ ಕಣ್ಣುಗಳು ಕೋಲಾರ ಜಿಲ್ಲೆಯ ಮೇಲೆಯೇ ಇದೆ. ನಾನು ಇಷ್ಟೇ ಹೇಳುವುದಕ್ಕೆ ಬಯಸುತ್ತೇನೆ. 2 ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದಾರೆ ಎಂದು ಹೇಳಿದರು. ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಕ್ಕಲಕೋಟಿಯಲ್ಲಿ ನಡೆಸುವಂತಹ ಕನ್ನಡ ಶಾಲೆಗಳಿಗೆ ಕಟ್ಟಡ ಕಟ್ಟುವುದಕ್ಕೆ ಹಣ ಕೊಟ್ಟಿದ್ದೇವೆ. ಇದರ ಜೊತೆಗೆ ಜತ್ ತಾಲ್ಲೂಕಿನಲ್ಲಿ ಕೆಲಸ ಮಾಡುವುದಕ್ಕೆ ಹಣ ಕೊಟ್ಟಿದ್ದೇವೆ. ಮುಂಬೈನಲ್ಲಿ ಕನ್ನಡ ಶಾಲೆಗಳು ಮತ್ತು ಹೈಸ್ಕೂಲ್‌ಗಳನ್ನು ನಡೆಸುತ್ತಿದ್ದಾರೆ. ಅವರಿಗೂ ಹಣ ಕೊಟ್ಟಿದ್ದೇವೆ. ಕೇವಲ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಕೊಡಬೇಕೆಂದು ಇಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸರ್ಕಾರ ಅನುದಾನ ಕೊಡುತ್ತದೆ. ಅದಕ್ಕೆ ತಮಗೆ ಕಳಕಳ ಮತ್ತು ಕಾಳಜಿ ಇದೆ. ನಿರ್ದಿಷ್ಟವಾಗಿ ಇಂತಹ ಕಡೆ ಈ ರೀತಿಯಾಗಬೇಕೆಂದರೆ ಖಂಡಿತವಾಗಿಯೂ ಪರಿಶೀಲನೆ ಮಾಡುತ್ತೇವೆ.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಒಂದೇ ಒಂದು ಸ್ಪಷ್ಟೀಕರಣ ಇದೆ. ನನ್ನ ಹತ್ತಿರ ಇರುವ ಮಾಹಿತಿಯ ಪ್ರಕಾರ 2019-20ನೇ ಸಾಲಿನಲ್ಲಿ ರಾಯಚೂರು ಜಿಲ್ಲೆಯಲ್ಲಿ high mast light ಹಾಕುವುದಕ್ಕೆ 25 ಲಕ್ಷ ರೂಪಾಯಿಗಳು ಮತ್ತು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ high mast light ಗೆ 75 ಲಕ್ಷ ರೂಪಾಯಿಗಳು ಯಾವ ರೀತಿಯಲ್ಲಿ ಖರ್ಚಾಗಿದೆ ಎನ್ನುವುದನ್ನು ತಿಳಿಸಬೇಕು. ನಮ್ಮ ಪ್ರಪಂಚದಲ್ಲಿ high mast light 75 ಲಕ್ಷ ರೂಪಾಯಿಗೆ ಇದೆಯೇ, ಆ ಹಣವನ್ನು ಏಕೆ ಪೋಲು ಮಾಡಿದ್ದಾರೆ. ದಯವಿಟ್ಟು, ಇದನ್ನು ಮಾನ್ಯ ಮಂತ್ರಿಗಳು ಗಮನಿಸಬೇಕೆಂದು ತಿಳಿಸುತ್ತೇನೆ.

ಶ್ರೀ ಗೋವಿಂದ ಎಂ ಕಾರ್ಜೋಳ:- ಮಾನ್ಯ ಸಭಾಪತಿಯವರೇ. ಇದರ ಬಗ್ಗೆ ಖಂಡಿತವಾಗಿಯೂ ಪರಿಶೀಲನೆ ಮಾಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ:1782

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಎಸ್.ರುದ್ರೇಗೌಡ:- ಮಾನ್ಯ ಸಭಾಪತಿಯವರೇ. ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ವರ್ಷದಿಂದ ವರ್ಷಕ್ಕೆ 2.972 ವಿದ್ಯುತ್ ಪ್ರಸರಣದಲ್ಲ ಆಗುವಂತಹ ನಷ್ಟವನ್ನು ತಿಳಿಸಿದ್ದಾರೆ. ಇದಕ್ಕಾಗಿ ಇಲಾಖೆಯವರನ್ನು ಮತ್ತು ಮಾನ್ಯ ಸಚಿವರನ್ನು ಅಭಿನಂದಿಸುತ್ತೇನೆ. ಆದರೆ, ಹೊಸ ವಿದ್ಯುತ್ ಪ್ರಸರಣ ಮಾರ್ಗಗಳನ್ನು ನಿರ್ಮಾಣ ಮಾಡುತ್ತೇವೆ ಎಂದು ಉತ್ತರವನ್ನು ಕೊಟ್ಟಿದ್ದಾರೆ. ಇದರಲ್ಲಿ ನಮ್ಮ ರಾಜ್ಯದಲ್ಲಿ 5 ಬೇರೆ ಬೇರೆ ವೋಲ್ಟೇಜ್‌ನಲ್ಲಿ ವಿದ್ಯುತ್ ಪ್ರಸರಣ ಆಗುತ್ತದೆ. ಅದರಲ್ಲಿ rationalize ಮಾಡುವುದರಿಂದ, ಸಾಕಷ್ಟು ಉಳಿಯಬಹುದೆಂದು ಅಂದುಕೊಂಡಿದ್ದೇನೆ. ಬಹಳ ಹಿಂದೆ ಯಾವಾಗ ಕರ್ನಾಟಕದಲ್ಲಿ ವಿದ್ಯುತ್ ಪ್ರಸರಣ ಪ್ರಾರಂಭವಾಯಿತೋ, ಆ ಸಂದರ್ಭದಲ್ಲಿ 66 ಕೆ.ವಿ.,ಗೆ 110 ಕೆ.ವಿ., ಇದೆ. ಇನ್ನು ಹಾಗೆಯೇ ಓಡುತ್ತಿದೆ. ಇಂತಹ ಪ್ರಸರಣ ಮಾರ್ಗಗಳಲ್ಲಿ ವಿದ್ಯುತ್ತಿನ ನಷ್ಟ ಜಾಸ್ತಿಯಾಗುತ್ತದೆ. ಈ ರೀತಿಯ ಆಲೋಚನೆ ಏನಾದರೂ ಇದೆಯೇ ಎನ್ನುವುದು ಒಂದು. ಎರಡನೆಯದು, ಈ ವಿದ್ಯುತ್ ಪ್ರಸರಣ ನಷ್ಟವನ್ನು ಕಡಿಮೆ ಮಾಡುವುದಕ್ಕೆ ಏನು ಗುರಿಯನ್ನಿಟ್ಟುಕೊಂಡಿದ್ದಾರೆ ಎನ್ನುವುದನ್ನು ಮಾನ್ಯ ಸಚಿವರಲ್ಲಿ ಕೇಳುವುದಕ್ಕೆ ಬಯಸುತ್ತೇನೆ.

ಶ್ರೀ ಗೋವಿಂದ ಎಂ ಕಾರಜೋಳ (ಬೃಹತ್ ಹಾಗೂ ಮಧ್ಯಮ ನೀರಾವರಿ ಸಚಿವರು)
(ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವಂತಹ ಪ್ರಶ್ನೆಗೆ system improvement ಆಗದೇ ಇರುವ ಕಾರಣಕ್ಕಾಗಿ ನಷ್ಟಗಳು ಜಾಸ್ತಿಯಾಗುತ್ತಿವೆ. System improvement ಎಂದರೆ ಏನು? ಈಗ 33 ಕೆ.ವಿ., ಸ್ಟೇಷನ್ ಅನ್ನು 110 ಕೆ.ವಿ., ಗೆ upgradation ಮಾಡಬೇಕಿತ್ತು. 110 ಕೆ.ವಿ., ಇದ್ದಲ್ಲಿ 220 ಕೆ.ವಿ.,ಗೆ upgradation ಮಾಡಬೇಕಾಗಿರುವಂತಹದ್ದು ಆಗುತ್ತದೆ. 220 ಕೆ.ವಿ., ಇರುವ ಕಡೆ 400 ಕೆ.ವಿ., ಸ್ಟೇಷನ್‌ಗಳನ್ನು upgradation ಮಾಡಬೇಕಾಗುತ್ತದೆ. ಈಗ ಆಗಿರುವಂತಹ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

transmission loss ಕಡಿಮೆ ಆಗಿದೆ. ಒಂದು ಕಾಲದಲ್ಲಿ ಶೇಕಡಾ 17 ರಿಂದ 18 ರಷ್ಟು transmission losses ಇತ್ತು. Transmission loss ನಲ್ಲಿ ಇನ್ನೊಂದು theft ಕೂಡ ಆಗುತ್ತಿತ್ತು. ಈಗ ಕ್ರಮೇಣವಾಗಿ system improvement ಮಾಡಿಕೊಂಡು ಬರುತ್ತಿರುವುದರಿಂದ ಕಡಿಮೆಯಾಗಿದೆ. ತಾವು ಕೇಳುತ್ತಿರುವುದೇನೆಂದರೆ, transmission ಮತ್ತು distribution losses ಕಡಿಮೆ ಮಾಡುವುದಕ್ಕೆ ಇನ್ನು ಏನೇನು ಮಾಡಬೇಕು ಮತ್ತು quality power ಕೊಡುವುದಕ್ಕೆ ಏನು ಮಾಡಬೇಕೆಂಬುದು ತಮಗೆ ಆತಂಕ ಇರುವಂತಹದಾಗಿದೆ. ಸರ್ಕಾರ ಇವತ್ತು ವಿದ್ಯುತ್‌ನಲ್ಲಿ ಸ್ವಾವಲಂಬಿಯಾಗಿದೆ ಎಂದು ಹೇಳುವುದಕ್ಕೆ ಬಯಸುತ್ತೇನೆ. ಏಕೆಂದರೆ, 32,000 ಮೆಗಾ ವ್ಯಾಟ್‌ನಷ್ಟು ನಮ್ಮ ಹತ್ತಿರ installed capacity ಇದೆ. ನಾವು ಜಲವಿದ್ಯುತ್, wind power ಮತ್ತು thermal power ಉತ್ಪಾದನೆ ಮಾಡುತ್ತೇವೆ. ಅದಲ್ಲದೇ ಸೋಲಾರ್ ಪವರ್ ಉತ್ಪಾದನೆ ಮಾಡುತ್ತೇವೆ. ಅದಲ್ಲದೇ ಸಕ್ಕರೆ ಕಾರ್ಖಾನೆಗಳು ಮತ್ತು ಇನ್ನುಳಿದ ಕಾರ್ಖಾನೆಗಳು ಕೂಡ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದಾರೆ. ಅಲ್ಲಂದಲೂ ಸಹ ನಾವು ವಿದ್ಯುತ್ ಅನ್ನು ತೆಗೆದುಕೊಳ್ಳುತ್ತೇವೆ. ಈಗಾಗಿ ನಮಗೆ ವಿದ್ಯುತ್ ಉತ್ಪಾದನೆ ಮಾಡುವುದರಲ್ಲಿ ಏನು ಸಮಸ್ಯೆ ಇಲ್ಲ. System improvement ಎಂದರೆ, ಹೊಸ ಹೊಸ ಕೆ.ವಿ., ಸ್ಟೇಷನ್‌ಗಳನ್ನು ಮಾಡಬೇಕಾಗುತ್ತದೆ. ಈಗಲೂ ಕೂಡ ನಮಗೆ ಕಡಿಮೆ ಇರುವಂತಹದ್ದು, 110 ಕೆ.ವಿ., ಸ್ಟೇಷನ್‌ಗಳಾಗಬೇಕು, 66 ಕೆ.ವಿ., ಸ್ಟೇಷನ್‌ಗಳಾಗಬೇಕು, 400 ಕೆ.ವಿ., ಸ್ಟೇಷನ್‌ಗಳಾಗಬೇಕು, ಈಗ ಏನಾಗಿದೆ ಎಂದು ತಮಗೆ ತಿಳಿಸುತ್ತೇನೆ. ಇಡೀ ಉತ್ತರ ಕರ್ನಾಟಕದಲ್ಲಿ ಧಾರವಾಡದ ನರೇಂದ್ರದಲ್ಲಿ ಒಂದೇ ಒಂದು 400 ಕೆ.ವಿ., ಸ್ಟೇಷನ್ ಇತ್ತು. ಈಗ ನಾವು ಬಿಜಾಪುರದಲ್ಲೆಯೂ 400 ಕೆ.ವಿ., ಸ್ಟೇಷನ್ ಮಾಡುವುದಕ್ಕೆ ತಯಾರು ಮಾಡಿದ್ದೇವೆ. ಬಾಗಲಕೋಟೆ ಜಿಲ್ಲೆ, ಮುಧೋಳ ತಾಲ್ಲೂಕು ಲೋಕಾಪುರದಲ್ಲೆಯೂ ಒಂದು 400 ಕೆ.ವಿ., ಸ್ಟೇಷನ್ ಅನ್ನು ಮಾಡುವುದಕ್ಕೆ ತಯಾರು ಮಾಡಿದ್ದೇವೆ. ಇದ್ದರಿಂದ ಏನಾಗುತ್ತದೆ ಎಂದರೆ, ನಾವು ವಿದ್ಯುತ್ ಅನ್ನು ಜೋಳ, ಗೋಧಿಯನ್ನು ಹಗೆ ಹಾಕಿ ಇಟ್ಟುಕೊಳ್ಳುವುದಕ್ಕೆ ಬರುವುದಿಲ್ಲ. ಉತ್ಪಾದನೆ ಮಾಡಿದನ್ನು transmission ಮಾಡಬೇಕಾಗುತ್ತದೆ ಹಾಗೂ export ಮಾಡಬೇಕಾಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅದಕ್ಕಾಗಿ system improvement ಎಂದು ಹೇಳುತ್ತೇವೆ. ಹಳೇ ಕಂಡಕ್ಟರ್‌ಗಳನ್ನು ಬದಲಾವಣೆ ಮಾಡುತ್ತಿರುತ್ತೇವೆ. 11 ಕೆ.ವಿ., ಲೈನ್‌ಗಳನ್ನು ಹೆಚ್ಚಾಗಿ ಹಾಕುತ್ತಿದ್ದೇವೆ. ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಕೈಗೊಂಡಿದ್ದೇವೆ. ಸ್ವಲ್ಪ ದಿವಸ ಕಾಯಬೇಕಾಗುತ್ತದೆ, ಏಕೆಂದರೆ, ಇದನ್ನು ಒಂದೇ ಬಾರಿ ಮಾಡುವುದಕ್ಕೆ ಆಗುವುದಿಲ್ಲ. ಸ್ವತಂತ್ರ ಬಂದು 75 ವರ್ಷಗಳಲ್ಲ ಆಗದೇ ಇರುವಷ್ಟು ಕೆಲಸವನ್ನು ಈಗ ನಾವು ಮಾಡುತ್ತಿದ್ದೇವೆ ಮತ್ತು ಮಾನ್ಯ ನರೇಂದ್ರ ಮೋದಿಜಿಯವರ ಕನಸು ಕೂಡ ಆಗಿದೆ. ಇವತ್ತು ಕೇಂದ್ರ ಸರ್ಕಾರದ ಯೋಜನೆಯೊಳಗೆ ಈ ವರ್ಷ ಸುಮಾರು 8 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ಕೊಟ್ಟಿದ್ದಾರೆ. ಇದನ್ನು system improvement ಗಾಗಿ ಹಣವನ್ನು ಉಪಯೋಗ ಮಾಡುತ್ತಿದ್ದೇವೆ. ಖಂಡಿತವಾಗಿಯೂ ತಮ್ಮ ಕಳಕಳ ಅರ್ಥವಾಗುತ್ತದೆ. ಇದನ್ನು ಖಂಡಿತವಾಗಿಯೂ ಮಾಡುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಡೆಹಿಡಿಯಲಾದ ಪ್ರಶ್ನೆಗಳು

ಪ್ರಶ್ನೆ ಸಂಖ್ಯೆ: 1200

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಕೆಲವು ಉಪ ಪ್ರಶ್ನೆಗಳಿಗೆ ಮಾನ್ಯ ಸಚಿವರಿಂದ ಉತ್ತರವನ್ನು ಬಯಸುತ್ತೇನೆ. ವಿಶೇಷವಾಗಿ ಇಡೀ ರಾಜ್ಯದ ಬಗ್ಗೆ, ಕೋಲಾರ ಮತ್ತು ಚಿಕ್ಕಬಳ್ಳಾಪುರದ ಜಿಲ್ಲೆಯಲ್ಲಿ ಇವತ್ತು Primary Health Centres (PHCs) ಮತ್ತು Community Health Centres (CHCs) ಬಗ್ಗೆ ಕೂಡ ಕೇಳಿದೆ. ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದು, ವಿಶೇಷವಾಗಿ ಇವತ್ತು PHCs ಮತ್ತು CHCs ಗಳು ಗ್ರಾಮೀಣ ಪ್ರದೇಶದಲ್ಲಿ ಇರುತ್ತದೆ. ಇವತ್ತು ಕೋಲಾರ ಜಿಲ್ಲೆಯಲ್ಲಿ 43 PHCs 24X7 ಇದೆ, ಚಿಕ್ಕಬಳ್ಳಾಪುರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಇವತ್ತು ಕರೋನ-19ರ ಸಂದರ್ಭದಲ್ಲಿ ಬಹಳಷ್ಟು ಜನರು PHCs ಮತ್ತು CHCs ಗಳಿಗೆ ಹೋಗುವಂತಹದ್ದು ಆಗಿದೆ. ಇವತ್ತು 24X7 ನಲ್ಲಿ ರಾತ್ರಿ ಹೊತ್ತು ಡಾಕ್ಟರ್‌ಗಳು ಉಳಿದುಕೊಳ್ಳುವುದಿಲ್ಲ. ಕೇವಲ ಹಗಲು ಹೊತ್ತು ಮಾತ್ರ ಇರುತ್ತಾರೆ. ರಾತ್ರಿ ಹೊತ್ತು ಸ್ಟಾಫ್ ನರ್ಸ್, ಒಬ್ಬ ಅಟೆಂಡರ್ ಮತ್ತು ಒಬ್ಬ ದಾದಿಯರು ಇರುತ್ತಾರೆ. ಹಾಗಾಗಿ ವಿಶೇಷವಾಗಿ ಮಾನ್ಯ ಮಂತ್ರಿಗಳು ಆಸಕ್ತಿ ತೆಗೆದುಕೊಂಡು PHCs 24X7... ಈ ಕರೋನ-19ರ ಸಂದರ್ಭದಲ್ಲಿ ಹೆಚ್ಚು ರೋಗಿಗಳು ಎಲ್ಲ ಹೋಗುತ್ತಾರೆ. ಅಲ್ಲದೆ ರಾತ್ರಿ ಹೊತ್ತು ಡಾಕ್ಟರ್‌ಗಳು ಇರುವುದಕ್ಕೆ ಅವಕಾಶ ಮಾಡಿಕೊಡಬೇಕು. ಈ ಡಾಕ್ಟರ್‌ಗಳಿಗೆ ರಾತ್ರಿ ಹೊತ್ತು ಉಳಿದುಕೊಳ್ಳುವುದಕ್ಕೆ ಕ್ವಾರ್ಟರ್ಸ್ ಮತ್ತು ಇನ್ನಿತರ ಸವಲತ್ತುಗಳನ್ನು ಕೊಡಬೇಕು. ವಿಶೇಷವಾಗಿ ರಾತ್ರಿ ಹೊತ್ತು snake bites ಆಗುತ್ತದೆ, ಹಾರ್ಟ್ ಆಟ್ಯಾಕ್‌ಗಳು ಆಗುತ್ತದೆ, ಡೆಲಿವರಿ ಕೇಸ್‌ಗಳು ಬರುತ್ತದೆ, accident ಕೇಸ್‌ಗಳು ಬರುತ್ತವೆ. ಇಂತಹ ಕೇಸ್‌ಗಳಿಗೆ ಪ್ರಥಮ ಚಿಕಿತ್ಸೆ ಕೊಡುವುದಕ್ಕೆ ಸುಲಭವಾಗುತ್ತದೆ ಮತ್ತು ತುಂಬಾ ಒಳ್ಳೆಯದಾಗುತ್ತದೆ. ಆ ನಿಟ್ಟಿನಲ್ಲಿ ಮಾನ್ಯ ಸಚಿವರು ಆಸಕ್ತಿ ತೆಗೆದುಕೊಂಡು ಮಾಡಬೇಕು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 3

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

PHCs ಗಳನ್ನು CHCs ಗಳಾಗಿ ಈಗಾಗಲೇ ವೆಮಗಲ್, ಕೋಲಾರದ ದರ್ಘಮೊಹಲ್ಲಾ, ಚಿಕ್ಕಬಳ್ಳಾಪುರ ಜಿಲ್ಲೆಯ ಹೊಸೂರಿನಲ್ಲ ಕಟ್ಟಡಗಳ ನಿರ್ಮಾಣ ಮಾಡಲಾಗಿದ್ದು, ಇದರಲ್ಲ ಕೋಲಾರದ ದರ್ಘಮೊಹಲ್ಲಾ, ಚಿಕ್ಕಬಳ್ಳಾಪುರ ಜಿಲ್ಲೆಯ ಹೊಸೂರು ನಲ್ಲ CHCs ಕಟ್ಟಡಗಳ ನಿರ್ಮಾಣ ಪೂರ್ಣವಾಗಿದೆ. ವೆಮಗಲ್‌ನಲ್ಲ ಶೇಕಡಾ 75 ರಷ್ಟು ಭಾಗ ಕಟ್ಟಡ ನಿರ್ಮಾಣ ಪೂರ್ಣವಾಗಿದೆ. ಇದಕ್ಕೆ ಆಸಕ್ತಿ ತೆಗೆದುಕೊಂಡು ಮಾಡಬೇಕು. ಆದರೆ, ಇದಕ್ಕೆ ಇನ್ನು ಮಂಜೂರಾತಿ ಕೊಟ್ಟಿಲ್ಲ. ಇದಕ್ಕೆ ಮಂಜೂರಾತಿ ಕೊಟ್ಟರೆ ಡಾಕ್ಟರ್‌ಗಳು, ಇನ್ನು ಹೆಚ್ಚಿನ ಸ್ಟಾಫ್‌ಗಳನ್ನು ಕೊಡುವುದರಿಂದ ಉಪಯೋಗವಾಗುತ್ತದೆ. ಹಾಗಾಗಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಬಂದಂತಹ ತಾವು ಇದರ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೆಗೆದುಕೊಂಡು ಮಾಡಿಕೊಡಬೇಕು. PHCs, CHCs ಮತ್ತು ತಾಲ್ಲೂಕು ಆಸ್ಪತ್ರೆಗಳಿಗೆ drugs supply ಯಾವ್ಯಾವುದೂ ಮಾಡಬೇಕೆಂದು National Health Mission (NHM) ನವರು ಏನು notified ಮಾಡಿ ನಿಗದಿ ಮಾಡಿದ್ದಾರೆ, ಅದನ್ನು ಸಫ್ಲೈ ಮಾಡಬೇಕು. ಅದರಲ್ಲ ಅವರು indent ಹಾಕುತ್ತಾರೆ. ಹಾಗಾಗಿ ಅವರು indent ಹಾಕಿದರೂ ಕೂಡ drugs supply ಆಗುತ್ತಿಲ್ಲ ಎಂದು ಬಹಳಷ್ಟು ದೂರುಗಳು ಇವೆ.

(ಮುಂದು)

(299) ಎಸ್‌ಪಿಆರ್/ಕೆಎಸ್/12:20/14/03/2022

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಂ.ಎಲ್.ಅನಿಲ್ ಕುಮಾರ್(ಮುಂದು):-

ಅದರಲ್ಲೂ ವಿಶೇಷವಾಗಿ ಕೋವಿಡ್-19 ನಂತಹ ಸಾಂಕ್ರಾಮಿಕ ಕಾಯಿಲೆಗಾಗಿ ಲಸಿಕೆಗಳನ್ನು ನೀಡಿದ ಸಂದರ್ಭದಲ್ಲ ಸಿರೆಂಜ್‌ಗಳನ್ನು ಹೆಚ್ಚು ಬಳಕೆ ಮಾಡಿದ್ದರಿಂದ ಅವುಗಳ ಸರಬರಾಜು ಸಹ ಕಡಿಮೆ ಪ್ರಮಾಣದಲ್ಲ ಇದೆ ಎಂಬುದಾಗಿ ತಿಳಿಸುತ್ತಿದ್ದಾರೆ. ಹೀಗಾಗಿ ಇದರ ಬಗ್ಗೆಯೂ ಸಹ ಸಚಿವರು ಹೆಚ್ಚು ಆಸಕ್ತಿಯನ್ನು ವಹಿಸಬೇಕೆಂದು ತಮ್ಮ ಮೂಲಕ ಕೋರುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ|| ಕೆ.ಸುಧಾಕರ್:- ಮಾನ್ಯ ಸಭಾಪತಿಯವರೇ, ಸದಸ್ಯರ ಕಾಳಜಿಯನ್ನು ಸ್ವಾಗತಿಸುತ್ತೇನೆ. ಇವತ್ತಿನ ದಿವಸ ಪ್ರಾಥಮಿಕ ಮತ್ತು ಸಮುದಾಯ ಚಿಕಿತ್ಸಾ ಕೇಂದ್ರಗಳು ಬಹು ಪಾಲು ಗ್ರಾಮೀಣ ಪ್ರದೇಶಗಳಲ್ಲಿವೆ. ನಮ್ಮ ದೇಶದ ದಕ್ಷಿಣ ಭಾಗದಲ್ಲರುವ ಚಿಕಿತ್ಸಾ ಕೇಂದ್ರಗಳ ಸಂಖ್ಯೆಗಳನ್ನು ಗಮನಿಸಿದರೆ, ಇವುಗಳು ನಮ್ಮ ಕರ್ನಾಟಕ ರಾಜ್ಯದಲ್ಲಯೇ ಅತ್ಯಧಿಕವಾಗಿವೆ. ನಮ್ಮ ರಾಜ್ಯದಲ್ಲಿ 2,390 ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಿವೆ. ಇದೇ ರೀತಿಯಾಗಿ ಸಮುದಾಯ ಚಿಕಿತ್ಸಾ ಕೇಂದ್ರಗಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಪೈಕಿ ಸುಮಾರು 960 ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು 24X7 ಮಾದರಿಯಲ್ಲಿ ಕೆಲಸ ನಿರ್ವಹಿಸುತ್ತಿವೆ. ಇದರಲ್ಲಿ ಒಂದು ಮಾತು ಸತ್ಯವಾಗಿದೆ; ಅದೇನೆಂದರೆ, ಎಂ.ಬಿ.ಬಿ.ಎಸ್. ಮತ್ತು ಆಯುಷ್ ಇಂತಹ ಇಬ್ಬರು ವೈದ್ಯರನ್ನು ನಾವು ಅಲ್ಲಿ ನಿಯೋಜಿಸಿದರೂ ಕೂಡ, ಅವರುಗಳು ರಾತ್ರಿ ವೇಳೆಯಲ್ಲಿ ಅಲ್ಲಿಯೇ ತಂಗುವುದಿಲ್ಲ. ಇಂತಹ ಪದ್ಧತಿಯು ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಈ ನಿಟ್ಟಿನಲ್ಲಿ ವೈದ್ಯರಿಗೆ ಅಗತ್ಯವಾದ, ಒಳ್ಳೆಯ ಗುಣಮಟ್ಟದ ವಸತಿಯನ್ನು ಸರ್ಕಾರವು ಕಲ್ಪಿಸಬೇಕಾಗುತ್ತದೆ. ಈ ರೀತಿಯ ವ್ಯವಸ್ಥೆಯು ಇನ್ನೂ ಸಹ ರಾಜ್ಯದ ಎಲ್ಲಾ ಕಡೆಗಳಲ್ಲಿ ಆಗಿಲ್ಲ. ಒಂದು ವೇಳೆ ಈ ರೀತಿಯ ವ್ಯವಸ್ಥೆಗಳಿದ್ದರೂ ಸಹ ವೈದ್ಯರುಗಳು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಶಾಲೆಗಳು, ಅವರಿಗೆ ಅಗತ್ಯವಾಗಿರುವ ಒಳ್ಳೆಯ ರೀತಿಯ ಮನೆಗಳು ಇತ್ಯಾದಿ ಕಾರಣಗಳಿಂದ ಅಲ್ಲಿಯೇ ರಾತ್ರಿ ತಂಗುತ್ತಿಲ್ಲ. ಚಿಕಿತ್ಸಾ ಕೇಂದ್ರಗಳ ವೈದ್ಯರುಗಳು ಕಡ್ಡಾಯವಾಗಿ ಪ್ರತಿದಿನ ಬೆಳಿಗ್ಗೆ 9 ಗಂಟೆಗೆಯಿಂದ ಸಂಜೆ 5 ಗಂಟೆಯವರೆಗೆ ಕಾರ್ಯ ನಿರ್ವಹಿಸಬೇಕು. ನಮ್ಮ ರಾಜ್ಯದಲ್ಲಿ 9 ಸಾವಿರಕ್ಕೂ ಹೆಚ್ಚು ಉಪ ಕೇಂದ್ರಗಳಿದ್ದು, ಅಲ್ಲಿಯೂ ಸಹ ಎ.ಎನ್.ಎಂ.ಗಳನ್ನು ನೇಮಿಸಲಾಗುತ್ತಿದೆ. 10 ಸಾವಿರ ಜನಸಂಖ್ಯೆಯುಳ್ಳ ಪ್ರದೇಶಗಳಲ್ಲಿ ಉಪಕೇಂದ್ರಗಳಿದ್ದು, ಇವುಗಳನ್ನು 'ಹೆಲ್ತ್ ಮತ್ತು ವೆಲ್‌ನೆಸ್ ಸೆಂಟರ್'ಗಳಾಗಿ ಮಾಡಲಾಗುತ್ತಿದೆ. ಇಂತಹ ವ್ಯವಸ್ಥೆಯಲ್ಲಿ ನಾವು ಇಡೀ ದೇಶದಲ್ಲಯೇ ಮೊದಲನೇ ಸ್ಥಾನದಲ್ಲಿದ್ದೇವೆ. ನಮ್ಮ ರಾಜ್ಯದಲ್ಲಿ ಈಗಾಗಲೇ ಸುಮಾರು 6,500 ಉಪ ಕೇಂದ್ರಗಳನ್ನು 'ಹೆಲ್ತ್ ಮತ್ತು ವೆಲ್‌ನೆಸ್ ಸೆಂಟರ್'ಗಳಾಗಿ ಮಾಡಲಾಗಿದೆ. ಈ ಮೊದಲು ಇಲಾಖೆಯಲ್ಲಿ ವೈದ್ಯರುಗಳ ಕೊರತೆಯು ತೀವ್ರವಾಗಿತ್ತು. ಈ ಅಂಶವನ್ನು ನೀವುಗಳೆಲ್ಲರೂ ಗಮನಿಸಿರಬಹುದು. ಕೋವಿಡ್-19 ನಂತರ ಸಾಂಕ್ರಾಮಿಕ ಕಾಯಿಲೆಯು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ 1,730 ವೈದ್ಯರುಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲಾಯಿತು. ಇದರೊಂದಿಗೆ 2,000 ವೈದ್ಯರುಗಳು ಕಡ್ಡಾಯವಾಗಿ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಬೇಕೆಂಬ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಷರತ್ತನ್ನು ವಿಧಿಸಿ, ನೇಮಕಾತಿ ಮಾಡಿಕೊಳ್ಳಲಾಯಿತು. ಸದಸ್ಯರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ವೈದ್ಯರ ಕೊರತೆಯ ಪ್ರಶ್ನೆಯನ್ನು ಕೇಳಿದಾಗ, ಎರಡೂ ಜಿಲ್ಲೆಗಳಲ್ಲಿನ ಖಾಲಿ ಹುದ್ದೆಗಳನ್ನು ಅವಲೋಕಿಸಿದಾಗ, ಅಲ್ಲಿ 1 ತಜ್ಞರ ಮತ್ತು 1 ವೈದ್ಯರ ಹುದ್ದೆಗಳು ಮಾತ್ರವೇ ಖಾಲಿ ಇವೆ. ಈ ರೀತಿಯಾಗಿ ಖಾಲಿ ಹುದ್ದೆಗಳ ಭರ್ತಿಯು ಕಳೆದ 25 ವರ್ಷಗಳಲ್ಲಿ ಎಂದಿಗೂ ಸಹ ಆಗಿಲ್ಲ. ರಾಜ್ಯದ ಪ್ರತಿ ಜಿಲ್ಲೆ ಮತ್ತು ಪ್ರತಿ ಚಿಕ್ಕಿತ್ತಾ ಕೇಂದ್ರಗಳಲ್ಲಿ ವೈದ್ಯರ ಮತ್ತು ಎ.ಎನ್.ಎಂ.ಗಳ ನೇಮಕಾತಿಯಾಗಿದೆ. ಅದೇ ರೀತಿಯಾಗಿ ಟೆಕ್ನಿಷಿಯನ್‌ಗಳ ನೇಮಕಾತಿಯೂ ಸಹ ಆಗಿದೆ. ರಾತ್ರಿ ವೇಳೆಯಲ್ಲಿ ವೈದ್ಯರುಗಳು ಚಿಕ್ಕಿತ್ತಾ ಕೇಂದ್ರಗಳಲ್ಲಿಯೇ ಉಳಿದುಕೊಳ್ಳುವ ಆರ್ಥಿಕ ಇತಿ-ಮಿತಿಯಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಬೇಕಾಗಿದೆ. ರಾಜ್ಯದ ಆರ್ಥಿಕ ಸ್ಥಿತಿಯನ್ನೂ ಸಹ ಗಣನೆಗೆ ತೆಗೆದುಕೊಂಡು, ಅಲ್ಲಿಯೇ ವಸತಿ ಸಮುಚ್ಚಯಗಳನ್ನು ನಿರ್ಮಿಸುವ ಕೆಲಸಗಳಾಗಬೇಕು. ಇದಕ್ಕೆ ಕೆಲವು ವರ್ಷಗಳು ಬೇಕಾಗುತ್ತವೆ. ಈ ರೀತಿಯ ವ್ಯವಸ್ಥೆಗಳಾದಾಗ, ಗ್ರಾಮೀಣ ಪ್ರದೇಶಗಳಲ್ಲಿ ಉತ್ಕೃಷ್ಟ ಮಟ್ಟದ ಪ್ರಾಥಮಿಕ ಚಿಕ್ಕಿತ್ತಾ ಸೇವೆಯನ್ನು ನೀಡುವುದಕ್ಕಾಗುತ್ತದೆ. ಇದು ಉತ್ತಮವಾದ ಸಲಹೆಯಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರವು ಇದನ್ನು ಯಾವ ರೀತಿಯಾಗಿ ಮಾಡಬೇಕು ಎಂಬುದರ ಬಗ್ಗೆ ವಿಚಾರ ಮಾಡಲಾಗುತ್ತದೆ.

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ಅಲ್ಲಿನ ಹೊಸೂರು ಮತ್ತು ದರ್ಗಮೊಹಲ್ಲಾ ಪ್ರದೇಶಗಳಲ್ಲಿ ಸಮುದಾಯ ಚಿಕ್ಕಿತ್ತಾ ಕೇಂದ್ರಗಳ ಕಟ್ಟಡದ ನಿರ್ಮಾಣವು ಪೂರ್ಣಗೊಂಡಿದೆ.

ಡಾ|| ಕೆ.ಸುಧಾಕರ್:- ಮಾನ್ಯ ಸಭಾಪತಿಯವರೇ, ಈ ಹಿಂದೆ ಚಿಕ್ಕಿತ್ತಾ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕಾಗಿ ಮಾತ್ರವೇ ಅನುಮೋದನೆಯನ್ನು ಪಡೆದುಕೊಳ್ಳಲಾಗುತ್ತಿತ್ತು. ಅದೇ ವೇಳೆಗೆ, ಅದಕ್ಕೆ ಅವಶ್ಯಕವಾದ ಉಪಕರಣ ಹಾಗೂ ಸಿಬ್ಬಂದಿಗಳ ಕುರಿತಾಗಿ ಅನುಮೋದನೆಯನ್ನು ಪಡೆದುಕೊಳ್ಳುತ್ತಿರಲಿಲ್ಲ. ಆದರೆ ಈಗ ನಾನು ಇಲಾಖೆಯ ಪ್ರಭಾರವನ್ನು ವಹಿಸಿಕೊಂಡ ನಂತರ ಏಕೆ ಕಾಲದಲ್ಲಿಯೇ ಚಿಕ್ಕಿತ್ತಾ ಕೇಂದ್ರದ ಕಟ್ಟಡ, ಉಪಕರಣ ಹಾಗೂ ಅಗತ್ಯ ಸಿಬ್ಬಂದಿಗಳ ಅನುಮೋದನೆಯನ್ನು ಪಡೆದುಕೊಳ್ಳಲಾಗುತ್ತಿದೆ. ಈ ತಕ್ಷಣವೇ ಚಿಕ್ಕಿತ್ತಾ ಕೇಂದ್ರಕ್ಕೆ ಅಗತ್ಯವಾದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉಪಕರಣ ಹಾಗೂ ಸಿಬ್ಬಂದಿಗಳಿಗೆ ಅನುಮೋದನೆಯನ್ನು ನೀಡಿ, ಅತೀ ಶೀಘ್ರದಲ್ಲ ಚಿಕಿತ್ಸಾ ಕೇಂದ್ರವನ್ನು ಸೇವೆಗೆ ಮುಕ್ತ ಮಾಡಲಾಗುವುದು.

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ಚಿಕಿತ್ಸಾ ಕೇಂದ್ರಗಳಿಗೆ ಅವಶ್ಯವಾದ ಔಷಧಿಗಳನ್ನು ಸರಬರಾಜು ಮಾಡುವ ಬಗ್ಗೆಯೂ ಸಹ ಸಚಿವರು ಗಮನಿಸಬೇಕು.

ಸಭಾಪತಿಯವರು:- ಸದಸ್ಯರೇ ಸಾಕು ಮಾಡಿ.

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ಪ್ರಸಕ್ತ ಸಾಲಿನ ಆಯವ್ಯಯದಲ್ಲ, ನಗರ ಪ್ರದೇಶಗಳಲ್ಲ 'ನಮ್ಮ ಕ್ಲಿನಿಕ್' ಎನ್ನುವ ಹೊಸ ಯೋಜನೆಯ ಬಗ್ಗೆ ಘೋಷಿಸಲಾಗಿದೆ. ಸರ್ಕಾರವು ದಯಮಾಡಿ ಈ ಯೋಜನೆಯನ್ನು ಗ್ರಾಮೀಣ ಪ್ರದೇಶಗಳಿಗೂ ಸಹ ವಿಸ್ತರಿಸಿದರೆ, ಅಂದರೆ ಪಂಚಾಯತಿ ವ್ಯಾಪ್ತಿಗೊಂದು 'ನಮ್ಮ ಕ್ಲಿನಿಕ್' ಗಳನ್ನು ಆರಂಭಿಸಿದರೆ, ಆ ಭಾಗದ ಜನರಿಗೆ ತುಂಬಾ ಒಳ್ಳೆಯದಾಗುತ್ತದೆ ಹಾಗೂ ತಮ್ಮ ಹೆಸರು ಶಾಶ್ವತವಾಗಿರುತ್ತದೆ ಎಂದು ನಾನು ಈ ಸಂದರ್ಭದಲ್ಲ ಹೇಳಲಿಚ್ಛಿಸುತ್ತೇನೆ.

ಸಭಾಪತಿಯವರು:- ಶ್ರೀ ಅನಿಲ್ ಕುಮಾರ್‌ರವರೇ, ದಯಮಾಡಿ ಕುಳಿತುಕೊಳ್ಳಿ. ಈಗ ಪ್ರಶೋತ್ತರ ಅವಧಿಯು ಮುಕ್ತಾಯವಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ದಿನಾಂಕ: 14ನೇ ಮಾರ್ಚ್, 2022 ಸಮೂಹ-1ರ ಅಖತ ಮೂಲಕ ಉತ್ತರಿಸುವ ಒಟ್ಟು 128 ಪ್ರಶ್ನೆಗಳ ಪೈಕಿ 25 ಪ್ರಶ್ನೆಗಳಿಗೆ ಉತ್ತರಗಳನ್ನು ಸದನದಲ್ಲ ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಮಂಡಿಸಲಾಯಿತು.

(ಉತ್ತರಗಳನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೩. ಪ್ರಕಟಣೆ

ಸಭಾಪತಿಯವರು:- ಸೋಮವಾರ ದಿನಾಂಕ 14 ನೇ ಮಾರ್ಚ್, 2022 ರಂದು ಸದನದಲ್ಲ ಕಡ್ಡಾಯವಾಗಿ ಉಪಸ್ಥಿತರಿರಬೇಕಾದ ಮಾನ್ಯ ಸಚಿವರುಗಳು:

ಶ್ರೀ ಗೋವಿಂದ ಎಂ.ಕಾರಜೋಳ, ಶ್ರೀ ಅರಗ ಜ್ಞಾನೇಂದ್ರ, ಶ್ರೀ ಅರಬೈಲು ಹೆಬ್ಬಾರ ಶಿವರಾಂ, ಶ್ರೀ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶ್ರೀಕೆ.ಗೋಪಾಲಯ್ಯ.

ಅದೇ ರೀತಿಯಾಗಿ ಇಂದಿನ ಸಭೆಗೆ ಕಡ್ಡಾಯವಾಗಿ ಹಾಜರಿರಬೇಕಾದ ಅಧಿಕಾರಿಗಳು: ಶ್ರೀಮತಿ ಎಂ.ಶಿಲ್ಪ, ಶ್ರೀ ಪ್ರದೀಪ್, ಶ್ರೀ ರಣದೀಪ್ ಮತ್ತು ಶ್ರೀಮತಿ ಮಂಜುಳ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೪. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲಾದ ವಿಷಯಗಳು

ಅ) ವಿಷಯ:- ಬಳ್ಳಾರಿ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ
ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆದು ಆರು
ತಿಂಗಳಾದರೂ ಅಂಕಪಟ್ಟಿ ನೀಡದಿರುವ ಬಗ್ಗೆ

* * *

ಶ್ರೀ ಅರವಿಂದ ಕುಮಾರ ಅರಳಿ(ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದವರು):-
ಮಾನ್ಯ ಸಭಾಪತಿಯವರೇ, ವಿದ್ಯಾರ್ಥಿಗಳ ಸಮುದಾಯಕ್ಕಾಗುತ್ತಿರುವ ಅನ್ಯಾಯ, ದೌರ್ಜನ್ಯ
ಕುರಿತು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲು ಅನುಮತಿ ನೀಡಿದ್ದಕ್ಕಾಗಿ ಧನ್ಯವಾದಗಳು.

ರಾಜ್ಯದ ಬಳ್ಳಾರಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಕಾಲೇಜುಗಳ ಪದವಿ ಮತ್ತು
ಸ್ನಾತಕೋತ್ತರ ಪದವಿ ಓದಿದ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಆರು ತಿಂಗಳಾದರೂ ಅಂಕಪಟ್ಟಿ
ನೀಡುತ್ತಿಲ್ಲ. ಶುಲ್ಕ ವಿನಾಯಿತಿ ಪಡೆದು ದಾಖಲಾದ ಕಾರಣಕ್ಕೆ ಸರ್ಕಾರದಿಂದ ಯಾವುದೇ
ರೀತಿಯಲ್ಲಿ ವಿನಾಯಿತಿಯ ಹಣ ಮಂಜೂರು ಆಗಿಲ್ಲ ಎಂಬ ನೆಪವೊಡ್ಡಿ ವಿಶ್ವವಿದ್ಯಾಲಯವು
ಅಂಕಪಟ್ಟಿ ನೀಡುತ್ತಿಲ್ಲ. ಎಲ್ಲಾ ವಿದ್ಯಾರ್ಥಿಗಳು ಪ್ರವೇಶ ಸಂದರ್ಭದಲ್ಲೇ ವಿಶ್ವವಿದ್ಯಾಲಯ ಹಾಗೂ
ಕಾಲೇಜು ಹೊರಡಿಸಿದ ಆದೇಶದಂತೆ ಶುಲ್ಕ ಪಾವತಿಸಿದ್ದಾರೆ. ಆದರೆ, ಸರ್ಕಾರದಿಂದ ವಿನಾಯಿತಿ
ಹಣ ಮಂಜೂರು ಆಗಿಲ್ಲ ಎಂಬ ನೆಪವೊಡ್ಡಿ ವಿಶ್ವವಿದ್ಯಾಲಯದ ಕಾಲೇಜುಗಳಿಗೆ ಹಣದ ಕೊರತೆ
ನೀಗಿಸಲು ಬಡ ವಿದ್ಯಾರ್ಥಿಗಳ ಹಾಗೂ ಪೋಷಕರಿಂದ ಹಣ ವಸೂಲಿ ಮಾಡುತ್ತಿರುವುದು
ಅಮಾನವೀಯವಾಗಿದೆ, ಅಲ್ಲದೇ ಶುಲ್ಕ ಸಂದಾಯ ವಿಷಯಕ್ಕೆ ಸಂಬಂಧಿಸಿದಂತೆ, ಪ್ರವೇಶದ
ಸಂದರ್ಭದಲ್ಲೇ ಒಂದು ನೀತಿ ಪರೀಕ್ಷೆ ಬರೆದು ಅಂಕಪಟ್ಟಿ ನೀಡುವಾಗ ಮತ್ತೊಂದು ನೀತಿ
ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳು ಅನುಸರಿಸುತ್ತಿವೆ. ಈ ಮೂಲಕ ವಿದ್ಯಾರ್ಥಿಗಳ
ಜೀವನದೊಂದಿಗೆ ಚೆಲ್ಲಾಟವಾಡುತ್ತಿವೆ. ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಪ್ರೋತ್ಸಾಹದ
ಪಡೆಯಲು ಹಾಗೂ ವಿದ್ಯಾಭ್ಯಾಸಕ್ಕಾಗಿ ಮುಂದಿನ ತರಗತಿಗೆ ಹೋಗಲು ಅಂಕಪಟ್ಟಿ ಇಲ್ಲದ
ಕಾರಣ ತೊಂದರೆ ಅನುಭವಿಸುತ್ತಿದ್ದಾರೆ. ವಿಶ್ವವಿದ್ಯಾಲಯವು ಹಾಗೂ ಕಾಲೇಜು ವಿದ್ಯಾರ್ಥಿಗಳ
ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಟ್ಟುಕೊಂಡು ಈ ಕೂಡಲೇ ವಿದ್ಯಾರ್ಥಿಗಳಿಗೆ ಅಂಕಪಟ್ಟಿಗಳನ್ನು
ನೀಡಿ, ವಿದ್ಯಾರ್ಥಿಗಳ ಹಿತ ಕಾಪಾಡುವಂತೆ ಸಂಬಂಧಪಟ್ಟ ವಿಶ್ವವಿದ್ಯಾಲಯ ಹಾಗೂ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಾಲೇಜುಗಳಿಗೆ ಸರ್ಕಾರ ಮಾರ್ಗದರ್ಶನ ನೀಡಬೇಕೆಂದು ಈ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಸದಸ್ಯರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಪಟ್ಟಂತೆ ಉನ್ನತ ಶಿಕ್ಷಣ ಸಚಿವರಿಂದ ಉತ್ತರವನ್ನು ಒದಗಿಸಲಾಗುವುದು.

ಆ) ವಿಷಯ:- ರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಇರುವ ಬಗ್ಗೆ

* * *

ಶ್ರೀ ಯು.ಬಿ.ವೆಂಕಟೇಶ್(ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು.

‘ಆಳು ನೋಡಿದರೆ ಅಲಂಕಾರ, ಬಾಳು ನೋಡಿದರೆ ಬಾಯಿ ಬಡಿದುಕೊಳ್ಳು’ ಎನ್ನುವ ಉತ್ತರ ಕರ್ನಾಟಕದ ಗಾಡೆ ಮಾತಿನಂತೆ, ರಾಜ್ಯದ ಬಹುತೇಕ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಕಟ್ಟಡಗಳಿದ್ದರೂ ಖಾಯಂ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ, ಗ್ರಂಥಾಲಯ, ಪೂರ್ಣ ಪ್ರಮಾಣದ ಪ್ರಯೋಗಾಲಯ ಕೊರತೆಗಳಿಂದಾಗಿ ವಿದ್ಯಾರ್ಥಿಗಳ ಕಲಿಕೆ, ಕೌಶಲ್ಯ, ಉನ್ನತ ಉದ್ಯೋಗದ ಅವಕಾಶಗಳ ಮೇಲೆ ದುಷ್ಪರಿಣಾಮ ಬೀರುತ್ತಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ.

ರಾಜ್ಯ ಸರ್ಕಾರ 14 ಇಂಜಿನಿಯರಿಂಗ್ ಕಾಲೇಜುಗಳನ್ನು ಆರಂಭಿಸಿದ್ದರೂ, ಕಲಿಕೆಗೆ ಬೇಕಾದ ಸೌಲಭ್ಯಗಳಿಲ್ಲ. ಬಹುತೇಕ ಇಂಜಿನಿಯರಿಂಗ್ ಕಾಲೇಜುಗಳು ಅತಿಥಿ ಉಪನ್ಯಾಸಕರನ್ನೇ ಆಶ್ರಯಿಸಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ನಿಯಮಾವಳಿಗಳಿಗೆ ಅನುಗುಣವಾಗಿ ಬೋಧಕರ ಹುದ್ದೆಗಳೂ ಮಂಜೂರಾಗಿಲ್ಲದಿರುವುದು, ಬೋಧಕ-ವಿದ್ಯಾರ್ಥಿಗಳ ನಡುವಿನ ಅನುಪಾತ 1:15 ರ ಬದಲು 1:20 ಇರಬೇಕು ಎಂದು ಎ.ಐ.ಸಿ.ಟಿ.ಇ. ಬದಲಾವಣೆ ಮಾಡಿದ್ದರಿಂದ 2007 ರಲ್ಲಿ ಆರಂಭವಾಗಿದ್ದ ಕಾಲೇಜುಗಳಲ್ಲಿದ್ದ ಬೋಧಕರನ್ನು ಹೆಚ್ಚುವರಿ ಎಂದು ಪರಿಗಣಿಸಿ, ಹುದ್ದೆ ಸಮೇತ ನಾಲ್ಕು ಹೊಸ ಕಾಲೇಜುಗಳಿಗೆ ವರ್ಗಾಯಿಸಲಾಗಿದೆ. ವಿದ್ಯುತ್ ಬಲ್ ಕಟ್ಟಡ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಾರಣ, ಬೆಂಗಳೂರಿನ ಸಿಲ್ವರ್ ಜ್ಯೂಬಿಲಿ ತಾಂತ್ರಿಕ ಮಹಾವಿದ್ಯಾಲಯಕ್ಕೆ ಬೆಸ್ಕಾಂ ವಿದ್ಯುತ್ ಕಡಿತಗೊಳಿಸಲಾಗಿತ್ತು. ಸ್ವಂತ ಹಣದಲ್ಲ ಡೀಸೆಲ್ ತಂದು ಜನರೇಟರ್ ಮೂಲಕ ಕಾಲೇಜು ನಡೆಸಬೇಕಾದ ಅನಿವಾರ್ಯತೆ ಉಂಟಾಗಿದ್ದು, ಲ್ಯಾಬ್‌ಗಳ ಕಾರ್ಯನಿರ್ವಹಣೆಗೆ ವಿದ್ಯುತ್ ಅನಿವಾರ್ಯ ಎನ್ನುವುದು ಪ್ರಾಂಶುಪಾಲರ ಅಳಲಾಗಿದೆ. ಸಿವಿಲ್, ಮೆಕಾನಿಕಲ್ ವಿಭಾಗಗಳಲ್ಲಿ ಪ್ರಯೋಗಾಲಯಗಳಲ್ಲದ ಕಾರಣ ಹತ್ತಿರದ ಖಾಸಗಿ ಕಾಲೇಜುಗಳನ್ನೇ ಕೆಲವರು ಅವಲಂಬಿಸಿದ್ದಾರೆ. ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ಆಸಕ್ತಿಯಿಲ್ಲವಾಗಿದ್ದು, ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರದ ಕಾರಣ ಹೊಸ ನೇಮಕಾತಿಗೆ ಅವಕಾಶವೂ ಇಲ್ಲವಾಗಿದೆ. ಸರ್ಕಾರಕ್ಕೆ 'ಉದ್ಯಮಿಯಾಗು ಉದ್ಯೋಗ ನೀಡು', 'ಕೌಶಲ್ಯಾಭಿವೃದ್ಧಿ ಯೋಜನೆ' ಇಂತಹ ಹೊಸ ಹೊಸ ಹೆಸರಿನ ಯೋಜನೆಗಳನ್ನು ಅನ್ವೇಷಣೆಗೊಳಿಸಿ ಆಕರ್ಷಿಸುವುದಷ್ಟೇ ಕೆಲಸವಾಗಿದೆಯೇ ಹೊರತು, ಇರುವಂತ ಕಾಲೇಜುಗಳು ಅವಶ್ಯ ಮೂಲಭೂತ ಸೌಕರ್ಯಗಳಲ್ಲದೇ ನಶಿಸುತ್ತಿರುವ ಕಡೆಗೆ ಗಮನವಿಲ್ಲದಾಗಿದೆ. ಕೂಡಲೇ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು. ಇಲ್ಲದಿದ್ದಲ್ಲಿ ಎಲ್ಲರಿಗೂ ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವ ಹಾಗೆ ಶಿಕ್ಷಣ ಕ್ಷೇತ್ರವನ್ನೇ ಖಾಸಗೀಕರಣಗೊಳಿಸಬೇಕೆನ್ನುವ ಬಗ್ಗೆ ಮಾನ್ಯ ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರನ್ನು ಶೂನ್ಯ ವೇಳೆಯಲ್ಲಿ ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಪಟ್ಟಂತೆ, ಉನ್ನತ ಶಿಕ್ಷಣ ಸಚಿವರಿಂದ ಉತ್ತರವನ್ನು ಒದಗಿಸಲಾಗುವುದು.

ಸದಸ್ಯರಲ್ಲಿ ಸ್ಪಷ್ಟತೆಯೊಂದನ್ನು ಕೇಳಲಿಚ್ಛಿಸುತ್ತೇನೆ. ಅವರ ಶೂನ್ಯ ವೇಳೆ ಪ್ರಸ್ತಾವನೆಯ ಕೊನೆಯ ಖಂಡಿಕೆಯಲ್ಲಿ ತಿಳಿಸಿರುವ ಅಂಶದಲ್ಲಿನ ಶಬ್ದಗಳು ಸರಿಯೇ ಅಥವಾ ಅದನ್ನು ಬದಲಾವಣೆ ಮಾಡುತ್ತಾರೆಯೇ ಎಂದು ನಾನು ಕೇಳುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಅವುಗಳು ಸರಿಯಾಗಿವೆ. ಏಕೆಂದರೆ...

ಸಭಾಪತಿಯವರು:- ಸುಮ್ಮನೆ ಚರ್ಚೆ ಮಾಡುವುದು ಬೇಡ.

(ಮುಂದು)

(300)/14-3-2022/12-30/ಎಲ್‌ಎಂ/ಜಿಆರ್

ಇ) ಕೋಲಾರ ಜಿಲ್ಲಾ ನ್ಯಾಯಾಲಯದ ಕಟ್ಟಡ ಶಿಥಿಲಗೊಂಡು ನೂತನ ಕಟ್ಟಡ ನಿರ್ಮಾಣಕ್ಕೆ 25 ಕೋಟಿ ಮಂಜೂರಾಗಿದ್ದರೂ ಕಟ್ಟಡ ಕಾಮಗಾರಿ ಪ್ರಾರಂಭಗೊಳ್ಳದಿರುವ ಬಗ್ಗೆ.

ಶ್ರೀ ಎಂ.ಎಲ್.ಅನಿಲ್‌ಕುಮಾರ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಗಳೇ ರಾಜ್ಯದ, ಅನೇಕ ಜಿಲ್ಲೆಗಳಲಿ ಮತ್ತು ತಾಲ್ಲೂಕುಗಳಲ್ಲಿ ಹೊಸ ಕಟ್ಟಡಗಳಲ್ಲಿ ನ್ಯಾಯಾಲಯದ ಕಲಾಪಗಳು ಸರಾಗವಾಗಿ ನಡೆಯುತ್ತಿದ್ದು, ಕೋಲಾರ ಜಿಲ್ಲಾ ನ್ಯಾಯಾಲಯವು ನೂರು ವರ್ಷಗಳಷ್ಟು ಹಳೆಯದಾಗಿದ್ದು, ವಿಪರೀತ ಮಳೆ ಮತ್ತು ಸರಿಯಾದ ನಿರ್ವಹಣೆಯಿಲ್ಲದೆ ಶಿಥಿಲಗೊಂಡಿದ್ದು, ಕಲಾಪಗಳನ್ನು ನಡೆಸಲು ತೊಂದರೆಯಾಗುತ್ತಿದೆ, 3 ವರ್ಷಗಳ ಹಿಂದೆಯೇ ಹೊಸ ಕಟ್ಟಡ ನಿರ್ಮಾಣಕ್ಕೆ 25 ಕೋಟಿ ರೂ.ಗಳು ಮಂಜೂರಾಗಿದ್ದು ಕಟ್ಟಡ ನಿರ್ಮಾಣ ಸಂಬಂಧ ಅನಗತ್ಯ ವಿಳಂಬ ಮಾಡಲಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಇದರ ಬಗ್ಗೆ ಸರ್ಕಾರವು ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ ಸುಸಜ್ಜಿತ ನ್ಯಾಯಾಲಯದ ಕಟ್ಟಡಗಳು ಇಲ್ಲದೆ ಕಕ್ಷಿದಾರರು ಮತ್ತು ವಕೀಲರುಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಸರ್ಕಾರ ಈ ಕೂಡಲೇ ಕ್ರಮವಹಿಸಿ ಕೋಲಾರ ಜಿಲ್ಲಾ ನ್ಯಾಯಾಲಯದ ಕಟ್ಟಡ ಕಾಮಗಾರಿಯನ್ನು ಆದಷ್ಟು ಬೇಗ ಪ್ರಾರಂಭಿಸಬೇಕೆಂದು ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರ ಗಮನವನ್ನು ಸೆಳೆಯುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರಾದ ಎಂ.ಎಲ್.ಅನಿಲ್‌ಕುಮಾರ್‌ರವರು ಶೂನ್ಯವೇಳೆಯಲ್ಲಿ ಎತ್ತಿರುವ ವಿಷಯಕ್ಕೆ ಮಾನ್ಯ ಕಾನೂನು. ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರಿಂದ ಉತ್ತರವನ್ನು ಒದಗಿಸಲಾಗುತ್ತದೆ.

ಈ): ಕ್ಯಾನ್ಸರ್ ಕಾಯಿಲೆ ಹೆಚ್ಚಾಗುತ್ತಿರುವ ಕುರಿತು ಮುಂಜಾಗರೂಕತೆ ಕ್ರಮ ಕೈಗೊಳ್ಳುವ ಬಗ್ಗೆ.

ಶ್ರೀ ಹರೀಶ್ ಕುಮಾರ್(ವಿಧಾನಸಭೆಯಿಂದ ಚುನಾಯಿತರಾದವರ):- ಮಾನ್ಯ ಸಭಾಪತಿಗಳೆ, ರಾಜ್ಯದಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಜನಸಂಖ್ಯೆ ಆಧಾರಿತ ಕ್ಯಾನ್ಸರ್ ದಾಖಲಾತಿ ಪ್ರಕಾರ 2021ರ ಒಂದೇ ಸಾಲಿನಲ್ಲಿ 76,381 ಹೊಸ ಪ್ರಕರಣಗಳು ಪತ್ತೆಯಾಗಿವೆ. ತಪಾಸಣೆ ಪ್ರಮಾಣ ಹೆಚ್ಚಿದ್ದು, ಈ ಸಂಖ್ಯೆ ಮತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕ್ಯಾನ್ಸರ್ ತಜ್ಞರು ಕಳವಳ ವ್ಯಕ್ತಪಡಿಸಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ.

2020ರಲ್ಲಿ ಹೊಸ ಪ್ರಕರಣಗಳ ಸಂಖ್ಯೆ 70 ಸಾವಿರದಷ್ಟಿತ್ತು, ಆರೋಗ್ಯ ಇಲಾಖೆಯು ರಾಷ್ಟ್ರೀಯ ಕ್ಯಾನ್ಸರ್, ಮಧುಮೇಹ, ಹೃದ್ರೋಗ, ಪಾರ್ಶ್ವವಾಯು ನಿಯಂತ್ರಣ ಕಾರ್ಯಕ್ರಮದಡಿ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, 30 ವರ್ಷ ಮೇಲ್ಪಟ್ಟ ಎಲ್ಲ ವಯಸ್ಕರಿಗೂ ಪ್ರತಿ 5 ವರ್ಷಕ್ಕೆ ಒಂದು ಬಾರಿಯಂತೆ ಬಾಯಿ, ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್ ತಪಾಸಣೆ ನಡೆಸಿ, ಚಿಕಿತ್ಸೆಗೆ ಒಳಪಡಿಸುತ್ತಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾನ್ಸರ್ ಪ್ರಕರಣಗಳನ್ನು ಪ್ರಾರಂಭಿಕ ಹಂತದಲ್ಲೆಯೇ ಗುರುತಿಸಲು ಸಾಧ್ಯವಾಗುತ್ತಿತ್ತು. ಆದೇ, ಕಳೆದ ಎರಡು ವರ್ಷಗಳಿಂದ ಈ ತಪಾಸಣೆ ಹಾಗೂ ಚಿಕಿತ್ಸೆಗೆ ಕೋವಿಡ್ ಅಡ್ಡಿಪಡಿಸಿರುವುದು ತಿಳಿದುಬಂದಿದೆ. ಕಿಡ್ನಾಯಿ ಆಸ್ಪತ್ರೆಯಲ್ಲಿ ಪ್ರತಿವರ್ಷ 17 ರಿಂದ 18 ಸಾವಿರ ಪ್ರಕರಣಗಳು ನೋಂದಣಿಯಾಗುತ್ತಿವೆ, ಮೊದಲೆರಡು ವರ್ಷಗಳಲ್ಲಿ ಕೋವಿಡ್ ಅಲೆಯಲ್ಲಿ ದಿನಕ್ಕೆ 250 ರಿಂದ 400 ರೋಗಿಗಳು ಕಿಡ್ನಾಯಿಗೆ ಭೇಟಿ ನೀಡುತ್ತಿದ್ದವರು ಈಗ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರತಿ ದಿನಕ್ಕೆ 100 ರೋಗಿಗಳಿಗೆ ಏರಕೆಯಾಗಿದೆ. ಎಲ್ಲ 700 ಹಾಸಿಗೆಗಳು ಭರ್ತಿಯಾಗಿವೆ. 2025ರ ವೇಳೆಗೆ ಕ್ಯಾನ್ಸರ್ ಪ್ರಕರಣಗಳು ಶೇಕಡ 11ರಷ್ಟು ಹೆಚ್ಚಳವಾಗಲಿದೆ ಎಂಬುದಾಗಿ ವರದಿಯೊಂದರಲ ಉಲ್ಲೇಖಿಸಲಾಗಿದೆ. ರಾಜ್ಯದಲ್ಲ ಸದ್ಯ 2.3 ಲಕ್ಷ ಸಕ್ರಿಯ ಕ್ಯಾನ್ಸರ್ ಪ್ರಕರಣಗಳಿವೆ ಎಂದು ಇಲಾಖೆ ಅಂದಾಜಿಸಿದೆ.

ಆದಕಾರಣ, ಈ ವಿಚಾರದಲ್ಲ ಸರ್ಕಾರ ಹೆಚ್ಚು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಹೆಚ್ಚು ಜಾಗೃತಿಯನ್ನು ಮೂಡಿಸುವುದು ಸೇರಿದರೆ ಕ್ಯಾನ್ಸರ್ ರೋಗವನ್ನು ನಿಯಂತ್ರಿಸುವ ಮತ್ತು ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ಕಾರ್ಯೋದ್ದೇಶವನ್ನು ರೂಪಿಸಬೇಕೆನ್ನುವ ಬಗ್ಗೆ ಶೂನ್ಯವೇಳೆಯಲ್ಲಿ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಗಮನವನ್ನು ಸೆಳೆಯುತ್ತೇನೆ.

ಶ್ರೀ ಕೆ.ಸುಧಾಕರ(ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ):- ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರು ವ್ಯಕ್ತಪಡಿಸಿರುವಂತಹ ಕಳವಳ ಪ್ರಸ್ತುತವಾಗಿರುವಂಥದ್ದು. ಅದೇ ರೀತಿ ಕ್ಯಾನ್ಸರ್ ಪೀಡಿತರ ಸಂಖ್ಯೆ ರಾಜ್ಯದಲ್ಲ ಮಾತ್ರವಲ್ಲ ಇಡೀ ವಿಶ್ವದಲ್ಲಯೇ ಹೆಚ್ಚಾಗುತ್ತಿದೆ. ಅದಕ್ಕಾಗಿ ನಮ್ಮ ಸರ್ಕಾರ ಸಾಂಕ್ರಾಮಿಕ ರೋಗಗಳನ್ನು ಬಹಳ ಬೇಗ ಪತ್ತೆಹಚ್ಚಬೇಕಾಗಿರುವುದರಿಂದ ಇದಕ್ಕೆ ವಿಶೇಷವಾದ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. 2021 ರಿಂದ 2025 ವೇಳೆಗೆ ಈಗ ಇರುವ ಸೋಕಿತರ ಸಂಖ್ಯೆಗಿಂತ 11% ಹೆಚ್ಚಾಗುತ್ತದೆ ಎನ್ನುವ ವರದಿಯು ನಮ್ಮೆಲ್ಲ ಇದೆ. ಆದ್ದರಿಂದ 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮತ್ತು ಪುರುಷರು ಇಬ್ಬರೂ ಕೂಡಾ ಕನಿಷ್ಠ 5 ವರ್ಷಕ್ಕೆ ಒಮ್ಮೆ ಬಾಯಿ, ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳಬೇಕು. ಇದಕ್ಕೆ ಸಂಬಂಧಪಟ್ಟಂತೆ ಒಂದು screening ಆಗಬೇಕು. ಇದಕ್ಕಾಗಿ ನಮ್ಮ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಕಿಡ್ನಾಯಿ ಸಂಸ್ಥೆಯಲ್ಲಿ ಕಾರ್ಯದ ಒತ್ತಡ ಜಾಸ್ತಿಯಾಗಿದೆ ಎನ್ನುವುದು ನಮ್ಮ ಗಮನದಲ್ಲಿದೆ. ಪ್ರತಿದಿನ ಸುಮಾರು 1800 ರಿಂದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೨೦೦೦ ಹೊರರೋಗಿಗಳು ಅಲ್ಲಗೆ ಬರುತ್ತಿದ್ದಾರೆ. ಅದಕ್ಕೆ ಈಗ ವಿಭಾಗವಾರು ಕ್ಯಾನ್ಸರ್ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಈಗಾಗಲೇ ಕಲಬುರಗಿ ಜಿಲ್ಲಾ ಕೇಂದ್ರದಲ್ಲಿ ಕಿಡ್ನಿಯ ಆಸ್ಪತ್ರೆ ಕೆಲಸ ಮಾಡುತ್ತಿದೆ. ಇತ್ತೀಚೆಗೆ ತುಮಕೂರು ಜಿಲ್ಲೆಯಲ್ಲಿ ಇದನ್ನು ಪ್ರಾರಂಭ ಮಾಡುತ್ತಿದ್ದೇವೆ. ಶಿವಮೊಗ್ಗ ಜಿಲ್ಲೆಯಲ್ಲಿ ನಿರ್ಮಾಣ ಮಾಡಲು ಟೆಂಡರ್ ಕೆಲಸ ನಡೆಯುತ್ತಿದೆ. ಮೊನ್ನೆ ಮಂಡಿಸಿದ ಬಜೆಟ್‌ನಲ್ಲಿ ಬೆಳಗಾವಿ ಹಾಗೂ ಮೈಸೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆಯನ್ನು ಪ್ರಾರಂಭ ಮಾಡುತ್ತಿದ್ದೇವೆ. ಮಂಡ್ಯದಲ್ಲಿ ಈಗಾಗಲೇ ಅಭಿವೃದ್ಧಿಪಡಿಸಿ ವೈದ್ಯಕೀಯ ಕಾಲೇಜಿಗೆ handover ಮಾಡಿದ್ದೇವೆ. ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಕೆಲಸ ಬೇಗ ಮಾಡಬೇಕಾಗಿದೆ. ತಪಾಸಣೆಯು ಕೂಡಾ ಸಮಯಕ್ಕೆ ಸರಿಯಾಗಿ ಆಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಇದರ ಜೊತೆಗೆ ಪ್ರತಿನಿತ್ಯದ ಆಹಾರ ಸೇವನೆ, ವ್ಯಾಯಾಮ ಮಾಡುವ ಬಗ್ಗೆಯೂ ಮಾರ್ಗದರ್ಶನವನ್ನು ಕೊಡಬೇಕಾಗಿದೆ. ತಂಬಾಕು ಸೇವನೆಯನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ನಿಗ್ರಹ ಮಾಡಬೇಕಾಗಿದೆ.

ಶ್ರೀ ಲಕ್ಷಣ. ಸಂಗಪ್ಪ ಸವದಿ:- ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರು ಕ್ಯಾನ್ಸರ್ ಬಗ್ಗೆ ಪ್ರಸ್ತಾಪಿಸಿದರು. ಅದಕ್ಕೆ ಮಂತ್ರಿಗಳು ಉತ್ತರವನ್ನು ಕೊಟ್ಟಿದ್ದಾರೆ. ತಮ್ಮಲ್ಲಿ ನನ್ನ ವಿನಂತಿ ಎಂದರೆ, ಒಂದು ದಿನ ಪೂರ್ತಿ ಕ್ಯಾನ್ಸರ್ ಬಗ್ಗೆ ಚರ್ಚೆ ಮಾಡಲು ತಾವು ಅವಕಾಶ ಮಾಡಿಕೊಡಬೇಕು. ಇದು ಬಹಳ ಗಂಭೀರವಾದ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಇದು ಪ್ರತಿಶತ 5 ರಷ್ಟು ಹೆಚ್ಚಾಗುತ್ತದೆ ಎಂದು ಮಾನ್ಯ ಆರೋಗ್ಯ ಸಚಿವರು ನಿರೀಕ್ಷೆ ಮಾಡಿದ್ದಾರೆ. ರಾಜ್ಯದಲ್ಲಿ ಅಷ್ಟೇ ಅಲ್ಲದೆ, ಇಡೀ ದೇಶದಲ್ಲಿ ಕ್ಯಾನ್ಸರ್ ಹೆಚ್ಚು ಆಗಲು ಕಾರಣವೇನು? ನಮ್ಮ ಆಹಾರ ಪದ್ಧತಿಯಲ್ಲಿ ಏನಾಗುತ್ತಿದೆ; ಈ ಆಹಾರ ಪದ್ಧತಿಯನ್ನು ಬದಲಾವಣೆ ಮಾಡಬೇಕೇ ಎನ್ನುವ ಬಗ್ಗೆ ಚಿಂತನೆಯಾಗಬೇಕು, ಸಿಗರೇಟ್ ಸೇದುವುದರಿಂದ, ತಂಬಾಕು ಸೇವನೆಯಿಂದ ಮಾತ್ರ ಕ್ಯಾನ್ಸರ್ ಕಂಡು ಬರುತ್ತದೆ ಎನ್ನುವುದನ್ನು ತಲೆಯಿಂದ ತೆಗೆದು ಹಾಕಬೇಕು. ಸಿಗರೇಟ್ ಸೇದದೆ ಇರುವವರಲ್ಲಿ, ತಂಬಾಕು ಸೇವನೆ ಮಾಡದೆ ಇರುವವರಲ್ಲಿಯೂ ಇವತ್ತು ಕ್ಯಾನ್ಸರ್ ಬರುತ್ತಿದೆ. ನಮ್ಮೂ ಇರುವ ಆಹಾರ ಪದ್ಧತಿ ಮತ್ತು ಕೃಷಿ ಪದ್ಧತಿ ಯಾವಾಗ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬದಲಾಗುತ್ತದೆ ಆಗ ಮಾತ್ರ ಕ್ಯಾನ್ಸರ್‌ನ್ನು ಕಡಿಮೆ ಮಾಡಲು ಸಾಧ್ಯವಿದೆ. ಕಳೆದ ಅಧಿವೇಶನದಲ್ಲಿ ಸಂವಿಧಾನದ ಬಗ್ಗೆ ಚರ್ಚೆ ಮಾಡಲು ಎರಡು ದಿನಗಳನ್ನು ಅವಕಾಶವನ್ನು ಹೇಗೆ ಕೊಡಲಾಗಿತ್ತು, ಅದೇ ರೀತಿಯಲ್ಲಿ ಈ ಮನೆಯಲ್ಲಿ ಮತ್ತು ಕೆಳಮನೆಯಲ್ಲಿ ಎರಡು ದಿನಗಳ ಕಾಲಾವಕಾಶವನ್ನು ಇದರ ಚರ್ಚೆಗೆ ಕೊಡಬೇಕು. ನಮ್ಮ ಕೃಷಿ ಪದ್ಧತಿಯಲ್ಲಿ ಬಲಾವಣೆ ತರದೆ ಹೋದರೆ ಕ್ಯಾನ್ಸರ್‌ನ್ನು ತಡೆಹಿಡಿಯಲು ಸಾಧ್ಯವಾಗುವುದಿಲ್ಲ. ಆದಕಾರ ಇದರ ಬಗ್ಗೆ ಗಂಭೀರವಾಗಿ ಚರ್ಚೆ ಮಾಡಲು ಎರಡು ದಿನಗಳ ಕಾಲಾವಕಾಶವನ್ನು ಕೊಡಬೇಕೆಂದು ನಾನು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ.

ಉ): ರಾಜ್ಯದಲ್ಲಿ ಮಕ್ಕಳ ಜಾಗೃತಿ ಮತ್ತು ಹಿತರಕ್ಷಣೆಯ ಸಲುವಾಗಿ ಪಂಚಾಯತಿ

ಮಟ್ಟದಲ್ಲಿ ಪ್ರತಿ ತಿಂಗಳು ಗ್ರಾಮ ಸಭೆಗಳನ್ನು ನಡೆಸುವ ಬಗ್ಗೆ.

ಶ್ರೀ ಸಲೀಂ ಅಹಮದ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಗಳೆ, ರಾಜ್ಯದಲ್ಲಿ ಮಕ್ಕಳ ಹಕ್ಕುಗಳ ಜಾಗೃತಿ ಮತ್ತು ಅನುಷ್ಠಾನಕ್ಕಾಗಿಯೇ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದಂತೆ ಗ್ರಾಮಸಭೆಯನ್ನು ಪಂಚಾಯತ್ ಮಟ್ಟದಲ್ಲಿ ಪ್ರತಿ ತಿಂಗಳಿಗೊಮ್ಮೆ ಮಕ್ಕಳ ಗ್ರಾಮಸಭೆಯನ್ನು ಕಡ್ಡಾಯವಾಗಿ ನಡೆಸಬೇಕೆಂದು ಸರ್ಕಾರದ ಕಾನೂನಿದ್ದರೂ ಸಹಾ ರಾಜ್ಯದ ಅನೇಕ ಜಿಲ್ಲೆಗಳಲ್ಲಿನ ಪಂಚಾಯತಿಗಳಲ್ಲಿ ಸುಮಾರು 6 ತಿಂಗಳಾದರೂ ಸಹಾ ಮಕ್ಕಳ ಹಕ್ಕುಗಳ ಗ್ರಾಮ ಸಭೆಗಳು ನಡೆಯದೆ ಇರುವ ಸಂಗತಿಯು ಸಾರ್ವಜನಿಕವಾಗಿ ಮಹತ್ವದ್ದಾಗಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ಯ ಅಧಿನಿಯಮ 1993ರ ಕಾಯ್ದೆಗೆ 2015ರಲ್ಲಿ ತಿದ್ದುಪಡಿ ತಂದಿದ್ದು, ಈ ತಿದ್ದುಪಡಿ ಕಾಯ್ದೆಯಂತೆ 2016ರ ನಂತರ ಮಕ್ಕಳ ಜಾಗೃತಿ ಮತ್ತು ಹಕ್ಕುಗಳ ಅನುಷ್ಠಾನಕ್ಕಾಗಿ ಗ್ರಾಮ ಪಂಚಾಯತಿಗಳಲ್ಲಿ ಪ್ರತಿತಿಂಗಳ ಮಕ್ಕಳ ವಿಶೇಷ ಗ್ರಾಮಸಭೆಗಳನ್ನು ನಡೆಸುವುದು ಕಡ್ಡಾಯವಾಗಿರುತ್ತದೆ. ಅದಲ್ಲದೇ ನ್ಯಾಯಾಲಯಗಳೇ ಕಡ್ಡಾಯವಾಗಿ ಗ್ರಾಮ ಪಂಚಾಯತಿಗಳಲ್ಲಿ ಮಕ್ಕಳ ಗ್ರಾಮ ಸಭೆಗಳನ್ನು ನಡೆಸಬೇಕೆಂದು ಆದೇಶವನ್ನು ಮಾಡಿವೆ, ಆದ್ದರಿಂದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಆದೇಶದ ನೆಪ ಹೇಳದೆ ಮಕ್ಕಳ ಗ್ರಾಮಸಭೆಗಳನ್ನು ನಡೆಸಿ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅದನ್ನು ಅನುಷ್ಠಾನಕ್ಕೆ ತರುವ ಮೂಲಕ ಮಕ್ಕಳಿಗೆ ನ್ಯಾಯ ಒದಗಿಸುವುದು ಅಧಿಕಾರಿಗಳ ಆದ್ಯ ಕರ್ತವ್ಯವಾಗಿರುತ್ತದೆ. ಆದರೆ ಈ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಯಕ್ಕೆ ಸರಿಯಾಗಿ ಗ್ರಾಮಸಭೆಗಳನ್ನು ಮಾಡದೇ ಇರುವುದರಿಂದ ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿದಂತಾಗಿರುತ್ತದೆ. ಈ ಕಾರಣದಿಂದ ಮಕ್ಕಳು ತಮ್ಮ ಹಕ್ಕುಗಳಿಂದ ವಂಚಿತರಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಆದ್ದರಿಂದ ರಾಜ್ಯದಲ್ಲ ಮಕ್ಕಳ ಹಕ್ಕುಗಳ ಜಾಗೃತಿ ಮತ್ತು ಹಿತರಕ್ಷಣೆಯ ಸಲುವಾಗಿ ಸರ್ಕಾರವು ಹೊರಡಿಸಿರುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ (ತಿದ್ದುಪಡಿ 2015)ರ ಕಾಯ್ದೆಯಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಪಂಚಾಯತ್ ಮಟ್ಟದಲ್ಲ ಪ್ರತಿತಿಂಗಳು ಕಡ್ಡಾಯವಾಗಿ ಗ್ರಾಮಸಭೆಗಳನ್ನು ನಡೆಸಿ, ರಾಜ್ಯದಲ್ಲ ಮಕ್ಕಳ ಹಕ್ಕುಗಳ ಜಾಗೃತಿ ಮತ್ತು ಮಕ್ಕಳ ಹಿತರಕ್ಷಣೆಯನ್ನು ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ ಶೂನ್ಯವೇಳೆಯಲ್ಲಿ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರಾದ ಶ್ರೀ ಸಅೀಂ ಅಹಮದ್‌ರವರು ಶೂನ್ಯವೇಳೆಯಲ್ಲಿ ತಂದಿರುವ ವಿಷಯಕ್ಕೆ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾ ಸಚಿವರಿಂದ ನಂತರ ಉತ್ತರವನ್ನು ಒದಗಿಸಲಾಗುವುದು.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(301)14-03-2022(12-40)bsd-gr

**ವಿಷಯ: ಇ-ಸ್ವತ್ತು, ಖಾತಾ, ವಾಟಣಿ ಸರ್ಕಾರಿ
ಸಾಫ್ಟ್‌ವೇರ್‌ಗಳಿಗೆ ಕನ್ನಡ ಹಾಕಿ ಇ-ಖಾತೆಗಳಲ್ಲಿ
ಅಕ್ರಮಗಳಾಗಿರುವ ಬಗ್ಗೆ**

@@@@@

ಶ್ರೀ ಹೆಚ್.ಎಸ್. ಗೋಪಿನಾಥ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ರಾಮನಗರ ಜಿಲ್ಲೆಯ ಕನಕಪುರ ಹಾರೋಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸಿಬ್ಬಂದಿ ಶಾಮೀಲಾಗಿ ಎರಡು ಜಿಲ್ಲೆಗಳಲ್ಲಿ ಅನಧಿಕೃತವಾಗಿ ಖಾತೆ ಮಾಡಿಕೊಟ್ಟಿರುವುದು ಬೆಳಕಿಗೆ ಬಂದಿದೆ. ಸಾರ್ವಜನಿಕರಿಗೆ ಸುಲಭವಾಗಿ ಸೇವೆ ದೊರಕಲಿ ಎಂಬ ಉದ್ದೇಶದಿಂದ ಗ್ರಾಮ ಪಂಚಾಯತಿಗಳಿಗೆ ನೀಡಿದ್ದ ಅಧಿಕಾರಿ ದುರ್ಬಳಕೆಯಾಗುತ್ತಿದೆ.

ಇನ್ನೊಂದೆಡೆ, ಗ್ರಾಮ ಪಂಚಾಯತಿ ಸರ್ವರ್ ಹಾಗೂ ಇ-ಸ್ವತ್ತು ಸಾಫ್ಟ್‌ವೇರ್‌ಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಪಟ್ಟಣ ಪಂಚಾಯತಿಯಾಗಿರುವ ಹಾರೋಹಳ್ಳಿ ಕಳೆದ ವರ್ಷ ಗ್ರಾಮ ಪಂಚಾಯತಿ ಆಗಿತ್ತು. ಅಂದು ಅಧ್ಯಕ್ಷರಾಗಿದ್ದ ಗುರುಪ್ರಸಾದ್ ಎಂಬುವರು ತಮ್ಮ ಡಾಂಗಲ್ ಬಳಸಿ, 2021ರ ಸೆಪ್ಟೆಂಬರ್ 17 ರಿಂದ 20 ರ ನಡುವೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನಹಳ್ಳಿ ಗ್ರಾಮ ಪಂಚಾಯತಿ ಪಿಡಿಓ ಅವರ ಇ-ಸ್ವತ್ತು ಲಾಗಿನ್ ದುರ್ಬಳಕೆ ಮಾಡಿಕೊಂಡಿದ್ದು, ಮಾತ್ರವಲ್ಲದೇ ತಾಲ್ಲೂಕ್ ಪಂಚಾಯತಿಯ ಇಡೀ ರವರ ಡಿಜಿಟಲ್ ಸಹಿ ಇಲ್ಲದೆಯೇ ಇಬ್ಬರ ಹೆಸರಿಗೆ 36 ಇ-ಖಾತೆಗಳನ್ನು ಅನುಮೋದಿಸಿದ್ದಾರೆ ಯಾವುದೇ ಪಿಡಿಓ ಇ-ಸ್ವತ್ತು ಸರ್ವರ್‌ಗೆ ಲಾಗಿನ್ ಮಾಡಬೇಕಿದ್ದರೆ ಅಲ್ಲಿನ ಇಡೀ ಅವರ ಇ-ಸ್ವತ್ತು ಲಾಗಿನ್ ಐಡಿ ಬಳಸಿ ಅವರ ಮೂಲಕವೇ ಮಾಡಬೇಕು. ಆದರೆ ಇಲ್ಲಿ ದೇವನಹಳ್ಳಿ ಇಡೀ ವಸಂತಕುಮಾರ್ ಅವರ ಲಾಗಿನ್ ಅನ್ನು ಹ್ಯಾಕ್ ಮಾಡಲಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ಅಕ್ರಮ ನಡೆದಿರುವುದು ಅಧಿಕೃತವಾಗಿ ದೃಢಪಟ್ಟಿದೆ. ಸ್ಥಳೀಯವಾಗಿಯಲ್ಲದೇ ಹೊರ ಜಿಲ್ಲೆಯ ಸರ್ವೆಗೂ ಕನ್ನಹಾಕಿ ಅನಧಿಕೃತವಾಗಿ ಖಾತೆ ಅನುಮೋದಿಸಿರುವುದು ಅಚ್ಚರಿಕೆಗೆ ಕಾರಣವಾಗಿದೆ.

ನೂರಾರು ಅನಧಿಕೃತ ಇ-ಖಾತೆಗಳು ಸೃಷ್ಟಿಯಾಗಿರುವುದರಿಂದ ಕೆಲ ವರ್ಷಗಳಿಂದ ಖಾತೆ ಮಾಡಿಸಿಕೊಂಡಿರುವವರೂ ಮತ್ತೊಮ್ಮೆ ಪರಿಶೀಲಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಗ್ರಾಮ ಪಂಚಾಯತಿ ಅಧ್ಯಕ್ಷರೇ ಖಾತೆ ಸೃಷ್ಟಿಸುವುದು ಹಾಗೂ ಇ-ವ್ಹತ್ತು ಸಾಫ್ಟ್‌ವೇರ್‌ನಲ್ಲಿ ಲಾಗಿನ್ ಮಾಡುವುದು ಸಾಧ್ಯವಾಗುವುದಾದರೆ ಸರ್ಕಾರದ ಸರ್ವರ್ ಸಹ ಸುಲಭವಾಗಿ ಹ್ಯಾಕ್ ಮಾಡಬಹುದಾದಷ್ಟು ದುರ್ಬಲ ಎಂಬುವುದು ಖಚಿತಪಟ್ಟಿದೆ. ಹಾಗಾಗಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ಸರ್ಕಾರವನ್ನು ಶೂನ್ಯವೇಳೆಯಲ್ಲಿ ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರ ಶೂನ್ಯವೇಳೆಯ ಪ್ರಶ್ನೆಗೆ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಂದ ಉತ್ತರವನ್ನು ಒದಗಿಸಲಾಗುವುದು.

ಋ): ಸರ್ಕಾರಿ ಇಲಾಖೆಗಳಲ್ಲಿ ನೇಮಕಗೊಂಡ ಪರಿಶಿಷ್ಟ ಪಂಗಡದ ಗೊಂಡ, ಟೋಕರೆ, ಕೋಳ ಜಾತಿಗಳ ಸಿಂಧುತ್ವ ಪ್ರಮಾಣ ಪತ್ರ ನೀಡಿಕೆ ಕುರಿತು

@@@

ಶ್ರೀ ಶಶಿಲ್ ಜಿ. ನಮೋಶಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇತ್ತೀಚೆಗೆ ಕಲ್ಯಾಣ ಕರ್ನಾಟಕದ ಭಾಗದಲ್ಲ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ನೇಮಕವಾದ ಪರಿಶಿಷ್ಟ ಪಂಗಡದ ಗೊಂಡ, ಟೋಕರೆ, ಕೋಳ ಹಾಗೂ ಇನ್ನಿತರೆ ಕೆಲವು ಜಾತಿಗಳ ಅಭ್ಯರ್ಥಿಗಳಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಿಂಧುತ್ವ ಪ್ರಮಾಣ ಪತ್ರ ಪಡೆಯಲು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ವರದಿಯನ್ನು ಕಡ್ಡಾಯಗೊಳಿಸಿರುವುದರಿಂದ ಅತಂತ್ರ ಸ್ಥಿತಿಗೆ ಸಿಲುಕಿ ಅಭ್ಯರ್ಥಿಗಳು ತಮ್ಮ ವಯೋಮಿತಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ 150ಕ್ಕೂ ಅಧಿಕ ಅಭ್ಯರ್ಥಿಗಳಿಗೆ ವಿವಿಧ ಇಲಾಖೆಗಳಲ್ಲಿ ನೌಕರಿ ಸಿಕ್ಕರೂ ಕೂಡ ಸಿಂಧುತ್ವ ಪ್ರಮಾಣ ಪತ್ರ ಸಕಾಲದಲ್ಲಿ ದೊರೆಯದ ಹಿನ್ನೆಲೆಯಲ್ಲಿ ನೌಕರಿಗೆ ಹಾಜರಾಗುತ್ತಿಲ್ಲ. ಸಿಂಧುತ್ವವೂ ಇಲ್ಲ, ನೌಕರಿಯೂ ಇಲ್ಲ ಎಂಬಂತಾಗಿದೆ. ಇದರಿಂದಾಗಿ ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಹುಮನಾಬಾದ್ ತಾಲ್ಲೂಕಿನ ಕುಮಾರ್ ಚಿಂಚೋಳ್ಕಿ ಗ್ರಾಮದ ಓಂಕಾರ ರೇವಣಪ್ಪ ಅವರು ಸಿಂಧುತ್ವ ಪ್ರಮಾಣ ಪತ್ರ ಸಕಾಲದಲ್ಲಿ ಸಿಗದ ಕಾರಣ ಭಾನುವಾರ ಆತ್ಮಹತ್ಯೆಗೆ ಶರಣಾಗಿರುವುದು ಇಂದಿನ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದು ಸಮಸ್ಯೆಯ ಗಂಭೀರತೆಯನ್ನು ಎತ್ತಿ ತೋರಿಸುತ್ತಿದೆ.

ಆದ್ದರಿಂದ, ಈ ಗೊಂದಲವನ್ನು ನಿವಾರಿಸಲು ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ವರದಿ ನೀಡಬೇಕೆಂಬ ನಿರ್ಧಾರವನ್ನು ಕೈಬಿಟ್ಟು ಈ ಮೊದಲಿನಂತೆ ಜಾತಿ ಸಿಂಧುತ್ವ ಪ್ರಮಾಣ ಪತ್ರವನ್ನು ನೀಡುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡುವ ಮೂಲಕ ಶೀಘ್ರವಾಗಿ ಕ್ರಮ ಕೈಗೊಂಡು ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮಾನ್ಯ ಕಂದಾಯ ಸಚಿವರ ಗಮನ ಸೆಳೆಯಲು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರ ಶೂನ್ಯವೇಳೆಯ ಪ್ರಶ್ನೆಗೆ ಕಂದಾಯ ಇಲಾಖೆಯಿಂದ ಮಾಹಿತಿಯನ್ನು ಪಡೆದು, ಪರಿಶಿಷ್ಟ ಪಂಗಡ ವಿಷಯವು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ನಾಳೆ ಉತ್ತರವನ್ನು ಒದಗಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಶಶಿಲ್ ಜಿ. ನಮೋಶಿ:- ಮಾನ್ಯ ಸಭಾಪತಿಯವರೇ, ಶೂನ್ಯವೇಳೆಯ ಅನೇಕ ವಿಷಯಗಳಿಗೆ ಉತ್ತರ ಬಂದಿರುವುದಿಲ್ಲ.

ಸಭಾಪತಿಯವರು:- ಆಯಿತು, ಕೊಡಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಬಹುತೇಕ ವಿಷಯಗಳಿಗೆ ಉತ್ತರ ನೀಡಿದ್ದು, ಇದು ತುರ್ತಾಗಿರುವುದರಿಂದ ನಾಳೆ ಉತ್ತರವನ್ನು ಕೊಡುತ್ತೇನೆ.

೦೫. ಪ್ರಕಟಣೆ

ಸಭಾಪತಿಯವರು:- Commonwealth ಸಂಸದೀಯ ಸಂಘವು Commonwealth ದಿನಾಚರಣೆಯನ್ನು 1977 ರಿಂದ ಆಚರಿಸಿಕೊಂಡು ಬಂದಿರುತ್ತದೆ. ಲಂಡನ್‌ನಲ್ಲಿರುವ Commonwealth ಸಂಸದೀಯ ಸಂಘದ ಕೇಂದ್ರ ಕಛೇರಿಯಲ್ಲಿ ಹಾಗೂ ಇನ್ನಿತರ Commonwealth ರಾಷ್ಟ್ರಗಳಲ್ಲಿ ಪ್ರತಿವರ್ಷ ಮಾರ್ಚ್ ತಿಂಗಳ ಎರಡನೆ ಸೋಮವಾರದಂದು ಸಾಮಾನ್ಯವಾಗಿ Commonwealth ದಿನಾಚರಣೆ ಆಚರಿಸಲಾಗುತ್ತಿದೆ. ಸಂವಿಧಾನಿಕ, ಶಾಸನಾತ್ಮಕ, ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳಿಗೆ ಉತ್ತೇಜನ ನೀಡುವುದನ್ನು ಗಮನದಲ್ಲಿಟ್ಟುಕೊಂಡು ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರಪಂಚದಲ್ಲಯೇ 68 Commonwealth ರಾಷ್ಟ್ರಗಳಿದ್ದು, ಅವುಗಳಿಗೆ ಪರಸ್ಪರ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿಗೆ ಸಂಬಂಧಿಸಿರುವ ವಿಚಾರ ವಿನಿಮಯಕ್ಕೆ ಸಹಕಾರಿಯಾಗಿರುತ್ತದೆ. ಪ್ರತಿ ವರ್ಷ Commonwealth ದಿನಾಚರಣೆಯನ್ನು Commonwealth ಮುಖ್ಯಸ್ಥರಾದ United Kingdom ನ ಘನವೆತ್ತ ರಾಣಿ ಶ್ರೀಮತಿ ಎಲಿಜಬೆತ್-2 ರವರು ಶುಭ ಹಾರೈಸಿ ಸಂದೇಶವನ್ನು ಕಳುಹಿಸಿರುತ್ತಾರೆ. ಈ ದಿನ Commonwealth ದಿನಾಚರಣೆಯ ಪ್ರಯುಕ್ತ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸದನದ ಎಲ್ಲಾ ಸದಸ್ಯರುಗಳಿಗೆ Commonwealth ಸಂಸದೀಯ ಸಂಘ, ಕರ್ನಾಟಕ ಶಾಖೆಯ ವತಿಯಿಂದ ಶುಭಾಷಯಗಳನ್ನು ಈ ಸದನದ ಮೂಲಕ ತಿಳಿಯಬಯಸುತ್ತೇನೆ.

06. ಚುನಾವಣಾ ಪ್ರಸ್ತಾವ

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಕನ್ನಡ ವಿಶ್ವವಿದ್ಯಾಲಯ, ಹಂಪಿ Governing Council ಗೆ ವಿಧಾನ ಪರಿಷತ್ತಿನ ಒಬ್ಬರು ಸದಸ್ಯರನ್ನು ಚುನಾಯಿಸುವ ಬಗ್ಗೆ ದಿನಾಂಕ 09-03-2022 ರಂದು ಚುನಾವಣಾ ಪ್ರಸ್ತಾವವನ್ನು ಮಂಡಿಸಲಾಗಿರುತ್ತದೆ. ಆದರೆ, ಸದನದ ಪದ್ಧತಿಯಂತೆ ಸದರಿ ವಿಶ್ವವಿದ್ಯಾಲಯಕ್ಕೆ ವಿಧಾನ ಪರಿಷತ್ತಿನ ಸದಸ್ಯರನ್ನು ಚುನಾಯಿಸುವ ಬದಲು ನಾಮನಿರ್ದೇಶಿಸಲು ಈ ಸದನ ಮಾನ್ಯ ಸಭಾಪತಿಯವರಿಗೆ ಅಧಿಕಾರ ನೀಡಬೇಕೆಂದು ಕೋರುತ್ತೇನೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ,

“ಕನ್ನಡ ವಿಶ್ವವಿದ್ಯಾಲಯ Governing Council ಗೆ ವಿಧಾನ ಪರಿಷತ್ತಿನ ಸದಸ್ಯರನ್ನು ಚುನಾಯಿಸುವ ಬದಲು ನಾಮನಿರ್ದೇಶಿಸಲು ಈ ಸದನವು ಮಾನ್ಯ ಸಭಾಪತಿಯವರಿಗೆ ಅಧಿಕಾರ ನೀಡುವುದು”

“ಪ್ರಸ್ತಾವ ಅಂಗೀಕೃತಗೊಂಡಿತು”

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೭. ವಿತ್ತೀಯ ಕಾರ್ಯಕಲಾಪಗಳು

೨೦೨೨-೨೩ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಮುಂದುವರೆದ ಚರ್ಚೆ

ಸಭಾಪತಿಯವರು:- ಶ್ರೀ ವೈ.ಎಂ. ಸತೀಶ್ ರವರು ಸದನದಲ್ಲಿ ಇಲ್ಲ, ನಂತರ ಶ್ರೀ ಸೂರಜ್ ರೇವಣ್ಣನವರು ಮಾತನಾಡಿ.

ಶ್ರೀ ಸೂರಜ್ ರೇವಣ್ಣ (ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನೇಗಿಲ ಕುಲದಲ್ಲಿ ಅಡಗಿದೆ ಧರ್ಮ, ನೇಗಿಲ ಮೇಲೆ ನಿಂತಿದೆ ಕರ್ಮ ಎಂಬ ಶ್ರೀಯುತ ರಾಷ್ಟ್ರಕವಿ ಕುವೆಂಪುರವರ ಮಾತುಗಳನ್ನು ಸ್ಮರಿಸುತ್ತಾ, ರೈತರ ಬಗ್ಗೆ ಸರ್ಕಾರ ವಹಿಸುವ ಕಾಳಜಿ ಬಗ್ಗೆ ನೋಡಬೇಕಾಗಿದೆ. ಇವತ್ತು ರೈತ ಎಷ್ಟು ಮುಖ್ಯ ಹಾಗೂ ಹಲವಾರು ಪ್ರತಿಭಟನೆಗಳನ್ನು ನೋಡುತ್ತಿದ್ದೇವೆ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ, ಜೇನು ಕೃಷಿ, ಮೀನು ಸಾಗಾಣಿಕೆ, ರೇಷ್ಮೆ ಕೃಷಿ ಸೇರಿದಂತೆ ಸಾಕಷ್ಟು ಚಟುವಟಿಕೆಗಳಲ್ಲ ತೊಡಗಿಸಿಕೊಂಡಿರುತ್ತಾನೆ. ರೈತನ ಪರಿಶ್ರಮದಿಂದ ದೇಶದ ಆರ್ಥಿಕ ಸಂರಕ್ಷಣೆಯಾಗಬಹುದು, ಪರಿಸರ ಸಂರಕ್ಷಣೆಯಾಗಬಹುದು, ಮುಖ್ಯವಾಗಿ ಆಹಾರ ಹಾಗೂ ಆರೋಗ್ಯ ಸಂರಕ್ಷಣೆಗಳೆದ್ದಕ್ಕೂ ಕಾರಣವಾಗುತ್ತಾನೆ. ನೇರವಾಗಿ ದೇಶದ ಪ್ರಗತಿಯಲ್ಲಿ ಆತನ ಪಾತ್ರ ಇದೆ. ಭಾರತ ದೇಶದ ಹಳ್ಳಿಗಳಲ್ಲಿ ರೈತನ ಮುಖ್ಯ ಉದ್ಯೋಗ ಕೃಷಿಯಾಗಿದೆ. ನಾನು ರೈತರಿಗೆ ವಿನಂತಿಸುವುದೇನೆಂದರೆ, hard work ಅಂದರೆ ಪರಿಶ್ರಮವನ್ನು ಬಿಟ್ಟು ದಯಮಾಡಿ smart work ಮಾಡಬೇಕೆಂದು ಹೇಳಬಯಸುತ್ತೇನೆ. ಈ smart work ಅಂದರೆ ಅನ್ಯಥಾ ಭಾವಿಸಬಾರದು. ಇವತ್ತಿನ ಕಾಲದಲ್ಲಿ ನೋಡುತ್ತಿರುವಂತೆ real estate ಉದ್ಯಮಿಗಳೆಲ್ಲರೂ ರೈತರನ್ನು ಪ್ರೇರಪಣೆ ಮಾಡುತ್ತಾರೆ, ಒಂದೆರಡು ಎಕರೆಗಳನ್ನು ಹೊಂದಿರುವ ರೈತನ ಜಮೀನನ್ನು ಮಾರಾಟ ಮಾಡಿ, site conversion ಗೋ ಅಥವಾ ಇನ್ಯಾವುದಕ್ಕೋ ಮಾಡಿಕೊಂಡು ಅದೇ ರೈತನನ್ನು ನಗರ ಪ್ರದೇಶಗಳಲ್ಲಿ ಐದತ್ತು ಸಾವಿರ ರೂಪಾಯಿಗಳಿಗೆ ಕೈಚಾಚಿ ಬೀದಿಗೆ ಬರುವ ಪರಿಸ್ಥಿತಿ ಆಗಿದೆ. ಉದಾಹರಣೆಗೆ ಹಾಸನ ನಗರದ ಹೊರವಲಯದಲ್ಲಿ ನೋಡುತ್ತೇವೆ. ಬೇರೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಯಾವ real estate ಉದ್ಯಮಿಗಳು ಬೇಡ, ನಮ್ಮ ಜನ ಪ್ರತಿನಿಧಿಗಳೇ ಮಧ್ಯವರ್ತಿಗಳ ಮೂಲಕ 60%, 40% ಅಥವಾ 55%:45% ಎಂದು ರೈತರ ಜೊತೆ agreement ಮಾಡಿಕೊಂಡು site conversion ಗೆ ರೈತನ ಕೃಷಿ ಆಧಾರಿತ ಭೂಮಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳುವುದಕ್ಕೆ ಬಯಸುತ್ತೇನೆ. Smart work ಎಂದರೆ ನನ್ನ ಅಭಿಪ್ರಾಯದಲ್ಲ ರೈತ ಒಂದು ಬೆಳೆಯನ್ನು ಬೆಳೆಯುವುದರಿಂದ ಇರಬಹುದು ಅಥವಾ ಒಂದು ಬೆಳೆಯುವ ಕೃಷಿ ಪದ್ಧತಿ ಇರಬಹುದು ಅಥವಾ ಆತ ಕೃಷಿ ಪದ್ಧತಿಗೆ ಉಪಯೋಗಿಸುವಂತಹ ಯಂತ್ರೋಪಕರಣಗಳು ಇರಬಹುದು ಅಥವಾ ಬೆಳೆಯುವ ಬೆಳೆಗೆ ಬೆಲೆ ಸಿಗುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾಕಷ್ಟು policy ಗಳನ್ನು, ಸಾಕಷ್ಟು scheme ಗಳನ್ನು ಕೊಡುತ್ತಿದೆ. ಇಲ್ಲ ಗಮನಕ್ಕೆ ತರುವುದೇನೆಂದರೆ ಕ್ರಮ ಸಂಖ್ಯೆ 20 ರೈತ ಶಕ್ತಿ ಎಂದು ಹೇಳುತ್ತಾರೆ. ತೈಲ ಬೆಲೆ ಏರಿಕೆಯ ಕಾರಣವಾಗಿ ಒಂದು ಎಕರೆಗೆ ಒಬ್ಬ ರೈತನಿಗೆ ರೂ.250 ಗಳನ್ನು subsidy ಕೊಡುತ್ತೇವೆ ಎಂದು ಹೇಳಿದ್ದಾರೆ. ಯಂತ್ರೋಪಕರಣಗಳನ್ನು ಹೊಂದಿರುವ ರೈತನಿಗೆ ರೂ.250 ಗಳನ್ನು subsidy ಯಾಗಿ ರೂ.500 ಕೋಟಿ ವೆಚ್ಚದಲ್ಲ ಕೊಡುವ ಬಗ್ಗೆ ಹೇಳಿದ್ದಾರೆ. ನಾನು ಮಾನ್ಯ ಮುಖ್ಯಮಂತ್ರಿಗಳನ್ನು ಕೇಳುವುದೇನೆಂದರೆ, ಯಂತ್ರೋಪಕರಣಗಳು ಎಂದು ಹೇಳುವುದಕ್ಕೆ ಸ್ಪಷ್ಟನೆ ಬೇಕಾಗಿದೆ. ಯಂತ್ರೋಪಕರಣ ಎಂದರೆ pump set ಅಥವಾ tractor ಎಂಬ ಬಗ್ಗೆ ಪ್ರಸ್ತಾಪ ಇಲ್ಲ.

(ಮುಂದು)

(302) 14.03.2022 12.50 hv.md

ಶ್ರೀ ಸೂರಜ್ ರೇವಣ್ಣ(ಮುಂದುವರಿದದ್ದು):-

ಸನ್ಮಾನ್ಯ ಸಭಾಪತಿಯವರೇ, ಇದಕ್ಕೆ parallel ಆಗಿ ಯೋಚಿಸಿದರೆ, ಯಂತ್ರೋಪಕರಣ ಇರುವಂತಹ ರೈತರಿಗೆ ಸರ್ಕಾರ ಸಬ್ಸಿಡಿಯನ್ನು ನೀಡುತ್ತಿದೆ. ಯಂತ್ರೋಪಕರಣ ಇಲ್ಲದೇ ಇರುವಂತಹ ರೈತರ ಬಗ್ಗೆ ನಾವು ಯೋಚನೆ ಮಾಡಬೇಕಾಗಿದೆ. ಈ ಸಾಲಿನ ಆಯವ್ಯಯದಲ್ಲ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

“ಕೃಷಿ ಯಂತ್ರಧಾರೆ ಯೋಜನೆ”ಯನ್ನು ರಾಜ್ಯದ ಎಲ್ಲ ಹೋಬಳಿಗಳಿಗೆ ವಿಸ್ತರಿಸಲಾಗುವುದು ಎನ್ನುವ ಮಾತನ್ನು ಹೇಳಿದ್ದಾರೆ. ಆದರೆ, “ಕೃಷಿ ಯಂತ್ರಧಾರೆ ಯೋಜನೆ” ಯ ಪರಿಸ್ಥಿತಿ ಏನಾಗಿದೆ ಎನ್ನುವುದಕ್ಕೆ ನಮ್ಮ ಹಾಸನ ಜಿಲ್ಲೆಯ ಉದಾಹರಣೆಯನ್ನು ಹೇಳುವುದಕ್ಕೆ ಬಯಸುತ್ತಿದ್ದೇನೆ. “Varsha Agri Business Centre for Development Limited” ಎನ್ನುವ ಏಜೆನ್ಸಿಯವರಿಗೆ ನೀಡಲಾಗಿದೆ. ಯಂತ್ರೋಪಕರಣಗಳು ಅತೀ ಸಣ್ಣ ಮತ್ತು ಸಣ್ಣ ರೈತರ ಕೈಗೆಟಕುವಂತೆ ಮಾಡಬೇಕೆನ್ನುವ ಉದ್ದೇಶದಿಂದ ಇದನ್ನು ಜಾರಿಗೊಳಿಸಲಾಗಿದೆ. ತೈಲ ದರ ಏರಿಕೆಯಾದ ನಂತರ ಅಂದರೆ, ಕಳೆದ 5-6 ತಿಂಗಳುಗಳ ಹಿಂದೆ ಆ ಏಜೆನ್ಸಿಯವರು ಜಂಟಿ ಕಾರ್ಯದರ್ಶಿ, ಕೃಷಿ ಇಲಾಖೆ, ಹಾಸನ ಜಿಲ್ಲೆ ಇವರಿಗೆ ಒಂದು ಪತ್ರವನ್ನು ಬರೆಯುತ್ತಾರೆ. ಆ ಪತ್ರದಲ್ಲಿನ ಮುಖ್ಯಾಂಶಗಳನ್ನು ಮಾತ್ರ ಸದನದ ಗಮನಕ್ಕೆ ತರಲು ಬಯಸುತ್ತಿದ್ದೇನೆ. ಆ ಪತ್ರದ ಒಕ್ಕಣೆ ಈ ರೀತಿ ಇದೆ:

“ಕರೋನದ ಸಂಕಷ್ಟದಿಂದಾಗಿ ರಾಜ್ಯದಲ್ಲ ತೈಲ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕಛೇರಿ ನಿರ್ವಹಣೆ, ಚಾಲಕರ ವೇತನ ಉಪಕರಣಗಳ ರಿಪೇರಿ ಮುಂತಾದ ಖರ್ಚುಗಳು ನಿರ್ವಹಣೆ ಸೇರಿದಂತೆ ಸಾಕಷ್ಟು ಖರ್ಚುಗಳು ಬರುತ್ತಿವೆ.”

“ಸಾಕಷ್ಟು ಖರ್ಚುಗಳು” ಅಂದರೇನು ಎನ್ನುವುದು ಆ ಭಗವಂತನಿಗೇ ಗೊತ್ತು. ಮುಂದುವರೆದು ಅವರು ಹೇಳುತ್ತಾರೆ:

“ಸದ್ಯದ ಪರಿಸ್ಥಿತಿಯಲ್ಲಿ ಟ್ರ್ಯಾಕ್ಟರ್ ಮತ್ತು ಉಪಕರಣಗಳ ಬಾಡಿಗೆಯನ್ನು ಹಿಂದಿನಷ್ಟೇ ಪಡೆಯಲು ಸಾಧ್ಯವಿಲ್ಲ. ಕೃಷಿ ಯಂತ್ರೋಪಕರಣಗಳ ಬಾಡಿಗೆ ದರವನ್ನು ಪರಿಷ್ಕರಣೆ ಮಾಡಿ, ರೈತರಿಗೆ ಸಕಾಲದಲ್ಲಿ ಸೇವೆಯನ್ನು ಒದಗಿಸಲು ತಾವು ಪರಿಷ್ಕೃತ ಬಾಡಿಗೆ ದರವನ್ನು ಹೆಚ್ಚಿಸಲು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಮ್ಮ ಸಲಹೆ-ಸೂಚನೆ ಮಾರ್ಗದರ್ಶನದೊಂದಿಗೆ ಆದೇಶ
ನೀಡಿ, ರೈತರಿಗೆ ಸಕಾಲದಲ್ಲ ಹೆಚ್ಚಿನ ಸೇವೆಯನ್ನು ಒದಗಿಸಲು
ಅವಕಾಶ ಮಾಡಿಕೊಡಬೇಕೆಂದು ತಮ್ಮ ಅವಗಾಹನೆಗೆ ತರಲು
ಬಯಸುತ್ತಿದ್ದೇನೆ.”

ಎಂದು ಬರೆದಿದ್ದಾರೆ. ಉದಾಹರಣೆಗೆ ಹೇಳಬೇಕಾದರೆ, ಸ್ಥಳೀಯವಾಗಿ ಯಾರು ಟ್ರ್ಯಾಕ್ಟರ್
ಇಟ್ಟುಕೊಂಡಿರುತ್ತಾರೆ. ಅವರು Rotavator ಇಟ್ಟುಕೊಂಡಿರುತ್ತಾರೆ. ಇದಕ್ಕೆ ಒಂದು ಗಂಟೆಗೆ
ಒಂದು ಸಾವಿರ ರೂಪಾಯಿಗಳಂತೆ ಬಾಡಿಗೆಯನ್ನು ತೆಗೆದುಕೊಳ್ಳುತ್ತಾನೆ. ಸರ್ಕಾರದ ಕೃಷಿ
ಯಂತ್ರಧಾರೆ ಯೋಜನೆಯಡಿಯಲ್ಲಿ ಇದನ್ನು ಬಾಡಿಗೆಗೆ ತೆಗೆದುಕೊಂಡರೆ 700 ರೂಪಾಯಿಗಳ
ಬಾಡಿಗೆಯನ್ನು ನೀಡಬೇಕಾಗುತ್ತದೆ. ಇವರು ಪರಿಷ್ಕರಿಸಬೇಕಾಗಿರುವ ಬಾಡಿಗೆ ದರ ಸುಮಾರು
900 ರಿಂದ 1000 ರೂಪಾಯಿಗಳೆಂದು ಹೇಳುತ್ತಿದ್ದಾರೆ. ಸ್ಥಳೀಯವಾಗಿ ಬಾಡಿಗೆ ಕೊಡುವವರು
ಸಹ ಅದೇ ದರವನ್ನು ವಿಧಿಸುತ್ತಿದ್ದಾರೆ. ಸರ್ಕಾರದ ಏಜೆನ್ಸಿಗಳು ಸಹ ಪರಿಷ್ಕೃತ ದರವನ್ನಾಗಿ ಅಷ್ಟೇ
ದರವನ್ನು ಕೇಳುತ್ತಿವೆ. ಇದರಿಂದ ಯಂತ್ರೋಪಕರಣ ಹೊಂದಿರದೇ ಇರುವಂತಹ ರೈತರಿಗೆ
ಯಾವುದೇ ರೀತಿಯ ಅನುಕೂಲಗಳಾಗುತ್ತಿಲ್ಲ. ಆದ್ದರಿಂದ ನಾನು ತಮ್ಮ ಮೂಲಕ ಸರ್ಕಾರದಲ್ಲ
ಮತ್ತು ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ, ಸರ್ಕಾರದ “ಕೃಷಿ
ಯಂತ್ರಧಾರೆ ಯೋಜನೆ”ಯ ಮೂಲಕ ಎಲ್ಲ ಯಂತ್ರಗಳನ್ನು ಸಜ್ಜಿ ದರದಲ್ಲ ರೈತರಿಗೆ
ನೀಡುವುದಕ್ಕೆ ಬದಲಾಗಿ, ರೈತರು ಯಾವ ಯಂತ್ರಗಳನ್ನು ಅತೀ ಹೆಚ್ಚು ಬಳಕೆ ಮಾಡುತ್ತಾರೆ
ಅಂದರೆ, Rotavator, Cultivator, Auto Seed cum Fertilizer Drill, Multi
Crop Thresher, Reaper ಇಂತಹ ಯಂತ್ರೋಪಕರಣಗಳನ್ನು ಕಡಿಮೆ ದರದಲ್ಲ
ಒದಗಿಸಬೇಕೆಂದು ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಯಂತ್ರೋಪಕರಣ ಹೊಂದಿರುವ ರೈತರಿಗೆ
250 ರೂಪಾಯಿಗಳನ್ನು ಒಂದು ಎಕರೆಗೆ ಡೀಸೆಲ್ ವೆಚ್ಚಕ್ಕೆಂದು ನೀಡಲಾಗುತ್ತಿದೆ.
ಯಂತ್ರೋಪಕರಣ ಇಲ್ಲದೇ ಇರುವಂತಹ ರೈತರಿಗೆ ಇಷ್ಟಾದರೂ subsidy ಅನುಕೂಲತೆಗಳನ್ನು
ಮಾಡಿಕೊಡಬೇಕೆನ್ನುವುದು ನನ್ನ ಸಲಹೆಯಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸನ್ಮಾನ್ಯ ಸಭಾಪತಿಯವರೇ, ಬೀಜ ವಿತರಣೆಯ ಬಗ್ಗೆ ಮಾನ್ಯ ಸದಸ್ಯರುಗಳಾದ ಶ್ರೀ ಎನ್.ರವಿಕುಮಾರ್‌ವರು ಮತ್ತು ಶ್ರೀ ಗೋವಿಂದರಾಜುರವರು ಬಹಳಷ್ಟು ಬೆಳಕು ಚೆಲ್ಲಿದ್ದಾರೆ. ಯಾವ ಕಂಪನಿಯವರು ಬೀಜ ವಿತರಣೆ ಮಾಡುತ್ತಾರೆ, ಎನ್ನುವುದರ ಬಗ್ಗೆ ಸರ್ಕಾರ ಕೊಟ್ಟಿರುವ ಉತ್ತರವನ್ನು ನಾನು ನೋಡಿದೆ. ಆ ಉತ್ತರ ಅಷ್ಟು ಸಮಾಧಾನಕರವಾಗಿ ಇರಲಿಲ್ಲ. ಬೀಜ ವಿತರಣೆ ಎನ್ನುವುದು ಇವತ್ತಿನ ದಿನಗಳಲ್ಲಿ ಹದಗೆಟ್ಟ ವ್ಯವಸ್ಥೆಯಾಗಿ ಮಾರ್ಪಟ್ಟಿದೆ. ಕೇಂದ್ರ ಸರ್ಕಾರ “International Year of Millets 2023” ಎಂದು ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಪರ್ಕ ಕೇಂದ್ರಗಳಿಂದ ಬೀಜಗಳನ್ನು ವಿತರಣೆ ಮಾಡಲಾಗುತ್ತಿದೆ. ಒಂದು ಎಕರೆಗೆ 10 ಕೆ.ಜಿ. ರಾಗಿ ಬೀಜವನ್ನು, ಒಂದು ಎಕರೆಗೆ ಎರಡು ರೀತಿಯ ಜೋಳದ 8 ಕೆ.ಜಿ. ಬೀಜಗಳನ್ನು ಮತ್ತು ದ್ವಿದಳ ಧಾನ್ಯಗಳಾದ ಉದ್ದು, ಹೆಸರುಕಾಳು ಮುಂತಾದವುಗಳನ್ನು 5 ಕೆ.ಜಿ.ಯ ಒಂದು ಬ್ಯಾಗ್ ರೂಪದಲ್ಲಿ ಕೊಡುತ್ತಿದ್ದಾರೆ. ಇದರ ಬಗ್ಗೆ ನಮ್ಮ ರೈತರ ಆಕ್ಷೇಪಣೆಗಳೇನೆಂದರೆ, ಈ ರೀತಿ ಬೀಜ ವಿತರಣೆಯನ್ನು 5 ಎಕರೆ ಜಮೀನು ಹೊಂದಿರುವವರಿಗೆ ಮಾತ್ರ ಸೀಮಿತಗೊಳಿಸಿದ್ದಾರೆ. ಉದಾಹರಣೆಗೆ 7 ಎಕರೆ ಜಮೀನು ಇರುವಂತಹ ರೈತ 5 ಎಕರೆವರೆಗೆ ಸರ್ಕಾರದಿಂದ ಕೊಡುವಂತಹ ಬೀಜವನ್ನು 1000 ಅಥವಾ 1200 ರೂಪಾಯಿಗಳಿಗೆ ಖರೀದಿ ಮಾಡುತ್ತಾನೆ. ಉಳಿದ 2 ಎಕರೆಯಲ್ಲಿ multiple farming ಮಾಡಬೇಕೆನ್ನುವ ಬಯಕೆ ಇರುತ್ತದೆ. ಆಗ ಆತ ಖಾಸಗಿಯವರಿಂದ ಖತ್ತನೆ ಬೀಜಗಳನ್ನು ಖರೀದಿ ಮಾಡಬೇಕಾಗುತ್ತದೆ. ಖಾಸಗಿಯವರು 1800, 2000 ರೂಪಾಯಿಗಳು ಅಥವಾ ಅವರ ಮನಸ್ಸಿಗೆ ಬಂದಷ್ಟು ದರವನ್ನು ತೆಗೆದುಕೊಳ್ಳುತ್ತಾರೆ. ಇವತ್ತಿನ ಅಂಕಿಅಂಶಗಳನ್ನು ನೋಡಿದರೆ, ಸಣ್ಣ ಹಾಗೂ ಅತೀ ಸಣ್ಣ ರೈತರು ಅಂದರೆ, 5 ಎಕರೆಗಿಂತ ಕಡಿಮೆ ಜಮೀನನ್ನು ಹೊಂದಿರುವವರ ಸಂಖ್ಯೆ 69,80,864 ಆಗಿದೆ. 5 ಎಕರೆಗಿಂತ ಹೆಚ್ಚು ಜಮೀನನ್ನು ಹೊಂದಿರುವ ಮಧ್ಯಮ ಮತ್ತು ದೊಡ್ಡ ಪ್ರಮಾಣದ ರೈತರು ಈ ವರ್ಗಕ್ಕೆ ಸೇರುತ್ತಾರೆ. ರಾಜ್ಯದಲ್ಲ ಇವರ ಸಂಖ್ಯೆ ಸುಮಾರು 17 ಲಕ್ಷ ಇದೆ. ಇದನ್ನು ಸಹ ಸರ್ಕಾರ ಗಣನೆಗೆ ತೆಗೆದುಕೊಳ್ಳಬೇಕೆನ್ನುವುದು ನನ್ನ ವಿನಂತಿಯಾಗಿದೆ. ಕಾರಣವೇನೆಂದರೆ, ಅತೀ ಸಣ್ಣ, ಸಣ್ಣ, ಮಧ್ಯಮ ಅಥವಾ ದೊಡ್ಡ ರೈತರು ಯಾರೇ ಆದರೂ ಅವರು ರೈತರೇ ಆದ್ದರಿಂದ ರೈತರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಗ್ಗೆ ಸರ್ಕಾರಕ್ಕೆ ಕಾಳಜಿ ಇರಬೇಕಾಗುತ್ತದೆ. ಈಗ 5 ಎಕರೆಗಿಂತ ಕಡಿಮೆ ಜಮೀನನ್ನು ಹೊಂದಿರುವ ರೈತ ಎನ್ನುವ ನಿಬಂಧನೆಯನ್ನು ಸರ್ಕಾರ ವಿಧಿಸಿದೆ. ಈ ನಿಬಂಧನೆಯನ್ನು ಸ್ವಲ್ಪ ಸಡಿಲಗೊಳಿಸಬೇಕೆಂದು ತಮ್ಮ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ.

ಸನ್ಮಾನ್ಯ ಸಭಾಪತಿಯವರೇ, ರಾಗಿ ಖರೀದಿಗೆ ಸಂಬಂಧಪಟ್ಟಂತೆ ಎ.ಪಿ.ಎಂ.ಸಿ.ಗೆ ಸರ್ಕಾರ ಒಂದು ಆದೇಶವನ್ನು ಹೊರಡಿಸಿದೆ. ಒಂದು ಎಕರೆಯಲ್ಲಿ ರಾಗಿ ಬೆಳೆದಿದ್ದರೆ, ಒಂದು ಕ್ವಿಂಟಾಲ್, 2 ರಿಂದ 3 ಎಕರೆ ಪ್ರದೇಶದಲ್ಲಿ ರಾಗಿ ಬೆಳೆದಿದ್ದರೆ, 20 ಕ್ವಿಂಟಾಲ್ ರಾಗಿಯನ್ನು ಮಾತ್ರ ಖರೀದಿ ಮಾಡಬೇಕೆನ್ನುವ ನಿಬಂಧನೆಯನ್ನು ವಿಧಿಸಿದೆ. ಹಿಂದೆ 5 ಎಕರೆವರೆಗೆ ರಾಗಿ ಬೆಳೆದಿದ್ದರೆ, 50 ಕ್ವಿಂಟಾಲ್ ಮಿತಿಯಲ್ಲಿ ರಾಗಿಯನ್ನು ಖರೀದಿ ಮಾಡಬೇಕೆಂದು ಹೇಳಲಾಗಿತ್ತು. ಇವತ್ತು ಎ.ಪಿ.ಎಂ.ಸಿ.ಯವರು ಒಂದು ಕ್ವಿಂಟಾಲ್ ರಾಗಿಗೆ 3377 ರೂಪಾಯಿಗಳನ್ನು ನೀಡುತ್ತಿದ್ದಾರೆ.. ಮಧ್ಯವರ್ತಿಗಳು 2500 ಅಥವಾ 2800 ರೂಪಾಯಿಗಳಿಗೆ ಖರೀದಿ ಮಾಡುತ್ತಿದ್ದಾರೆ. ಇಲ್ಲಿ ಬಹಳ ಅನ್ಯಾಯ ನಡೆಯುತ್ತಿದೆ. ಈ ಸರ್ಕಾರ ಮೂರು ಎಕರೆಗೆ 20 ಕ್ವಿಂಟಾಲ್ ಎಂದು ಸೀಮಿತಗೊಳಿಸಿರುವುದನ್ನು ತೆಗೆದು, ಹಿಂದಿನಂತೆ 5 ಎಕರೆಗೆ 50 ಕ್ವಿಂಟಾಲ್ ಎಂದು ಮರು ನಿಗದಿ ಮಾಡುವ ಮೂಲಕ ರೈತರಿಗೆ ಅನುಕೂಲವಾಗುವಂತಹ ವಾತಾವರಣವನ್ನು ಸೃಷ್ಟಿ ಮಾಡಬೇಕೆಂದು ತಮ್ಮ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ.

ಸನ್ಮಾನ್ಯ ಸಭಾಪತಿಯವರೇ, ಅಕಾಲಕ ಮಳೆಯಿಂದಾಗಿ ಬೆಳೆ ಹಾನಿಯಾಗಿರುತ್ತದೆ. ಬೆಳೆ ಪರಿಹಾರವೆಂದು ಕೇಂದ್ರ ಸರ್ಕಾರದಿಂದ ಒಂದು ಗುಂಟೆಗೆ 68 ರೂಪಾಯಿಗಳಂತೆ ಒಂದು ಎಕರೆಗೆ 2600 ರೂಪಾಯಿಗಳನ್ನು ನೀಡಲಾಗಿದೆ. ಯಾವ ಪರಿಕಲ್ಪನೆಯ ಮೇರೆಗೆ ಇದನ್ನು ನಿಗದಿಗೊಳಿಸಲಾಗಿದೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸನ್ಮಾನ್ಯ ಸಭಾಪತಿಯವೇ, ನಮ್ಮ ರಾಜ್ಯದ ರಾಗಿ ಬೆಳೆಗಾರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಅನುಕೂಲ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ರಾಗಿ ಬೆಳೆಗಾರರು ಒಂದು ತಾಂತ್ರಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. 'Bele Darshak App' ಎಂದು ಮಾಡಲಾಗಿದೆ. ಇದರಲ್ಲಿ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದು ಮಾಡಿದರೆ, ರೈತನ ಹೆಸರು, ಸರ್ವೆ ನಂಬರ್, ಹಳ್ಳಿ, ಹೋಬಳಿ ಮತ್ತು ದೂರವಾಣಿ ಸಂಖ್ಯೆ ಎಲ್ಲ ವಿವರಗಳು ತೆರೆದುಕೊಳ್ಳುತ್ತವೆ. ಇಲ್ಲಿ ಒಂದು ತಾಂತ್ರಿಕ ಸಮಸ್ಯೆ ಇದೆ. Village Accountantಗಳು ಈ ವಿವರಗಳನ್ನು ನಮೂದು ಮಾಡುವುದನ್ನು ಸಮೀಕ್ಷೆದಾರರಿಗೆ ವಹಿಸಿಕೊಡುತ್ತಾರೆ. ಈ ಸಮೀಕ್ಷೆದಾರರು ಏನು ಮಾಡುತ್ತಾರೆಂದರೆ, ಯಾವುದೋ ಒಬ್ಬ ರೈತನ ಒಂದು ಎಕರೆ ಅಥವಾ ಎರಡು ಎಕರೆಯಲ್ಲಿರುವ ರಾಗಿ ಅಥವಾ ಜೋಳದ ಬೆಳೆಯ ಫೋಟೋವನ್ನು ತೆಗೆದು ಅದೇ ಫೋಟೋವನ್ನು ಎಲ್ಲ ರೈತರಿಗೂ ಅಪ್‌ಲೋಡ್ ಮಾಡುತ್ತಾರೆ. ಇದರಿಂದಾಗಿರುವ ಸಮಸ್ಯೆಯೆಂದರೆ, ರಾಗಿ ಬೆಳೆಗಾರ ತಾನು ಬೆಳೆದ ರಾಗಿಯನ್ನು ಎ.ಪಿ.ಎಂ.ಸಿ.ಗೆ ಕೊಡಬೇಕಾಗುತ್ತದೆ. ಕೃಷಿ ಅಧಿಕಾರಿಗಳು ಸಂಬಂಧಪಟ್ಟ ರೈತನ ಆಪ್ ತೆರೆದು ನೋಡಿದರೆ ಅಲ್ಲಿ ಜೋಳದ ಬೆಳೆ ಇರುತ್ತದೆ. ಇದನ್ನು ಬದಲಾವಣೆ ಮಾಡುವುದಕ್ಕೆ ಸುಮಾರು ಹದಿನೈದರಿಂದ ಒಂದು ತಿಂಗಳ ಕಾಲಾವಕಾಶ ಬೇಕಾಗಿದೆ. ಇದರಿಂದಾಗಿ ನಮ್ಮ ರಾಗಿ ಬೆಳೆಗಾರರು ಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ. ಇದರ ಬಗ್ಗೆ ಸರ್ಕಾರ ಗಮನಹರಿಸಬೇಕೆಂದು ವಿನಂತಿ ಮಾಡಿಕೊಳ್ಳುತ್ತಿದ್ದೇನೆ.

ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಗಳು ಮಂಡಿಸಿರುವ ಈ ಸಾಲಿನ ಆಯವ್ಯಯ ಪುಸ್ತಕದ ಪುಟ ಸಂಖ್ಯೆ 21ರಲ್ಲಿ ಕೇಂದ್ರ ಸರ್ಕಾರದ ಪಿ.ಎಂ.ಕಿಸಾನ್ ಯೋಜನೆಯಡಿಯಲ್ಲಿನ 50 ಲಕ್ಷಕ್ಕೂ ಹೆಚ್ಚು ರೈತರಿಗೆ 2021-22ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 1,978 ಕೋಟಿ ರೂಪಾಯಿಗಳ ಅನುದಾನವನ್ನು ನೇರವಾಗಿ ರೈತರ ಬ್ಯಾಂಕ್ ಅಕೌಂಟ್‌ಗೆ ನಗದನ್ನು ವರ್ಗಾಯಿಸಲಾಗುತ್ತದೆಂದು ಹೇಳಿದ್ದಾರೆ. ರೈತರ ಕೃಷಿ ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ಮತ್ತು ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರಾಜ್ಯದಲ್ಲಯೇ ಮೊಟ್ಟಮೊದಲ ಬಾರಿಗೆ ಪ್ರತಿ ಎಕರೆಗೆ 250 ರೂಪಾಯಿಗಳಂತೆ ಗರಿಷ್ಠ 5 ಎಕರೆಗೆ DBT (Direct Benefit Transfer) ಮೂಲಕ ಡೀಸೆಲ್ ಸಹಾಯಧನವನ್ನು ನೀಡಲು “ರೈತ ಶಕ್ತಿ” ಎನ್ನುವ ಯೋಜನೆಗೆ 500 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ ಎಂದು ಹೇಳಿದ್ದಾರೆ, ಇಲ್ಲಯೂ ಒಂದು ತಾಂತ್ರಿಕ ಸಮಸ್ಯೆಯಿದೆ. ರೈತರು ನೋಂದಾಣಿ ಮಾಡಬೇಕಾದರೆ, Farmer Identification Number ಎಂದು ಬರುತ್ತದೆ. ಉದಾಹರಣೆಗೆ ಹೇಳಬೇಕಾದರೆ, ಭೋಜೇಗೌಡ-1 ಮತ್ತು ಭೋಜೇಗೌಡ-2 ಎಂದು ಇರುತ್ತದೆ. ಭೋಜೇಗೌಡ-1ರ ಅಡಿಯಲ್ಲಿ ಎರಡು ಎಕರೆ, ಎರಡೂವರೆ ಎಕರೆ ಮತ್ತು ಮೂರು ಎಕರೆಯ ಮೂರು ಪಹಣಿಗಳು ಇರುತ್ತವೆ. ಭೋಜೇಗೌಡ-2ರಡಿಯಲ್ಲಿ ಒಂದೂವರೆ ಎಕರೆಗೆ ಒಂದು ಪಹಣಿ ಇರುತ್ತದೆ. ಪಿ.ಎಂ.ಕಿಸಾನ್ ಯೋಜನೆಯಡಿಯಲ್ಲಿ ಎರಡೂವರೆ ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ 4 ತಿಂಗಳಿಗೊಮ್ಮೆ ಎರಡು ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆಂದು ಮಾನ್ಯ ಪ್ರಧಾನಮಂತ್ರಿಗಳು ಘೋಷಣೆ ಮಾಡಿರುವುದರಿಂದ ಈ ಯೋಜನೆಯ ಫಲಾನುಭವಿಯಾಗುವುದಕ್ಕೆ ಭೋಜೇಗೌಡ-1 ಎನ್ನುವವನು ಒಂದೂವರೆ ಎಕರೆ ಜಮೀನು ಇರುವಂತಹ ಒಂದು ಪಹಣಿಯನ್ನು ಮಾತ್ರ ಕೊಡುತ್ತಾನೆ. ಉಳಿದ ಎರಡು ಪಹಣಿಯನ್ನು ಭೋಜೇಗೌಡ-2 ರೈತನ ಹೆಸರಿನಲ್ಲಿ ನೋಂದಣಿ ಮಾಡುತ್ತಾನೆ. ಸರ್ವೆ ನಂಬರ್ ಅಲ್ಲಗೆ ಬರುತ್ತದೆ.

(ಮುಂದುವರಿದಿದೆ)

(303) 14.3.2022 1.00 ಪಿಕೆ:ಎಂಡಿ

ಶ್ರೀ ಸೂರಜ್ ರೇವಣ್ಣ(ಮುಂದು)

ಈ ಯೋಜನೆಯ ಅಡಿ ಒಬ್ಬ ಫಲಾನುಭವಿಗೆ ಒಂದು ಪಹಣಿಯನ್ನು ಮಾತ್ರ ಕೊಡುತ್ತಾರೆ. ಇನ್ನೆರಡು ಪಹಣಿಗೆ ಸಂಬಂಧಪಟ್ಟಂತೆ ಭೋಜೇಗೌಡ-2 ಎನ್ನುವ ಹೆಸರಿನಲ್ಲಿ ನೋಂದಣಿ ಮಾಡುತ್ತಾರೆ. ಅವನಿಗೆ ಆ ಸರ್ವೆ ನಂಬರ್ ಕೂಡ ಅಲ್ಲಗೆ ಬರುತ್ತದೆ. ಇದರಿಂದ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಯಂತ್ರೋಪಕರಣ ಖರೀದಿ ಮಾಡುವುದಕ್ಕೆ ಆಗಬಹುದು, ಸರ್ಕಾರದ ಸಹಾಯ ಧನ ಪಡೆಯುವುದಕ್ಕಾಗಬಹುದು, ಬೆಳೆ ಸಾಲ ಪಡೆಯುವುದಕ್ಕಾಗಬಹುದು ಇವೆಲ್ಲದಕ್ಕೂ ತಾಂತ್ರಿಕ ದೋಷಗಳು ಎದುರಾಗುತ್ತಿವೆ. ಇದರ addition ಅನ್ನು RSK (Raitha Samparka Kendra) ಅಥವಾ ತಾಲ್ಲೂಕು ಲೆವೆಲ್‌ನಲ್ಲೂ ಮಾಡಬಹುದು. ಆದರೆ deletion ಎನಿದೆ, ಅದಕ್ಕೆ ಸಂಬಂಧಪಟ್ಟಂತೆ, ಭೋಜೇಗೌಡ-2 ಎಂಬ ಹೆಸರಿನ ಏನು 2 ಪಹಣಿಗಳಿದ್ದವೋ ಅವುಗಳನ್ನು ವಾಪಸ್ ತಂದು delete ಮಾಡಿ ಮತ್ತೆ addition ಮಾಡುವಂಥದ್ದನ್ನು ಜಿಲ್ಲಾ ಮಟ್ಟದಲ್ಲೂ ಆಗಬಹುದು, ತಾಲ್ಲೂಕು ಮಟ್ಟದಲ್ಲಾಗಬಹುದು ಅಥವಾ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳೇನಿವೆಯೋ ಇವುಗಳಿಗೆಯೇ ಸರ್ಕಾರ ಅವಕಾಶ ಮಾಡಿಕೊಡಬೇಕು.

ಇನ್ನು Crop Insurance ಬಗ್ಗೆ ಹೇಳಿದ್ದಾರೆ. 'ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ' ಬಗ್ಗೆ ಸುಮಾರು 10 ದಿನಗಳಿಂದ ಮಾನ್ಯ ಸದಸ್ಯರುಗಳು ಅನೇಕ ವಿಷಯಗಳನ್ನು ಮಾತನಾಡಿದರು. ರಾಷ್ಟ್ರೀಯ ಬ್ಯಾಂಕುಗಳಾಗಬಹುದು ಅಥವಾ ಕಾವೇರಿ ಗ್ರಾಮೀಣ ಬ್ಯಾಂಕುಗಳಾಗಬಹುದು, ಅಲ್ಲೇನು ರೈತ ಸಾಲ ತೆಗೆದುಕೊಂಡಿರುತ್ತಾನೋ ಅಂಥವರಿಗೆ ಮಾತ್ರ ಈ ವಿಮೆ ತೆಗೆದುಕೊಳ್ಳಲು ಉತ್ತೇಜನ ನೀಡುತ್ತಾರೆ. ಯಾವ ರೈತ ಸಾಲ ತೆಗೆದುಕೊಂಡಿರುವುದಿಲ್ಲವೋ ಅಂಥವರಿಗೆ ನಾಳೆ ಬಾ; ಇವತ್ತು ಬಾ ಎಂದು ಹೇಳುತ್ತಿರುತ್ತಾರೆ. ನಮ್ಮ ಬಹಳಷ್ಟು ಜನ ರೈತರು ವಿದ್ಯಾವಂತರಾಗಿರುವುದಿಲ್ಲ. ಅವರಿಗೆ ಆರ್ಥಿಕ ಸಮಸ್ಯೆಗಳಿರುತ್ತವೆ, ಓಡಾಡಿ ವಿಮೆ ಮಾಡಿಸಲು ಸಮಸ್ಯೆಗಳು ಇರುತ್ತವೆ. ತಾವೇ voluntary ಆಗಿ ವಿಮೆ ಮಾಡಿಸುವುದಕ್ಕೆ ಬಂದರೂ ಅದಕ್ಕೆ ಅವಕಾಶವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಬ್ಯಾಂಕುಗಳಿಗೆ ಸೂಕ್ತವಾದ ನಿರ್ದೇಶನ ಕೊಡಬೇಕು. ಹಿಂದೆ, ಏನೇ RTGS ಮಾಡಿಕೊಂಡರೂ ಸಹ ಯಾವುದೇ ಯಂತ್ರೋಪಕರಣಗಳನ್ನು ಖರೀದಿ ಮಾಡಬೇಕಾದರೂ ಅಥವಾ ಬೇರೆ ಏನೇದಾರೂ ಖರೀದಿಸುವುದನ್ನು ಡಿ.ಡಿ. ಮೂಲಕ ಮಾಡಲಾಗುತ್ತಿತ್ತು. ಆದರೆ ಈಗ ಬೇಕೆಂತಲೇ ಚೆಕ್ ಮೂಲಕ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ರೈತರಿಗೆ ಬಹಳ ತೊಂದರೆ ಆಗುತ್ತಿದೆ ಎಂಬುದನ್ನು ಸರ್ಕಾರದ ಗಮನಕ್ಕೆ ತರಬಯಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಯಂತ್ರೋಪಕರಣಗಳ ಬಗ್ಗೆ ಮಾತನಾಡುವುದಾದರೆ, ನಮ್ಮ ರೈತ ಸಾಮಾನ್ಯವಾಗಿ ಬಳಸುವಂತಹ Sprinkler, Rotavator ಇವೆಲ್ಲಕ್ಕೂ locking period ಮಾಡಿದ್ದಾರೆ. ಒಂದು ಪಹಣಿಯ ಮೇಲೆ ಒಂದು ಸ್ಟ್ರಿಂಕ್ಲರನ್ನು ತೆಗೆದುಕೊಂಡರೆ ಅದಕ್ಕೆ 7 ವರ್ಷ locking period ಮಾಡಿದ್ದಾರೆ. ಆದರೆ ಅದು ಒಂದೆರಡು ವರ್ಷ ಬಾಳಿಕೆ ಬರಬಹುದು ಅಷ್ಟೆ. ದಯಮಾಡಿ ಈ ಅವಧಿಯನ್ನು 4-5 ವರ್ಷದ ಅವಧಿಗೆ ಸಡಿಲ ಮಾಡಿದರೆ ರೈತನಿಗೆ ಅನುಕೂಲವಾಗುತ್ತದೆ. ಅದೇರೀತಿ Rotavator ಗೆ ಸಂಬಂಧಪಟ್ಟಂತೆ 3 ವರ್ಷ locking period ಮಾಡಿದ್ದಾರೆ; ಇದನ್ನೂ 2 ವರ್ಷದ ಅವಧಿಗೆ relax ಮಾಡಿ ಕೊಡಬೇಕೆಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ಮತ್ತೆ, ಒಂದು ಎಕರೆಗೆ ಕೇವಲ 5 Sprinkler ಗಳನ್ನು ಕೊಡುತ್ತಾರೆ. ಈ ಸಂಖ್ಯೆ ಯಾವ ಮೂಲೆಗೂ ಇಲ್ಲ. ಕನಿಷ್ಠ ಇದರ ಸಂಖ್ಯೆನ್ನು 7-8 ರಷ್ಟಾದರೂ ಹೆಚ್ಚಿಸಬೇಕು. ಸಣ್ಣ ಸಣ್ಣ Sprinkler ಕೊಡುವ ಬದಲು ಒಂದು ಎಕರೆಗೆ ಒಂದು Range Sprinkler ಕೊಟ್ಟರೆ ಅದರಿಂದ ಜೋಳ ಬೆಳೆಯುವ ರೈತರಿಗೆ ಮತ್ತು ರೇಷ್ಮೆ ಕೃಷಿಕರಿಗೆ ಬಹಳ ಅನುಕೂಲವಾಗುತ್ತದೆ.

ಕ್ರಮ ಸಂಖ್ಯೆ: 43ರಲ್ಲ, ರೇಷ್ಮೆ ಉದ್ಯಮದಲ್ಲಿ ರಾಜ್ಯ ಮೊದಲನೆಯ ಸ್ಥಾನದಲ್ಲಿದೆ ಎಂದು ಉಲ್ಲೇಖ ಮಾಡಿದ್ದೀರಿ. ಮದ್ದೂರು, ರಾಣಿಬೆನ್ನೂರು ಮತ್ತು ದೇವನಹಳ್ಳಿ ಪ್ರದೇಶಗಳಲ್ಲಿ ದ್ವಿತೀಯ ಮೊಟ್ಟೆ ಉತ್ಪಾದಿಸಿ ಇಡಲು ಶೈತ್ಯಾಗಾರಗಳನ್ನು ನಿರ್ಮಿಸುತ್ತೇವೆ ಎಂದು ಹೇಳಿದ್ದೀರಿ. ದ್ವಿತೀಯ ಬತ್ತನ ಗೂಡಿಗೆ ಪ್ರತಿ ಕೆಜಿಗೆ ರೂ. 50ಗಳ ಪ್ರೋತ್ಸಾಹ ಧನವನ್ನು ಕೊಡುತ್ತೇವೆ ಎಂದು ಹೇಳಿದ್ದೀರಿ. e-weightment & e-payment ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದ್ದೀರಿ. ಇದನ್ನು ಒಪ್ಪಿಕೊಳ್ಳುತ್ತೇನೆ. ರೇಷ್ಮೆಯ ಎಲ್ಲಾ ಉತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ ಸುಸಜ್ಜಿತ ತರಬೇತಿ ಕೇಂದ್ರವನ್ನು ಕೆ.ಆರ್.ಪೇಟೆಯಲ್ಲಿ ಪ್ರಾರಂಭ ಮಾಡುತ್ತಿದ್ದೇವೆ ಎಂದು ಹೇಳಿರುವುದನ್ನು ನಾನು ಸ್ವಾಗತಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರೈತರು ಏನು ರೇಷ್ಮೆ ಬೆಳೆಯುವ ಪದ್ಧತಿಯನ್ನು ಅನುಸರಿಸುತ್ತಿದ್ದಾರೋ, ಅದರಲ್ಲಿ ಅನುಕೂಲ ಮಾಡಿಕೊಡಬೇಕು. ನಾನು Range Sprinkler ಬಗ್ಗೆ ಹೇಳಿದೆ. ಇದು ಇಂತಹ ರೈತರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಮತ್ತೆ, ರೇಷ್ಮೆ ಮನೆಗಳನ್ನು ಕಟ್ಟುವುದಕ್ಕೆ ಸಜ್ಜಿಡಿಗಳನ್ನು ಕೊಡುತ್ತಿದ್ದೀರಿ. ರೇಷ್ಮೆ ಇಲಾಖೆಯ ಅಧಿಕಾರಿಗಳು, ಸರಿಯಾಗಿ ಸ್ಪಂದಿಸದೆ ಇವತ್ತು ಬನ್ನಿ; ನಾಳೆ ಬನ್ನಿ ಎಂದು ಹೇಳುತ್ತಿದ್ದಾರೆ. ಅಲ್ಲಿ ಏನು ನಡೆಯುತ್ತಿದೆ ಎನ್ನುವುದು ಅರ್ಥವೇ ಆಗುತ್ತಿಲ್ಲ. ಎಷ್ಟು ಸಜ್ಜಿಡಿಯನ್ನು ಎಷ್ಟು ರೇಷ್ಮೆ ಮನೆಗಳನ್ನು ಕೊಟ್ಟಿದ್ದಾರೆ ಎನ್ನುವುದರ ನಿಖರ ಮಾಹಿತಿಯೇ ಇಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕು. ಸಾಮಾನ್ಯ ರೈತ ಕೃಷಿ ಚಟುವಟಿಕೆಗೆ ಸಂಬಂಧಪಟ್ಟಂತೆ ಇವತ್ತೇನು ಸಮಸ್ಯೆಗಳನ್ನು ಎದುರಿಸುತ್ತಿದ್ದಾನೋ ಆ ಕುರಿತು ನಾನು ಚರ್ಚೆ ಮಾಡಿದ್ದೇನೆ. ನಾನು ಇನ್ನೊಂದು ವಿಷಯವನ್ನು ಸರ್ಕಾರದ ಗಮನಕ್ಕೆ ತರಬಯಸುತ್ತೇನೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಗಣಕೀಕರಣಗೊಳಿಸಬೇಕು ಎನ್ನುವ ಮಾತುಗಳನ್ನು ಹೇಳುತ್ತಿದ್ದಾರೆ. ಒಟ್ಟು ರೂ. 256 ಕೋಟಿಗಳ ಪೈಕಿ ಕೇಂದ್ರ ಸರ್ಕಾರದ ಪಾಲು ರೂ. 154 ಕೋಟಿಗಳಾಗಿರುತ್ತದೆ ಎಂದು ಹೇಳುತ್ತಿದ್ದೀರಿ. ರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕುಗಳಿವೆ. ನಾನೂ ಒಬ್ಬ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕನಾಗಿ ಒಂದು ಮಾತನ್ನು ಹೇಳುವುದಕ್ಕೆ ಇಷ್ಟಪಡುತ್ತೇನೆ. 2017-18ರಲ್ಲಿ ಇದು ಘೋಷಣೆಯಾಗಿತ್ತು. ಅಂದರೆ ಈಗಾಗಲೇ ಸುಮಾರು 5 ವರ್ಷಗಳು ಕಳೆದಿವೆ. ಈ PACS (Primary Agricultural Credit Society) ಏನಿವೆ ಇವೆಲ್ಲವೂ ಡಿಸಿಸಿ ಬ್ಯಾಂಕುಗಳ ಮೇಲೆ ಅವಲಂಬಿತವಾಗಿವೆ. ಡಿಸಿಸಿ ಮತ್ತು ಅಪೆಕ್ಸ್ ಬ್ಯಾಂಕುಗಳು ನಬಾರ್ಡ್ ಮೇಲೆ ಅವಲಂಬಿತವಾಗಿವೆ. PACS ನಿಂದ ಅಲ್ಪಾವಧಿ ಕೃಷಿ ಸಾಲ ಮತ್ತು ಮಧ್ಯಮಾವಧಿ ಕೃಷಿ ಸಾಲವನ್ನು ಒದಗಿಸಲಾಗುತ್ತಿದೆ. ನಮ್ಮ PACS ನಲ್ಲಿ ಬೇರೆ ಹೆಚ್ಚಿನ ಸೌಲಭ್ಯಗಳೇನು ಇಲ್ಲ. ಸದಸ್ಯರುಗಳ ಮತ್ತು ರೈತರ ಷೇರು ಹಣ ಬಿಟ್ಟರೆ ಬೇರೆ ಸಂಪನ್ಮೂಲಗಳಿಲ್ಲ. ಕೆಲವು PACS ಗಳಲ್ಲಿ pigmy, ಶೇವಣಿ, ವ್ಯಾಪಾರ ಅಭಿವೃದ್ಧಿ ಮೂಲಕ ಸಂಪನ್ಮೂಲಗಳನ್ನು ಕ್ರೋಡೀಕರಿಸುತ್ತಾರೆ; ನಾನು ಇಲ್ಲ ಎಂದು ಹೇಳುತ್ತಿಲ್ಲ. ನೀವು ಇವತ್ತೇನು ಗಣಕೀಕರಣ ಮಾಡುತ್ತೇವೆ ಎಂದು ಒಪ್ಪಿಕೊಳ್ಳುತ್ತಿದ್ದೀರೋ ಅದನ್ನು ನಾನು ಸ್ವಾಗತ ಮಾಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇದರಿಂದ ವೃತ್ತಿಪರತೆ ಬರುತ್ತದೆ ಮತ್ತು ಹಣ ದುರುಪಯೋಗವಾಗುವುದನ್ನು ತಡೆಯಬಹುದಾಗಿದೆ. ಕೇಂದ್ರ ಸರ್ಕಾರ ಇದಕ್ಕೆ ಸಂಬಂಧಪಟ್ಟಂತೆ ಶೇಕಡ 60 ರಷ್ಟು, ರಾಜ್ಯ ಸರ್ಕಾರ ಶೇಕಡ 35ರಷ್ಟು ಮತ್ತು ಉಳಿದ ಶೇಕಡ 5ರಷ್ಟು ಸಂಬಂಧಪಟ್ಟ ಆಯಾ PACS ಗಳು ಭರಿಸಬೇಕು ಎಂದು ಹೇಳಿದರು. ಆದರೆ ಇವತ್ತು ಎಷ್ಟೋ PACS ಗಳು ನಷ್ಟದಲ್ಲವೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಏನು ಪ್ರತ್ಯೇಕವಾಗಿ ಸಹಕಾರ ಇಲಾಖೆಗೆ ಸಂಬಂಧಪಟ್ಟಂತೆ ಒಂದು ಪ್ರತ್ಯೇಕ ಸಚಿವಾಲಯವನ್ನು ಮಾಡಿದ್ದಾರೋ ಇದರ ಅಡಿ ಒಂದು ಕಾಮನ್ ತಂತ್ರಾಂಶ ರೂಪಿಸಬೇಕು. ಮತ್ತೆ, ಸಂಬಂಧಪಟ್ಟ ಸಿಬ್ಬಂದಿಗಳಿಗೆ ಸೂಕ್ತ ರೀತಿಯಲ್ಲಿ ತರಬೇತಿ ನೀಡಬೇಕು. ಮುಖ್ಯವಾಗಿ ಅಧಿಕಾರಿಗಳ ಸಲಹೆಗಳನ್ನು ತೆಗೆದುಕೊಂಡು ಕಾರ್ಯಸೂಚಿಯನ್ನು ಸಿದ್ಧಪಡಿಸಬೇಕು. ಎಲ್ಲಾ ರೀತಿಯ ಠೇವಣಿಗಳು, ಸಾಲಗಳು, ವ್ಯಾಪಾರಗಳು, ವ್ಯವಹಾರಗಳು, PDS (Public Distribution System) ವಿತರಣೆ, point of sales ಮೂಲಕ ಗೊಬ್ಬರ ವಿತರಣೆ, ಸಾಲಗಾರಿಕೆ ಪಾಸ್ ಪುಸ್ತಕ ಈ ಎಲ್ಲಾ ವಿಚಾರಗಳ ಬಗ್ಗೆ ಸರ್ಕಾರ ಗಮನಹರಿಸಬೇಕು. ಇದು ಒಂದು ರೈತ ಆಧಾರಿತ ಯೋಜನೆಯಾಗಿದೆ. ಇದಕ್ಕೆ ನೀವು ಎಷ್ಟು ಬಜೆಟ್ ಕೊಡುತ್ತೀರಿ; ಕೇಂದ್ರ ಸರ್ಕಾರದ ಪಾಲು ರೂ. 156 ಕೋಟಿ ಎಂದು ಹೇಳುತ್ತೀರಿ, ಇದು ಬಿಟ್ಟು ಮಿಕ್ಕ ಶೇಕಡ 40ರಷ್ಟು ದುಡ್ಡೇನು ರಾಜ್ಯ ಸರ್ಕಾರ ಕೊಡಬೇಕೋ ಅದರ ಮೊತ್ತ ಎಷ್ಟು ಎನ್ನುವುದನ್ನು ತಿಳಿಸಬೇಕು.

ಸಭಾಪತಿಯವರು:- ನಿಮ್ಮ ಸಮಯ ಮುಗಿಯಿತು. ಬೇಗ ಮುಗಿಸಿ.

ಶ್ರೀ ಸೂರಜ್ ರೇವಣ್ಣ:- ಮಾನ್ಯ ಸಭಾಪತಿಗಳೆ, ಇನ್ನೆದು ನಿಮಿಷದಲ್ಲ ಮುಗಿಸುತ್ತೇನೆ. ಸರ್ಕಾರ “ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್” ಸ್ಥಾಪಿಸುತ್ತೇವೆ ಎಂದು ಹೇಳಿದೆ. “ಸದರಿ ಬ್ಯಾಂಕಿಗೆ ಹಾಲು ಉತ್ಪಾದಕರ ಸಹಕಾರ ಸಂಘ, ಕರ್ನಾಟಕ ಹಾಲು ಮಹಾಮಂಡಳ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳು ಒಟ್ಟಾರೆ ರೂ. 260 ಕೋಟಿ ಮತ್ತು ರಾಜ್ಯ ಸರ್ಕಾರವು ರೂ.100 ಕೋಟಿ ಷೇರು ಬಂಡವಾಳವನ್ನು ಒದಗಿಸಲಿದೆ” ಎಂದು ಹೇಳಿದ್ದೀರಿ. ಈಗೇನು “ಕ್ಷೀರ ಸಮೃದ್ಧಿ ಸಹಕಾರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬ್ಯಾಂಕ್” ಎಂದು ಸ್ಥಾಪನೆ ಮಾಡುತ್ತಿದ್ದಾರೋ ಇದು ಡಿಸಿಸಿ ಗೆ ಪರ್ಯಾಯವಾದ ಬ್ಯಾಂಕ್ ಆಯಿತೇನೋ ಎನ್ನುವ ಅನುಮಾನ ನನಗೆ ಬರುತ್ತಿದೆ. ನಾನೂ ಒಬ್ಬ ಜಿಲ್ಲಾ ಬ್ಯಾಂಕಿನ ನಿರ್ದೇಶಕನಾಗಿ, ಇಡೀ ಸಹಕಾರ ವಲಯದ skeleton break ಮಾಡಿದ ಹಾಗಾಗುತ್ತದೆ ಎಂಬ ಮಾತನ್ನು ಹೇಳಬಯಸುತ್ತೇನೆ. ಈ ಕುರಿತು ತಾವು ತಳಮಟ್ಟದಿಂದ ಯೋಚನೆ ಮಾಡಿ ನೋಡಿ. ಹಾಲು ಉತ್ಪಾದಕರ ಸಹಕಾರ ಸಂಘ, ಕರ್ನಾಟಕ ಹಾಲು ಮಹಾಮಂಡಳ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳು ಆಗಿರಬಹುದು, ಇದರ ಜೊತೆಗೆ ಪರ್ಯಾಯವಾಗಿ PACS, ಡಿಸಿಸಿ ಬ್ಯಾಂಕುಗಳು ಮತ್ತು ಅಪೆಕ್ಸ್ ಬ್ಯಾಂಕುಗಳು ಹೈನುಗಾರಿಕೆಗೆ ಸಂಬಂಧಪಟ್ಟಂತೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ, ಪ್ರಸ್ತಾಪಿಸಿರುವ ಈ ಯೋಜನೆ ಪ್ರಯೋಜನವಿಲ್ಲದ್ದು ಎಂದು ಹೇಳಬಯಸುತ್ತೇನೆ. ಇದೇ ರೂ.100 ಕೋಟಿಯನ್ನು ಪಶುಸಂಗೋಪನೆಗೋ ಅಥವಾ ಬೇರೆ ಬೇರೆ ರೀತಿಯಲ್ಲಿ ಉಪಯೋಗಿಸಬೇಕು; ಯಾವುದಕ್ಕೆ ಉಪಯೋಗಿಸಬೇಕು ಎಂದು ನಂತರ ನಾನು ಹೇಳುತ್ತೇನೆ. “ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್” ಎಂದು ಏನು ಪ್ರತ್ಯೇಕವಾಗಿ ಮಾಡಲು ಹೊರಟಿದ್ದೀರೋ ಅದರಲ್ಲಿ ಹೈನುಗಾರಿಕೆಗೆ ಸಂಬಂಧಪಟ್ಟಂತೆ ಬಡ್ಡಿರಹಿತ ಸಾಲವನ್ನೇನಾದರೂ ಕೊಡುತ್ತೀರಾ? ಅಥವಾ ಬಡ್ಡಿಯ ಮೊತ್ತಕ್ಕೆ ಸಬ್ಸಿಡಿಯನ್ನೇನಾದರೂ ಕೊಡುತ್ತೀರಾ? ನಾನು ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ, Animal Husbandry Department polarize ಮಾಡಬೇಡಿ. It is part of Agricultural Sector. ಒಂದಕ್ಕೊಂದು ಅನುಸರಿಸಿಕೊಂಡು ಹೋಗಬೇಕಾಗುತ್ತದೆ.

ಮಾನ್ಯ ಸಭಾಪತಿಗಳೆ, ಗೋ ಸಂಪತ್ತಿನ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡಿದ್ದು ಆ ಹಿನ್ನೆಲೆಯಲ್ಲಿ ಗೋ ಹತ್ಯಾ ನಿಷೇಧ ಅಧಿನಿಯಮ 2020ನ್ನು ಜಾರಿಗೆ ತಂದಿದ್ದು, ಈ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಪೂರಕವಾಗಿ ಪ್ರಸ್ತುತ ರಾಜ್ಯದಲ್ಲಿರುವ ಗೋಶಾಲೆಗಳ ಸಂಖ್ಯೆಯನ್ನು 31 ರಿಂದ 100ಕ್ಕೆ ಹೆಚ್ಚಿಸಲಾಗುವುದು. ಈ ಉದ್ದೇಶಕ್ಕೆ ರೂ. 50 ಕೋಟಿಗಳನ್ನು ಒದಗಿಸಲಾಗುವುದು ಎಂದು ಆಯವ್ಯಯದಲ್ಲಿ ತಿಳಿಸಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(304) 14.3.2022 1.10 ಪಿ.ಕೆ.ಎ.ಕೆ

ಶ್ರೀ ಸೂರಜ್ ರೇವಣ್ಣ(ಮುಂದು)

ನಾನು ಒಂದೆರಡು ವಿಷಯಗಳನ್ನು ಪ್ರಸ್ತಾಪಿಸಬಯಸುತ್ತೇನೆ. 2020ನೇ ಸಾಲಿನ ಡಿಸೆಂಬರ್ ತಿಂಗಳಲ್ಲಿ ಆರ್ಥಿಕ ಇಲಾಖೆಯವರು ಹೇಳಿದ ಮಾತುಗಳಿಗೆ ಹಿರಿವಿ. “...This decision may be reconsidered in view of the huge financial implications. We cannot agree to this kind of expenditure when we are struggling to make both ends meet”. “According to the cabinet note, the total cost of implementing the Anti-cattle Slaughter Act was estimated at Rs.5,240.18 crore. The cabinet estimated an expense of Rs.3,512.32 crore to maintain 4.84 lakh head of cattle over four years. The anticipated expenditure to build 2,417 cattle shelters was Rs.1,208.50 crore”. ಅಂದರೆ, 2,417 cattle shelters ಬೇಡ. ಮೊನ್ನೆ ಮಾನ್ಯ ಭೋಜೇಗೌಡರು ಮಾತಾಡುತ್ತಾ, ಪ್ರತಿ ಹೋಬಳಿಗೂ ಮಾಡಿ ಎನ್ನುವ ಮಾತನ್ನು ಹೇಳಿದರು. ಪ್ರತಿ ಹೋಬಳಿಗೆ ಮಾಡುವುದು ಬೇಡ; ಪ್ರತಿಯೊಂದು ತಾಲ್ಲೂಕುಗಳಲ್ಲಿ ಮಾಡಿ. ಒಟ್ಟು ಸುಮಾರು 227 ತಾಲ್ಲೂಕುಗಳಲ್ಲಿ ಮಾಡಿದರೆ ರೂ.112 ಕೋಟಿ ಆಗುತ್ತದೆ. “ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್” ಎಂದು ಪ್ರತ್ಯೇಕ ಬ್ಯಾಂಕ್ ಮಾಡಲು ರೂ. 100 ಕೋಟಿ ವೆಚ್ಚ ಮಾಡುವುದಕ್ಕೆ ಹೊರಟಿದ್ದೀರೋ ಆ ಹಣವನ್ನು ಇಲ್ಲಾದರೂ ಸದುಪಯೋಗ ಮಾಡಿಕೊಳ್ಳಬಹುದು ಎನ್ನುವುದನ್ನು ಸರ್ಕಾರದ ಗಮನಕ್ಕೆ ತರಬಯಸುತ್ತೇನೆ.

ಗೋ ಹತ್ಯೆ ನಿಷೇಧ ಕಾನೂನು ತಂದಿರುವುದು, ಧರ್ಮ; ಸಂಸ್ಕೃತಿ ಎಂದೇನೋ ಹೇಳುತ್ತೀರಿ ನಿಜ. ಅದನ್ನು ಒಪ್ಪಿಕೊಳ್ಳುತ್ತೇನೆ. ಈ ಕಾನೂನಿನ ಮೂಲಕ ನಾವು ಯಾವುದೇ section of the society ಯನ್ನೂ sensitize ಮಾಡುವುದು ಬೇಡ. ನಾನು ಈ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಾನೂನಿಮ ಬಗ್ಗೆ ಮಾತನಾಡುವುದಕ್ಕೆ ಹೋಗುವುದಿಲ್ಲ. ಆದರೆ ಇದರಿಂದ ಆಗಿರುವ ಪರಿಣಾಮಗಳ ಬಗ್ಗೆ ಮಾತನಾಡಬೇಕಾಗುತ್ತದೆ. ಇವತ್ತಿನ leather tanneries, leather industries ನ್ನು ಗಮನಿಸಿ. “According to the Karnataka State 2020–21 Economic Survey, Karnataka’s leather exports were at Rs.562 crore in 2018–19, Rs.502 crore in 2019–20, and Rs.166.84 crore in 2020–21. ಎಷ್ಟು steep decline ಆಗಿದೆ ಎನ್ನುವುದು ಗೊತ್ತಾಗುತ್ತದೆ. Leather industry, skin curing industry ಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಅವರಲ್ಲಿ ಬಹುತೇಕ ಅಲ್ಪಸಂಖ್ಯಾತರಾಗಿದ್ದಾರೆ, ದಲಿತರಾಗಿದ್ದಾರೆ. ಅವರಿಗೆ ಪರ್ಯಾಯವಾಗಿ ಏನು ವ್ಯವಸ್ಥೆ ಮಾಡಿಕೊಟ್ಟಿದ್ದೀರೋ ನನಗೆ ಗೊತ್ತಿಲ್ಲ. ಬಜೆಟ್ ಭಾಷಣದ ಕ್ರಮ ಸಂಖ್ಯೆ 167ರಲ್ಲಿ, “To promote leather artisans and to encourage the incorporation of innovative designs, common facility complexes will be established in Bagalakote and Haveri...” ಎಂದು ಹೇಳಿದ್ದೀರಿ. ಆದರೆ ಕಚ್ಚಾ ಸಾಮಗ್ರಿಗಳೇ ಇಲ್ಲದ ಮೇಲೆ ಏನೇ ಇನ್‌ಫ್ರಾಸ್ಟ್ರಕ್ಚರ್ ಮಾಡಿದರೂ ಪ್ರಯೋಜನವಾಗುವುದಿಲ್ಲ. ಒಂದು ಕಡೆ ಕಚ್ಚಾ ವಸ್ತುಗಳಿಲ್ಲ; ಇನ್ನೊಂದು ಕಡೆ ಆ ಕಾರ್ಮಿಕರನ್ನು ಬೀದಿ ಪಾಲು ಮಾಡಲಾಗಿದೆ. ಈ ಇನ್‌ಫ್ರಾಸ್ಟ್ರಕ್ಚರ್ ಇಟ್ಟುಕೊಂಡು ಏನು ಮಾಡುತ್ತೀರೋ, ಅದರಿಂದ ಏನು ಉಪಯೋಗವಾಗುತ್ತದೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಸಾಂಸ್ಕೃತಿಕ ಸಂಗತಿಗಳು ಎಂದು ಬಂದಾಗ ಮೊನ್ನೆ ಮಾನ್ಯ ವಿರೋಧ ಪಕ್ಷದ ನಾಯಕರಾದ ಬಿ.ಕೆ.ಹರಿಪ್ರಸಾದ್‌ವರು, ರಾಜಸ್ಥಾನದಲ್ಲ ಹೋಲಿಯ ಸಂದರ್ಭದಲ್ಲ ಮಾದಕ ವಸ್ತುಗಳನ್ನು ಬಳಸುತ್ತಾರೆ, ಅದೇನೂ ತಪ್ಪಲ್ಲ ಎನ್ನುವ ಮಾತನ್ನು ಹೇಳಿದರು. ಅದೇ ಮಾದರಿಯಲ್ಲಿ ನಾನು ಸರ್ಕಾರಕ್ಕೆ ಒಂದು ಪ್ರಶ್ನೆ ಕೇಳಬಯಸುತ್ತೇನೆ. ನಮ್ಮ ರಾಜ್ಯದಲ್ಲ ಎಷ್ಟೋ ಶಕ್ತಿ ದೇವತೆಗಳ ದೇವಸ್ಥಾನಗಳಿವೆ. Anti-cow Slaughter Act ನಲ್ಲ, buffalos more than 13 years ಮಾತ್ರ ಅನುಮತಿ ಕೊಡುತ್ತೇವೆ, ಅದಕ್ಕಿಂತ ಕಡಿಮೆ ಇರುವುದಕ್ಕೆ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಹೇಳುತ್ತೀರಿ. ಶಕ್ತಿ ದೇವತೆಗಳ ದೇವಸ್ಥಾನಗಳಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಿಂದಿನಿಂದ ಬಂದಿರುವ ಸಂಪ್ರದಾಯದಂತೆ ಕೋಣದ ಮರಿಗಳನ್ನು ಕಡಿಯಲೇ ಬೇಕು. Are you not meddling with the culture of Hindus? Are you not meddling with the emotions of Hindus? ದಿನ ಬೆಳಗಾದರ ಹಿಂದೂತ್ವ ಅದು-ಇದು; ಅದಕ್ಕೆ Anti-cow Slaughter Act ಮಾಡಿದವು ಎಂದು ಹೇಳುತ್ತೀರಿ. ಈ ಒಂದು ಗೋಹತ್ಯೆ ನಿಷೇಧ ಕಾಯಿದೆಯಿಂದ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂದು ಹೇಳಬಯಸುತ್ತೇನೆ. ಆಯಿತು, ಈ ಒಂದು ವಿಷಯವನ್ನು ಪ್ರತ್ಯೇಕವಾಗಿ ಚರ್ಚೆ ಮಾಡೋಣ. ಈಗ ಮಾತನಾಡುವುದು ಬೇಡ.

ಮಾನ್ಯ ಸಭಾಪತಿಗಳೆ, artificial insemination ಬಗ್ಗೆ ಮಾನ್ಯ ಸದಸ್ಯರುಗಳು ಮಾತನಾಡಿದರು. ಹೆಣ್ಣು ಕರುಗಳೇ ಜನಿಸಬೇಕೆಂದು sexed semen ಏನು ಬಂದಿದೆ ಅದನ್ನು I.V.R.I (Indian Veterinary Research Institute), I.C.A.R (Indian Council of Agricultural Research) ಅಪ್ರೂವ್ ಮಾಡಿವೆ. ಇದನ್ನು ಸರ್ಕಾರದ ಮೂಲಕವೇ ಸುಮಾರು ರೂ.450ಗಳಿಗೆ 10-15 ಸೆಂಟರ್‌ಗಳಿಗೆ ಮಾತ್ರ ಕೊಡಲಾಗುತ್ತಿದೆ. ಈ ಸಂಖ್ಯೆಯನ್ನು ಜಾಸ್ತಿ ಮಾಡಬೇಕು. ರೂ. 450 ಮೊತ್ತ ಏನಿದೆ ಆ ಮೊತ್ತವನ್ನು ಕಡಿಮೆ ಮಾಡಬೇಕು ಅಥವಾ ಏನಾದರೂ ಒಂದು ಇನ್‌ಸೆಂಟರ್ ಕೊಟ್ಟರೆ ಹೈನುಗಾರಿಕೆ ಮಾಡುವ ರೈತ ಖರೀದಿಸುತ್ತಾನೆ. Jersey ಮತ್ತು ಮಿಶ್ರ ತಳಗಳಿಂದ infection ಆಗಬಹುದು; ಇವುಗಳಿಂದ ಗಂಡು ಕರುಗಳು ಏನು ಹುಟ್ಟುತ್ತದೆಯೋ ಅವುಗಳನ್ನು ಹತ್ಯೆ ಮಾಡಬಾರದು ಎಂತಲೋ ಅಥವಾ ಎಲ್ಲ ಬಿಡಬೇಕು ಎನ್ನುವ ಪರಸ್ಪರ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ವಾದ-ವಿವಾದಗಳು ಆಗುವುದು ಬೇಡವೇ ಬೇಡ. ಒಂದು ಸಣ್ಣ ಚೀಂಜಸ್ ಮಾಡುವುದರಿಂದ ಇಂಥದ್ದನ್ನು ತಪ್ಪಿಸಬಹುದು ಎಂದು ಹೇಳಬಯಸುತ್ತೇನೆ.

ಮಾನ್ಯ ಸಭಾಪತಿಗಳೆ, ಪಶು ಚಿಕಿತ್ಸಾಲಯಗಳ ಬಗ್ಗೆ ಕೆಲವು ಮಾತುಗಳನ್ನು ಹೇಳಬಯಸುತ್ತೇನೆ. In para 50 of the budget speech, the government

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

has told, “...In addition to strengthening the existing veterinary clinics, 100 new veterinary clinics will be commenced in phases. Action has already been taken to fill up 400 vacant posts of veterinary doctors”. ಅಂದರೆ ಅವು “100 new veterinary clinics” ಯಾವುದು ಎನ್ನುವುದು ಅರ್ಥವಾಗುತ್ತಿಲ್ಲ. ಪ್ರಾಥಮಿಕ ಪಶು ಚಿಕಿತ್ಸಾಲಯಗಳಿಗೂ ಅಥವಾ ಬರೀ ಪಶು ಚಿಕಿತ್ಸಾಲಯಗಳಿಗೂ ಗೊತ್ತಾಗುತ್ತಿಲ್ಲ; ಈ ಕುರಿತು ಸರ್ಕಾರ ನನಗೆ ಕ್ಲಾರಿಟಿ ಕೊಡಬೇಕು.

2017ರ ಬಜೆಟ್‌ನಲ್ಲಿ ಮಾಜಿ ಮುಖ್ಯಮಂತ್ರಿಗಳಾಗಿರುವ ಮಾನ್ಯ ಸಿದ್ದರಾಮಯ್ಯನವರು ದೂರದೃಷ್ಟಿ ಇಟ್ಟುಕೊಂಡು ಒಂದು ಮಾತನ್ನು ಹೇಳುತ್ತಾರೆ. ಒಂದು ಆದೇಶ ಮಾಡುತ್ತಾರೆ. ಅದರ ಹೈಲೈಟ್ ಮಾತ್ರ ಓದುತ್ತೇನೆ. “ಅಧೀನದಲ್ಲಿ 30 ಪಾಲಿ ಕ್ಲಿನಿಕ್‌ಗಳು, 664 ಪಶು ಆಸ್ಪತ್ರೆಗಳು, 1833 ಪಶು ಚಿಕಿತ್ಸಾಲಯಗಳು, 176 ಸಂಚಾರಿ ಪಶುಚಿಕಿತ್ಸಾಲಯಗಳು ಮತ್ತು 1512 ಪ್ರಾಥಮಿಕ ಪಶು ಚಿಕಿತ್ಸಾಲಯ ಕೇಂದ್ರಗಳು ಸೇರಿ ಒಟ್ಟು 4201 ಪಶು ಚಿಕಿತ್ಸಾಲಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಉಳಿದ 1512 ಪ್ರಾಥಮಿಕ ಪಶು ಚಿಕಿತ್ಸಾಲಯ ಕೇಂದ್ರಗಳಲ್ಲಿ ಪದವೀಧರ ಪಶು ವೈದ್ಯರ ಸೇವೆ ಲಭ್ಯವಿರುವುದಿಲ್ಲ. According to standard pattern and norms of IVAR, ಪ್ರತಿಯೊಂದು ಪಶು ಚಿಕಿತ್ಸಾಲಯ ಕೇಂದ್ರಗಳಲ್ಲೂ ಪದವೀಧರ ಪಶು ವೈದ್ಯರು ಇರಬೇಕಾಗುತ್ತದೆ” ಎಂದು ಹೇಳಿದ್ದಾರೆ. ಆ ನಿಟ್ಟಿನಲ್ಲಿ ಆ ವರ್ಷದಲ್ಲಿ 302 ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕೆಂದು ಮಾಜಿ ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದೇ ಮಾದರಿಯಲ್ಲಿ 2018-19ರಲ್ಲಿ 400 ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು, ಪ್ರತಿ ಕೇಂದ್ರದಲ್ಲೂ ಒಬ್ಬ ಪಶು ವೈದ್ಯರಿರಬೇಕು ಎಂದು ಅವರಿಗೂ ಅನುಮತಿ ಕೊಡುತ್ತಾರೆ ಮತ್ತು 400 “ಡಿ ಗ್ರೂಪ್” ಸಿಬ್ಬಂದಿ ಕೂಡ ಇರಬೇಕು ಎಂದು ತೀರ್ಮಾನ ಮಾಡುತ್ತಾರೆ. 2019-20ರಲ್ಲಿ 400 ಮತ್ತು 2020-21ನೇ ಸಾಲಿನಲ್ಲಿ 410 ಹೀಗೆ ಒಟ್ಟು 1512 ಪ್ರಾಥಮಿಕ ಪಶು ಚಿಕಿತ್ಸಾಲಯ ಕೇಂದ್ರಗಳು ಬಾಕಿ ಉಳಿದಿವೆಯೋ ಅವುಗಳೆಲ್ಲವನ್ನೂ ಹಂತ ಹಂತವಾಗಿ ಮೇಲ್ದರ್ಜೆಗೇರಿಸಬೇಕು ಎಂದು ತೀರ್ಮಾನ ಮಾಡುತ್ತಾರೆ. 2017-18ನೇ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಾಲಿನಲ್ಲಿ 302 ಕೇಂದ್ರಗಳನ್ನು ಮೇಲ್ವರ್ಗೀಕರಿಸಿರುವುದು ಬಿಟ್ಟರೆ ಅಥವಾ ಪಶು ವೈದ್ಯರನ್ನು ನೇಮಕ ಮಾಡುವಂಥದ್ದು ಆಗಿಲ್ಲ. ನಾನು ಒಂದು ಉದಾಹರಣೆ ಕೊಡುತ್ತೇನೆ. ನಮ್ಮ ಶ್ರೀನಿವಾಸಪುರದ ಪಶು ಚಿಕಿತ್ಸಾ ಕೇಂದ್ರದಲ್ಲಿ ಒಬ್ಬ ವೈದ್ಯರನ್ನು ಬಿಟ್ಟರೆ ಡಿ ಗ್ರೂಪ್ ಸಿಬ್ಬಂದಿಯೂ ಇಲ್ಲ, ಯಾವ Veterinary Inspector ಕೂಡ ಇಲ್ಲ. ಆತ ಬಾಗಿಲು ಹಾಕಿಕೊಂಡ ಹೋದರೆ ಸುತ್ತಮುತ್ತಲಿನ ಜನಕ್ಕೆ ತೊಂದರೆ ಆಗುತ್ತದೆ. ಡಿ ಗ್ರೂಪ್‌ನವರಿದ್ದರೂ manage ಮಾಡಬಹುದು. ಆದರೆ, ಆ ಹುದ್ದೆಗಳೂ ಕೂಡ ಬಹಳ ಕಾಲದಿಂದ ಖಾಲಿ ಇವೆ. ದಯವಿಟ್ಟು ಸರ್ಕಾರ ಇವುಗಳನ್ನು ಪರಿಗಣಿಸಬೇಕೆಂದು ಕೇಳುತ್ತೇನೆ. ಇನ್ನೂ 6-7 ಇಲಾಖೆಗಳ ಬಗ್ಗೆ ಮಾತನಾಡುವುದಿತ್ತು. ಆದರೂ ಮಾತನಾಡುವುದಕ್ಕೆ ಇಷ್ಟು ಸಮಯ ಕೊಟ್ಟಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಸಭಾಪತಿಯವರು:- ಮಾನ್ಯ ಚನ್ನರಾಜ್ ಬಸವರಾಜ್ ಹೆಚ್ಚು ಹೊಳೆಯವರು.

ಅನುಪಸ್ಥಿತರಾಗಿದ್ದಾರೆ.

ಶ್ರೀ ಆಯನೂರು ಮಂಜುನಾಥ್(ಪದವೀಧರ ಕ್ಷೇತ್ರ):- ಮಾನ್ಯ ಸಭಾಪತಿಗಳೆ, ಯಾವತ್ತೂ ಕಾಣದೇ ಇರುವಂತಹ ಭೀಕರ ಸಾಂಕ್ರಾಮಿಕ ರೋಗ ಇಡೀ ಪ್ರಪಂಚವನ್ನೇ ಕಾಡಿತು. ಅತ್ಯಂತ ಹೆಚ್ಚಿನ ಜನಸಂಖ್ಯೆ ಇರುವಂತಹ ಭಾರತ ಬಹಳ ದೊಡ್ಡ ಆತಂಕದಲ್ಲತ್ತು. ಯೂರೋಪಿಯನ್ ದೇಶಗಳ ಜನಸಂಖ್ಯೆಯನ್ನು ಒಟ್ಟುಗೂಡಿಸಿದರೂ ಅದಕ್ಕಿಂತಲೂ ಹೆಚ್ಚು ಜನ ನಮ್ಮ ದೇಶದಲ್ಲಿದ್ದಾರೆ. ಕರೋನ ರೋಗಕ್ಕೆ ಎಷ್ಟು ಜನ ಬಲಿಯಾಗಿಬಿಡುತ್ತಾರೋ ಎನ್ನುವ ಆತಂಕ ನಮ್ಮನ್ನು ಕಾಡುತ್ತಿತ್ತು. ಕಳೆದ 2 ವರ್ಷಗಳಲ್ಲಿ ಎಲ್ಲಾ ಚಟುವಟಿಕೆಗಳು, ಆರ್ಥಿಕ ವಹಿವಾಟುಗಳು, ಉದ್ಯಮಗಳು ಎಲ್ಲವೂ ನಿಂತು ಹೋಗಿ, ಜನ ಬಹಳ ಸಂಕಷ್ಟಕ್ಕೆ ಸಿಕ್ಕಿ ಹಾಕಿಕೊಂಡರು. ವ್ಯಕ್ತಿಗತ ಆದಾಯವೂ ನಿಂತು ಹೋಯಿತು; ಸರ್ಕಾರದ ಆದಾಯವೂ ನಿಂತು ಹೋಯಿತು.

(ಮುಂದು . .)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(305) 14.03.2022 01.20 ಎಸ್‌ವಿ (ಎಂಎಂ)-ಎಕೆ

(ವೈಸ್ ಛೀರ್ಮನಾರವರ ಉಪಸ್ಥಿತಿ)

ಶ್ರೀ ಆಯನೂರು ಮಂಜುನಾಥ್ (ಮುಂದು):-

ವ್ಯಕ್ತಿಗತ ಆದಾಯವೂ ನಿಂತು ಹೋಯಿತು. ಸರ್ಕಾರದ ಆದಾಯಗಳೂ ನಿಂತು ಹೋಯಿತು. ಎರಡು ವರ್ಷಗಳ ಕಾಲ ಪ್ರತಿಯೊಂದು ಸರ್ಕಾರಕ್ಕೂ ತನ್ನ ಜನರನ್ನು ಸಂರಕ್ಷಣೆ ಮಾಡುವಂತಹ, ಅವರಿಗೆ ಊಟೋಪಚಾರವನ್ನು ಒದಗಿಸುವಂತಹ ಕೆಲಸವೇ ಬಹಳ ದೊಡ್ಡ ಪ್ರಶ್ನೆಯಾಗಿತ್ತು. ಲಾಕ್‌ಡೌನ್ ಪರಿಣಾಮವಾಗಿ ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗಲು ಆಗುತ್ತಿರಲಿಲ್ಲ. ಅಂತಹವರೆಲ್ಲರಿಗೂ ಆಹಾರ ಕಿಟ್‌ಗಳನ್ನು ವಿತರಿಸುವುದರ ಆದಿಯಾಗಿ ಕೋಟ್ಯಂತರ ಜನರನ್ನು ಮನೆಯಲ್ಲಿ ಕೂರಿಸಿ ಸಾಕುವಂತಹ ಒಂದು ಬೃಹತ್ ಕಾರ್ಯ ಎಲ್ಲಾ ಸರ್ಕಾರಗಳೂ ಮಾಡಿತು; ಕರ್ನಾಟಕ ಸರ್ಕಾರವೂ ಮಾಡಿದೆ. ಆ ರೀತಿ ಆದಾಯದ ಕೊರತೆ ಇರುವಂತಹ ಸಂದರ್ಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ ಬೊಮ್ಮಾಯಿಯವರು ಬಹಳ ಒಳ್ಳೆಯ ಬಜೆಟ್ ಅನ್ನೇ ಕೊಟ್ಟಿದ್ದಾರೆ. ಇಂದಿನ ಆರ್ಥಿಕ ಸ್ಥಿತಿಯಲ್ಲಿ ಇದಕ್ಕಿಂತ ಒಳ್ಳೆಯ ಬಜೆಟ್ ಅನ್ನು ಕೊಡಲು ಸಾಧ್ಯವಿತ್ತು ಎಂದು ನಾನು ಭಾವಿಸುವುದಿಲ್ಲ. ನಿಜ, ನಮ್ಮೆಲ್ಲರ ಆಕಾಂಕ್ಷೆಗಳು ಇರುತ್ತವೆ. ನನ್ನದೂ ಇದೆ, ಬೇರೆಯವರದ್ದು ಕೂಡ ಇರುತ್ತದೆ. ಇನ್ನೊಂದಿಷ್ಟು ಹಾಗಾಗಬೇಕಿತ್ತು, ಹೀಗಾಗಬೇಕಿತ್ತು ಎನ್ನುವ ನಿರೀಕ್ಷೆಯೂ ಇದೆ. ಆ ನಿರೀಕ್ಷೆಯ ಹಿನ್ನೆಲೆಯೊಳಗೆ ಆರ್ಥಿಕ ಹಿನ್ನೆಲೆಯನ್ನೂ ಗಮನಿಸಬೇಕಾಗುತ್ತದೆ. ಮಾನ್ಯ ಬೊಮ್ಮಾಯಿಯವರಿಗೆ ಸ್ವತಃ ದೀರ್ಘಕಾಲದ ರಾಜಕೀಯ ಅನುಭವ ಇದ್ದ ಕಾರಣ ಎಲ್ಲಾ ಕ್ಷೇತ್ರಗಳಿಗೂ ಸರ್ವಸ್ಪರ್ಶಿಯಾದಂತಹ ಸಾಧ್ಯವಾದಷ್ಟು ಪ್ರಾಮುಖ್ಯತೆಯನ್ನು ಕೊಡುತ್ತಾ ಬಂದಿದ್ದಾರೆ. ಜೊತೆಗೆ ಒಂದು ಸಾಹಸವನ್ನು ಕೂಡ ಮಾಡಿದ್ದಾರೆ. ಈ ಬಾರಿ ನಾನು ಯಾವುದೇ ತೆರಿಗೆಯನ್ನು ಏರಿಸುವುದಿಲ್ಲ - ಇದು ಬಹಳ ದೊಡ್ಡ ಸವಾಲಿನ ಪ್ರಶ್ನೆ. ಆರ್ಥಿಕ ಹಿಂಜರಿತ ಇರುವಾಗ ತೆರಿಗೆಯ ಮೂಲಕವೇ ಸಂಪನ್ಮೂಲವನ್ನು ಕ್ರೋಢೀಕರಿಸಬೇಕಾದ ಸಂದರ್ಭದಲ್ಲಿ ನಾನು ಹೊಸದಾಗಿ ತೆರಿಗೆಯನ್ನೇ ಹಾಕುವುದಿಲ್ಲ. ಜೊತೆಗೆ ಕಲ್ಯಾಣ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಹೇಳಿರುವುದನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಂತಹವರಾದರೂ ಅತ್ಯಂತ ಸಂತೋಷದಿಂದ ಸ್ವಾಗತವನ್ನು ಮಾಡಬೇಕು. ಸಹಜವಾಗಿ, ವಿರೋಧಪಕ್ಷಗಳಾಗಿದ್ದಾಗ ಅದನ್ನು ಒಪ್ಪಿಕೊಳ್ಳುವುದು ಕಷ್ಟ. ಹಾಗಾಗಿ “ಇದು ಉಪ್ಪು ಖಾರವಿಲ್ಲದಂತಹ ಒಂದು ಬಜೆಟ್” ಎಂದು ಒಬ್ಬರು ಮಾಜಿ ಮುಖ್ಯಮಂತ್ರಿಗಳು ಹೇಳಿದರು. ಕಳೆದ ಬಾರಿ ಅವರೇ “ಇದು ರದ್ದಿ ಪೇಪರ್” ಎಂದು ಹೇಳಿದ್ದರು. ಒಬ್ಬ ಮುಖ್ಯಮಂತ್ರಿಯಾಗಿದ್ದವರು ನ್ಯೂನತೆಗಳನ್ನು ತೋರಿಸಿಕೊಡಬೇಕು. ಇದು ರದ್ದಿ ಪೇಪರ್, ಇದಕ್ಕೆ ಉಪ್ಪಿಲ್ಲ, ಹುಳಿಯಿಲ್ಲ, ಖಾರ ಇಲ್ಲ ಎಂದು ಹೇಳುವುದು, ಬಜೆಟ್ ಮಂಡನೆಯಾಗಿ ಹೊರಬರುತ್ತಿದ್ದಂತೆ ಇದು ರೈತ ವಿರೋಧಿ ಎಂದು ಹೇಳುವುದು. ಇನ್ನು ಬಜೆಟ್ ಮಂಡನೆಯಾಗಿ ಮರುಕ್ಷಣದಲ್ಲೆಯೇ ಪ್ರತಿಕ್ರಿಯೆಯನ್ನು ಕೊಡತಕ್ಕಂತಹ ಆರ್ಥಿಕ ತಜ್ಞರು ಪ್ರಪಂಚದಲ್ಲೆ ಯಾರಾದರೂ ಇದ್ದರೆ ಅದು ನಮ್ಮ ದೇಶದಲ್ಲೆ ಮಾತ್ರ. ನಮ್ಮ ದೇಶದಲ್ಲೆ ಬಜೆಟ್ ಮಂಡನೆಯಾಗಿ ಹೊರಹೋಗುತ್ತಿದ್ದಂತೆ ಆರ್ಥಿಕ ವಿಶ್ಲೇಷಣೆಯನ್ನು ಕೊಡುತ್ತಾರೆ. ಅದು ಯಾವುದೇ ಪಕ್ಷವಾಗಿರಲಿ, ನಾವು ವಿರೋಧಪಕ್ಷವಾಗಿರಲಿ ಅಥವಾ ಬೇರೆಯವರಿರಲಿ. ಅಂತಹ ರಾಜಕಾರಣಿ ಆರ್ಥಿಕ ತಜ್ಞರ ಸಮುದಾಯವೇನಾದರೂ ಇದ್ದರೆ ಅದು ನಮ್ಮ ದೇಶದಲ್ಲೆ ಮಾತ್ರವೇ. ಮಾನ್ಯ ಸಿದ್ದರಾಮಯ್ಯನವರು ಇದನ್ನು ಬೋಗಸ್ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿಗಳು, 13 ಬಜೆಟ್‌ಗಳನ್ನು ಮಾಡಿರುವವರು ಹೇಳಿದಾಗ ಹೌದೇನೋ ಎಂದು ನಮಗೂ ಸ್ವಲ್ಪ ಅನುಮಾನ. ಜೊತೆಗೆ ಇದು ಜನವಿರೋಧಿ. ನಮ್ಮ ಗೆಳೆಯರಾದ ಮಾನ್ಯ ವೆಂಕಟೇಶ್ ಅವರು ಹೇಳಿದಂತೆ ಅನೈತಿಕ ಸರ್ಕಾರ ಕೊಟ್ಟಿರುವ ಬಜೆಟ್ ಇದು. ಒಪ್ಪಿಕೊಂಡಿದ್ದೀರಿ. ಪಕ್ಷಗಳಿಗೆ ರಾಜೀನಾಮೆ ಕೊಟ್ಟು ಮಾನ್ಯ ಶಾಸಕರು ಚುನಾಯಿತರಾಗಿ ಬಂದು ಕುಳಿತ ಸರ್ಕಾರ ಅನೈತಿಕವಾಗಬಹುದಾದರೆ ಬಹುಮತವಿದ್ದರೂ ಕೂಡ ಇನ್ನೊಂದು ಪಕ್ಷದ ಮನೆಬಾಗಿಲಿಗೆ ಹೋಗಿ ಕಡಿಮೆ ಸಂಖ್ಯೆಯಿದ್ದವರನ್ನು ಹೆಗಲ ಮೇಲೆ ಕೂರಿಸಿಕೊಂಡು ಬಂದು ಆಡಳಿತ ಮಾಡಿಸಿದ್ದು ಯಾವ ನೈತಿಕತೆ ಎಂದು ನನಗೆ ಗೊತ್ತಾಗಲಿಲ್ಲ.

ಶ್ರೀ ಗೋವಿಂದ ಎಂ.ಕಾರ್ಜೋಳ (ಜಲಸಂಪನ್ಮೂಲ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಆಯನೂರು ಮಂಜುನಾಥ್ ಅವರು ಚೆನ್ನಾಗಿ ಮಾತನಾಡುತ್ತಿದ್ದು, ಕೇಳುತ್ತಾ ಕುಳಿತಿದ್ದೆನು. ನಡುವೆ ನೈತಿಕತೆ-ಅನೈತಿಕತೆ ಎಂದು ಹೇಳಿದರು. ಆ ನೈತಿಕತೆ-

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅನ್ಯೈತಿಕತೆ ಬಹಳ ದೊಡ್ಡ ಅರ್ಥಗರ್ಭಿತವಾದ ಪದಗಳು. ಯಾರೋ ಹೇಳಿದರು ಎಂದು ನೀವು ಬಳಸುವುದು ಸೂಕ್ತವಲ್ಲ. ಅಷ್ಟನ್ನೇ ಹೇಳಬಯಸುತ್ತೇನೆ. ಸಮಯ ಸಿಕ್ಕಾಗ ನೈತಿಕತೆ ಹಾಗೂ ಅನ್ಯೈತಿಕತೆ ಬಗ್ಗೆ ಹೆಚ್ಚಿನ ವಿಶ್ಲೇಷಣೆ ಮಾಡುತ್ತೇನೆ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಮಧ್ಯದಲ್ಲ ನನ್ನ ಹೆಸರು ಪ್ರಸ್ತಾಪವಾಗಿರುವುದರಿಂದ ನಾನು ಹೇಳಬಹುದು. ಆದರೆ ಕಾಲಾವಕಾಶ ಕಡಿಮೆ ಇದೆ. ಆದ್ದರಿಂದ ನಾನು ಬೇರೆ ಸಮಯದಲ್ಲಿ ಮಾನ್ಯ ಆಯನೂರು ಮಂಜುನಾಥ್ ಅವರಿಗೆ ಇದಕ್ಕೆ ಉತ್ತರ ಕೊಡುತ್ತೇನೆ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಮಾನ್ಯ ವೆಂಕಟೇಶ್ ಅವರ ಮಾತುಗಳನ್ನು ಕೇಳಿ ನಮಗೆ ಮನಸ್ಸಿನಲ್ಲಿ ಜಿಜ್ಞಾಸೆ ಹುಟ್ಟಿತು. ಇದು ಆ ರೀತಿಯ immoral government ಎನ್ನಿಸುವುದಾದರೆ ಇದೇನಿದು? ಸಂಖ್ಯೆ ದೊಡ್ಡದು. ಕಡಿಮೆಯಿದ್ದವರ ಮನೆಬಾಗಿಲಿಗೆ ಹೋಗಿ “ಅಣ್ಣಾ, ದಯವಿಟ್ಟು ಬಾ, ನಮ್ಮ ಹೆಗಲ ಮೇಲೆ ಕುಳಿತುಕೊ. ನಿಮ್ಮನ್ನು ಹೊತ್ತು ಓಡಾಡುತ್ತೇವೆ” ಎಂದು ಹೇಳುವುದು ಬಹಳ ದೊಡ್ಡ political morality ಆಗುತ್ತದೆ. ಏಕೆ ಹೆಗಲ ಮೇಲೆ ಕುಳಿತುಕೊಳ್ಳಬೇಕೆಂದರೆ ಬಿಜೆಪಿಯವರು ಬಂದು ಬಿಡುತ್ತಾರೆ. ಭಯ ನೋಡಿ. ಅದಕ್ಕೆ ಬಾ ಅಣ್ಣಾ, ನಿನ್ನನ್ನು ನಮ್ಮ ಹೆಗಲ ಮೇಲೆ ಕೂರಿಸಿಕೊಳ್ಳುತ್ತೇವೆ. ಹೆಗಲ ಮೇಲೆ ಕೂರಿಸಿಕೊಳ್ಳುವುದು. ಅಭ್ಯಾಸ ಬಲದಂತೆ ಯಾವುದೋ ಒಂದು ಸಂದರ್ಭದಲ್ಲಿ ಎತ್ತಿ ಕೆಳಗೆ ಹಾಕುವುದು. ಇದು ಕೇಂದ್ರ ಸರ್ಕಾರದಲ್ಲೂ ಆಗಿತ್ತು. ಇಲ್ಲಯೂ ಆಯಿತು. ನಮ್ಮ ಕಾಂಗ್ರೆಸ್ ಸ್ನೇಹಿತರಿಗೆ ಏಕೆ ನಮ್ಮ ಬಜೆಟ್ ಮೇಲೆ ಸಿಟ್ಟು ಎಂದು ನಾನು ಅರ್ಥ ಮಾಡಿಕೊಳ್ಳುತ್ತೇನೆ. ನಾವು ಬರಬಾರದು ಎಂದು ತಡೆ ಹಿಡಿದವರು ಅವರೇ. ಯಾರ ಯಾರ ಜೊತೆಯಲ್ಲಯೋ ಸೇರಿಕೊಂಡು ಸರ್ಕಾರ ಮಾಡಿದರು. ಅದು ಬೇಡವೆನ್ನಿಸಿತು. ಹೆಗಲ ಮೇಲೆ ಕುಳಿತವರು ಬಹಳ ಭಾರ ಎನ್ನಿಸಿತು. ಅದಕ್ಕೆ ನಮ್ಮ ಸರ್ಕಾರವನ್ನು ರಚನೆ ಮಾಡಿಕೊಟ್ಟವರು ತಾವೇ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಆಯನೂರು ಮಂಜುನಾಥ್ ಅವರು ನೈತಿಕತೆ ಮತ್ತು ಅನೈತಿಕತೆಯ ಬಗ್ಗೆ ಮಾತನಾಡಿದರು. ಎಲ್ಲರೂ ಹಮಾಮ್ ಮೇ ಸಬ್ ನಂಗೇ ಹೈ ಎಂದು ಹಿಂದಿಯಲ್ಲಿ ಹೇಳುತ್ತಾರೆ. ಮುಫ್ತಿ ಮೊಹಮ್ಮದ್ ಜೊತೆಯಲ್ಲಿ ಕಾಶ್ಮೀರದಲ್ಲಿ ಸರ್ಕಾರ ಮಾಡಿದವರು ಯಾರು? ಜೀವನ ಪೂರ್ತಿ ಇವರ ಸಿದ್ಧಾಂತದ ವಿರುದ್ಧ ಇದ್ದವರ ಜೊತೆ ಸೇರಿಕೊಂಡು ಸರ್ಕಾರ ಮಾಡಿದರು. ಆ ರೀತಿಯ ನಾಲ್ಕು ಉದಾಹರಣೆಗಳನ್ನು ನಾವೂ ಕೊಡಬಹುದು. ಬಜೆಟ್ ಮೇಲೆ ಬರುವುದು ಬಹಳ ಒಳ್ಳೆಯದು. ಏಕೆಂದರೆ ನಾವೆಲ್ಲರೂ ಒಂದೇ ಗರಡಿಯಲ್ಲಿರುವವರು. ಅದಕ್ಕೆ ಹಿಂದಿಯಲ್ಲಿ ಹಮಾಮ್ ಮೇ ಸಬ್ ನಂಗೇ ಹೈ ಎಂದು ಹೇಳುತ್ತಾರೆ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ವಿರೋಧ ಪಕ್ಷದ ನಾಯಕರೇ, ಇದು ನನ್ನ ಪದಗಳಲ್ಲ. ಬಜೆಟ್‌ನ ಭಾಷಣದೊಳಗೆ ನಮ್ಮ ಗೆಳೆಯರು ಹೇಳಿದಂತಹ ಮಾತುಗಳನ್ನು ನಾನು ಉಲ್ಲೇಖಿಸುತ್ತಿದ್ದೇನೆಯೇ ಹೊರತು ಯಾವುದೂ ಹೊಸತನ್ನು ತರುತ್ತಿಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್:- ನಿಜ, ನಾವು ಹೋಗಿದ್ದೆವು. ನೈತಿಕತೆ-ಅನೈತಿಕತೆ ಎಂದು ಹೇಳುವುದು ಬೇರೆ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ವಿರೋಧಪಕ್ಷದ ನಾಯಕರೇ, ತಮಗೆ ಹೆಚ್ಚಿನ ಅವಕಾಶಗಳು ದೊರೆಯುತ್ತದೆ. Opening Batsman ತಾವು. ಈಗಾಗಲೇ ತಾವು ಮಾತನಾಡಿ ನಮ್ಮನ್ನು ಹಿಡಿದು ಒದರಿದ್ದೀರಿ.

ಶ್ರೀ ಬಿ.ಕೆ.ಹರಿಪ್ರಸಾದ್:- ತಮ್ಮ ಅನುಮತಿಯಿಲ್ಲದೆ ನಾನು ಮಾತನಾಡುವುದಿಲ್ಲ. ತಾವು yield ಆಗಿದ್ದಕ್ಕೆ ನಾನು ಮಾತನಾಡಿದ್ದೇನೆ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ವಿರೋಧಪಕ್ಷದ ನಾಯಕರೇ, ತಾವು ಕೇಳಿದಾಗ ನಾವು yield ಆಗುವುದು ಸಹಜ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಛೇರ್ಮನ್:- ಮಾನ್ಯ ಆಯನೂರು ಮಂಜುನಾಥ್ ಅವರೇ, ಒಂದು ನಿಮಿಷ. ತಾವು ಗಹನವಾದ ವಿಷಯವನ್ನು ಪ್ರಸ್ತಾಪಿಸಿದ್ದೀರಿ. Political attacks ಮಾಡುವುದಕ್ಕೆ ಪ್ರಜಾಪ್ರಭುತ್ವದಲ್ಲ ಖಂಡಿತ ಅವಕಾಶವಿದೆ. ಀ ಸದನದ ಒಳಗೆ ನನಗೂ ಅನ್ನಿಸಿದೆ. ಮಾನ್ಯ ಹರಿಪ್ರಸಾದ್ ಅವರು ಸಹಾಯಕ್ಕೆ ಬರಬೇಕು. ಒಂದು ಚುನಾಯಿತ ಸರ್ಕಾರ ಪ್ರಜಾಸತ್ತಾತ್ಮಕ ರೀತಿಯಲ್ಲ ಬಂದಾಗ ಅನೈತಿಕ ಸರ್ಕಾರ ಎನ್ನುವುದನ್ನು avoid ಮಾಡಬಹುದೇ ಎಂದು ನನಗೆ ಒಂದು ಜಿಜ್ಞಾಸೆ ಮೂಡಿದೆ. ಅನೈತಿಕ ಸರ್ಕಾರ ಎನ್ನುವುದನ್ನು ಸದನದ ಒಳಗೆ ಹೇಳಿದಾಗ ಎಲ್ಲಯೂ ಒಂದು ಕಡೆ ಪ್ರಜಾಪ್ರಭುತ್ವದಲ್ಲ ಇನ್ಯಾವ ಮಾನದಂಡ ಇದೆ ಎಂದೆನಿಸುತ್ತದೆ. ಚುನಾವಣೆ ಎನ್ನುವುದು ನಂಬರ್ ಗೇಮ್. ಸರಿಯೂ ತಪ್ಪೂ ಎನ್ನುವುದರ ಬಗ್ಗೆ ಹೊರಗೆ ಅಟ್ಯಾಕ್ ಮಾಡಬಹುದು. ಸದನದಿಂದಾಚೆ ಏನು ಬೇಕಾದರೂ ಬಳಸಬಹುದು. ಮಾನ್ಯ ವೆಂಕಟೇಶ್ ಅವರು ಀ ಶಬ್ದವನ್ನು ಬಳಸಿದ್ದರೆ ಅವರಿಗೂ ಅನ್ವಯಿಸುತ್ತದೆ. ಒಂದು ಚರ್ಚೆ ಮಾಡಬಹುದು ಎನ್ನಿಸುತ್ತದೆ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾನು ಯಾವಾಗಲೂ unparliamentary word ಅನ್ನು ಬಳಸಿಲ್ಲ. ಏನು ಮಾತನಾಡಬೇಕಾದರೂ ಅದನ್ನು ಸಂಕ್ಷಿಪ್ತವಾಗಿ ಹೇಳಿದ್ದೇನೆ. ಮತ್ತೊಮ್ಮೆ ಇದನ್ನು ದೀರ್ಘಕಾಲದ ಚರ್ಚೆಗೆ ಹಾಕಿಕೊಳ್ಳೋಣ.

ವೈಸ್ ಛೇರ್ಮನ್:- ನಾನು ಸ್ಪಷ್ಟವಾಗಿ ಹೇಳಿದ್ದೇನೆ. ತಾವು ಮತ್ತು ಮಾನ್ಯ ವಿರೋಧಪಕ್ಷದ ನಾಯಕರಿಬ್ಬರೂ ಕೂಡ ಸಂಸತ್ತನ್ನು ನೋಡಿ ಬಂದವರು. ಸದನದ ಒಳಗೆ ಅನೈತಿಕ ಸರ್ಕಾರ ಎನ್ನುವುದಕ್ಕೆ ನನ್ನ ದೃಷ್ಟಿಯಲ್ಲ ಮಾನ್ಯತೆ ಸಿಗುವುದಿಲ್ಲ. Elected government based on number of seats won by a political party. ಆ ಪ್ರಕ್ರಿಯೆಗೆ ನಮ್ಮ ಸಂಸದೀಯ ಪದ್ಧತಿಯಲ್ಲ ಮನ್ನಣೆ ಸಿಕ್ಕಿದ ಮೇಲೆ ಆ ಶಬ್ದ ಉಪಯೋಗ ಮಾಡುವುದರಿಂದ ಉಪಯೋಗ ಮಾಡಿದವರ ಗೌರವ ಕಡಿಮೆಯಾಗುತ್ತದೆ ಏನೂ ಎನ್ನುವುದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನನ್ನ ಒಂದು ಆತಂಕ. ಹಾಗಾಗಿ ಸದನದ ಒಳಗೆ avoid ಮಾಡಿ. ಹೊರಗೆ ಏನು ಬೇಕಾದರೂ ಉಳಿಸಿ ಮಾಡಿ.

ಶ್ರೀ ಗೋವಿಂದ ಎಂ.ಕಾರಜೋಳ:- ಮಾನ್ಯ ಸಭಾಪತಿಯವರೇ, ನೈತಿಕತೆ ಮತ್ತು ಅನೈತಿಕತೆ ಬಗ್ಗೆ 12ನೇ ಶತಮಾನದಲ್ಲ ಬಸವಣ್ಣನವರು ಹೇಳಿದ್ದಾರೆ. ಈ ನೈತಿಕತೆ ಮತ್ತು ಅನೈತಿಕತೆಯ ಪ್ರಶ್ನೆ ಬಂದಾಗ ಅವರು ಒಂದು ವಚನದಲ್ಲ ಹೇಳುತ್ತಾರೆ.

ಅಪ್ಪ ಶಿವಶರಣ ಮಾದಾರ ಚೆನ್ನಯ್ಯನ ಮನೆಯ ದಾಸನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಈವರೂ ಕೂಡಿ ಹೊಲದೊಳು ಬೆರಣಿಗೆ ಹೋದಾಗ
ಸಂಗವ ಮಾಡಿ ಅವರಿಗೆ ಹುಟ್ಟಿದ ಮಗನೇ ನಾನು
ಕೂಡಲಸಂಗಮನಾಥನ ಸಾಕ್ಷಿಯಾಗಿ ಹೇಳುತ್ತೇನೆ
ಎಂದು ಹೇಳುತ್ತಾರೆ.

(...ಮುಂದು)

(306) 14-03-2022 (1.30) ಕೆಜಿ-ಆರ್‌ಎನ್

(ವೈಸ್ ಛೀಮನ್‌ರವರ ಉಪಸ್ಥಿತಿ)

ಶ್ರೀ ಗೋವಿಂದ ಎಂ. ಕಾರಜೋಳ (ಮುಂದು):-

ಈ ನೈತಿಕತೆ ಮತ್ತು ಅನೈತಿಕತೆ ಪ್ರಶ್ನೆ ಬರಬಾರದು. ಈ ಸಮಾಜದಲ್ಲ ಯಾರು ಕೀಳಲ್ಲ, ಯಾರು ಮೇಲಲ್ಲ, ಪ್ರತಿಯೊಬ್ಬರೂ ಸಹ ಒಂದೇ ಎನ್ನುವ ಕಾರಣಕ್ಕಾಗಿ “ಅನೈತಿಕತೆ” ಎನ್ನುವ ಪದವನ್ನು ಬಳಸುವುದು ಸಾಧುವಲ್ಲ.

ಶ್ರೀ ಕೆ.ಎಸ್.ನವೀನ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಒಂದು ವಿಷಯವನ್ನು ಸದನಕ್ಕೆ ಹೇಳಬಯಸುತ್ತೇನೆ. ಈಗ ಮಾನ್ಯ ವಿರೋಧ ಪಕ್ಷದ ನಾಯಕರು ಮಾನ್ಯ ಸದಸ್ಯರಾದ ಯು.ಬಿ.ವೆಂಕಟೇಶ್‌ರವರು ಹೇಳಿದ ಪದವನ್ನು ಬಳಸುವುದಿಲ್ಲವೆಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೇಳಿದರು. ಇದಕ್ಕೆ ಒಂದು ತಾಜಾ ಉದಾಹರಣೆ ಎಂದರೆ, ಮಹಾರಾಷ್ಟ್ರದಲ್ಲಿ ನಮ್ಮೊಂದಿಗೆ seat share ಮಾಡಿದಂತಹ ಶಿವಸೇನೆ ಪಕ್ಷವನ್ನು ಬಿಂಬಲಿಸಿ ಅವರು ಸರ್ಕಾರವನ್ನು ನಡೆಸುತ್ತಿದ್ದಾರೆ. ಶಿವಸೇನೆ ಪಕ್ಷದವರು ನಮ್ಮ ಮತಗಳನ್ನು ಪಡೆದುಕೊಂಡು ಅವರು ಸೀಟುಗಳನ್ನು ಪಡೆದುಕೊಂಡಿದ್ದಾರೆ. ನಮ್ಮ seat sharing ನಲ್ಲಿ ಗೆದ್ದವರ ಜೊತೆಯಲ್ಲಿ ಈಗ ಅವರು ಕೈಜೋಡಿಸಿದ್ದಾರೆ. ಅದಕ್ಕೆ ಅವರು ಯಾವ ಪದದ ವಿಶ್ಲೇಷಣೆಯನ್ನು ಮಾಡುತ್ತಾರೆ?

ವೈಸ್ ಛೇರ್ಮನ್:- ಮಾನ್ಯ ಸದಸ್ಯರೇ, ತಮ್ಮ batting ಅನ್ನು ಹೊರಗಡೆ ಮಾಡಿಕೊಳ್ಳಿ. ಮಾನ್ಯ ಆಯನೂರು ಮಂಜುನಾಥ್‌ರವರೇ, ತಾವು ಚರ್ಚೆಯನ್ನು ಮುಂದುವರಿಸಿ.

(ಗೊಂದಲ)

ಶ್ರೀ ಯು.ಬಿ.ವೆಂಕಟೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ನಾನು ಅವರ ನೈತಿಕತೆಯ ಬಗ್ಗೆ ಪ್ರಶ್ನೆಯನ್ನು ಮಾಡಿದ್ದೇನೆಯೇ ಹೊರತು, ನಾನು ಅವರಿಗೆ ಅನೈತಿಕತೆ ಎಂದು ಹೇಳಿಲ್ಲ. ಅವರು ಕಡತಕ್ಕೆ ತಪ್ಪು ಸಂದೇಶವನ್ನು ಕೊಡುತ್ತಿದ್ದಾರೆ. ನಾನು ಮಾತನಾಡಿದಂತಹ ಸಂದರ್ಭದಲ್ಲಿ ನೈತಿಕತೆಯ ಬಗ್ಗೆ ಪ್ರಶ್ನೆ ಮಾಡಿದ್ದೇನೆ.

(ಗೊಂದಲ)

ಶ್ರೀ ಎಂ.ಕೆ.ಪ್ರಾಣೇಶ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವರೇ ಆ ಪದವನ್ನು ಬಳಸಿದ್ದಾರೆ ನಾನು ಅಂದು ಪಿಲರವನ್ನು ಕೇಳಿದೆ. ಸದನದಲ್ಲಿ ಅನೈತಿಕತೆಯ ಪದ ಬರಬಾರದು. ಆ ಪದಕ್ಕೆ ಸದನದಲ್ಲಿ ಬೇರೆ ಬೇರೆ ರೀತಿಯ ವ್ಯಾಕರಣವನ್ನು ಮಾಡಲಾಗುತ್ತದೆ ಎಂದು ಹೇಳಿದೆ. ಮಾನ್ಯ ಸದಸ್ಯರಾದ ವೆಂಕಟೇಶ್‌ರವರು ಅನೈತಿಕತೆಯ ಪದವನ್ನು ಸದನದಲ್ಲಿ ಬಳಸಿದ್ದಾರೆ.

(ಗೊಂದಲ)

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಹೌದು. ನಾನು ನೈತಿಕತೆಯ ಬಗ್ಗೆ ಪ್ರಶ್ನೆ ಮಾಡಿದ್ದೇನೆ. ತಾವು ಕಡತವನ್ನು ತೆಗೆದು ನೋಡಿ. ನಾನು ನೈತಿಕತೆ ಬಗ್ಗೆ 10

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉದಾಹರಣೆಗಳನ್ನು ಕೊಟ್ಟಿದ್ದೇನೆ. ಅವರು ಬೇಕಾದರೆ, ಕಡತವನ್ನು ತೆಗೆದು ನೋಡಲಿ. ತಪ್ಪು ಸಂದೇಶ ಕಡತಕ್ಕೆ ಹೋಗಬಾರದು.

(ಗೊಂದಲ)

ವೈಸ್ ಛೀರ್ಮನ್:- ಮಾನ್ಯ ಸದಸ್ಯರಾದ ವೆಂಕಟೇಶ್‌ವರರು ಮಾತನಾಡುವಂತಹ ಸಂದರ್ಭದಲ್ಲಿ ಆ ಪದವನ್ನು ಬಳಸಿಲ್ಲವೆಂದು ಹೇಳಿದ್ದಾರೆ. ಹಾಗಾದರೆ, ಅದನ್ನು ವಾಪಸ್ಸು ತೆಗೆಸಬೇಕೇ?

(ಗೊಂದಲ)

ಶ್ರೀ ಆಯನೂರು ಮಂಜುನಾಥ್(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದ ನಾಯಕರು ಸಹಜವಾಗಿ yield ಆಗಿ ಎಂದು ಕೇಳಿದಾಗ, ನಾವು yield ಆಗುವಂತಹದ್ದು ಒಂದು ಗೌರವ. ಸರ್ಕಾರದ ಪರವಾಗಿ ಸಚಿವರು, ಸಭಾನಾಯಕರು ಮತ್ತು ವಿರೋಧ ಪಕ್ಷದ ನಾಯಕರು yield ಆಗಿ ಎಂದು ಕೇಳಿದಾಗ, yield ಆಗಬೇಕಾಗುತ್ತದೆ. ಆ ಸ್ಥಾನದ ಗೌರವಕ್ಕಾಗಿ yield ಆಗಬೇಕಾಗುತ್ತದೆ. ಹಾಗೆಂದು ನಾವೆಲ್ಲರೂ ಅದನ್ನೇ ಶುರು ಮಾಡಿದರೆ, yield ಎಂಬ ಪದಕ್ಕೆ ಅರ್ಥ ಹೋಗಿಬಿಡುತ್ತದೆ. “ನೈತಿಕತೆ ಮತ್ತು ಅನೈತಿಕತೆ” ಪದವನ್ನು ಬಹಳ ಸಣ್ಣದಾಗಿ ಯೋಚನೆ ಮಾಡಬಾರದು. ಆ ಪದಗಳ ಬದಲಾಗಿ “ನೀತಿಯುತ ಮತ್ತು ಅನೀತಿಯುತ” ಎಂದು ಹೇಳಬಹುದು. ಹಾಗಾಗಿ, ಅವರು ಬಳಸಿದ ಆ ಪದ ಯಾರಿಗೂ ಇಷ್ಟವಾಗಲಿಲ್ಲ. ಹಾಗಾಗಿ, ಆ ಪದವನ್ನು ಬಿಟ್ಟುಬಿಡೋಣ. Principled and unprincipled ಎಂದು ತಿಳಿದುಕೊಳ್ಳೋಣ.

(ಗೊಂದಲ)

ಡಾ||ಕೆ.ಗೋವಿಂದರಾಜು:- ಮಾನ್ಯ ಸಭಾಪತಿಯವರೇ, legitimate and illegitimate ಎಂದು ಬಳಸಬಹುದು.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಶ್ರೀ ಗೋವಿಂದರಾಜುರವರು ಹೇಳುವ ಪದಗಳಿಗೆ ಬೇರೆ ಅರ್ಥ ಬಂದುಬಿಡುತ್ತದೆ. “Unprincipled and principled” ಎಂದು ಬಳಸುವುದು ಚೆನ್ನಾಗಿ ಇದೆ. ಹಾಗಾಗಿ, ನಮ್ಮದು unprincipled ಎಂದು ಊಕೆ ಮಾಡಿದಾಗ, ಇದು ಯಾವ principle ಆಗಿತ್ತು ಎಂದು ನನ್ನ ಸಹಜ ಪ್ರಶ್ನೆ ಇತ್ತು. ನಮ್ಮ ಬಜೆಟ್ ಬಗ್ಗೆ ಸಹಜವಾಗಿ ಕಾಂಗ್ರೆಸ್ ನಾಯಕರುಗಳಿಗೆ ಕೋಪ ಬರುತ್ತದೆ. ಅದು ಬಹಳ ಸಾತ್ವಿಕ ಕೋಪ. ಏಕೆಂದರೆ, ಬಜೆಟ್‌ನ್ನು ಬಹಳ ಕೆಟ್ಟದ್ದಾಗಿ ಮಾಡಿಲ್ಲ. ಏಕೆಂದರೆ, ಅವರ ಹೆಗಲ ಮೇಲೆ ಇದ್ದ ಭಾರವನ್ನು ಎತ್ತಿಹಾಕಿದರು. ನಮ್ಮ ಸರ್ಕಾರ ರಚನೆ ಮಾಡಿಕೊಟ್ಟವರು ಯಾರು? ನಾವು operation ಮಾಡಿದ್ದೇವೆಂದು ಹೇಳಿದ್ದೆವು. ನಾವು ಇನ್ನು ಕತ್ತರಿಯನ್ನು ಕೈಗೆ ತೆಗೆದುಕೊಂಡಿಲ್ಲ. ಆಗಲೇ ಅವರೇ ಕಟ್ ಮಾಡಿಕಳುಹಿಸಿ ಕೊಟ್ಟಿದ್ದರು. ನಮ್ಮ ಕಡೆಗೆ ಬಂದವರು ಯಾರು ಯಾರು ಕಳುಹಿಸಿಕೊಟ್ಟಿದ್ದಾರೆಂದು ಹೇಳಿದರು. ಮಾನ್ಯ ಸದಸ್ಯರಾದ ವಿಶ್ವನಾಥ್‌ರವರಿಗೆ ಮಾತನಾಡುವುದಕ್ಕೆ ಬಿಟ್ಟರೆ, ಅವರು ಎಲ್ಲವನ್ನು ಹೇಳುತ್ತಾರೆ. ಮಾನ್ಯ ಸಚಿವರಾದ ಡಾ||ಕೆ.ಸುಧಾಕರ್‌ರವರಿಗೆ ಮಾತನಾಡುವುದಕ್ಕೆ ಬಿಟ್ಟರೆ, ಅವರೂ ಹೇಳುತ್ತಾರೆ. ಅವರು ಯಾವುದೋ ತಮ್ಮ ರಾಜಕೀಯ ಅಸ್ತಿತ್ವಗಳು ಮಾಯವಾಗಿಬಿಡುತ್ತವೆ ಎನ್ನುವ ಕಾರಣಕ್ಕಾಗಿ ಆ ಮುಖ್ಯಮಂತ್ರಿಯವರನ್ನು ಕೆಳಗಿಳಿಸಿ ನಮಗೆ ಕೊಟ್ಟರು. ಏನೋ ರಾಜ್ಯಭಾರ ಮಾಡಿಕೊಂಡು ಹೋಗುತ್ತಾರೆಂದರೆ, ಇಷ್ಟೊಂದು ಒಳ್ಳೆಯ ಬಜೆಟ್‌ನ್ನು ಕೊಟ್ಟಿದ್ದಾರೆ, ಇಷ್ಟೊಂದು ಒಳ್ಳೆಯ ಆಡಳಿತವನ್ನು ಕೊಟ್ಟಿದಾರೆ, ಕೊವಿಡ್-19 ಸಂದರ್ಭದಲ್ಲಿಯೂ ಈ ರೀತಿ ನಡೆಸಿಕೊಂಡು ಹೋದರೆ ಮುಂದಿನ ಚುನಾವಣೆಯಲ್ಲಿ ನಮ್ಮ ಪರಿಸ್ಥಿತಿ ಹೇಗೆ ಎನ್ನುವಂತಹ ಒಂದು ಆತಂಕ ಅವರಿಗಿದೆ. ಆ ಕಾರಣಕ್ಕಾಗಿ ಅವರು ಊಕೆಗಳನ್ನು ಮಾಡುತ್ತಿದ್ದಾರೆಯೇ ಹೊರತು, ಅವರು ಬೇರೆ ಯಾವುದೇ ಕಾರಣಕ್ಕೂ ಊಕೆಗಳನ್ನು ಮಾಡುತ್ತಿಲ್ಲ. ನಮ್ಮದು double engine ಸರ್ಕಾರ. Undoubtedly prove ಮಾಡಿದ್ದೇವೆ. ನಮ್ಮ ಎರಡು engine ಗಳು strong ಆಗಿ ಇವೆ. ಅದನ್ನು ನೋಡಿ ಸಂಕಟಪಟ್ಟರೆ, ಅದನ್ನು ತಪ್ಪು ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ, they don't have engines. ಅವರಿಗೆ engine ಗಳು ಇಲ್ಲ. ಇರುವುದೇ ಎರಡು ಬ್ಯಾಟರಿ. ಅವುಗಳಿಗೆ ಇನ್ನೊಂದು extra battery ಸೇರಿಕೊಂಡಿತ್ತು. ಆದರೂ ಸಹ, ಆ ಬ್ಯಾಟರಿಗಳಿಗೆ fix ಮಾಡುವುದಕ್ಕೆ engine ಸಿಗದಿರುವುದರಿಂದ ಗಾಡಿಗಳು ವಾಪಸ್ಸು ಹೋಗಿವೆ. ನಮ್ಮದು double engine. ನಾವು ನಮ್ಮ ದೇಶದ ತುಂಬ ಓಡಾಡುತ್ತಿದ್ದೇವೆ. ಕೇವಲ ಬ್ಯಾಟರಿಗಳಿಂದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆ ರೀತಿ ಸಂಚರಿಸುವುದಕ್ಕೆ ಆಗುವುದಿಲ್ಲ. ಆ ಬ್ಯಾಟರಿಗಳಿಗೆ engine ಬೇಕು. ನಾಯಕತ್ವ ಬೇಕಾಗುತ್ತದೆ. ಆದರೂ ಸಹ, ನಮ್ಮ ಜನರು ಬಹಳ ಒಳ್ಳೆಯವರು. ಜನರು ಸನ್ನಡತೆವುಳ್ಳವರು. ಪ್ರಜಾತಂತ್ರದ ವ್ಯವಸ್ಥೆಯೊಳಗೆ ಒಂದು ಮಾನವೀಯ ಮೌಲ್ಯಗಳನ್ನು ಇಟ್ಟುಕೊಂಡಿರುವಂತಹವರು. ನಮಗೂ ಸಹ ನಮ್ಮ ಸರ್ಕಾರಕ್ಕೆ ಮತ್ತು ನಮ್ಮ ಮಂತ್ರಿಯವರಿಗೆ ಅಮ್ಮು-ಗಿಮ್ಮು ಬಾರಬಾರದು. ನಾವು ವಿರೋಧ ಪಕ್ಷ ಇರಬೇಕೆಂದು ಬಯಸುತ್ತೇವೆ. ವಿರೋಧ ಪಕ್ಷ ಒಂದು ಕನ್ನಡಿಯ ತರಹ. ನಾವು ಆಗಾಗ ಆ ಕನ್ನಡಿಯಲ್ಲಿ ಮುಖ ತೋರಿಸಿದ್ದೇವೆಯೇ, ನಮ್ಮ ತಲೆ ಕೂದಲು ಸರಿ ಇದೆಯೇ, ಬಟ್ಟೆಗಳನ್ನು ಸರಿಯಾಗಿ ಹಾಕಿಕೊಂಡಿದ್ದೇವೆಯೇ ಅಥವಾ ಇಲ್ಲವೋ ಎಂಬುದನ್ನು ನೋಡಿಕೊಳ್ಳಬೇಕಾಗುತ್ತದೆ. ನಮಗೆ ವಿರೋಧ ಪಕ್ಷಗಳು ಕನ್ನಡಿಯ ತರಹ. ಆ ಕನ್ನಡಿ ಎಲ್ಲೋ ಮಾಸಿ ಹೋಗಿಬಿಡುತ್ತಿದೆ ಎಂದು ನಮಗೆ ಬಹಳ ನೋವು ಆಗುತ್ತಿದೆ. ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿದಂತೆ, ಎಲ್ಲೋ ಕರಾಳ ದಿವಸ ಬಂದುಬಿಟ್ಟಿದೆ ಎಂದು ಅನಿಸುತ್ತದೆ. ಹಾಗಾಗಿ, ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಇಲ್ಲ. ವಿಧಾನ ಸಭೆಗಳಲ್ಲಿಯೂ ವಿರೋಧ ಪಕ್ಷಗಳು ಇಲ್ಲ. ಪ್ರಜಾತಂತ್ರದ ವ್ಯವಸ್ಥೆಯೊಳಗೆ ವಿರೋಧ ಪಕ್ಷಕ್ಕೆ ಒಂದು ಸ್ಥಾನಮಾನ ಇದೆ. ಅದೇ ಎಲ್ಲೋ ಮಾಯವಾಗುತ್ತಿದೆ ಎಂಬ ಆತಂಕ ಮತ್ತು ನೋವು ನನಗೆ ಇದೆ. ಎಲ್ಲಾ ಕಡೆಯೂ ವಿರೋಧ ಪಕ್ಷಗಳು ಮಾಯವಾಗಿ ಹೋಗುತ್ತಿವೆ.

ಶ್ರೀ ಲಕ್ಷಣ ಸಂಗಪ್ಪ ಸವದಿ (ವಿಧಾನ ಸಭೆಯಿಂದ ಆಯ್ಕೆಯಾದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಆಯನೂರು ಮಂಜುನಾಥ್‌ರವರು ವಿರೋಧ ಪಕ್ಷದವರಿಗೆ ಗಾಯದ ಮೇಲೆ ಬಟ್ಟೆಯನ್ನು ಒತ್ತಿದಂತೆ ಒತ್ತುತ್ತಿದ್ದಾರೆ. ಅವರ ಅಸ್ತಿತ್ವ ಹೋಗಿದೆ. ಅವರು ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಅವರನ್ನು ಸಮಾಜದಲ್ಲ ಜನರು ಕೈಬಿಟ್ಟಿದ್ದಾರೆ. ಅವರಿಗೆ ಗಾಯದ ಮೇಲೆ ಬಟ್ಟೆಯಿಂದ ಒತ್ತುವುದರ ಜೊತೆಗೆ, ಇನ್ನಷ್ಟು ಖಾರದ ಪುಡಿಯನ್ನು ಹಾಕಿದಂತೆ ಮಾತನಾಡುತ್ತಿದ್ದಾರೆ.

(ಗೊಂದಲ)

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ನನ್ನ ದುಃಖಗಳನ್ನು ಹಂಚಿಕೊಳ್ಳುವಾಗ, ಅವರ ದುಃಖಗಳನ್ನು ಹಂಚಿಕೊಳ್ಳುತ್ತಿದ್ದೇನೆಯೇ ಹೊರತು, ನಾನು ಅವರನ್ನು ನೋಯಿಸುತ್ತಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(ಗೊಂದಲ)

ಶ್ರೀ ಲಕ್ಷಣ ಸಂಗಪ್ಪ ಸವದಿ:- ಮಾನ್ಯ ಸಭಾಪತಿಯವರೇ, ಮೊನ್ನೆ ದಿವಸ ಅವರ ಪರಿಸ್ಥಿತಿ ಏನಾಗಿತ್ತು ಎಂದರೆ, 5 ರಾಜ್ಯಗಳ ಚುನಾವಣೆ ಆದಂತಹ ಸಂದರ್ಭದಲ್ಲಿ ನಮ್ಮ ಮಹಾರಾಷ್ಟ್ರ ಗಡಿ ಭಾಗದಲ್ಲಿ “ತೀನ್ ತೇರಾ ನವ್ ಅಠಾರ” ಆಗಿ ಹೋಗಿದೆ ಎಂಬ ಗಾದೆ ಮಾತು ಇದೆ. ಆ ಕಡೆಯವರಿಗೆ ಈ ಗಾದೆ ಮಾತು ಗೊತ್ತಿದೆ. ಅವರದ್ದು ಏನು ಬೇಡಪ್ಪ, “ತೀನ್ ತೇರಾ ನವ್ ಅಠಾರ” ಆಗಿ ಹೋಗಿದೆ ಎಂದು ಹೇಳುತ್ತಾರೆ.

ವೈಸ್ ಛೇರ್ಮನ್:- ಮಾನ್ಯ ಸವದಿಯವರೇ, ಈ ಕಡೆಗೂ sportsmen ಇದ್ದಾರೆ.

ಶ್ರೀ ಲಕ್ಷಣ ಸಂಗಪ್ಪ ಸವದಿ:- ಮಾನ್ಯ ಸಭಾಪತಿಯವರೇ, “ತೀನ್ ತೇರಾ ನವ್ ಅಠಾರ” ಎಂದರೆ, ಒಂದು ರಾಜ್ಯದಲ್ಲಿ ಮೂರು. ಇನ್ನೊಂದು ರಾಜ್ಯದಲ್ಲಿ 13. ಒಂದು ರಾಜ್ಯದಲ್ಲಿ 9.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸವದಿಯವರು ಆಯನೂರು ಮಂಜುನಾಥ್‌ರವರಿಗೆ supplement ಮಾಡುತ್ತಿದ್ದಾರೆ.

(ಗೊಂದಲ)

ಶ್ರೀ ಲಕ್ಷಣ ಸಂಗಪ್ಪ ಸವದಿ:- ಮಾನ್ಯ ಸಭಾಪತಿಯವರೇ, ಅವರ ಪರಿಸ್ಥಿತಿ “ತೀನ್ ತೇರಾ ನವ್ ಅಠಾರ” ಆಗಿ ಹೋಗಿದೆ. ಹಾಗಾಗಿ, ಆಯನೂರು ಮಂಜುನಾಥ್ ರವರು ಅವರನ್ನು ಇನ್ನಷ್ಟು ಕೆದಕಿ ಕೆದಕಿ ವಿರೋಧ ಪಕ್ಷದವರನ್ನು ಮೇಲಕ್ಕೆ ಏಳಿಸುವುದು, ಕುಳ್ಳಿರಿಸುವುದು ಮಾಡಬಾರದು.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಆ ತರಹ ಮಾಡುವಂತೆ ಇದಿದ್ದರೆ ಯಾವತ್ತೋ ಒಡಿಹೋಗಬೇಕಾಗಿತ್ತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(ಗೊಂದಲ)

ವೈಸ್ ಛೇರ್ಮನ್:- ಮಾನ್ಯ ಆಯನೂರು ಮಂಜುನಾಥ್‌ರವರು ಮಾತ್ರ ಮಾತನಾಡಬೇಕು. ಏಕೆಂದರೆ, ಆ flow ಹೊರಟುಹೋಗುತ್ತದೆ ಎಂದು ಅಷ್ಟೇ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಸಾಧ್ಯವಾದರೆ, ವಿರೋಧ ಪಕ್ಷದ ನಾಯಕರು ತೆಗೆದುಕೊಳ್ಳಲಿ. ಇಲ್ಲವೆಂದರೆ, ನಮ್ಮ ಸಭಾನಾಯಕರು ತೆಗೆದುಕೊಳ್ಳಲಿ. ಸಾಧ್ಯವಾದರೆ, ಚರ್ಚೆಯ ಮಧ್ಯೆ ಸಾಧ್ಯವಾದಷ್ಟು interventions ಕಡಿಮೆಯಾದರೆ ಒಳ್ಳೆಯದು. ಆದರೂ ಸಹ, ಕೊಡುತ್ತೇನೆ. ಏಕೆಂದರೆ, ಇದು ಸಂಸದೀಯ ವ್ಯವಸ್ಥೆ, ಅದಕ್ಕಾಗಿ ಗೌರವಿಸಬೇಕಾಗಿದೆ. ನೋವು ಆದಂತಹ ಸಂದರ್ಭದಲ್ಲಿ ಆ ನೋವನ್ನು ಹಂಚಿಕೊಳ್ಳುವಂತಹದ್ದು ಮಾನವೀಯತೆ. ನಮ್ಮ ವಿರೋಧ ಪಕ್ಷಗಳಿಗೆ ಆದಂತಹ ನೋವನ್ನು ನಾವು enjoy ಮಾಡಬಾರದು, ಅದನ್ನು ಹಂಚಿಕೊಳ್ಳಬೇಕು, ಅವರಿಗೆ ಈ ರೀತಿ ಆಯಿತ್ತಲ್ಲವೇ: ದಯವಿಟ್ಟು ಶಕ್ತಿಶಾಲಿಗಳಾಗಿ, ಮೇಲೆ ಬನ್ನಿ ಎಂದು ಹೇಳಬೇಕು. ಜನರು ಬಹಳ ಒಳ್ಳೆಯವರು ಇದ್ದಾರೆ. ಎಷ್ಟೇ ನೋವಿನ ತೀರ್ಮಾನವನ್ನು ಕೊಟ್ಟರೂ ಸಹ, ಉತ್ತರ ಪ್ರದೇಶದಲ್ಲಿ “ಆರತಿಗೊಂದು ಮತ್ತು ಕೀರ್ತಿಗೊಂದು” ಎಂದು ಎರಡು ಸ್ಥಾನಗಳನ್ನು ಕೊಟ್ಟಿದ್ದಾರೆ. ಜನರು ಕೊಡದೇ ಬಿಟ್ಟಿಲ್ಲ. “ಒಂದು ಆರತಿಗೆ, ಇನ್ನೊಂದು ಕೀರ್ತಿಗೆ” ಎಂದು ಎರಡು ಸೀಟುಗಳನ್ನು ಕೊಟ್ಟಿದ್ದಾರೆ.

ವೈಸ್ ಛೇರ್ಮನ್:- ಮಾನ್ಯ ಸದಸ್ಯರೇ, ತಾವು ಸಹ ಅಲ್ಲಂದಲೇ ಶುರು ಮಾಡಿದ್ದು ಅಲ್ಲವೇ?

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಅಲ್ಲಂದಲೇ ಎಂಬುದನ್ನು ಒಪ್ಪುತ್ತೇನೆ. ನಮ್ಮ ಪ್ರಜಾತಂತ್ರ ವ್ಯವಸ್ಥೆಯೊಳಗೆ up and downs ಇರುತ್ತದೆ. ಅವರಿಗೆ ಪಂಜಾಬ್‌ನಲ್ಲಿ ಇದಿದ್ದನ್ನು ಸಂಪೂರ್ಣವಾಗಿ ಕಸಿದುಕೊಂಡು ಕಳುಹಿಸಿಬಿಟ್ಟಿದ್ದಾರೆ. ನಾವು ಇಲ್ಲದಿರುವಂತಹ ಜಾಗದಲ್ಲಿ ಎರಡರಲ್ಲಿ ಮೊಳಕೆಯನ್ನು ಹೊಡೆದಿದ್ದೇವೆ.

ವೈಸ್ ಛೇರ್ಮನ್:- ಮಾನ್ಯ ಸದಸ್ಯರೇ, ಮತದಾರರೆ supreme. ನಿಮ್ಮಿಬ್ಬರನ್ನೂ ಮೀರಿದವರು ಮತದಾರರು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಈ ವ್ಯವಸ್ಥೆಗಳಲ್ಲಿ ನಮ್ಮ ವಿರೋಧ ಪಕ್ಷದ ನಾಯಕರು ಬಜೆಟ್‌ನಲ್ಲಿ ಪಟ್ಟಿ ಮಾಡಿ ಹೇಳುವಂತಹ ಸಂದರ್ಭದಲ್ಲಿ ನಮಗೆ ಹೌದು ಅಲ್ಲವೇ, ನಾವು ಎಷ್ಟೋ ಕಡೆ drop ಮಾಡಿದ್ದೇವೆ ಎಂದು ಅನಿಸುತ್ತಿತ್ತು. ಆ ಯೋಜನೆ drop, ಈ ಯೋಜನೆ drop ಎಂದು ಅವರು ಹೇಳುತ್ತಿದ್ದರು. ಆ “drop” ಎನ್ನುವ ಪದ ಗುಂಗಾಗಿ ತಲೆಯಲ್ಲಿ ಸೇರಿಕೊಂಡಿತ್ತು. ಇವತ್ತಿನ ಫಲತಾಂಶವನ್ನು ನೋಡಿದರೆ, ಅವರನ್ನು ಇಲ್ಲ drop, ಅಲ್ಲ drop. ಕೊನೆಗೆ ಫಲತಾಂಶವೇ drop ಆಗಿಬಿಟ್ಟಿದೆ. ಎಲ್ಲಾ ಕಡೆಯೂ drop ಆಗಿದೆ. Percentage ಸಹ ಕಡಿಮೆಯಾಗಿದೆ.

(ಮುಂದು)

(307) 14-03-2022 (1.40) ಎಂ.ವಿ-ಆರ್‌ಎನ್

(ವೈಸ್ ಛೇರ್ಮನ್‌ರವರ ಉಪಸ್ಥಿತಿ)

ಶ್ರೀ ಆಯನೂರು ಮಂಜುನಾಥ್ (ಮುಂದು):-

ಅಸ್ತಿತ್ವವನ್ನು ಕಳೆಯಬಾರದು ಎಂದು ಅಲ್ಲಲ್ಲಿ ಒಂದಿಷ್ಟನ್ನು ಉಳಿಸಿದ್ದಾರೆ. ಆ ಮೊಳೆಕೆಗಳು ಬಲತು ಮುಂದೆ ಬರಲಿ ಎಂದು ನಾನು ಆಸೆಪಡುತ್ತೇನೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನೀವು ನಮ್ಮ ಎದುರಾಳಿಗಳು, ನಮಗೆ strong opponents ಗಳು ಬೇಕು. ನಾವು ಮಾಡಿದ್ದೆ ಸರಿ ಎಂದು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹೋಗುವಂತಹ ಅವಕಾಶಗಳು ಬರಬಾರದು. ಹಾಗಾಗಿ ತಾವು strong ಆಗಿ. ಈಗ ತಾವು ಒಂದು ತರಹದ oxygen ನಲ್ಲಿ ಇದ್ದೀರಿ. ಮಾನ್ಯ ವಿರೋಧ ಪಕ್ಷದ ನಾಯಕರೆ, ಇಡೀ ದೇಶದಲ್ಲಿ ಕರ್ನಾಟಕದ oxygen ರೀತಿ ಇದ್ದೀರಿ. ಅವರಿಗೆ ಒಂದು ಶಕ್ತಿ ಇದೆ. ಅವರು ಜನರ ಮಧ್ಯೆ ಓಡಾಡುತ್ತಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಉಸಿರಾಡುತ್ತಿದ್ದರೆ, ಅದು oxygen ಇಟ್ಟುಕೊಂಡು, ಮಾಸ್ಕ್ ಹಾಕಿಕೊಂಡು ಕರ್ನಾಟಕದಲ್ಲಿದೆ. ಅದು ಬಲವಾಗಬೇಕು. ಆದರೆ, ಮಾನ್ಯ ಅರವಿಂದ ಕುಮಾರ್ ಅರಳಿಯವರೆ, ಸಂಕಟವೇನೆಂದರೆ ಈಗ ಯಾರ ಮಾಸ್ಕ್ ಅನ್ನು ಯಾರು ಕಿತ್ತುಬಿಡುತ್ತಾರೋ ಎಂದು ಅವರುಗಳಲ್ಲೇ ಅನುಮಾನ ಶುರುವಾಗಿದೆ. ಆ ಮಾಸ್ಕ್‌ನಲ್ಲಿ ಇರುವುದನ್ನು, ಪೈಪೋಟಿಯಲ್ಲಿ ಇರುವಂತಹ ಒಂದು ಗ್ಯಾಸ್ ಸಿಲಿಂಡರ್‌ನಲ್ಲಿ, ಇಬ್ಬರು spanner ಹಿಡಿದುಕೊಂಡುಬಿಟ್ಟಿದ್ದಾರೆ. ಯಾರು ಕೆಳಗಿನ ನೆಟ್ ಅನ್ನು loose ಮಾಡಿ, ಯಾರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಗ್ಯಾಸ್ ತೆಗೆಯುತ್ತಾರೆಂದು ಗೊತ್ತಿಲ್ಲ. ಆ infight ಗಳ ಪರಿಣಾಮ, ಯಾವುದೇ ರಾಜಕೀಯ ಪಕ್ಷಗಳಿಗೆ ಅದು ನಮ್ಮ ಪಕ್ಷವಾಗಿರಲಿ, ಅದು ಅವರ ಪಕ್ಷವಾಗಿರಲಿ. ಆದರೆ, ಒಳ್ಳೆಯ ಫಲತಾಂಶಗಳು ಬಂದಿಲ್ಲ. ಇಲ್ಲೂ ಸಹ ಹೇಗೆ ಅದೇ ರೀತಿ ಆಗಿಬಿಡುತ್ತದೆಯೋ ಎಂದು.

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಿಗೆ ಇದರ ಬಗ್ಗೆ ಆತಂಕ ಬೇಡ.

ಶ್ರೀ ಆಯನೂರು ಮಂಜುನಾಥ:- ಮಾನ್ಯ ಸಭಾಪತಿಯವರೇ, ಪಾಪ ಅವರು ಎಷ್ಟು ಸದ್ಯಡವೆಂದು ಗೊತ್ತಾಗಿದೆ. ಈಗ ತುರಾಡುವ ದುರ್ಬಲ ವ್ಯಕ್ತಿ ಕೂಡ ಅದೇ ರೀತಿ ಹೇಳುವುದು. ಅವರು ಅದೇ ರೀತಿ ಹೇಳಿದ್ದಾರೆ.

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಅವರು ಅಲ್ಲ ನೋಡಿಕೊಂಡು, ಇಲ್ಲ ಬಹಳ ಋಷಿಪಡುತ್ತಿದ್ದಾರೆ. ಚುನಾವಣೆ ಬರಲಿ. ಆಗ ನಾವು ಸಹ ಮಾತನಾಡುತ್ತೇವೆ.

ವೈಸ್ ಛೇರ್ಮನ್:- ಮಾನ್ಯ ಆರ್.ಬಿ.ತಿಮ್ಮಾಪೂರವರೇ, ಅವರು ನಿಮಗೆ ಒಂದು ಚಾನ್ಸ್ ನೀಡಿ, ನಿಮ್ಮನ್ನು ಎಚ್ಚರಿಸುತ್ತಿದ್ದಾರೆ.

ಶ್ರೀ ಆಯನೂರು ಮಂಜುನಾಥ:- ಮಾನ್ಯ ಸಭಾಪತಿಯವರೇ, ನಾನು ಅವರು ಎಚ್ಚರ ವಹಿಸುವಂತೆ ಹೇಳುತ್ತಿದ್ದೇನೆ.

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ರಾಜ್ಯದಲ್ಲಿ ಜನರು ಏನು ಹೇಳುತ್ತಾರೆಂದು ನೋಡೋಣ.

ಶ್ರೀ ಆಯನೂರು ಮಂಜುನಾಥ:- ಮಾನ್ಯ ಸಭಾಪತಿಯವರೇ, ಈಗ ರಾಜಕಾರಣದಲ್ಲಿ ಹಮ್ಮು ಬಿಮ್ಮಿನಿಂದ ನಡೆದುಕೊಳ್ಳುವುದಕ್ಕೆ ಆಗುವುದಿಲ್ಲ.. ಅವರು ಇಲ್ಲ ವಿರೋಧ ಪಕ್ಷದವರಾಗಿದ್ದಾರೆ ಎಚ್ಚರ ವಹಿಸಿ. ಇದನ್ನಾದರೂ ಉಳಿಸಿಕೊಳ್ಳಲಿ. ಇದನ್ನು ಸಹ ಕಳೆದುಕೊಂಡುಬಿಡುತ್ತಾರೆಂದು ನನ್ನ ಒಂದು sympathy. ಈಗ ಇವರ ತರಹದವರನ್ನು ಕಟ್ಟಿಕೊಂಡರೆ ಅಧಿಕಾರಕ್ಕೆ ಹೇಗೆ ಬರುತ್ತಾರೆ. ಈಗ ಮಂತ್ರಿಯಾಗಿ ಇದ್ದಂತಹವರು, ವಿಧಾನ ಸಭೆಯನ್ನು ಕಳೆದುಕೊಂಡಂತಹವರು ಬಂದು ಪಕ್ಷವನ್ನು ಕಟ್ಟುತ್ತಾರೆಯೇ? ಈಗ ಹೊಸ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಯುವಕರು ಬಂದಿದ್ದಾರೆ ಅವರು ಪಕ್ಷ ಕಟ್ಟುವುದಕ್ಕೆ ಬಿಡಿ. ಈಗ ಅವರು ಮಂತ್ರಿಗಳಾದಾಗ ಪಕ್ಷವನ್ನು ಗಟ್ಟಿಗೊಳಿಸಿ ಗೆಲ್ಲಿಸಲಿಲ್ಲ. ಅಂತಹವರು ಸುಮ್ಮನೆ ಏಕೆ ಮಾತನಾಡುತ್ತಾರೆ. ನಾನು ಅತ್ಯಂತ ಗೌರವದಿಂದ ವಿರೋಧ ಪಕ್ಷದ ಪರವಾದಂತಹ ಮಾತುಗಳನ್ನು ಆಡುತ್ತಿದ್ದೇನೆ. ಅದು ಬಲವಾಗಬೇಕೆಂದು ಮಾತನಾಡುತ್ತಿದ್ದೇನೆ.

ವೈಸ್ ಛೇರ್ಮನ್:- ಮಾನ್ಯ ಸದಸ್ಯರೆ, ತಾವು ಪೀಠವನ್ನು ನೋಡಿಕೊಂಡು, ಪೀಠದ ಕಡೆ ಮಾತನಾಡಿ.

ಶ್ರೀ ಆರ್.ಬಿ.ತಿಮ್ಮಾಪುರ:- ಮಾನ್ಯ ಸಭಾಪತಿಯವರೇ, ಅವರಿಗೆ ಜನರು ಯಾವೊತ್ತು ಅಧಿಕಾರ ಕೊಟ್ಟಿದ್ದಾರೆಂದು ಹೇಳಲಿ.

ವೈಸ್ ಛೇರ್ಮನ್:- ಮಾನ್ಯ ಆಯನೂರು ಮಂಜುನಾಥ್‌ರವರು ಮಾತನಾಡುವುದು ಮಾತ್ರ ಕಡತಕ್ಕೆ ಹೋಗಲಿ.

(ಮಾನ್ಯ ವೈಸ್ ಛೇರ್ಮನ್‌ರವರ ಆದೇಶದಂತೆ ಮಾನ್ಯ ಆಯನೂರು ಮಂಜುನಾಥ್‌ರವರ ಹೇಳಿಕೆಯನ್ನು ಹೊರತುಪಡಿಸಿ ಬೇರೆ ಸದಸ್ಯರ ಹೇಳಿಕೆಗಳನ್ನು ದಾಖಲಿಸಿರುವುದಿಲ್ಲ)

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಈ ಬಜೆಟ್ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್ ಹಾಗೆ ಸಬ್ ಕಾ ಪ್ರಯಾಸ್” ಆದ ಕಾರಣಕ್ಕಾಗಿ, ನಾವು ದೇಶದ ಎಲ್ಲಾ ಕಡೆಗಳಿಗೂ ಸಹ ಪಸರಿಸುತ್ತಿದ್ದೇವೆ. ಆದರೆ, ಯಾರೋ ಒಬ್ಬ ನಾಯಕರು ಹೇಳಿದರು “ಸಬ್ ಕಾ ವಿನಾಶ್” ಎಂದು. ಈಗ ನನಗೆ ಅನಿಸುತ್ತಿದೆ, ನೋಡಿ ಈಗ ಯಾರ್ಯಾರ ನಾಲಗೆಯಲ್ಲಿ ಮಜ್ಜೆ ಇರುತ್ತದೆಯೋ ಗೊತ್ತಿಲ್ಲ. ಆಗ ಅವರು ಸರ್ವನಾಶ್ ಎಂದು ಹೇಳಿದರು. ಆ ರೀತಿ ಅವರು ಸರ್ವ ನಾಶವನ್ನೇ ಆಹ್ವಾನ ಮಾಡಿಬಿಟ್ಟರು. ಅವರು ಎಂತಹ ಜ್ಯೋತಿಷಿಗಳು. ನಾಲಗೆಯಲ್ಲಿ ಒಂದು ಮಜ್ಜೆ ಇದೆ. ಆದರೆ, ಕೆಲವು ವಿರೋಧ ಪಕ್ಷದ ಸದಸ್ಯರು ಬೈಯಬೇಕಾದರೆ, ಅವರ ನಾಲಗೆಯ ಮಜ್ಜೆ ಇನ್ನೊಂದು ಲಾಭ ಕೊಡುತ್ತದೆ. ಈಗ ಯಾರ್ಯಾರ ಅಧಿಕಾರಕ್ಕೆ ಬರುವುದಿಲ್ಲವೆಂದು ಶಾಪ ಕೊಡುತ್ತಾರೋ, ಅವರೆಲ್ಲಾ ಸಹ ಅಧಿಕಾರಕ್ಕೆ ಬಂದು ಬಿಡುತ್ತಾರೆ. ಈಗ ಈ ಜನ್ಮದಲ್ಲಿ ಮುಖ್ಯಮಂತ್ರಿ ಆಗುವುದಿಲ್ಲವೆಂದು ಅನಿಸಿಕೊಂಡಂತಹವರು ಮುಖ್ಯಮಂತ್ರಿಗಳಾಗಿದ್ದಾರೆ. ಹಾಗಾಗಿ ಒಬ್ಬರು 13 ಬಜೆಟ್‌ಗಳನ್ನು ಮಂಡನೆ ಮಾಡಿದಂತಹವರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಷ್ಟು ಸಾಲ ಮಾಡಿದರು ಎಂದು ಸಾಲದ ಪ್ರಸ್ತಾಪವಿದೆ. ಈಗ ನಾವು 72 ಸಾವಿರ ಕೋಟಿ ರೂಪಾಯಿಗಳನ್ನು ಸಾಲ ಮಾಡಿದ್ದೇವೆ. ಈಗ ಯಾರ್ಯಾರ ಕಾಲಘಟ್ಟದಲ್ಲಿ ಎಷ್ಟೆಷ್ಟು ಸಾವಿರ ಕೋಟಿಗಳ ಸಾಲವಾಗಿದೆ ಎನ್ನುವಂತಹ ಪ್ರಸ್ತಾವವನ್ನು ಮಾಡೋಣ. ಅವರ ಕಾಲಘಟ್ಟದ್ದು ಮತ್ತು ನಂತರ ಕಾಲಘಟ್ಟಕ್ಕೆ ಸಂಬಂಧಿಸಿದಂತೆ ಅಗತ್ಯ ಬಿದ್ದರೆ ಸರ್ಕಾರ ಒಂದು ಶ್ವೇತಪತ್ರ ಹೊರಡಿಸಲ. ಸದನದಲ್ಲಿ ಆರ್ಥಿಕ ನೆಲಗಟ್ಟಿನ ಚರ್ಚೆಯನ್ನು ಮಾಡೋಣ. ಆಗ “ಪಾನಿ ಕಾ ಪಾನಿ, ದೂದ್ ಕಾ ದೂದ್”. ಸುಮ್ಮನೆ ಹೇಳುತ್ತಾ ಹೋದರೆ, ಸಾಕಾಗುವುದಿಲ್ಲ. ನಾವು ಈ ಬಜೆಟ್‌ನೊಳಗೆ ಸರ್ವವ್ಯಾಪ್ತಿಯಾಗಿ, ಎಲ್ಲಾ ಕ್ಷೇತ್ರಗಳಿಗೂ ಕೂಡ, ಅಂಗನವಾಡಿಯಿಂದ ಹಿಡಿದು ಉದ್ಯೋಗಸ್ಥರವರೆಗೆ. ಬಡವರಿಂದ ಹಿಡಿದು ಕೃಷಿಕರು, ಮಹಿಳೆಯರು, ನೇಕಾರರು ಅಂದರೆ ಎಲ್ಲರಿಗೂ ಕೂಡ, ನಗರಗಳಿಂದ ಹಳ್ಳಿಗಳವರೆಗೆ ಎಲ್ಲಾ ರೀತಿಯ ಸವಲತ್ತು ಮತ್ತು ಸೌಕರ್ಯಗಳನ್ನು ಕೊಡುವಂತಹ ಪ್ರಯತ್ನಗಳನ್ನು ಮಾಡಿದ್ದೇವೆ. ಈ ಒಂದೇ ಬಜೆಟ್‌ನಲ್ಲಿ ಸಮಾಜ ಮತ್ತು ದೇಶವನ್ನು ಕಟ್ಟಿ ನಿಲ್ಲಿಸುವುದಕ್ಕೆ ಆಗುವುದಿಲ್ಲ. ಇನ್ನು ಮಾಡಬೇಕಾದಂತಹ ಬಹಳಷ್ಟು ಕೆಲಸಗಳು ಇವೆ. ಹಣಕಾಸಿನ ನೆರವಿಗೆ ತಕ್ಕಂತೆ ಅದನ್ನು ಪ್ರತಿ ವರ್ಷವೂ ಒಂದೊಂದನ್ನು ಮಾಡುತ್ತಾ ಹೋಗುವಂಥದ್ದು. ಆ ರೀತಿ ಆಗಬೇಕೆಂದು ನಮಗೂ ಸಹ ಅನಿಸುತ್ತದೆ. ಈಗ 72 ಸಾವಿರ ಕೋಟಿ ಸಾಲ ಪಡೆದಿದ್ದೇವೆ. ಸಾಲ ಪಡೆಯದೆ ಮುಂದೆ ಹೋಗುವಂತಹ ಸ್ಥಿತಿಗೆ ಬಂದಿಲ್ಲ. ಏಕೆಂದರೆ, ಹಿಂದಿನ ಯಾವ ಸರ್ಕಾರಗಳು ಅಷ್ಟೊಂದು ಆದರ್ಶವಾಗಿ ನಡೆಸಿಲ್ಲ. ಅವರು ಸಾಲ ಮಾಡಿಯೇ ಸರ್ಕಾರ ನಡೆಸಿರುವುದು. 100 ಕೋಟಿ ರೂಪಾಯಿಗಳನ್ನು ಮುಟ್ಟುವುದಕ್ಕೆ ಸಮಯವನ್ನು ತೆಗೆದುಕೊಂಡರೆ, 300 ಕೋಟಿ ರೂಪಾಯಿಗಳನ್ನು ಮುಟ್ಟುವುದಕ್ಕೆ ಈಗ ತೆಗೆದುಕೊಂಡಿದ್ದೇವೆ. ಮಾನ್ಯ ಜಗದೀಶ್ ಶೆಟ್ಟರವರೆಗೆ 100 ಕೋಟಿ ರೂಪಾಯಿಗಳನ್ನು ಮುಟ್ಟಬೇಕಾದರೆ, ಎಷ್ಟು ವರ್ಷವಾಯಿತು. ಅನಂತರ ಕೆಲವೇ ವರ್ಷಗಳಲ್ಲಿ, ನಮ್ಮ ಸರ್ಕಾರವಿರಬಹುದು, ಮಾನ್ಯ ಹೆಚ್.ಡಿ.ಕುಮಾರ್‌ಸ್ವಾಮಿಯವರ ಸರ್ಕಾರವಿರಬಹುದು ಮತ್ತು ಸಿದ್ದರಾಮಯ್ಯನವರ ಸರ್ಕಾರವಿರಬಹುದು. ಈ ಎಲ್ಲವೂ ಸೇರಿಕೊಂಡು ಎಷ್ಟು ಬೇಗ ಸಾಲವನ್ನು ಮಾಡಿದ್ದೇವೆ. ಇತ್ತೀಚೆಗೆ ಸಾಲ ಜಾಸ್ತಿಯಾಗುತ್ತಿದೆ. ಆದರೆ, ಆದಾಯ ಎಲ್ಲಗೆ ಹೋಗುತ್ತಿದೆ ಎಂದು ಗೊತ್ತಿಲ್ಲ. ಮಾತು ಎತ್ತಿದ್ದರೆ, ಇವತ್ತಿನ ಬಾಸ್‌ಗಳು ಯಾರು ಎಂದರೆ, ನಮ್ಮ ಸಚಿವರು ಅಲ್ಲ. ಅದು ಆರ್ಥಿಕ ಇಲಾಖೆ. ಈ ಸರ್ಕಾರವನ್ನು ನಡೆಸುವುದಕ್ಕೆ ಹೋಗುವಂತಹ ಇಲಾಖೆ ಏಕೆ ಸಾಲದ ಸುಳಿಗೆ ಸಿಕ್ಕಿಹಾಕಿಕೊಳ್ಳುವಂತೆ ಮಾಡಿದೆ. ಬಡಬಗ್ಗರ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೂಲಕಾರರ, ನೌಕರರ ವೇತನಗಳಿಗೆ ಆರ್ಥಿಕ ಇಲಾಖೆ ತಡೆ ಒಡ್ಡುತ್ತದೆ. ಹಾಗಾದರೆ, ಏಕೆ pilferage ತಡೆ ಒಡ್ಡುವುದಕ್ಕೆ ಆಗಿಲ್ಲ. ಆರ್ಥಿಕ ಇಲಾಖೆಯವರು ಎಲ್ಲದರಲ್ಲೂ ಸಹ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಎಲ್ಲೆಲ್ಲ ಭ್ರಷ್ಟಾಚಾರಗಳು ಆಗಿವೆ ಮತ್ತು ಎಲ್ಲೆಲ್ಲ ಅಡಿಬೆನ್ನಲ್ಲ ತಪ್ಪುಗಳು ಆಗಿವೆ, ಅದಕ್ಕೆ ಏನು ಕ್ರಮ ತೆಗೆದುಕೊಂಡಿದ್ದಾರೆ. ಈಗ ಜನೋಪಯೋಗಿ ಕೆಲಸಗಳಿಗೆ ಯಾವುದಾದರೂ ಕಡತ ಹೋದರೆ, ಆ ಕಡತಗಳಿಗೆ ಬ್ರೀಕ್ ಹಾಕುತ್ತಾರೆ. ಅಲ್ಲ ಬಹಳ ದಕ್ಷ ಅಧಿಕಾರಿಗಳು ಇರುವಾಗ ಸಾಲದ ಸುಳಿಗೆ ಹೋಗುವುದು ಹೇಗೆ ಸಾಧ್ಯವಾಗುತ್ತದೆ? Unplanned ಬಜೆಟ್. ಈಗ ಬರುತ್ತಾ ಬರುತ್ತಾ ನಮ್ಮ ಬಜೆಟ್‌ಗಳಲ್ಲಿ asset create ಆಗುತ್ತಿಲ್ಲ.

ಶ್ರೀ ಸಅಂ ಅಹಮದ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಒಂದೇ ಒಂದು ನಿಮಿಷ. ಆರ್ಥಿಕ ಇಲಾಖೆಯ ಬಗ್ಗೆ ಹೇಳುತ್ತಿರುವುದರಿಂದ ಅದರ ಬಗ್ಗೆ ಒಂದು ವಿಷಯವನ್ನು ಹೇಳುತ್ತೇನೆ. ಇವತ್ತು ಮಾನ್ಯ ಮಂತ್ರಿಗಳು ಬಂದು ಹೇಳಿಕೆ ನೀಡುತ್ತಾರೆ. ಆರ್ಥಿಕ ಇಲಾಖೆಯವರು ಒಪ್ಪುವುದಿಲ್ಲ ಮತ್ತು ಅದನ್ನು ಮಾಡುವುದಕ್ಕೆ ಆಗುವುದಿಲ್ಲ ಎಂಬ ಮಾತನ್ನು ಹೇಳುತ್ತಾರೆ. ಸರ್ಕಾರ ಆರ್ಥಿಕ ಇಲಾಖೆ ಹೇಳುವಂತಹ ಮಾತನ್ನು ಕೇಳಬೇಕು. ಆದರೆ, ಅವರನ್ನು ಹೇಗೆ ನಿಭಾಯಿಸಬೇಕು ಎನ್ನುವಂತಹ ಶಕ್ತಿ ಸರ್ಕಾರಕ್ಕೆ ಇರಬೇಕು. ನೇರವಾಗಿ ಆರ್ಥಿಕ ಇಲಾಖೆಯವರು ಹೇಳಿದ್ದನ್ನು ಇಲ್ಲ ಬಂದು ಹೇಳುವುದಕ್ಕೆ ಸರ್ಕಾರ ಏಕೆ ಬೇಕು? Department is the part of the Government. ಆದುದರಿಂದ ವಿಶೇಷವಾಗಿ ನಮ್ಮ ಮಾನ್ಯ ಸದಸ್ಯರಿಗೆ ಗೌರವಧನವನ್ನು ಹೆಚ್ಚಿಗೆ ಮಾಡಬೇಕೆಂದು ಹೇಳಿದರು. ಅದಕ್ಕೆ ಆರ್ಥಿಕ ಇಲಾಖೆಯವರು ಒಪ್ಪುತ್ತಿಲ್ಲವೆಂದು ಮಾನ್ಯ ಕೆ.ಎಸ್.ಈಶ್ವರಪ್ಪನವರು ಹೇಳಿದರು.

ಶ್ರೀ ಆಯನೂರು ಮಂಜುನಾಥ:- ಮಾನ್ಯ ಸಭಾಪತಿಯವರೇ, ನಾನು ಈ ಮಾತನು ಏಕೆ ಹೇಳುತ್ತೇನೆಂದರೆ, ಮಾನ್ಯ ವಿರೋಧ ಪಕ್ಷದ ನಾಯಕರೆ, ಶಿವಮೊಗ್ಗ ಜಿಲ್ಲೆಯಲ್ಲಿ ಸಕೆಬೈಲು ಎಂದು ಒಂದು ಆನೆ ಬಿಡಾರವಿದೆ. ಅಲ್ಲಿ ಕಾವಾಡಿಗಳು ಇದ್ದಾರೆ. ಅವರೆಲ್ಲರೂ ಸಹ ಅವಿದ್ಯಾವಂತರು. ಸಹಜವಾಗಿ ಅಲ್ಲಿ ಬುಡಕಟ್ಟು ಜನಾಂಗದವರು ಇದ್ದರು. ಅವರು ಹೋದಮೇಲೆ ಅಲ್ಲಿ ಮುಸ್ಲಿಂ ಕುಟುಂಬದವರು ಇದ್ದಾರೆ. ಅವರ ಮಕ್ಕಳು ವಿದ್ಯಾವಂತರಾಗಿರುವುದಿಲ್ಲ. ಅವರು ಆನೆಗಳಿಗೆ ಸ್ನಾನ ಮಾಡಿಸಿ, ಆನೆಗಳ ಜೊತೆಯಲ್ಲಿ ಇದ್ದು ಅವುಗಳ ಜೊತೆಯಲ್ಲಿಯೇ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೆಳೆಯುತ್ತಾರೆ. ಆ ಕಾವಾಡಿಗಳನ್ನು ವಿದ್ಯಾವಂತರ ಜೊತೆ ಹೋಲಿಸುವುದಕ್ಕೆ ಆಗುವುದಿಲ್ಲ. ಈಗ ಯಾವ ವಿದ್ಯಾವಂತರು ಸಹ ಆನೆಗಳನ್ನು ಕರೆದುಕೊಂಡು ಹೋಗಿ ಅವುಗಳನ್ನು ಪಳಗಿಸುವುದಕ್ಕೆ ಆಗುವುದಿಲ್ಲ. ಅವರಿಗೆ ಅತ್ಯಂತ ಕಡಮೆ ಸಂಬಳವಿದೆ. ಈಗ ಆನೆ ಭಾಷೆಯೇ ಬೇರೆ. ಅಂದರೆ, ಬೆಂಗಳೂರು, ಉರ್ದು ಅದು ಏನೇನೋ ಮಿಸ್ಟಿಂಗ್ ಭಾಷೆ ಇದೆ. ಈಗ ದಸರಾ ಸಮಯದಲ್ಲ ಮೆರವಣಿಗೆ ಮಾಡಿ ಅವುಗಳನ್ನು ಬಿಟ್ಟು ಬಿಟ್ಟರೆ. ಬರಬೇಕಾದಾಗ ಮಾತ್ರ ಗೊತ್ತಾಗುತ್ತದೆ. ಆದರೆ ಅವರು ಹೋಗುವಾಗ ಗೊತ್ತಾಗುವುದೇ ಇಲ್ಲ. ಇತ್ತೀಚೆಗೆ ಅವರಿಗೆ ಒಂದು ಒಳ್ಳೆಯ ಊಟ ಹಾಕಿಸಿ ಕಳುಹಿಸುತ್ತಿದ್ದೇವೆ. ಅವರ ಬದುಕು ಹೇಗಿದೆ ಎಂದು ನೋಡುತ್ತೇವೆ. ಅವರಿಗೆ ಸಂಬಳ ಕೊಡುವಾಗ ಇಲಾಖೆಯವರು ಅವರ ವಿದ್ಯಾರ್ಹತೆಯನ್ನು ಕೇಳುತ್ತಾರೆ. ಹಾಗಾದರೆ, ಯಾರು ವಿದ್ಯಾವಂತರು ಇದ್ದಾರೆ, ಅವರನ್ನು ಅನೆಯ ಮಧ್ಯಕ್ಕೆ ಕಳುಹಿಸಲಿ. ಈಗ ಅಲ್ಲ ಮದ ಹತ್ತಿದ ಆನೆ ನಿಂತಿರುತ್ತದೆ. ಪ್ರತಿ ಆನೆಗೂ ಮದ ಬಂದು ಅವುಗಳಿಗೆ ಮದ ಏರುತ್ತದೆ. ಅದನ್ನು ನಿಯಂತ್ರಿಸುವುದು ಸುಲಭವಲ್ಲ. ನಮ್ಮ ಕಾವಾಡಿಯ ಮಗ ಅವುಗಳ ಜೊತೆಗೆ ಆಟವಾಡಿಕೊಂಡು ಬೆಳೆದಂತಹವನು ಅವನ ಅಪ್ಪ ಏನಾದರೂ ಹುಷಾರು ಇಲ್ಲದೆ ಹೊರಗಡೆ ಹೋಗಿದ್ದರೆ, ಆ ಹುಡುಗ ಅನೆಯನ್ನು ನಿಯಂತ್ರಿಸುವುದಕ್ಕೆ ಹೋಗುತ್ತಾನೆ. ಆ ನಂತರ ಬಾಕಿ ಪಳಗಿದ ಮಾವುತರುಗಳು ಸೇರಿಕೊಳ್ಳುತ್ತಾರೆ. ಈಗ ಮದವೇರಿದ ಅನೆಯನ್ನು ಪಳಗಿಸಬೇಕಾದರೆ, ಜೀವವನ್ನು ಒತ್ತೆ ಇಟ್ಟಂತೆ. ಅಂತಹವರ ಸಂಬಳದ ಬಗ್ಗೆ ಅರಣ್ಯ ಇಲಾಖೆ ಶಿಫಾರಸ್ಸು ಮಾಡಿ, ಗಾರ್ಡ್‌ಗಳಿಗೆ ಸಮಾನವಾದ ವೇತನವನ್ನು ನೀಡಿ ಹೇಳಿದರೆ, ಅದನ್ನು ನೀಡುವುದಕ್ಕೆ ಆರ್ಥಿಕ ಇಲಾಖೆಗೆ ಒಂದು ವರ್ಷ ಬೇಕೇ? ದಿನ ಬೆಳಗಾದರೆ ತಮ್ಮ ಪ್ರಾಣವನ್ನು ಪಣವಿಟ್ಟು ಯಾರು ಪ್ರಾಣಿಗಳನ್ನು ಪಳಗಿಸುತ್ತಾರೋ, ಅರಣ್ಯಕ್ಕೆ ಬಿಂಕಿ ಬಿದ್ದಾಗ, ಆನೆಗಳನ್ನು ಉಪಯೋಗಿಸಿ ಅಗ್ನಿ ಅವಘಡಗಳನ್ನು ತಡೆಯುತ್ತಾರೋ, ಹುಲಿ ಹಾವಾಳಿಯಾದಾಗ ಅದನ್ನು ಕಂಟ್ರೋಲ್ ಮಾಡುವುದಕ್ಕೆ ಹೋಗುತ್ತಾರೋ.

(ಮುಂದು...)

(308) 14.03.2022 01.50 LL-VK

(ವೈಸ್ ಚೇರ್ಮನ್‌ರವರ ಉಪಸ್ಥಿತಿ)

ಶ್ರೀ ಆಯನೂರು ಮಂಜುನಾಥ್(ಮುಂದು)

ಹುಲಿ ಹಾವಳಿ ಆದಾಗ ಅದನ್ನು ಕಂಟ್ರೋಲ್ ಮಾಡುವುದಕ್ಕೆ ಹೋಗುತ್ತಾರೋ, ಒಂಟಿ ಸಲಗಗಳು ದಾಳಿ ಮಾಡಿದಾಗ ಅವುಗಳನ್ನು ಪಳಗಿಸುವುದಕ್ಕೆ ಹೋಗುತ್ತಾರೋ, ಅಗತ್ಯಬಿದ್ದಾಗ ರಾತ್ರಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೇಳೆಯಲ್ಲಿ ಆ ಅರಣ್ಯದೊಳಗೆ ಆನೆಗಳ ಜೊತೆ ಕುಳಿತು ಅರಣ್ಯವನ್ನು ರಕ್ಷಣೆ ಮಾಡುತ್ತಾರೋ ಅಂತಹವರಿಗೆ ವೇತನ ಕೊಡುವುದಕ್ಕೆ ಒಂದು ವರ್ಷ ಸಮಯ ತೆಗೆದುಕೊಳ್ಳುತ್ತಾರೆ ಹಾಗೂ ಅರಣ್ಯ ಇಲಾಖೆಯ ಮುಖ್ಯ ಅರಣ್ಯಾಧಿಕಾರಿಗಳು ಕಾವಾಡಿಗಳಿಗೆ ಕಳುಹಿಸಿಕೊಟ್ಟ ವೇತನದ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯವರು ಕೊಡುವುದಿಲ್ಲವೆಂದು ಹೇಳುವುದಾದರೆ ಬೇರೆ ಯಾರಿಗೆ ಕೊಡುತ್ತಾರೆ? ಆರ್ಥಿಕ ಇಲಾಖೆ ಎಂದು ಹೇಳಿದರೆ ಹೃದಯ ರಹಿತವಾಗಿದ್ದು, ಕೇವಲ ಮೆದುಳು ಮಾತ್ರ ಇರುತ್ತದೆಯೇ? ಇಂತಹ ಹಲವು ಇಲಾಖೆಗಳಿವೆ. ಅಂತಹ ಬಡವರ ಸಂಬಳದೊಳಗೆ ಬಹಳ ನಿಯಂತ್ರಿಸದ ಮೇಲೆ ಸರ್ಕಾರ ಪ್ರತಿ ವರ್ಷ ಸಾಲ ಪಡೆದುಕೊಳ್ಳುವುದಕ್ಕೆ ಹೋಗುತ್ತದೆ ಎಂದು ಆರ್ಥಿಕ ಇಲಾಖೆಯವರು ಹೇಳುತ್ತಾರೆಯೇ?

ಬಡವರಿಗೆ ಕೊಡತಕ್ಕಂತಹ ಸವಲತ್ತುಗಳಿಗೆ ಬ್ರೀಕ್ ಹಾಕುವಾಗ ಇರುವಂತಹ ಆರ್ಥಿಕ ಇಲಾಖೆಯ ಪಾಂಡಿತ್ಯ ಮತ್ತು ಪ್ರೌಢಿಮೆ, ಬಡವರ ಪರವಾಗಿ, ನೌಕರರ ಪರವಾಗಿ, ಕೂಲಕಾರರ ಪರವಾದ ಕೆಲಸಗಳನ್ನು ಮಾಡುವಾಗ ಇರುವುದಿಲ್ಲ ಎನ್ನುವುದನ್ನು ನಾನು ಅತ್ಯಂತ ಗಂಭೀರವಾಗಿ ಟೀಕೆ ಮಾಡುತ್ತಿದ್ದೇನೆ. ಆದುದರಿಂದ, ಬಡವರ ಮತ್ತು ಕೂಲಕಾರರಿಗೆ ಕೊಡಲೇ ಸಂಬಳವನ್ನು ಕೊಡಿಸಬೇಕು. ಈ ಬಗ್ಗೆ ಸರ್ಕಾರವೇ ಪ್ರಸ್ತಾವನೆ ಕಳುಹಿಸಿಕೊಟ್ಟಿರುತ್ತದೆ. ಅಲ್ಲದೇ, ಆ ಕೂಲಕಾರರ ಸಂಬಳದ ಒಟ್ಟು ವೆಚ್ಚ 96 ಲಕ್ಷ ರೂಪಾಯಿಗಳು, not more than that proposal. ಆ 96 ಲಕ್ಷ ರೂಪಾಯಿ ಹಣವನ್ನು ಒಂದು ವರ್ಷವಾದರೂ ಕೊಟ್ಟಿರುವುದಿಲ್ಲ. ಆಕಸ್ಮಾತ್ ಆ ಜಾಗದಲ್ಲಿ ನಮ್ಮ ಮಕ್ಕಳೋ ಅಥವಾ ಅಧಿಕಾರಿಗಳ ಮಕ್ಕಳೋ ಅಲ್ಲ ಇದ್ದಿದ್ದರೆ ನಾವು ಹೀಗೆಯೇ ಮಾಡುತ್ತಿದ್ದೇವೆ? ಆ ಕಾವಾಡಿಗಳು ಪ್ರತಿದಿನ ಆನೆಗಳ ಮೈ ತೊಳೆಯುವಂತಹ ಸಂದರ್ಭದಲ್ಲಿ ನಮ್ಮ ಮಕ್ಕಳನ್ನು ಅಲ್ಲಗೆ ಕರೆದುಕೊಂಡು ಆ ಆನೆ ತೊಳೆಯುವಾಗ ಪಕ್ಕದಲ್ಲಿ ನಿಂತುಕೊಂಡು ಫೋಟೋ ತೆಗೆಸಿಕೊಳ್ಳುತ್ತೇವೆ, ಆ ಆನೆಗಳ ಮೇಲೆ ನಮ್ಮ ಮಕ್ಕಳನ್ನು ಸವಾರಿ ಮಾಡಿಸುತ್ತೇವೆ ಮತ್ತು ವರ್ಷಕ್ಕೊಂದು ಬಾರಿ ಕ್ರೀಡಾಕೂಟವನ್ನು ಸಹ ನಡೆಸುತ್ತೇವೆ. ಆ ಕ್ರೀಡಾಕೂಟಕ್ಕೆ ನಮ್ಮ ಮಕ್ಕಳು ಮತ್ತು ಅಧಿಕಾರಿಗಳ ಮಕ್ಕಳು ಸಹ ಭಾಗವಹಿಸುತ್ತಾರೆ. ಆ ಕ್ರೀಡಾಕೂಟದಲ್ಲಿ ಆನೆಗಳಿಂದ ಫುಟ್‌ಬಾಲ್ ಆಡಿಸಿ ನಮಗೆ ತೋರಿಸುತ್ತಾರೆ. ಆದರೆ, ಆ ಆಟವನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆಡಿಸುವವರು ಯಾರು ಅಂದರೆ ಆ ಕಾವಾಡಿಗಳು. ನಮ್ಮ ಮಕ್ಕಳಿಗೆ ಮನರಂಜನೆ ಕೊಡಬಹುದಾದಂತಹ ಆ ಕುಟುಂಬದ ರಕ್ಷಣೆಗೆ ನಾವು ಹೋಗುವುದಿಲ್ಲವೆಂದರೆ, ಸರ್ಕಾರಕ್ಕೆ ಕೇವಲ ಮೆದುಳು ಇದ್ದರೆ ಸಾಲದು, ಅದಕ್ಕೆ ಹೃದಯವೂ ಸಹ ಇರಬೇಕಾಗುತ್ತದೆ. ಅಧಿಕಾರಿಗಳಿಗೆ ಅದು ಇರಬೇಕಾಗುತ್ತದೆ. ನಮ್ಮ ಊರಿನಿಂದ ಕೇವಲ 10 ಕಿಲೋಮೀಟರ್ ದೂರದಲ್ಲಯೇ ಲಯನ್ ಸಫಾರಿ ಇರುತ್ತದೆ ಮತ್ತು ಎಆಫೆಂಟ್ ಸಫಾರಿ ಇರುತ್ತದೆ. ಅವುಗಳನ್ನು ನೋಡಿ ನಾವು ಬೆಳೆದಿರುತ್ತೇವೆ. ಅಂತಹ ಸಂಗತಿಗಳು ಇರಬೇಕಾದರೆ, ಸರ್ಕಾರಕ್ಕೆ ಏತಕ್ಕೆ ಸಾಲ ಮಾಡುವಂತಹ ಪರಿಸ್ಥಿತಿ ಬರುತ್ತದೆ? ಹಾಗಾದರೆ, ಬೇರೆ ಎಲ್ಲ pilferage ಆಗುತ್ತದೆ ಎನ್ನುವುದು ನನ್ನ ಪ್ರಶ್ನೆಯಾಗಿರುತ್ತದೆ.

ವೈಸ್ ಛೀಮನ್:- ಕಳೆದ ಬಾರಿ ಶ್ರೀ ಎಂ.ಕೆ. ಪ್ರಾಣೇಶ್‌ವರವರು ಅಧ್ಯಕ್ಷರಾಗಿದಂತಹ ಅರ್ಜಿಗಳ ಸಮಿತಿಯಿಂದ ನಾವು ಬಂದಿರುವ ಹಾಗೂ ಇತರೆ ಭಾಗಗಳಿಗೆ ಪ್ರವಾಸ ಹೋಗಿದ್ದೆವು. ವನ್ಯಜೀವಿಗಳ ಮತ್ತು ಸೆಕ್ರೆಟರಿಯ ಬಗ್ಗೆ ತಾವು ಏನು ಪ್ರಸ್ತಾಪ ಮಾಡುತ್ತಿದ್ದೀರಿ, ಅತ್ಯಂತ ಕ್ಷಿಪ್ರವಾದ ಮಾನವೀಯ ಮೌಲ್ಯಗಳ ಬಗ್ಗೆ ಮಾನ್ಯ ಆಯನೂರು ಮಂಜುನಾಥ್‌ವರರು ಮಾತನಾಡುತ್ತಿದ್ದಾರೆ. ಸರ್ಕಾರ ಇದರ ಬಗ್ಗೆ ಗಮನಹರಿಸಬೇಕಾಗಿದೆ. ಇತ್ತೀಚೆಗೆ ನಾನು ದಾವಣಗೆರೆಯಿಂದ ಹೆಆರ್‌ಕಾಂಪ್ಲೆಕ್ಸ್‌ನಿಂದ ಬರಬೇಕಾದಂತಹ ಒಂದು ಸನ್ನಿವೇಶ ಇತ್ತು. ಆ ಸಂದರ್ಭದಲ್ಲಿ ಚಿತ್ರದುರ್ಗ ಭಾಗದ ಎಲ್ಲಾ ಅರಣ್ಯಗಳು ಹತ್ತಿ ಉರಿಯುತ್ತಿತ್ತು. ಅರಣ್ಯ ಇಲಾಖೆಯ ಪರವಾಗಿ, ಸಭಾನಾಯಕರ ಮೂಲಕ ನಾನು ಸರ್ಕಾರಕ್ಕೆ ಗಮನ ಸೆಳೆಯುವುದೇನೆಂದರೆ, ಅರಣ್ಯಗಳಲ್ಲಿ ಕಾಡ್ಲಿಚ್ಚು ಬಿದ್ದಂತಹ ಸಂದರ್ಭದಲ್ಲಿ ತಕ್ಷಣವೇ ಆ ಸ್ಥಳಕ್ಕೆ ಅಡ್ರೆಸ್ ಮಾಡುವುದಕ್ಕೆ ಒಂದು ಹೆಆರ್‌ಕಾಂಪ್ಲೆಕ್ಸ್ ಅಥವಾ ಲಘು ವಿಮಾನ ನಮ್ಮ ಇಲಾಖೆಯಲ್ಲಿ ಇರುವುದಿಲ್ಲವೆನ್ನುವುದು ದೊಡ್ಡ ಬೇಡಿಕೆಯಾಗಿದೆ ಹಾಗೂ ಆದ್ಯತೆ ಕೂಡ ಇರುತ್ತದೆ. ಏಕೆಂದರೆ, ಅರಣ್ಯ ಅಥವಾ ವನ್ಯಜೀವಿಗಳ ನಾಶವಾದರೆ ನಾವು ಪುನಃ ಅದನ್ನು ಕ್ರಿಯೇಟ್ ಮಾಡುವುದಕ್ಕೆ ಆಗುವುದಿಲ್ಲ. ಆದಕಾರಣ, ಸರ್ಕಾರ ದಯಮಾಡಿ ಶ್ರೀ ಆಯನೂರು ಮಂಜುನಾಥ್‌ವರರು ಹೇಳಿದಂತೆ ಅರಣ್ಯ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇಲಾಖೆ ಕಡೆ ಹೆಚ್ಚು ಗಮನ ಕೊಡಬೇಕು. ಆ ಸಮಸ್ಯೆಗಳ ಬಗ್ಗೆಯೂ ಸಹ ತಾವು ಮಾತನಾಡಬೇಕೆಂದು ಹೇಳುತ್ತೇನೆ.

ಶ್ರೀ ಆಯನೂರು ಮಂಜುನಾಥ್(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಈ ಸದನದಲ್ಲಿ ಮಾನ್ಯ ಹಿರಿಯ ಸಚಿವರಾದಂತಹ ಶ್ರೀ ಗೋವಿಂದ ಎಂ. ಕಾರಜೋಳರವರು ಹಾಗೂ ಗೃಹ ಸಚಿವರಾದ ಶ್ರೀ ಆರಗ ಜ್ಞಾನೇಂದ್ರರವರು ಸಹ ಇದ್ದಾರೆ. ನಾನು ನೌಕರರ ಮತ್ತು ಕಾರ್ಮಿಕರ ಮಧ್ಯೆ ಬಂದಂತಹವನು. ನಮ್ಮ ಸರ್ಕಾರ ಎಲ್ಲ ಸವಲತ್ತುಗಳನ್ನು ತಡೆಹಿಡಿಯುತ್ತದೆ ಅಂದರೆ, ಅದು ಪೊಲೀಸ್ ಇಲಾಖೆಯಲ್ಲ. ಆ ಇಲಾಖೆಯಲ್ಲ ಅತೀ ಸಣ್ಣ ಸಣ್ಣ ಹಣವನ್ನು ತಡೆಹಿಡಿಯುತ್ತದೆ. ಇದರಿಂದಾಗಿ, ಸರ್ಕಾರಗಳಿಗೆ ಕೆಟ್ಟ ಹೆಸರು ಬರುತ್ತದೆ. ಅದು ಯಾವುದೆಂದರೆ, ಪೊಲೀಸ್ ಇಲಾಖೆಯಲ್ಲ ಒಬ್ಬ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯಿಂದ ಹೆಡ್ ಕಾನ್ಸ್ಟೇಬಲ್ ಆಗುತ್ತಾನೆ ಅಥವಾ ಹೆಡ್ ಕಾನ್ಸ್ಟೇಬಲ್‌ನಿಂದ ಎ.ಎಸ್.ಐ. ಆಗುತ್ತಾನೆ. ಸಾಮಾನ್ಯವಾಗಿ ಪ್ರಮೋಷನ್ ಆದರೆ ನಮಗೆ ಸಂಬಳ ಮತ್ತು ಭತ್ಯೆಗಳು ಸಹಜವಾಗಿ ಏರಿಕೆಯಾಗಬೇಕಲ್ಲವೇ? ಮಾನ್ಯ ವಿರೋಧ ಪಕ್ಷದ ನಾಯಕರಾದ ಶ್ರೀ ಬಿ.ಕೆ. ಹರಿಪ್ರಸಾದ್‌ರವರು ಸಹ ಈ ಹಿಂದೆ ಎನ್.ಜಿ.ಎಫ್.ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ನಾನು ಕೇಳುತ್ತೇನೆ. ಆದರೆ, ನಮ್ಮ ರಾಜ್ಯದ ಪೊಲೀಸ್ ಇಲಾಖೆಯಲ್ಲ ಒಂದು ಮಜಾ ಇರುತ್ತದೆ. ಅದೇನೆಂದರೆ, ಪೊಲೀಸ್ ಇಲಾಖೆಯಲ್ಲ ಪ್ರಮೋಷನ್ ಆದರೆ, ಭತ್ಯೆ ಕಡಿತವಾಗುತ್ತದೆ.

ಸಾಮಾನ್ಯ ಮನುಷ್ಯ ಶಾಸಕನಾದರೆ ನನಗೆ ಒಂದು ಸ್ಥಾನ ಬರುತ್ತದೆ, ಶಾಸಕನಾದವನು ಅಧ್ಯಕ್ಷನಾದರೆ ಇನ್ನೊಂದು ನನ್ನ ಭತ್ಯೆಗಳು ಜಾಸ್ತಿಯಾಗುತ್ತದೆ, ಶಾಸಕನಾದವನು ರಾಜ್ಯದ ಮಂತ್ರಿಗಳಿಗೆ ಅಥವಾ ಸಚಿವ ಸಂಪುಟ ದರ್ಜೆ ಮಂತ್ರಿಯಾದರೆ ನನ್ನ ಭತ್ಯೆಗಳು ಜಾಸ್ತಿಯಾಗುತ್ತದೆ. ಅದೇ ರೀತಿ, ಕಾರ್ಯದರ್ಶಿಯಾದವನು ಅಪರ ಕಾರ್ಯದರ್ಶಿಯಾದರೆ ಭತ್ಯೆ ಜಾಸ್ತಿಯಾಗುತ್ತದೆ ಅಥವಾ ಸರ್ಕಾರದ ಮುಖ್ಯ ಕಾರ್ಯದರ್ಶಿಯಾದರೆ ಭತ್ಯೆಗಳು ಜಾಸ್ತಿಯಾಗುತ್ತದೆ. ಆದರೆ, ಪೊಲೀಸ್‌ನವರಿಗೆ ಮಾತ್ರ ಪ್ರಮೋಷನ್ ಆದರೆ ಭತ್ಯೆಗಳು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಡಿಮೆಯಾಗುತ್ತದೆ. ಅಲ್ಲ ಹೇಗಿದೆ ಎಂದರೆ, ಪೊಲೀಸ್ ಇಲಾಖೆಯಲ್ಲಿ weekly off ಕೊಡುತ್ತಾರೆ. ಪಿ.ಸಿ. ಮತ್ತು ಹೆಚ್.ಸಿ.ಗಳಿಗೆ weekly off ಕೊಡುತ್ತಾರೆ. ಆದರೆ, ಅವರ ಜೊತೆಯಲ್ಲಿಯೇ ಕೆಲಸ ಮಾಡುವಂತಹ ಎ.ಎಸ್.ಐ.ಗಳಿಗೆ weekly off ಇರುವುದಿಲ್ಲ. ಆ ಎ.ಎಸ್.ಐ. ಸಹ ಆ ಸಮಯದಲ್ಲಿ ಮನೆಯಲ್ಲಿ ಇರದೇ ವಾರದ 7 ದಿನಗಳಲ್ಲಿ ಅವರ ಜೊತೆಯಲ್ಲಿಯೇ ಓಡಾಡಿಕೊಂಡಿರುತ್ತಾರೆ. ಆತನಿಗೆ ಏತಕ್ಕಾಗಿ weekly off ಅನ್ನು ಕಾನೂನು ಬದ್ಧವಾಗಿರುವಂಥದ್ದನ್ನು ತೆರೆದಿರುತ್ತಾರೆ? ಈ ಅಧಿಕಾರಿಗಳಿಗೆ ಹೇಳುವವರು, ಕೇಳುವವರು ಯಾರು ಇರುವುದಿಲ್ಲವೇ? ಇದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕಲ್ಲವೇ? ಇರತಕ್ಕಂತಹ established ಆಕ್ಟ್‌ಗಳು, ಕಾನೂನುಗಳು ಇರುವಾಗ ಅದಕ್ಕೆ ಏನೇನೋ ಕಾರಣಗಳನ್ನು ಕೊಟ್ಟು ಅದನ್ನು ತಡೆಹಿಡಿಯುತ್ತಾರೆ. ಪೊಲೀಸ್ ಇಲಾಖೆಯಲ್ಲಿ ಈ ರೀತಿಯ ಕೆಲಸ ಮಾಡಿದವರಿಗೆ ವರ್ಷದ ಕೊನೆಯಲ್ಲಿ ಒಂದು ತಿಂಗಳ ಹೆಚ್ಚು ವೇತನ ಕೊಡುತ್ತಾರೆ. ಆದರೆ, ಎ.ಎಸ್.ಐ. ಆದ ತಪ್ಪಿಗೆ ಹಾಗೂ ಆತ ಕೆಲಸ ಮಾಡಿದ್ದರೂ ಸಹ ಆತನಿಗೆ ವರ್ಷಕ್ಕೆ ಕೇವಲ 15 ದಿನಗಳ ಹೆಚ್ಚು ವೇತನ ಕೊಡುತ್ತಾರೆ. ಪಿ.ಸಿ. ಮತ್ತು ಹೆಚ್.ಸಿ. ಗಳಿಗೆ ಒಂದು ತಿಂಗಳ ಹೆಚ್ಚು ವೇತನ ಕೊಡುತ್ತಾರೆ. ಆದರೆ, ಎ.ಎಸ್.ಐ. ಆಗಿ ಪ್ರಮೋಷನ್ ತೆಗೆದುಕೊಂಡಿದ್ದಾನೆಂದು ಆತನ ದುರಾದ್ಯಷ್ಟ ಎನ್ನುವ ರೀತಿಯಲ್ಲಿ 15 ದಿನಗಳ ಹೆಚ್ಚುವರಿ ವೇತನ ಕಟ್ ಮಾಡುತ್ತಾರೆ.

ವೈಸ್ ಛೀರ್ಮನ್:- ಅದಕ್ಕೆ ಏನಾದರೂ ನಿರ್ದಿಷ್ಟ ಕಾರಣ ಕೊಟ್ಟಿದ್ದಾರೆಯೇ?

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಇಲ್ಲ ಯಾವುದೇ ಕಾರಣ ನೀಡಿರುವುದಿಲ್ಲ. ಏಕೆಂದರೆ, ಅದು ಪೊಲೀಸ್ ಇಲಾಖೆ. ಅಲ್ಲ ಈ ಬಗ್ಗೆ ಪ್ರಶ್ನೆ ಮಾಡುವುದಕ್ಕೆ ಆಗುವುದಿಲ್ಲ.

ವೈಸ್ ಛೀರ್ಮನ್:- ಏಕೆಂದರೆ, ಈ ಸದನದಲ್ಲಿ ಮಾನ್ಯ ಗೃಹ ಸಚಿವರು ಇದ್ದಾರೆ. ಅವರು ಸಹ ತಮ್ಮ ಮಾತನ್ನು ಗಮನಿಸುತ್ತಿದ್ದಾರೆ. ಅದಕ್ಕಾಗಿ ನಾನು ಆ ಪ್ರಶ್ನೆ ಕೇಳಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಹೌದು. ನಾನು ಸಹ ಅದನ್ನು ಅವರ ಗಮನಕ್ಕೆ ತಂದಿದ್ದೇನೆ. ಅದಕ್ಕೆ ಮಾನ್ಯ ಗೃಹ ಸಚಿವರು ಅಧಿಕಾರಿಗಳ ಗ್ಯಾಲರಿಯಲ್ಲಿ ಕುಳಿತಿರುವಂತಹ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಾರೆ. ಪಿ.ಸಿ.ಗಳಿಗೆ risk allowance 3 ಸಾವಿರ ರೂಪಾಯಿ ಕೊಡುತ್ತಾರೆ. ಅದನ್ನು ಅವರಿಗೆ ಕೊಡಬೇಕು. ಏಕೆಂದರೆ, ಆತ ಹಗಲು-ರಾತ್ರಿ ಲಾಟ ಹಿಡಿದುಕೊಂಡು ಓಡಾಡುತ್ತಿರುತ್ತಾರೆ ಹಾಗೂ ಬೇರೆ ಬೇರೆ ಗಲಾಟೆಗಳಲ್ಲಿ ಹೋಗುತ್ತಾರೆ. ಹಾಗಾಗಿ, ಅವರಿಗೆ risk allowance ಕೊಡಬೇಕು. ಆದರೆ, ಎ.ಎಸ್.ಐ. ಅವರ ಜೊತೆ ಇದ್ದರೆ, ರಿಸ್ಕ್ ಕಡಿಮೆ ಎಂದು ಕಾಣಿಸುತ್ತದೆ. ಅದಕ್ಕಾಗಿ, ಅವರಿಗೆ 1 ಸಾವಿರ ರೂಪಾಯಿ ಕಡಿಮೆ ಮಾಡಿ, 2 ಸಾವಿರ ರೂಪಾಯಿ risk allowance ಕೊಡುತ್ತಾರೆ. ಪಿ.ಸಿ., ಹೆಚ್.ಸಿ. ಮತ್ತು ಎ.ಎಸ್.ಐ.ಗಳು ಒಟ್ಟಿಗೆ ಕೆಲಸ ಮಾಡಿದರೆ, ಪಿ.ಸಿ. ಮತ್ತು ಹೆಚ್.ಸಿ.ಗಳಿಗೆ 3 ಸಾವಿರ ರೂಪಾಯಿ risk allowance ಕೊಡುತ್ತಾರೆ. ಆದರೆ, ಎ.ಎಸ್.ಐ.ನವರಿಗೆ 2 ಸಾವಿರ ರೂಪಾಯಿ risk allowance ಕೊಡುತ್ತಾರೆ. ಅದೇ same shoes ನಲ್ಲಿ ಎ.ಎಸ್.ಐ.ನವರ ಕಾಲು ಸಹ ಇರುತ್ತದೆ ಅಥವಾ ಅಷ್ಟೇ ಒತ್ತಡದಲ್ಲ/ಅಪಾಯದಲ್ಲ ಅವರು ಸಹ ಕೆಲಸ ಮಾಡುತ್ತಾರೆ. ಆದರೆ, ಈ ಭತ್ಯೆಗಳನ್ನು ಕಟ್ ಮಾಡಿದಂತಹ ಬೃಹಸ್ಪತಿ ಯಾರು ಎಂದು ಈ ಸದನ ನೋಡಬೇಕಲ್ಲವೇ? ಇಷ್ಟೆಲ್ಲಾ ಕೆಲಸ ಮಾಡಿದಂತಹ ಆ ಬೃಹಸ್ಪತಿ ಯಾರೆಂದು ಆತನ ಹೆಸರನ್ನು ಒಮ್ಮೆ ಈ ಸದನದಲ್ಲಿ ಪ್ರಕಟ ಮಾಡಬೇಕಲ್ಲವೇ ಹಾಗೂ ಇಂತಹ ಆದೇಶಗಳನ್ನು ಮಾಡಿದಂತಹ ಆತನನ್ನು ನಾವೆಲ್ಲರೂ ಒಮ್ಮೆ ನೋಡಬೇಕಲ್ಲವೇ? ವಾರದ ಭತ್ಯೆ ಒಬ್ಬರಿಗೆ 200 ರೂಪಾಯಿ. ಮತ್ತೊಬ್ಬರಿಗೆ 400 ರೂಪಾಯಿ. ಇದು ನನಗೆ ಅರ್ಥವಾಗುವುದಿಲ್ಲ. ಮಾನ್ಯ ವಿರೋಧ ಪಕ್ಷದ ನಾಯಕರೇ, ಇಂತಹ ಕೆಟ್ಟ negative attitude ನ ಅಧಿಕಾರಿಗಳಿಂದಾಗಿ ಸರ್ಕಾರಗಳಿಗೆ ಕೆಟ್ಟ ಹೆಸರು ಬರುತ್ತದೆ. ಅದು ಯಾವುದೇ ಸರ್ಕಾರ ಆಗಿರಲಿ, ಇಂತಹ ಕೆಲಸಗಳಿಂದಾಗಿ ನಾವು ಜನರ ವಿರೋಧಿಗಳಾಗಿ ಕಾಣಿಸುತ್ತೇವೆ. ಇಂತಹದ್ದನ್ನೇ ನಾವು ಮೊದಲು ಸರಿಪಡಿಸಬೇಕಾಗಿರುವುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇದೇ ಸಂದರ್ಭದಲ್ಲಿ ನಾವು ಕಾರ್ಮಿಕರ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಿದ್ದೇವೆ. ನಮ್ಮ ಬಜೆಟ್‌ನಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಬಹಳ ದೊಡ್ಡ ಸವಲತ್ತುಗಳನ್ನು ನೀಡಿದ್ದೇವೆ. ಅದು ಬಸ್ ಪಾಸ್‌ನಿಂದ ಹಿಡಿದು ಅವರಿಗೆ ಮನೆಗಳನ್ನು ಕಟ್ಟಿಕೊಡುವ ವಿಷಯದವರೆಗೆ ನಾವು ಅನೇಕ ಸವಲತ್ತುಗಳನ್ನು ನೀಡಿರುತ್ತೇವೆ. ಅದರಲ್ಲಿಯೂ ವಿಶೇಷವಾಗಿ ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರಿಗೆ ನೀಡಿರುತ್ತೇವೆ. ಈ ಸದನದಲ್ಲಿ ಮಾನ್ಯ ಕಾರ್ಮಿಕ ಸಚಿವರು ಇರುವುದಿಲ್ಲ. ಆದರೆ, ಕಾರ್ಮಿಕ ನಾಯಕರು ಇದ್ದಾರೆ. ಈ ಸಂದರ್ಭದಲ್ಲಿ ನನ್ನ ವಿನಂತಿ ಏನೆಂದರೆ, ಈ ದೇಶದಲ್ಲಿ ಸುಮಾರು 27 ರಿಂದ 29 ಕಾರ್ಮಿಕ ಕಾನೂನುಗಳನ್ನು ಒಟ್ಟುಗೂಟಿಸಿ, ಕೇಂದ್ರ ಸರ್ಕಾರ ಲೇಬರ್ ಕೋಡ್‌ಗಳನ್ನು ಜಾರಿಗೆ ತಂದಿರುತ್ತದೆ. ಅದನ್ನು ಆಯಾ ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸಬೇಕಾಗಿರುತ್ತದೆ. ಆದರೆ, ನಮ್ಮ ರಾಜ್ಯದೊಳಗೆ ನಾವು ಕೇವಲ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಮಧ್ಯೆ ಓಡಾಡುತ್ತಿದ್ದೇವೆ. ಆ ಕೋಡ್‌ಗಳ ಬಗ್ಗೆ ಗಮನ ಹಾಕಿರುವುದಿಲ್ಲ. ಇದಕ್ಕಾಗಿ ಒಂದು ಇಲಾಖೆ ಕೂಡ ಇರುತ್ತದೆ. ಆ ಇಲಾಖೆಯಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳು ಸಹ ಇರುತ್ತಾರೆ. ಆದರೆ, ಇರುವಂತಹ 4 ಕೋಡ್‌ಗಳಲ್ಲಿ ಒಂದು ಕೋಡ್ ಸಹ ಇದುವರೆವಿಗೂ ಜಾರಿಯಾಗಿರುವುದಿಲ್ಲ.

ಪ್ರಸ್ತುತ ನಮ್ಮ ದೇಶದಲ್ಲಿ ಸುಮಾರು 18 ರಾಜ್ಯಗಳು ಸದರಿ ಕೋಡ್‌ಗಳನ್ನು ಪಾಸ್ ಮಾಡಿಕೊಂಡಿರುತ್ತಾರೆ. ಕೇಂದ್ರ ಸರ್ಕಾರದಲ್ಲರತಕ್ಕಂತಹ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪ್ರತಿ ಬಾರಿ ಸಭೆ ಮಾಡಿ, ಆ ಕೋಡ್‌ಗಳನ್ನು ಮಾಡಿಕೊಡಿ ಎಂದು ಕೇಳುತ್ತಿರುತ್ತದೆ. ಆ ಕೋಡ್‌ಗಳ ಪೈಕಿ ಎರಡು ಕೋಡ್‌ಗಳಿಗೆ ಡ್ರಾಫ್ಟ್ ಮಾಡಿದ್ದು, ಅಂತಿಮಗೊಳಿಸಿರುವುದಿಲ್ಲ. ಇನ್ನು ಉಳಿದ ಎರಡು ಕೋಡ್‌ಗಳನ್ನು ಏನು ಮಾಡಿರುವುದಿಲ್ಲ. ಆಕಸ್ಮಾತ್ ಕೇಂದ್ರ ಸರ್ಕಾರ ತಾನು ರೂಲ್ಸ್ ಅನ್ನು ಅನೌನ್ಸ್ ಮಾಡಿಬಿಟ್ಟರೆ, ಈ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಎಲ್ಲಯೂ ಸಹ ಅವಕಾಶ ಉಳಿಯುವುದಿಲ್ಲ. ಅದನ್ನೇ ಫಾಲೋ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರ ಆ ಕೋಡ್ ಅನ್ನು ಅಂತಿಮಗೊಳಿಸಿದರೆ, federal system ಅವಕಾಶ ಕೊಟ್ಟಿದೆ ಅದನ್ನು ಉಪಯೋಗಿಸಿಕೊಳ್ಳದೇ ನಮ್ಮ ರಾಜ್ಯದ ಅಧಿಕಾರಿಗಳು ಸುಮ್ಮನೆ ಕುಳಿತಿದ್ದಾರಲ್ಲಾ ಇದಕ್ಕೆ ಏನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೇಳಬೇಕು? ಬೇರೆ ಯಾವ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ಸಹ ಬಹಳ ದೊಡ್ಡ ದೊಡ್ಡ ಹುದ್ದೆಯಲ್ಲರುತ್ತಾರೆ. ಆ ಸಂಹಿತೆಗಳನ್ನು ಕೂಡಲೇ ಜಾರಿ ಕೊಡಬೇಕು. ಅದರಿಂದ ಆಗತಕ್ಕಂತಹ merits and demerits ಬಗ್ಗೆ ವರದಿಯಾಗಿದೆ ಮತ್ತು ಚರ್ಚೆಯಾಗಿದೆ. ಈ ಬಗ್ಗೆ ರಾಷ್ಟ್ರಮಟ್ಟದಲ್ಲ ಎಲ್ಲಾ ರಾಜ್ಯ ಸರ್ಕಾರಗಳ ಅಧಿಕಾರಿಗಳ ಸಭೆ ಮಾಡಿದ್ದಾರೆ. ಆ ಕೋಡ್‌ಗಳನ್ನು ಯಾವಾಗ ಜಾರಿಗೆ ಕೊಡುತ್ತಾರೆ, ಅವುಗಳಿಗೆ ಏತಕ್ಕೆ draft final ಮಾಡುವುದಕ್ಕೆ ಆಗಲ್ಲ, ಕೇಂದ್ರ ಸರ್ಕಾರದಿಂದ ಈ ಬಗ್ಗೆ ರೋಲ್ಸ್ ಬಂದು ಅದನ್ನು ಏನಾದರೂ ಜಾರಿ ಮಾಡಿದರೆ ನಾವು ಎಚ್ಚರ ಇಟ್ಟುಕೊಳ್ಳಬೇಕು, ನಮ್ಮ ರಾಜ್ಯದ ಕಾರ್ಮಿಕ ಇಲಾಖೆ insignificant ಆಗುತ್ತದೆ. ನಾವು ಏನನ್ನು ಮಾಡುವುದಕ್ಕೆ ಸಾಧ್ಯವಿಲ್ಲ. As it is follow ಮಾಡಬೇಕಾಗುತ್ತದೆ. ರಾಜ್ಯದ ಕಾರ್ಮಿಕ ಇಲಾಖೆ ನಿಷ್ಕ್ರಿಯಗೊಳ್ಳುತ್ತದೆ. ನಮ್ಮ ಅಧಿಕಾರಿಗಳು ಆ ಅಧಿಕಾರವನ್ನು ಕಳೆದುಕೊಳ್ಳುತ್ತಿದ್ದಾರೆ? ಏತಕ್ಕೆ ಈ ಬಗ್ಗೆ ಹೇಳುತ್ತಿಲ್ಲ? ನನಗೆ ಕಾರ್ಮಿಕ ಸಚಿವರ ಬಗ್ಗೆ ನನಗೆ ಅಪಾರವಾದ ಗೌರವವಿದೆ.

(ಮುಂದು)

(309) 14.03.2022 2.00 ವೈಎಲ್-ವಿಕೆ

(ವೈಸ್‌ಫೇರ್ಮನ್‌ರವರ ಉಪಸ್ಥಿತಿ)

ಶ್ರೀ ಆಯನೂರು ಮಂಜುನಾಥ್ (ಮುಂದು):-

ಬಹುಶಃ ಅರ್ಹ ವ್ಯಕ್ತಿಗೆ ಸಚಿವ ಸ್ಥಾನ ಸಿಕ್ಕಿದೆ. ಏಕೆಂದರೆ, ಈ ಹಿಂದೆ ಯಾರು ಟ್ಯಾಕ್ಸಿ ಡ್ರೈವರ್‌ರಾಗಿದ್ದರೋ ಅಥವಾ ಕಂಡಕ್ಟರ್‌ರಾಗಿ ಡ್ರೈವರ್ ಜೊತೆ ಕೆಲಸ ಮಾಡಿ, ಆ ಡ್ರೈವರ್‌ನಿಂದ ತಲೆ ಮೇಲೆ ಹೊಡೆತ ತಿನ್ನುತ್ತಿದ್ದಂತಹ ವ್ಯಕ್ತಿ ಮಾನ್ಯ ಶಿವರಾಮ್ ಹೆಬ್ಬಾರ್‌ರವರು ಇವತ್ತು ಒಬ್ಬ ಕಾರ್ಮಿಕ ಸಚಿವರಾಗಿರುತ್ತಾರೆ. ಒಬ್ಬ ಕಾರ್ಮಿಕ ಮಂತ್ರಿಯ ಹಿನ್ನೆಲೆ ಒಬ್ಬ ಕಾರ್ಮಿಕರಾಗಿರುವುದು. ಅವರಿಗೆ ಈ ಬಗ್ಗೆ ಹೆಚ್ಚಿಗೆ ಗೊತ್ತಿರುವುದಿಲ್ಲ. ಅವರಿಗೆ ಈ ಕೋಡ್‌ಗಳ ಬಗ್ಗೆ ಹೇಳಿಕೊಡಬೇಕಲ್ಲವೇ, ಏತಕ್ಕೆ ಅದನ್ನು ಹೇಳಿಕೊಡುತ್ತಿಲ್ಲ? ಅವರಲ್ಲ ನಾನು ವಿನಂತಿ ಮಾಡುವುದೇನೆಂದರೆ, ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ರೀತಿ ವಾಹನ ಚಾಲಕರಿಗೆ, ಸಂಬಂಧಪಟ್ಟಂತಹ ಎಲ್ಲಾ ವರ್ಗದವರು ಅಂದರೆ, ಗ್ಯಾರೇಜ್‌ನವರು ಇರಬಹುದು, ಟೈರ್ ಮತ್ತು ಟ್ಯೂಬ್‌ನವರು ಇರಬಹುದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಥವಾ ಕಂಡಕ್ಟರ್ ಇರಬಹುದು ಅವರೆಲ್ಲರಿಗೂ ಸೇರಿಸಿ ಒಂದು ಕಲ್ಯಾಣ ಮಂಡಳಿಯನ್ನು ರಚನೆ ಮಾಡಬೇಕು. ಹೇಗೆ ಕಟ್ಟಡ ಕಾರ್ಮಿಕರು ಮನೆಗಳನ್ನು ನಿರ್ಮಿಸಲು ಪರವಾನಗಿ ತೆಗೆದುಕೊಳ್ಳುತ್ತಾರೆ, approximate estimate ನಲ್ಲಿ ಕಾರ್ಮಿಕರಿಗೆ ಶೇ.1 ರಷ್ಟು Cess ನೀಡುತ್ತಾರೋ, ಅದೇ ರೀತಿ ನಮ್ಮ ವಾಹನಗಳನ್ನು ನೋಂದಣಿ ಮಾಡುವಾಗ ಶೇ.1 ರಷ್ಟು Cess ತೆಗೆದುಕೊಳ್ಳಲಿ.

ಇವತ್ತಿನ ದಿವಸ ಲಕ್ಷಾಂತರ ಮಂದಿ ಕಂಡಕ್ಟರ್ ಮತ್ತು ವಾಹನ ಚಾಲಕರು ರಸ್ತೆಯಲ್ಲಿ ಬಿದ್ದು ಸಾಯುತ್ತಿದ್ದು, ಅವರ ಕುಟುಂಬಗಳು ಅನಾಥವಾಗುತ್ತಿವೆ. ಆದ್ದರಿಂದ ಕೂಡಲೇ ವಾಹನ ಚಾಲಕರಿಗೆ, ನಿರ್ವಾಹಕರಿಗೆ ಮತ್ತು ಅಲ್ಲಿ ಕೆಲಸ ಮಾಡುವಂಥ ಸಂಬಂಧಪಟ್ಟ ಸಮೂಹಕ್ಕೆ ಕಲ್ಯಾಣ ಮಂಡಳಿಯನ್ನು ಕೂಡಲೇ ರಚನೆ ಮಾಡಬೇಕು. ಏಪ್ರಿಲ್‌ನೊಳಗೆ code ಗಳು ಜಾರಿಗೆ ಬರಲಿಲ್ಲವೆಂದರೆ, ಅಪಾಯಕ್ಕೆ ಸಿಲುಕಿಕೊಳ್ಳುತ್ತೇವೆ ಎನ್ನುವಂಥ ಎಚ್ಚರಿಕೆ ಮಾತನ್ನು ನಾನು ಹೇಳುತ್ತಿದ್ದೇನೆ, ಸರ್ಕಾರವು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಆ code ಗಳನ್ನು notify ಮಾಡಬೇಕು. ಅದು ಆಗಲಿಲ್ಲವೆಂದರೆ, ಕೇಂದ್ರ ಸರ್ಕಾರದ ಕೈಗೆ ನಮ್ಮ ಕಾರ್ಮಿಕ ವರ್ಗವು ಹಗ್ಗ ಕೊಟ್ಟು ಕೈಕಟ್ಟಿಸಿಕೊಳ್ಳುವಂತಾಗುತ್ತದೆ. ಹಾಗಾಗಿ ಕೂಡಲೇ code ಮಾಡಬೇಕೆಂದು ಗಮನ ಸೆಳೆಯಬಯಸುತ್ತೇನೆ. ಜೊತೆಗೆ ಅಂಗವಾಡಿಯವರಿಗೆ ಎನ್.ಪಿ.ಎಸ್. ಅನ್ವಯಿಸಿರುವುದಿಲ್ಲ.

ವೈಸ್ ಛೀರ್ಮನ್:- ಮಾನ್ಯ ಆಯನೂರು ಮಂಜುನಾಥ್‌ರವರೆ, ತಮಗೆ ಇನ್ನು ಎಷ್ಟು ಸಮಯ ಬೇಕಾಗಬಹುದು? ಊಟದ ಸಮಯವಾದ ಪ್ರಯುಕ್ತ ಕೇಳುತ್ತಿದ್ದೇನೆ.

ಶ್ರೀ ಆಯನೂರು ಮಂಜುನಾಥ್ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಆಗಲಿ. ಊಟದ ವಿರಾಮದ ನಂತರ ನನ್ನ ಮಾತನ್ನು ಮುಂದುವರೆಸುತ್ತೇನೆ. ಸರ್ಕಾರ ಕೆಲವು ಸಲಹೆಗಳನ್ನು ಒಪ್ಪಿಕೊಂಡು, modification ಆಗಬೇಕಾಗಿದೆ. ಸುಮ್ಮನೆ ಅವರನ್ನು ಟೀಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿಕೊಂಡು ಏನು ಮಾಡಲಿ? ಏಕೆ ಮಾಡಬೇಕೆಂದರೆ ಬಹಳ ಇದೆ. ಆದರೆ ನಾನು ಆ ರೀತಿ ಮಾಡುವುದಕ್ಕೆ ಹೋಗುವುದಿಲ್ಲ.

ಫೈಸ್ ಛೇರ್ಮನ್:- ಆಗಲಿ. ಈಗ ಭೋಜನಕ್ಕಾಗಿ ಸದನವನ್ನು ಮಧ್ಯಾಹ್ನ 3.00 ಗಂಟೆಯವರೆಗೂ ಮುಂದೂಡಲಾಗುವುದು.

(ಸದನವು ಭೋಜನಕ್ಕಾಗಿ ಮಧ್ಯಾಹ್ನ 2 ಗಂಟೆ 2 ನಿಮಿಷಕ್ಕೆ ಮುಂದೂಡಲ್ಪಟ್ಟು, ಪುನಃ ಮಧ್ಯಾಹ್ನ 3.00 ಗಂಟೆಗೆ ಸೇರಲು ನಿಶ್ಚಯಿಸಿತು)

(310)14.3.2022/3.20/ಎಂ.ಎಂ-ಕೆ.ಎಸ್

(ಭೋಜನ ವಿರಾಮಕ್ಕಾಗಿ ಮಧ್ಯಾಹ್ನ 02 ಗಂಟೆ 02 ನಿಮಿಷಕ್ಕೆ ಮುಂದೂಡಲ್ಪಟ್ಟು ಸದನವು ಪುನಃ ಮಧ್ಯಾಹ್ನ 03 ಗಂಟೆ 24 ನಿಮಿಷಕ್ಕೆ ಪ್ರಾರಂಭವಾಯಿತು)
(ಮಾನ್ಯ ಸಭಾಪತಿಯವರು ಪೀಠವನ್ನಲಂಕರಿಸಿದರು)

ಸಭಾಪತಿಯವರು:- ಮಾನ್ಯ ಸದಸ್ಯರಾದ ಆಯನೂರು ಮಂಜುನಾಥರವರು ಇನ್ನೂ ಮಾತನಾಡಿ ಮುಗಿಸಿಲ್ಲವೇ?

ಶ್ರೀ ಆಯನೂರು ಮಂಜುನಾಥ:- ಮಾನ್ಯ ಸಭಾಪತಿಯವರೇ, ಇಲ್ಲ. ಪ್ರಾರಂಭ ಮಾಡುತ್ತೇನೆ.

ಸಭಾಪತಿಯವರು:- ನೀವು ಈಗಾಗಲೇ 45 ನಿಮಿಷ ಮಾತನಾಡಿದ್ದೀರಿ. ಇನ್ನು ಎಷ್ಟು ನಿಮಿಷ ಮಾಡನಾಡುತ್ತೀರಿ ನೋಡಿ.

ಶ್ರೀ ಆಯನೂರು ಮಂಜುನಾಥ:- ಮಾನ್ಯ ಸಭಾಪತಿಯವರೇ, 55 ನಿಮಿಷದಲ್ಲ 45 ನಿಮಿಷಗಳ ಸಮಯ ನಮ್ಮ ಎಲ್ಲಾ ಗೆಳೆಯರಿಗೇ ಹೋಯಿತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಅದೆಲ್ಲಾ ನನಗೆ ಸಂಬಂಧವಿಲ್ಲದ ವಿಷಯ. ನಿಮ್ಮದಷ್ಟೇ ಹೇಳುತ್ತೇನೆ.

ಏತಕ್ಕೆ ನೀವು ಅವರಿಗೆ ಯೀಲ್ಡ್ ಆದಿರಿ?

ಶ್ರೀ ಆಯನೂರು ಮಂಜುನಾಥ:- ಮಾನ್ಯ ಸಭಾಪತಿಯರೇ, ಒಬ್ಬ ವಿರೋಧಪಕ್ಷದ ನಾಯಕರು

ಸಭಾಪತಿಯವರು:- ಅದು ನನಗೆ ಗೊತ್ತಿಲ್ಲ.

ಶ್ರೀ ಬಿ.ಕೆ. ಹರಿಪ್ರಸಾದ್ (ವಿರೋಧಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಮಂಜುನಾಥ್ ರವರು ಏಕೆ ಟಿಪ್ಪಣಿಗಳನ್ನು ಸಹಿಸಿಕೊಳ್ಳುವುದನ್ನು, ಜೀರ್ಣ ಮಾಡಿಕೊಳ್ಳುವುದನ್ನು ಮಾಡುತ್ತಿದ್ದರು. ಆಗ ಅವರು ಡ್ರಾಪ್ ಎಂದರೆ ಕನ್ನಡದಲ್ಲಿ ಕೈ ಬಿಟ್ಟಿದೆ ಎಂದು ಹೇಳಿದರು. ಇಂಗ್ಲಿಷ್‌ನಲ್ಲಿ ಡ್ರಾಪ್ ಎಂದು ಸರ್ಕಾರದ ಪುಸ್ತಕದಲ್ಲಿಯೇ ಇದೆ ಅದನ್ನು ಓದಿದ್ದೇನೆ. ನನ್ನದಲ್ಲ.

ಶ್ರೀ ಆಯನೂರು ಮಂಜುನಾಥ:- ಮಾನ್ಯ ಸಭಾಪತಿಯವರೇ, ನಾನು ಅದಕ್ಕೋಸ್ಕರ ಪುಸ್ತಕವನ್ನು ತರಿಸಿದೆ.

ಸಭಾಪತಿಯವರು:- ಮಾನ್ಯ ಆಯನೂರು ಮಂಜುನಾಥರವರೇ, ಪ್ರಾರಂಭ ಮಾಡಿ. ಇವರು ಆದ ಮೇಲೆ ಮಾನ್ಯ ನಸೀರ್ ಅಹಮದ್‌ರವರು ಮಾತನಾಡಬೇಕು. ಇಲ್ಲಿಯೇ ಕುಳಿತುಕೊಳ್ಳಿ, ಎಲ್ಲಿಯೂ ಹೋಗಬೇಡಿ.

ಶ್ರೀ ಆಯನೂರು ಮಂಜುನಾಥ(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಯವರಾದ ಬೊಮ್ಮಾಯಿಯವರ ಸರ್ಕಾರ ಕೆಟ್ಟ ಆರ್ಥಿಕ ಪರಿಸ್ಥಿತಿ ಮಧ್ಯೆ ಕೂಡ ಯಾವುದೇ ಕೆಲಸಗಳನ್ನು ಮಾಡಲಿಲ್ಲ ಎನ್ನುವ ಪ್ರಶ್ನೆ ಉದ್ಭವವಾಗಿದೆ. ನಾವು ಸಲಹೆ ಮಾಡುತ್ತಿರುವುದು ಇದರ ಮಧ್ಯೆ ಕೂಡ ಇನ್ನೂ ಏನಾದರೂ ಮಾಡಬೇಕಾಗಿತ್ತು ಎಂಬ ನಿರೀಕ್ಷೆ ಬಗ್ಗೆ ಹೇಳುತ್ತಿದ್ದೇವೆ. ಸವಿಸ್ತಾರವಾಗಿ ಎಲ್ಲಾ ಕ್ಷೇತ್ರವನ್ನೂ ಸ್ಪರ್ಶ ಮಾಡಿದ್ದಾರೆ, ಅದಕ್ಕೆ ಹಣವನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಿಡುಗಡೆ ಮಾಡಿದ್ದಾರೆ. ಕೃಷಿಕರು, ಕಾರ್ಮಿಕರಾದಿಯಾಗಿ ಅಂಗನವಾಡಿಗಳಾಗಲೀ, ಪುರಸಭೆಗಳಲ್ಲಿ ಕೆಲಸ ಮಾಡುವ ಕೆಳ ಮಟ್ಟದ ಕಾರ್ಯಕರ್ತರನ್ನು ಕುರಿತು ಎಲ್ಲರ ಬಗ್ಗೆಯೂ ಬಹಳಷ್ಟು ಕಾಳಜಿಯನ್ನು ವ್ಯಕ್ತ ಮಾಡಿದಂತಹ ಬಜೆಟ್ ಇದು. ನಮ್ಮ ಪೊಲೀಸ್ ಇಲಾಖೆಯಲ್ಲಿಯೂ ಕೂಡ ಸಿಬ್ಬಂದಿಗಳಿಗೋಸ್ಕರ ಪೊಲೀಸ್ ಗೃಹ ಯೋಜನೆ ಎಂದು 10,034 ವಸತಿ ಗೃಹಗಳನ್ನು 2,000 ಕೋಟಿ ರೂಪಾಯಿಗಳನ್ನಿಟ್ಟು ಪೊಲೀಸ್ ಇಲಾಖೆಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ವಸತಿಗಳನ್ನು ನಿರ್ಮಾಣ ಮಾಡಿಕೊಡುತ್ತಿದ್ದಾರೆ. ಬಂದೋಬಸ್ತಿಗೆ ಬರುವಂತಹ ಸಿಬ್ಬಂದಿಗಳಿಗೆ ಕೂಡ ಅವರು ಹೋದ ಕಡೆ ಅವರಿಗೆ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿದ್ದಾರೆ. ಐದು ಕಮೀಷನರೇಟ್‌ಗಳಲ್ಲಿ 200 surveillance camera ಗಳನ್ನು ಅಳವಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಒಂದು ನೂತನ ಕೆ.ಎಸ್.ಆರ್.ಪಿ ಮಹಿಳಾ ಕಂಪನಿಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ. ಮಹಿಳಾ ವರ್ಷದಲ್ಲಿ ಒಂದು ಒಳ್ಳೆಯ ಕೊಡುಗೆಯನ್ನು ಕೊಟ್ಟಿದ್ದಾರೆ. ಆದರೆ ಸರ್ಕಾರಕ್ಕೆ ನನ್ನ ವಿನಂತಿಯೇನೆಂದರೆ, ಕೆ.ಎಸ್.ಆರ್.ಪಿ., ಯ ಮಹಿಳಾ ವಿಭಾಗವನ್ನು ಪ್ರಾರಂಭಿಸಿರುವುದನ್ನು ಸ್ವಾಗತ ಮಾಡುತ್ತೇನೆ. ಅದೇ ಸಂದರ್ಭದಲ್ಲಿ ಕೆ.ಎಸ್.ಆರ್.ಪಿ. ಮತ್ತು ಸಿವಿಲ್ ಪೊಲೀಸರ ಮಧ್ಯೆ ಇರುವಂತಹ ಅಗಾಧವಾದಂತಹ ಸೇವಾ ವ್ಯವಸ್ಥೆಯಲ್ಲಿ ಎಲ್ಲರೂ ಒಂದೇ ರೀತಿಯಾದ ಅರ್ಹತೆ ಮತ್ತು ಪದವಿಯನ್ನು ಹೊಂದಿರುತ್ತಾರೆ. ಒಬ್ಬರು ರಿಸರ್ವ್ ಪೊಲೀಸ್‌ನಲ್ಲಿ DAR (District Armed Reserve) ಹಾಗೂ ಕೆ.ಎಸ್. ಆರ್.ಪಿ ಗೆ ಬರುತ್ತಾರೆ ಇನ್ನು ಕೆಲವರು ಸಿವಿಲ್‌ಗೆ ಬರುತ್ತಾರೆ. ಸಂದರ್ಶನ ಕೂಡ ಒಂದೇ ರೀತಿ ಇರುತ್ತದೆ. ಆಯ್ಕೆ ಮಾನದಂಡ ಕೂಡ ಒಂದೇ ರೀತಿ ಇರುತ್ತದೆ. ಅರ್ಹತೆಗಳೆಲ್ಲಾ ಒಂದೇ ರೀತಿ ಇರುತ್ತದೆ. ಆದರೆ ಅವರಿಗೆ ಕೊಡುವಂತಹ ಗೌರವ ಮತ್ತು ನಡೆಸಿಕೊಳ್ಳುವ ರೀತಿ ಮತ್ತು ಕೆ.ಎಸ್. ಆರ್.ಪಿ ಯವರನ್ನು ನಡೆಸಿಕೊಳ್ಳುವ ರೀತಿಯಲ್ಲಿ ಬಹಳ ಅಗಾಧವಾದ ವ್ಯತ್ಯಾಸವಿರುತ್ತದೆ. ಇಬ್ಬರಿಗೂ ಒಂದೇ ರೀತಿಯ ಟೈನಿಂಗ್ ಆಗಿರುತ್ತದೆ. ಯಾರು ರಿಸರ್ವ್ ಪೊಲೀಸ್‌ಗೆ ಸೇರಿಕೊಂಡು ಬಿಡುತ್ತಾರೆ DAR ಆಗಲೀ, ಕೆ.ಎಸ್.ಆರ್.ಪಿ ಆಗಲೀ ಅವರ ಜೀವನ ವ್ಯಾನ್‌ಗಳಲ್ಲೇ ಕಳೆದುಹೋಗುತ್ತದೆ. ಒಂದು ಸಲ ಗಲಾಟೆಯಾದ ಜಾಗದಲ್ಲಿ ಅವರನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕರೆದುಕೊಂಡು ಹೋಗಿ ವ್ಯಾನ್‌ನಲ್ಲಿ ನಿಲ್ಲಿಸಿದರೆ, ನಿಲ್ಲಿಸಿದ ಕೆಲವು ಜಾಗಗಳಲ್ಲಿ ಶೌಚಾಲಯಗಳು ಕೂಡ ಇರುವುದಿಲ್ಲ. ಒಂದು ರೀತಿ ಅಪ್ರತ್ಯಕ್ಷ ಬಂಧಿಗಳ ರೀತಿ ಅವರು ವ್ಯಾನ್‌ಗಳಲ್ಲೇ ಬಂಧಿಯಾಗಿರುತ್ತಾರೆ. ಅಂತಹವರ ಬಗ್ಗೆ ಸ್ವಲ್ಪ ಕಾಳಜಿಯಿಂದ ಸರ್ಕಾರ ಆಲೋಚನೆ ಮಾಡಬೇಕು. ಅವರ ಉಪಯೋಗವಾಗುವುದು ನಮ್ಮಂತಹ ವಿ.ಐ.ಪಿ.,ಗಳ ಮನೆ ಬಾಗಿಲು ಕಾಯುವುದಕ್ಕೆ, ಜಡ್ಡುಗಳ ಮನೆ ಬಾಗಿಲು ಕಾಯುವುದಕ್ಕೆ, ಇನ್ಯಾರಿಗೋ ಸೆಕ್ಯೂರಿಟಿ ಕೊಡುವುದಕ್ಕೆ, ಗಲಾಟೆಯಾದ ಕಡೆ ಲಾರಿ ತೆಗೆದುಕೊಂಡು ಹೊಡೆಯುವುದಕ್ಕೆ ಈ ರೀತಿ ಉಪಯೋಗಿಸಿಕೊಳ್ಳುತ್ತಾರೆ. ಒಂದು ವ್ಯವಸ್ಥೆ ಬೇಕು. ಆದರೆ ಅವರನ್ನು ಎಷ್ಟೊಂದು ಕೆಳದರ್ಜೆಗೆ ಉಪಯೋಗಿಸಬಿಡುತ್ತಾರೆ ಎಂದರೆ ಕೆಲವೊಮ್ಮೆ ಉನ್ನತ ಅಧಿಕಾರಿಗಳು ಅವರ ಮನೆಯ ಆರ್ಟ್‌ಆಫ್‌ಗಳಾಗಿ ಅನಧಿಕೃತವಾಗಿ ಅವರ ಮನೆಯ ಹೆಂಗಸರು, ಮಕ್ಕಳ ಬಟ್ಟೆ ತೊಳೆಯುವುದಕ್ಕೂ ಕೂಡ ಉಪಯೋಗಿಸಬಿಡುತ್ತಾರೆ. ಅವನೊಬ್ಬ ಪೊಲೀಸ್. ರಾಜಚಿಹ್ನೆ ಆತನ ಟೋಪಿ ಮೇಲೆ ಮತ್ತು ಎದೆಯ ಮೇಲಿದೆ. ಆದರೆ ಆರ್ಟ್‌ಆಫ್ ಪದ್ಧತಿಯನ್ನು ರದ್ದು ಮಾಡುತ್ತೇವೆ ಎಂದುಕೊಂಡು ಆರ್ಟ್‌ಆಫ್‌ಯಾಗಿ ಉಪಯೋಗಿಸುತ್ತಾರೆ. ಅವರ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವುದು, ವಾಪಸ್ ಕರೆದುಕೊಂಡು ಬರುವುದು ಇವರ ದೊಡ್ಡ ಕೆಲಸವಾಗುತ್ತದೆ. ಯಾವುದೋ ಒಬ್ಬ ಅಧಿಕಾರಿಯ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡುವುದಕ್ಕೆ, ಅವರ ಮನೆಯ ಬಾಗಿಲು ಕಾಯುವುದಕ್ಕೆ 30-40 ಸಾವಿರ ಸಂಬಳ ಕೊಡುವಂತಹ 5-6 ಜನ ಪೊಲೀಸರು ಬೇಕೇ? ಅದರ ಬದಲು ಅಂತಹ ಉನ್ನತ ಅಧಿಕಾರಿಗಳಿಗೆ allowance ಕೊಟ್ಟುಬಿಡಿ. ಅವರು ಯಾರನ್ನು ಬೇಕಾದರೂ ಇಟ್ಟುಕೊಳ್ಳಲಿ. At least, ಪೊಲೀಸ್ ಎನ್ನುವ ಹುದ್ದೆಗೆ ಗೌರವವಾದರೂ ಸಿಗಬೇಕು. ಅವರನ್ನು ಸರ್ಕಾರ ಬೇರೆ ಸಂದರ್ಭಗಳಲ್ಲಿ ಉಪಯೋಗ ಮಾಡಿಕೊಳ್ಳಲಿ ಅವರಿಗೆ ಟ್ರೈನಿಂಗ್ ಆಗಿರುತ್ತದೆ. ಕೆಲವೊಮ್ಮೆ law and order ನಲ್ಲಿ ತೊಂದರೆಯಾದಾಗ ಟ್ರೈನಿಂಗ್ ಇಲ್ಲದಿರುವಂತಹ ಹೋಮ್ ಗಾರ್ಡ್‌ಗಳನ್ನು ಉಪಯೋಗಿಸಿಕೊಳ್ಳುತ್ತಾರೆ. ಅವರಿಗೆ ಹೆಚ್ಚಿನ ತರಬೇತಿ ಇರುವುದಿಲ್ಲ. ಆದರೆ ಟ್ರೈನಿಂಗ್ ಇರುವ ಇವರನ್ನು ಉಪಯೋಗಿಸಿಕೊಳ್ಳಬೇಕು. ಅವರಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಮಾನ ಅರ್ಹತೆ ಇದೆ. ಇದರ ಬಗ್ಗೆ ಬೇರೆ ಬೇರೆ ಆಯೋಗಗಳು ವರದಿ ಕೊಟ್ಟಿದ್ದಾರೆ. ಸಾಧ್ಯವಾದರೆ ಅದನ್ನು ನೋಡಿ.

(ಮುಂದೆ)

(311) 14-03-2022 KH/KS 3-30

(ಸಭಾಪತಿಯವರ ಉಪಸ್ಥಿತಿ)

ಶ್ರೀ ಆಯನೂರು ಮಂಜುನಾಥ್ (ಮುಂದು):-

ಕೇರಳ, ತಮಿಳುನಾಡು, ಇತ್ಯಾದಿ ಕಡೆಯಿಂದ ವರದಿಗಳನ್ನು ತರಿಸಿಕೊಂಡು ಕೆಲವು ವರ್ಷಗಳು ಅಲ್ಲದ ಇಲ್ಲಗೆ ಸಿವಿಲ್ ಪೊಲೀಸ್ ಮಧ್ಯೆಯೇ ಕೆಲಸ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು. ಅವರು ರಿಸರ್ವ್ ಪೊಲೀಸ್ ಆಗಿ ಇದ್ದರೆ, ಅವರು ಒಂದು ರೀತಿಯಲ್ಲಿ ಮೃಗಗಳಾಗಿ ಹೋಗುತ್ತಾರೆ. ಇದರ ಮೇಲೆ ಒಂದು ಕಂಡೀಷನ್ ಬೇರೆ. ನಾನು ಹೇಳಿದ ಹಾಗೆ ಸರ್ಕಲ್‌ನಲ್ಲಿ ಗಲಾಟೆಯಾದರೆ ಇವರು ಕಾಯುವುದಕ್ಕೆ ಇರುತ್ತಾರೆ. ವಿ.ಐ.ಪಿ.,ಗಳ ಬೆಂಗಾವಲಾಗಿ ಇರುತ್ತಾರೆ. ಎಂ.ಎಲ್.ಎ., ಎಂ.ಪಿ., ಗಳ ಹಿಂದೆ ಇರುವುದಕ್ಕೆ ಗನ್‌ಮ್ಯಾನ್‌ಗಳು ಇರುತ್ತಾರೆ. ಆತನಿಗೆ ಯಾವುದೇ ಕಛೇರಿ ಕೆಲಸ ಇಲ್ಲ. ಅವನು ಯಾವುದೇ ಎಫ್.ಎ.ಆರ್., ಅರೆಯುವುದಿಲ್ಲ. ಎಲ್ಲಾ ಪೊಲೀಸ್‌ಗೂ ಹಾಕಿದಂತೆ ಅವನಿಗೂ ಒಂದು ಕಂಡೀಷನ್ ಹಾಕುತ್ತಾರೆ. ನೀನು ಕಂಪ್ಯೂಟರ್ ಪರೀಕ್ಷೆ ಪಾಸ್ ಮಾಡಿರಬೇಕೆಂದು ಸುತ್ತೋಲೆ ಇದೆ. ಎಂದು ಹೇಳುತ್ತಾರೆ. ರಿಸರ್ವ್ ಪೊಲೀಸ್‌ನವರು ಕಂಪ್ಯೂಟರ್ ಉಪಯೋಗ ಮಾಡುವುದಿಲ್ಲ. ಅವನಿಗೆ ಏನು ಕೆಲಸ ಇದೆ, ಸಿವಿಲ್ ಪೊಲೀಸ್‌ನವರು ಒಂದು ಎಫ್.ಎ.ಆರ್., ಹಾಕಿ, ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗುತ್ತಾನೆ. ನೀನು ಈ ಪರೀಕ್ಷೆಯನ್ನು ಪಾಸ್ ಮಾಡದೇ ಇದ್ದರೆ ಇಂಕ್ರಿಮೆಂಟ್ ಕಟ್ ಮಾಡುತ್ತೇವೆ ಮತ್ತು ನಿನಗೆ ಮುಂದಿನ ಪ್ರಮೋಷನ್ ಇಲ್ಲ ಎಂದು ಹೇಳುತ್ತಾರೆ. ಯಾರು ಕಛೇರಿಯಲ್ಲಿ ಕೆಲಸ ಮಾಡುತ್ತಾರೋ, ಅವರಿಗೆ ಕಂಪ್ಯೂಟರ್ ಕಲಿಸಿಕೊಡಿ. ಫೀಲ್ಡ್‌ನಲ್ಲಿರುವ ರಿಸರ್ವ್ ಪೊಲೀಸ್‌ನವರಿಗೆ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವುದಕ್ಕೆ ಅವಕಾಶ ಎಲ್ಲಿದೆ? ಬಹಳ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜನ ರಿಸರ್ವ್ ಪೊಲೀಸನವರು ನಮ್ಮ ಮಂತ್ರಿಗಳು ಮತ್ತು ಕೆಲವು ಶಾಸಕರ ಹತ್ತಿರ ಗನ್‌ಮ್ಯಾನ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಅವನು ಯಾವಾಗ ಕಂಪ್ಯೂಟರ್ ಪರಿಶೀಲನೆ ಮಾಡಬೇಕು? ಗನ್‌ಮ್ಯಾನ್ ಎಂದರೆ, ಅವನು ನಮ್ಮ ಸೆಕ್ಯೂರಿಟಿ ಕೆಲಸ ಅಷ್ಟೇ ಮಾಡುತ್ತಾನೆಯೇ, ನಾವು ಮತ್ತು ಮಾನ್ಯ ಶಾಸಕರು ಉದಾರವಾದಿಗಳು, ಅವನ ಹತ್ತಿರ ಕಾಫಿ, ತಿಂಡಿಯಿಂದ ಹಿಡಿದು ತರಬಾರದೆಲ್ಲಾ ನಾವು ತರಿಸುತ್ತೇವೆ. ಗನ್‌ಮ್ಯಾನ್ ಇಟ್ಟುಕೊಳ್ಳುವುದೇ ಒಂದು ಶೋಭೆ ಎಂದು ತಿಳಿದುಕೊಳ್ಳುತ್ತೇವೆ. ನಾವು ಬರಬೇಕಾದರೆ ನಮ್ಮ ಜೊತೆ ಗನ್‌ಮ್ಯಾನ್ ಇದ್ದಾರೆ ಎಂದರೆ ನಮ್ಮ ನಾಯಕತ್ವ ಸಾಬೀತಾಗುತ್ತದೆ. ಸಾರ್ವಜನಿಕರ ಮಧ್ಯೆ ಆಯ್ಕೆಯಾಗಿ ಬಂದ ನಮಗೆ ಸಾರ್ವಜನಿಕರ ಮಧ್ಯೆಯೇ ನಾವು ಭಯದಿಂದ ಇರಬೇಕು. ಅದಕ್ಕೆ ನಮಗೆ ಸಾರ್ವಜನಿಕರಿಂದ ರಕ್ಷಣೆ ಕೊಡಪ್ಪ ಎಂದು ಕೇಳುವುದಕ್ಕೋಸ್ಕರ ನಾವು ಇಟ್ಟುಕೊಂಡಿದ್ದೇವೆಯೇ, ಏಕೆ ಇಷ್ಟೊಂದು ಸೆಕ್ಯೂರಿಟಿ, ಯಾವುದೋ ಹಲ್ಲೆಯಾಗುತ್ತದೆ, ಜೀವ ಭಯ ಇದೆ ಎಂದು ಬರೆದುಕೊಟ್ಟರೆ ಅಂತಹವರಿಗೆ ರಕ್ಷಣೆ ಕೊಡಿ. ಶಾಸಕ ಆಗಿಬಿಟ್ಟರೆ ಅವನ ಮನೆಗೆ ಒಬ್ಬ ಗನ್‌ಮ್ಯಾನ್ ಇರುತ್ತಾನೆ. ಅವನು ಕೂಡ ಶಾಸಕರ ಮನೆಗೆ ಬಂದು ಮಕ್ಕಳನ್ನು ಕರೆದುಕೊಂಡು ಹೋಗುವುದು, ಮಾರುಕಟ್ಟೆಗೆ ಬರುವುದು, ಅಮ್ಮವರನ್ನು ಕರೆದುಕೊಂಡು ಹೋಗಿ ಪೇಟೆಗೆ ಹೋಗಿ ಬರುವುದು, ತರಕಾರಿ ತರುವುದಕ್ಕೆ ಹೋಗುವುದು ಮಾಡುತ್ತಾರೆ. ಇವರು ಒಂದು ಗೌರವಾನ್ವಿತ ಹುದ್ದೆಯಲ್ಲಿದ್ದು, ತಮ್ಮ ಜೀವ ಪಣಕ್ಕಿಟ್ಟು ನಕ್ಸಲಿಟ್ ಮಧ್ಯೆ ಮತ್ತು ದೊಂಬಿ ದಾಂದಲೆ ಮಧ್ಯೆ ಬಡೆದಾಡಿ ಸಮಾಜ ರಕ್ಷಣೆ ಮಾಡುವಂತಹ ರಿಸರ್ವ್ ಪೊಲೀಸರವರನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿದೆ. ಇದು ನಮ್ಮ ಸರ್ಕಾರ, ನಿಮ್ಮ ಸರ್ಕಾರ ಎಂದಲ್ಲ. ಅನೂಚಾನವಾಗಿ ನಡೆದುಕೊಂಡು ಬಂದಿದೆ. ಇದು ಬದಲಾಗಬೇಕು. ಇದರ ಜೊತೆಗೆ ಔರಾಧರ್ ವರದಿ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡುವುದಕ್ಕೆ ಹೋಗುವುದಿಲ್ಲ. ಔರಾಧರ್ ವರದಿಯನ್ನು ಯಾವತ್ತಾದರೂ ಒಂದು ಸಾರಿ ಪರಿಶೀಲನೆ ಮಾಡಿ.

(ಈ ಹಂತದಲ್ಲಿ ವೈಸ್ ಛೀಮನ್‌ರಾದ ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರು

ಸಭಾಪೀಠವನ್ನು ಅಲಂಕರಿಸಿದರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇಲ್ಲಿ ಜೂನಿಯರ್‌ಗಳಿಗೆ ಲಾಭವಾಯಿತು. ಸೀನಿಯರ್‌ಗಳಿಗೆ ಅನ್ಯಾಯವಾಯಿತು. ಔರಾಧರ್ ವರದಿಯನ್ನು ಮತ್ತೊಮ್ಮೆ ಪುನರ್ ಪರಿಶೀಲನೆ ಮಾಡಬೇಕು. ಇದನ್ನು ಪರಿಶೀಲನೆ ಮಾಡಿ, ಅಲ್ಲರುವಂತಹ ಅಧಿಕಾರಿಗಳೂ ಕೂಡ ಅವಕಾಶ ಮಾಡಿಕೊಡಬೇಕೆನ್ನುವ ವಿನಂತಿಯನ್ನು ಮಾಡುತ್ತೇನೆ. ಸರ್ಕಾರ ಪೊಲೀಸ್‌ನವರಿಗೋಸ್ಕರ ತಂದಿರುವಂತಹ ಎಲ್ಲಾ ವ್ಯವಸ್ಥೆಯನ್ನು ಅತ್ಯಂತ ಹೃತ್ಪೂರ್ವಕವಾಗಿ ಬೆಂಬಲಿಸುತ್ತಾ, 10 ಸಾವಿರ ಮನೆಗಳನ್ನು ಕಟ್ಟುವಂತಹ ಕೆಲಸ ಇದೆಯಲ್ಲವೇ, ಪೊಲೀಸ್‌ನವರ ಕ್ಲಾಟರ್ಸ್ ಅನ್ನು ನೋಡುವುದಕ್ಕೆ ಆಗುವುದಿಲ್ಲ. ನಾನು ನಮ್ಮ ಗೃಹ ಸಚಿವರನ್ನು ಕೇಳಿಕೊಂಡೆ. ನಾವು ಹುಟ್ಟುವುದಕ್ಕಿಂತ ಮುಂಚಿನಿಂದ ನಮ್ಮ ಆಯನೂರಿನಲ್ಲಿ ಒಂದು ಪೊಲೀಸ್ ಔಟ್ ಪೋಸ್ಟ್ ಇದೆ. ಇದು ಮೈನ್‌ರೋಡ್‌ನಲ್ಲಿಯೇ ಇದ್ದು, ಇದು ಭಗವಂತನಿಗೆ ಪ್ರೀತಿ. ಇದು ನಮ್ಮ ಊರಿನದು ಎಂದು ಹೇಳುವುದಕ್ಕೆ ನಮಗೆ ಅವಮಾನವಾಗುತ್ತದೆ. ಆ ಸ್ಟೇಷನ್ ಹೇಗಿದೆ ಎಂದರೆ, ಅರ್ಜೆಂಟ್ ಆದರೆ ನಾಯಿಗಳು ಕೂಡ ಮೂತ್ರ ವಿಸರ್ಜನೆಗೆ ಹೋಗುವುದಿಲ್ಲ ಅಷ್ಟು ಕೆಟ್ಟದಾಗಿ ಇದೆ. ಅಲ್ಲಿ ಪೊಲೀಸ್‌ನವರು ಕುಳಿತುಕೊಳ್ಳುತ್ತಾರೆ. ಇದು ಮೈನ್‌ರೋಡ್‌ನ ಹೈವೈನಲ್ಲಿ ಇದೆ. ಆ ರೀತಿಯ ವ್ಯವಸ್ಥೆಯಲ್ಲರುವಂತಹ ಪೊಲೀಸ್‌ನವರಿಗೆ ಒಂದಿಷ್ಟು ವಸತಿ ಗೃಹಗಳನ್ನು ಮತ್ತು ಗೌರವವನ್ನು ಕೊಡುವಂತಹ ರೀತಿಯಲ್ಲಿ ಸರ್ಕಾರ ವ್ಯವಸ್ಥೆ ಮಾಡುತ್ತಿರುವುದನ್ನು ನಾನು ಅತ್ಯಂತ ಹೃತ್ಪೂರ್ವಕವಾಗಿ ಸ್ವಾಗತ ಮಾಡುತ್ತೇನೆ. ಇದರ ಜೊತೆಗೆ ಅಂಗನವಾಡಿಯವರಿಗೆ ಎನ್.ಪಿ.ಎಸ್., ಇರಲಿಲ್ಲ ಎಂದು 30 ಸಾವಿರ, 50 ಸಾವಿರ ಎಂದು ಈ ರೀತಿಯಾಗಿ ಇಡಿಗಂಟನ್ನು ಕೊಟ್ಟರು. ಅದನ್ನು ಸ್ವಾಗತ ಮಾಡುತ್ತೇನೆ. ಅವರು ನಿವೃತ್ತಿ ಹೊಂದಿ ಹೊರಗಡೆ ಹೋಗುವಾಗ 50 ಸಾವಿರ, ಸಹಾಯಕ್ಕೆ 30 ಸಾವಿರ ಎಂದು ಅವರಿಗೆ ಒಂದಿಷ್ಟು ಇಡಿಗಂಟನ್ನು ಕೊಡುತ್ತಾರೆ. ತಮ್ಮ ಬದುಕಿಗೋಸ್ಕರ ತಮ್ಮ ಕಾಲಘಟ್ಟದ ಮುಸ್ಸಂಜೆಯ ದಿನಗಳಲ್ಲಿ ಕೆಳಮಟ್ಟದ ಸಣ್ಣ ಹುದ್ದೆಯ ಕಾರ್ಯಕರ್ತೆ 50 ಸಾವಿರ ರೂಪಾಯಿಗಳನ್ನು ಹಿಡಿದುಕೊಂಡು ಹೋದರೆ ಅವರ ಮನೆಯಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅದೇ ರೀತಿ ಇನ್ನೊಂದು ಮನವಿಯೇನೆಂದರೆ, ಇದೇ ರೀತಿ ಕೆಲಸ ಮಾಡುವಂತಹ ಅಂಗನವಾಡಿ ಇವರುಗಳಿಲ್ಲಾ ಹೇಗೆ ಕೇಂದ್ರ ಸರ್ಕಾರದ ಯೋಜನೆ ಒಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಭಾಗವಾಗಿದೆಯೋ, ಹಾಗೆಯೇ, ರಾಷ್ಟ್ರೀಯ ಹೆಲ್ತ್ ಮಿಷನ್ (NHM) ನೊಳಗೆ ಸುಮಾರು 24 ರಿಂದ 26 ಸಾವಿರ ಜನ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಎನ್.ಪಿ.ಎಸ್., ಅಥವಾ ನಿವೃತ್ತಿ ವೇತನಗಳಾಗಲಿ ಇಲ್ಲ. ಕರೋನಾ-19 ಬಂದಂತಹ ಸಮಯದಲ್ಲ ನರ್ಸ್‌ಗಳು ಜೀವವನ್ನು ಪಣಕ್ಕಿಟ್ಟು, ರೆಗ್ಯುಲರ್ ಸಿಬ್ಬಂದಿಗಳಷ್ಟೇ, ಕೆಲವೊಮ್ಮೆ ಅವರಿಗಿಂತ ಜಾಸ್ತಿ ರೋಗಿಗಳ ಮನೆ ಬಾಗಿಲನ್ನು ತಟ್ಟಿದವರು ಅವರು. ಇವರು ನರ್ಸ್‌ಗಳಾಗಿ ಕೆಲಸ ಮಾಡುತ್ತಾರೆ. ರೆಗ್ಯುಲರ್ ನರ್ಸ್‌ಗೆ 35 ಸಾವಿರ ಸಂಬಳ ದೊರೆತರೆ, ಇವರಿಗೆ 12 ಸಾವಿರ ರೂಪಾಯಿಗಳ ಸಂಬಳ ಸಿಗುತ್ತದೆ. ವೇತನದಲ್ಲೆಯೂ ಕೂಡ ತಾರತಮ್ಯ ಇದೆ. ಇತ್ತೀಚೆಗೆ ಡಾ|| ಕೆ.ಸುಧಾಕರ್‌ರವರ ಜೊತೆಗೆ ಕುಳಿತುಕೊಂಡು ಮಾತುಕತೆ ಮಾಡಿ ವೇತನವನ್ನು ಒಪ್ಪಂದ ಮಾಡುವಂತಹ ಪ್ರಯತ್ನ ಮಾಡಿದ್ದೇವೆ. ಇದನ್ನು ಇನ್ನು ಒಂದು ವಾರದೊಳಗೆ ಮಾಡಿಕೊಡುತ್ತೇವೆ ಎನ್ನುವಂತಹ ಭರವಸೆಯನ್ನು ಆರೋಗ್ಯ ಸಚಿವರು ಕೊಟ್ಟಿದ್ದಾರೆ. ಅವರಿಗೂ ಕೂಡ ನಿವೃತ್ತಿ ಹೊಂದಿದ ಮೇಲೆ ಖಾಸಿ ಕೈಯಿಲ್ಲ ಹೋಗುತ್ತಾರೆ. ಕರೋನಾ-19 ನಂತಹ ಕಾಯಿಲೆಗಳು ಬಂದಮೇಲೆ ಇದು ಜೀವನದ ಒಂದು ಭಾಗವಾಗಿ ಪ್ರತಿವರ್ಷ ಒಂದೊಂದು ರೂಪದಲ್ಲ ಬರಬಹುದು. ಹಾಗಾಗಿ, ತಮ್ಮ ಜೀವವನ್ನು ಪಣಕ್ಕಿಟ್ಟು ನಮ್ಮ ಜೀವವನ್ನು ಕಾಪಾಡುವಂತಹ ಅವರಿಗೂ ಕೂಡ ಮುಸ್ಸಂಜೆಯ ದಿನಗಳಲ್ಲ ಒಂದು ಇಡಿಗಂಟು ಸಿಗುವಂತಾಗಬೇಕು ಅಥವಾ ನಿವೃತ್ತಿ ವೇತನ ರೂಪದಲ್ಲ ಸಿಗುವಂತಾಗಬೇಕು. ಅದನ್ನು ಸರ್ಕಾರ ಪರಿಗಣನೆ ಮಾಡಬೇಕೆಂದು ಒತ್ತಾಯ ಮಾಡುತ್ತೇನೆ.

ಕಳೆದ ಬಾರಿ ಸದನದಲ್ಲ ಮಾನ್ಯ ಮುಖ್ಯಮಂತ್ರಿಯವರ ಜೊತೆಗೆ ಶಿಶುಪಾಲನಾ ರಜೆಯ ಬಗ್ಗೆ ನಾನು ಚರ್ಚೆ ಮಾಡುತ್ತಾ ಮಾತನಾಡಿದೆ. ಇದನ್ನು ಹೇಗೆ ಮಾಡಬೇಕೆಂದು ಯೋಚಿಸಬೇಕು. ಹಿರಿಯ ಮಂತ್ರಿಗಳಾದ ಮಾನ್ಯ ಗೋವಿಂದ ಎಂ. ಕಾರಜೋಳರವರು ಇದ್ದಾರೆ, ಮಾನ್ಯ ಸಭಾನಾಯಕರು ಇದ್ದಾರೆ, ಶಿಶು ಹುಟ್ಟಿದಾಗಿನಿಂದ 18 ವರ್ಷದವರೆಗೆ ಶಿಶು ಎಂದು ಪರಿಗಣಿಸಿ, ಆ ಮಗು ಅಂಗವಿಕಲ, ಇನ್ನೊಂದಾಗಿದ್ದರೆ ಆ ಅವಧಿಯೊಳಗೆ ಆ ತಾಯಿಗೆ ಆ ಮಗುವನ್ನು ನೋಡಿಕೊಳ್ಳುವುದಕ್ಕೆ 6 ತಿಂಗಳ ರಜೆಯನ್ನು ಕೊಟ್ಟಿದ್ದಾರೆ. ಆ ಶಿಶುವಿನ ಪದದ ವಾಕ್ಯಾನವನ್ನು ಸರಿಪಡಿಸದೇ ಇದ್ದರೆ ತೊಂದರೆಯಾಗುತ್ತದೆ. ಶಿಶು ಹುಟ್ಟಿದಾಗಿನಿಂದ 18 ವರ್ಷದವರೆಗೆ ಶಿಶು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಂದು ಕರೆಯುವುದಕ್ಕೆ ಹೋಗಬಾರದು. ಸ್ವಲ್ಪ ಸುತ್ತೋಲೆಯನ್ನು ಸರಿಪಡಿಸಬೇಕು. 10 ವರ್ಷದ ನಂತರ ಆ ಮಗುವಿನ ತಂದೆ-ತಾಯಿ ಡೈವರ್ಸ್ ತೆಗೆದುಕೊಂಡರೆ ಜರ್ಡ್ ಆ ಮಗುವಿನ ಹತ್ತಿರ ನೀನು ತಂದೆ ಹತ್ತಿರ ಹೋಗುತ್ತೀಯೋ ಅಥವಾ ತಾಯಿ ಹತ್ತಿರ ಹೋಗುತ್ತೀಯೋ ಎಂದು ಕೇಳುತ್ತಾರೆ. ಅಲ್ಲವೆಂದರೆ ಆ ಮಗು ತಾಯಿ ಹತ್ತಿರ ಇರುತ್ತದೆ. 12 ವರ್ಷದೊಳಗೆ ಆ ಮಗು ಪ್ರಭುದತ್ತೆಗೆ ಬರುತ್ತದೆ ಎಂದು ನ್ಯಾಯಾಲಯವೇ ಪರಿಗಣನೆ ಮಾಡುತ್ತದೆ. ನಾವು 18 ವರ್ಷದವರೆಗೆ ಶಿಶು ಎಂದು ಹೇಳಿದರೆ, ಏಕೋ ಸುತ್ತೋಲೆ ಸರಿಯಾದ ಕ್ರಮ ಅಲ್ಲ. ಹಾಗಾಗಿ, ಶಿಶುಪಾಲನ ರಜೆಯನ್ನು ತಾಯಿಗೆ ಕೊಡುತ್ತಾರೆ. ಆಕಸ್ಮಾತ್ ತಾಯಿ ತೀರಿ ಹೋದರೆ ಇಲ್ಲಿ issue ಇರುವುದು ಹೆಣ್ಣು-ಗಂಡಿನ ಪ್ರಶ್ನೆ ಅಲ್ಲ. ಆ ಮಗುವಿನ ಪಾಲನೆಗಾಗಿ ಆ ತಂದೆಗೆ ಯಾವುದೇ ರೀತಿಯ ಶಿಶುಪಾಲನ ರಜೆ ಇಲ್ಲ. ತಾಯಿ ಮಾತ್ರ ಶಿಶುಪಾಲನ ರಜೆಯನ್ನು ಎಂಜಾಯ್ ಮಾಡುತ್ತಾಳೆ, ತಂದೆಗೆ ಮಾಡುವುದಿಲ್ಲವೆಂದರೆ ಹೇಗೆ? ತಂದೆ-ತಾಯಿ ಎಂದು ಬೇರ್ಪಡಿಸಿ, ಶಿಶುವಿನ ಪಾಲನೆಗೋಸ್ಕರ ಈ ರಜೆಯನ್ನು ಕೊಟ್ಟಿದ್ದಾರೆ. ಅಲ್ಲೂ ಕೂಡ ಒಂದು ಸಣ್ಣ ತಿದ್ದುಪಡಿಯಾಗಬೇಕೆಂದು ನಾನು ಸರ್ಕಾರಕ್ಕೆ ಸಲಹೆ ಕೊಡುತ್ತೇನೆ. ಇದರ ಜೊತೆಗೆ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಬಹು ದೊಡ್ಡ ಅವಕಾಶಗಳನ್ನು ಮಾಡಿಕೊಟ್ಟಿದೆ. ಬಸ್ ಪಾಸ್‌ಗಳಾಗಿ, ಅತ್ಯಂತ ಕಾರ್ಮಿಕರ ಪರವಾದಂತಹ ಆಲೋಚನೆಗಳನ್ನು ಸರ್ಕಾರ ಮಾಡಿದೆ. ಪೌರಕಾರ್ಮಿಕರಿಗೆ hardship allowance ಎಂದು 2 ಸಾವಿರ ರೂಪಾಯಿಗಳು, ಇನ್ನು ಜಾಸ್ತಿ ಕೊಟ್ಟರೆ ತಕರಾರು ಇಲ್ಲ. ಅದನ್ನು ಸ್ವಾಗತ ಮಾಡುತ್ತೇವೆ. ಪೌರ ಕಾರ್ಮಿಕರು ಕೂಡ ಕರೋನಾ-19 ದಿನಗಳಲ್ಲಿ ತಮ್ಮ ಜೀವನವನ್ನು ಒತ್ತೆಯಿಟ್ಟು ಕೆಲಸವನ್ನು ಮಾಡಿದಂತಹವರು. ನಮ್ಮ ಸರ್ಕಾರ ತೆರಿಗೆ ವಿಧಿಸುವುದಿಲ್ಲವೆಂದು ಹೇಳಿದೆ. 72 ಸಾವಿರ ಕೋಟಿ ರೂಪಾಯಿಗಳ ಸಾಲವನ್ನು ಮಾಡಿದ್ದೇವೆ ಎಂದು ಹೇಳಿದೆ. ಅದರ ಬಗ್ಗೆ ಸಾಕಷ್ಟು ಟೀಕೆಗಳು ಕೂಡ ಬಂದಿದೆ. ಸರ್ಕಾರ ಸಾಲವನ್ನು ಮಾಡುತ್ತದೆಯೋ ಹೇಗೆ ಎನ್ನುವಂತಹ ಟೀಕೆಗಳು ಬಂದಿದೆ. ಇವರು ಮಾನ್ಯ ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿಯವರು ಪ್ರಾರಂಭ ಮಾಡಿದ್ದಾರೆ ಎಂದು ತಪ್ಪು ತಿಳಿದುಕೊಂಡಿದ್ದಾರೆ ಎಂದು ಕಾಣಿಸುತ್ತಿದೆ. ಇದು ಮಾನ್ಯ ಮುಖ್ಯಮಂತ್ರಿಯವರಾದ ಬಸವರಾಜ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೊಮ್ಮಾಯಿಯವರು ಪ್ರಾರಂಭ ಮಾಡಿರುವುದಲ್ಲ. ಹಿಂದಿನವರು ಮಾಡಿಕೊಂಡು ಬಂದಿರುವಂತಹ ಹೊಣೆಯನ್ನು ಮುಂದಕ್ಕೆ ಸಾಗಿಸಿಕೊಂಡು ಹೋಗಿರುವಂತಹದ್ದು. ಅದನ್ನು ನಾವು ಮುಂದುವರೆಸಿದ್ದೇವೆ. ಮಾಜಿ ಮುಖ್ಯಮಂತ್ರಿಯವರಾದ ಮಾನ್ಯ ಹೆಚ್.ಡಿ.ಕುಮಾರಸ್ವಾಮಿಯವರು ಯಾವುದನ್ನೂ ಲಜ್ಜೆ ಎಂದರೋ, ಅವರ ಕಾಲದಲ್ಲೆಯೂ 48 ಸಾವಿರ ಕೋಟಿ ರೂಪಾಯಿಗಳ ಸಾಲವನ್ನು ಮಾಡಿತ್ತು. ಹಿಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಇದರಲ್ಲ ಹೊರತಲ್ಲ. ಇವರು ಕೂಡ ಸಾಲವನ್ನು ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿಯವರಾದ ಮಾನ್ಯ ಸಿದ್ದರಾಮಯ್ಯನವರು ಕೂಡ ಸಾಲವನ್ನು ಮಾಡಿದ್ದಾರೆ. ಆ ರೀತಿ ಯಾರು ಸಾಲವನ್ನು ಮಾಡಲಿಲ್ಲ. ಯಾರ್ಯಾರ ಕಾಲದಲ್ಲ ಎಷ್ಟೇಷ್ಟು ಸಾಲ ಮಾಡಲಾಯಿತು ಎಂದು ಒಮ್ಮೆ ನೋಡಿಕೊಂಡು ನಂತರ ಮಾನ್ಯ ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿಯವರನ್ನು ಟೀಕೆ ಮಾಡಬೇಕು. ನಾವು 72 ಸಾವಿರ ಕೋಟಿ ರೂಪಾಯಿಗಳ ಸಾಲವನ್ನು ಮಾಡಿರುವುದು ನಿಜ. 13 ಬಾರಿ ದಾಖಲೆಯ ಬಜೆಟ್ ಮಂಡನೆ ಮಾಡಿರುವಂತಹ ಮಾಜಿ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯನವರ ಅವಧಿಯಲ್ಲಿ ಅತಿ ಹೆಚ್ಚು ಸಾಲ ಮಾಡಿರುವಂತದ್ದು. ದಾಖಲೆಗಳ ಪ್ರಕಾರ ಇವತ್ತು ಅವರು ಕೂಡ ಹೇಳುತ್ತಿರುವುದು. ಅಂಕಿ-ಸಂಖ್ಯೆಗಳು ನನ್ನ ಹತ್ತಿರ ಮಾಹಿತಿ ಇರುವ ಪ್ರಕಾರ ಹೇಳುತ್ತೇನೆ. ಅದನ್ನು ಅಲ್ಲಗಳೆಯುವಂತಹ ಅವಕಾಶಗಳು ಎಲ್ಲರಿಗೂ ಇದ್ದೇ ಇದೆ. ಆ ರೀತಿ ಎಲ್ಲರ ಅವಧಿಯೊಳಗೆ ಅತಿ ಹೆಚ್ಚು ಸಾಲವನ್ನು ಮಾಡಿದ್ದಾರೆ.

ಶ್ರೀ ಯು.ಬಿ.ವೆಂಕಟೇಶ್ (ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಆಯನೂರು ಮಂಜುನಾಥ್‌ರವರು ಸ್ವಲ್ಪ ಅಂಕಿ-ಅಂಶಗಳನ್ನು ಹೇಳಬಹುದೇ?

ಶ್ರೀ ಆಯನೂರು ಮಂಜುನಾಥ್ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಖಂಡಿತವಾಗಿಯೂ ಹೇಳುತ್ತೇನೆ. ದಾಖಲೆಗಳು ಎಲ್ಲೆಲ್ಲ ಇದೆ ಎಂದು ಸಹ ಹೇಳಬಹುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಆಯನೂರು ಮಂಜುನಾಥ್‌ರವರೇ, ನಮಗೆ ಸ್ವಲ್ಪ ಗೊತ್ತಾಗಲಿ ಹೇಳಿ.

(ಮುಂದು)

(312) ಎಸ್‌ಪಿಆರ್/ಜಿಆರ್/3:40/14/03/2022 (ವೈಸ್ ಛೇರ್ಮನ್‌ರವರ ಉಪಸ್ಥಿತಿ)

ಶ್ರೀ ಡಿ.ಎಸ್.ಅರುಣ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, 2013ನೇ ಇಸ್ತಿಗೆ 1 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದ ನಮ್ಮ ರಾಜ್ಯದ ಸಾಲವು 2018 ರ ಸಾಲನಷ್ಟೋತ್ತಿಗೆ 2 ಲಕ್ಷದ 25 ಸಾವಿರ ಕೋಟಿ ರೂಪಾಯಿಗಳಷ್ಟು ಆಯಿತು. 2013 ನೇ ಇಸವಿಯವರೆಗೆ ಕಾಲಕಾಲಕ್ಕೆ ರಾಜ್ಯದ ಸಾಲ ಒಂದು ಲಕ್ಷ ರೂಪಾಯಿಗಳಷ್ಟು ಮಾತ್ರವೇ ಇತ್ತು. ಇದಾದ ನಂತರ 2018 ನೇ ಇಸ್ತಿಯ ಹೊತ್ತಿಗೆ ಸರಾಸರಿಯಾಗಿ ಹಿಂದಿಗಿಂತ ಮೂರು ಪಟ್ಟು ಹೆಚ್ಚಾಯಿತು. ಪ್ರಸ್ತುತ ನಮ್ಮ ರಾಜ್ಯದ ಜಿ.ಡಿ.ಪಿ., ಯು 17 ಲಕ್ಷದಷ್ಟಿದೆ. ಅಂದರೆ 17 ಲಕ್ಷಕ್ಕೆ ಶೇಕಡಾ 25 ರಷ್ಟು ನಾವು ಸಾಲವನ್ನು ತೆಗೆದುಕೊಳ್ಳಬಹುದು ಎಂದು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ನಮಗೆ ಪಾಠ ಮಾಡುವ ಸಂದರ್ಭದಲ್ಲಿ ತಿಳಿಸಿದ್ದರು. ನಾವು 2013 ನೇ ಇಸ್ತಿಯಿಂದ 2018 ನೇ ಇಸ್ತಿಯವರೆಗೆ ಪರಿಗಣಿಸಿದಾಗ, 2,25,000 ಲಕ್ಷ ಕೋಟಿ ರೂಪಾಯಿಗಳಷ್ಟು ಒಟ್ಟು ಸಾಲ ರಾಜ್ಯದ್ದಾಗಿದೆ.

ಶ್ರೀ ಆಯನೂರು ಮಂಜುನಾಥ್(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ; ಪ್ರಸಕ್ತ ವರ್ಷ 72 ಸಾವಿರ ಕೋಟಿ ರೂಪಾಯಿಗಳಷ್ಟು ಸಾಲ ಮಾಡಲಾಗುತ್ತಿದೆ. ರಾಜ್ಯವು ಸಾಲವನ್ನು ಮಾಡುತ್ತಲೇ ಹೋಗಬೇಕಾದಂತಹ ಸಾಲದ ಸುಳಿಯಲ್ಲಿ ಇವತ್ತಿನ ದಿವಸ ಸರ್ಕಾರವೇನೂ ಸಿಕ್ಕಿಹಾಕಿಕೊಂಡಿಲ್ಲ. ನಾವು 2,65,000 ಸಾವಿರ ಕೋಟಿ ರೂಪಾಯಿಗಳಷ್ಟು ಆಯವ್ಯಯವನ್ನು ಮಂಡಿಸಿರುವುದು. ಆದರೆ, ರಾಜ್ಯದ ಸಾಲ ಇದಕ್ಕಿಂತ ದುಪ್ಪಟ್ಟು ಆಗುತ್ತಾ ಬಂದಿದೆ. 4.5 ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲದವರೆಗೆ ನಾವು ಹೋಗಿದ್ದೇವೆ. ಆದರೆ ಇದರ ಅರ್ಧದಷ್ಟು ಮಾತ್ರವೇ ನಮ್ಮ ಆಯವ್ಯಯವಿರುವುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಮ್ಮ ಪಕ್ಷದ ಅಧಿಕಾರಾವಧಿಯಲ್ಲಿ ಸಾಲ ಏಕೆ ಆಗಿದೆ ಎಂದರೆ, ಅದು ಕರೋನ ಸಂಕಷ್ಟದ ಅವಧಿಯಾಗಿತ್ತು. ಆ ಸಂದರ್ಭದಲ್ಲಿ ರಾಜ್ಯಕ್ಕೆ ಆದಾಯವಿರಲಿಲ್ಲ ಹಾಗೂ ಸಂಪನ್ಮೂಲಗಳ ಕೊರತೆಯಾಗಿತ್ತು. ಹೀಗಾಗಿ ಅನಿವಾರ್ಯವಾಗಿ ಸಾಲವನ್ನು ಮಾಡುತ್ತಾ ಹೋಗಿದ್ದೇವೆ. ಹಿಂದಿನ ಸಾಲುಗಳವರೆಗೆ ಯಾವ ಸಂದರ್ಭವಿತ್ತು ಎಂದು ನಾನು ಕೇಳಲಿಚ್ಛಿಸುತ್ತೇನೆ. ರಾಜ್ಯದ ಹಿಂದಿನ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಶ್ರೀ ಸಿದ್ದರಾಮಯ್ಯರವರುಗಳ ಅಧಿಕಾರಾವಧಿಯಲ್ಲಿ ಯಾವ ಕರೋನಾವಿತ್ತು? ಅವರ ಅಧಿಕಾರಾವಧಿಯಲ್ಲಿ ಯಾವ ಕಾರಣಕ್ಕಾಗಿ ಸಾಲವನ್ನು ಮಾಡಿದರು ಎನ್ನುವ ವಿವರಣೆಯನ್ನು ನೀಡಬೇಕಾಗುತ್ತದೆ. ಈ ಕಾರಣಕ್ಕಾಗಿ ನಾನು ಆಗಲೇ ಒಂದು ಮಾತನ್ನು ಹೇಳಿದೆನು. ಸಾಲದ ಶ್ವೇತಪತ್ರವನ್ನು ಹೊರಗೆ ತಂದರೆ, ಅದನ್ನು ಸಂಪೂರ್ಣವಾಗಿ with thread bare, in detail ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಅದನ್ನು ಬಿಟ್ಟು ಕೇವಲ ಅಸ್ಪಷ್ಟವಾಗಿ touch and go ಎನ್ನುವ ರೀತಿಯಲ್ಲಿ ನಮ್ಮ ಸರ್ಕಾರದ ಮೇಲೆ ವಿರೋಧ ಪಕ್ಷದವರು ಆಪಾದನೆಗಳನ್ನು ಮಾಡುವುದು ಬೇಡ. ಯಾರ ಕಾಲದಲ್ಲಿ ಏನೇನಾಯಿತು, ಎಲ್ಲ ಹಣದ ಉಪಯೋಗವಾಯಿತು; ಎಲ್ಲ ಉಪಯೋಗವಾಗಲಿಲ್ಲ, ಸಾಲ ಮಾಡಲು ಕಾರಣಗಳೇನು ಇಂತಹ ಎಲ್ಲಾ ಅಂಶಗಳ ಬಗ್ಗೆ ಆರ್ಥಿಕ ತಜ್ಞರ ದೃಷ್ಟಿಕೋನವನ್ನಿಟ್ಟುಕೊಂಡು ನಾವೂ ಸಹ ಪರಿಶೀಲನೆಯನ್ನು ಮಾಡಬಹುದು. ಸರ್ಕಾರಕ್ಕೆ ಅಥವಾ ಇನ್ಯಾರಿಗೆ ಈ ಬಗ್ಗೆ ಅನುಮಾನಗಳವೆಯೋ, ಎಲ್ಲಾ ಪಕ್ಷಗಳೂ ಸೇರಿ ಇದನ್ನು ಒತ್ತಾಯಿಸೋಣ. ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿರವರು ಉತ್ತರ ನೀಡುವ ಸಂದರ್ಭದಲ್ಲಿ ಸಾಲದ ಶ್ವೇತಪತ್ರವನ್ನು ಹೊರಡಿಸಿ ಎಂದು ಒತ್ತಾಯಿಸೋಣ. “ನಾವು ಸ್ಪಷ್ಟರಿದ್ದೇವೆ, ನಾವು ಸಾಲ ಮಾಡಲೇ ಇಲ್ಲ; ಕೇವಲ ಇವರು ಮಾತ್ರವೇ ಸಾಲ ಮಾಡಿದ್ದಾರೆ” ಎನ್ನುವ ಅಗಾಧವಾದ ನಂಬಿಕೆಯು ಯಾರಿಗೆ ಇದೆಯೋ, ಅವರಲ್ಲಿ ನಾನು ವಿನಂತಿಸಿಕೊಳ್ಳುವುದೇನೆಂದರೆ, ಮಾನ್ಯ ಮುಖ್ಯಮಂತ್ರಿಗಳು ಉತ್ತರ ನೀಡುವ ಸಂದರ್ಭದಲ್ಲಿ ಎಲ್ಲರೂ ಸಹಮತಿಯಿಂದ ಶ್ವೇತಪತ್ರವನ್ನು ಹೊರಡಿಸಿ ಎನ್ನುವ ಬೇಡಿಕೆಯನ್ನು ಇಟ್ಟು, ಅದಕ್ಕೆ ಅನುಮತಿಯನ್ನು ಪಡೆದುಕೊಳ್ಳೋಣ. ನಂತರದಲ್ಲಿ ಆ ಶ್ವೇತಪತ್ರದ ಮೇಲೆ ಚರ್ಚೆಯನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡೋಣ. ಇದಕ್ಕೆ ಎಲ್ಲರ ಒಪ್ಪಿಗೆ ಇದೆ ಎಂದಾದರೆ, ನಾಡಿದ್ದು ಮುಖ್ಯಮಂತ್ರಿಗಳು ಉತ್ತರ ನೀಡಲು ಇಲ್ಲಗೆ ಬಂದಾಗ ದಯಮಾಡಿ you make it a prime demand. ಒಂದು demand ಅನ್ನು ಇಡಿ.

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ನಾವೂ ಸಹ ಇದಕ್ಕೆ ಒಪ್ಪಿಗೆಯನ್ನು ಸೂಚಿಸುತ್ತೇವೆ. ಹೀಗಾಗಿ ಮುಖ್ಯಮಂತ್ರಿಗಳು ಇದ್ದಾಗ ನಾವು ಈ ಬಗ್ಗೆ ಒತ್ತಾಯಿಸುತ್ತೇವೆ.

ಶ್ರೀ ಆಯನೂರು ಮಂಜುನಾಥ:- ಮಾನ್ಯ ಸಭಾಪತಿಯವರೇ, ಖಂಡಿತವಾಗಿಯೂ ಸಹ ನಾವುಗಳು ಈ ರೀತಿಯಾಗಿ ಮಾಡಿದರೆ

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಇದಕ್ಕೆ ನೀವೊಬ್ಬರೆ ಮಾತ್ರವಲ್ಲದೇ ನಿಮ್ಮ ಪಕ್ಷದವರೂ ಸಹ ಬೆಂಬಲಿಸಬೇಕು.

ಶ್ರೀ ಆಯನೂರು ಮಂಜುನಾಥ:- ಮಾನ್ಯ ಸಭಾಪತಿಯವರೇ, ಖಂಡಿತವಾಗಿಯೂ ಸಹ ನಾವು ಮಾಡುತ್ತೇವೆ. ನಾನು ಯಾರು ಯಾರು ಸಾಲ ಮಾಡಿದ್ದರು ಎಂದು ಹೇಳುವುದಿಲ್ಲ. ಇದರಿಂದಾಗುವ ಲಾಭವೇನೆಂದರೆ, ನಮ್ಮ ರಾಜ್ಯದ ಆರ್ಥಿಕ ಸ್ಥಿತಿ-ಗತಿ ಮತ್ತು ಪರಿಸ್ಥಿತಿಗಳು, ಆಡಳಿತದಲ್ಲಾಗುವ pilferages, ಎಲ್ಲ ಸರಿಯಾಗಿದೆ; ಎಲ್ಲ ಸರಿಯಾಗಿಲ್ಲ ಎನ್ನುವುದು ಶಾಸಕರಾಗಿ ನಾವೂ ಕೂಡ ಈ ಬಗ್ಗೆ ಅಧ್ಯಯನ ಮಾಡಿದಂತಾಗುತ್ತದೆ ಹಾಗೂ ನಮಗೆ ಮತದಾನ ಮಾಡಿದ ಮತದಾರರ ಮುಂದೆ ಎಲ್ಲವನ್ನೂ ಸ್ಪಷ್ಟವಾಗಿ ತೆರೆದಿಟ್ಟಂತಾಗುತ್ತದೆ. ವಿರೋಧ ಪಕ್ಷದ ಸದಸ್ಯರುಗಳೂ ಸಹ ಈ ರೀತಿಯ ಒತ್ತಾಯವನ್ನು ಮಾಡಿದರೆ, ಅನುಕೂಲವಾಗುತ್ತದೆ. ಇದರಲ್ಲಿ ನನ್ನದೂ ಹಾಗೂ ನನ್ನ ಪಕ್ಷದ್ದೂ ಸಹ ಒತ್ತಾಯವಿದೆ. ಆ ರೀತಿಯ ಚರ್ಚೆಯನ್ನು ನಾವು ಮಾಡೋಣ. ನಮ್ಮ ರಾಜ್ಯದ ಸಾಲವು 2013 ನೇ ಇಸ್ವಿಯವರೆಗೆ ಒಂದು ಲಕ್ಷ ಕೋಟಿ ರೂಪಾಯಿಗಳಷ್ಟು ಇತ್ತು. 2016-17 ನೇ ಸಾಲಿಗೆ ರಾಜ್ಯದ ಸಾಲದ ಪ್ರಮಾಣವು 2 ಲಕ್ಷದ 11 ಸಾವಿರ ಕೋಟಿ ರೂಪಾಯಿಗಳಷ್ಟು ಇತ್ತು. ಒಂದೇ ಬಾರಿಗೆ ಸಾಲದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಮಾಣವು ದುಪ್ಪಟ್ಟಾಯಿತು. ಒಂದು ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲವನ್ನು ಮುಟ್ಟಲು 60 ವರ್ಷಗಳಷ್ಟು ದೀರ್ಘ ಸಮಯವನ್ನು ನಾವು ತೆಗೆದುಕೊಂಡೆವು. ಆದರೆ ಮುಂದಿನ ಒಂದು ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲದ ಮೊತ್ತವನ್ನು ತಲುಪಲು ನಾವು ಕೇವಲ 4 ವರ್ಷಗಳ ಸಮಯವನ್ನು ತೆಗೆದುಕೊಂಡಿದ್ದೇವೆ. ಹೀಗೆ ಸಾಲದ ಮೊತ್ತವು ಒಂದು ಲಕ್ಷ ಕೋಟಿ ರೂಪಾಯಿಗಳಷ್ಟು ಹೆಚ್ಚಾಗುವಾಗ ಹಾಗೂ ನನ್ನ ಬಳಿ ಇರುವ ಅಂಕಿ-ಸಂಖ್ಯೆಗಳ ಪ್ರಕಾರ ಈ ನಾಲ್ಕು ವರ್ಷಗಳ ಅವಧಿ ಯಾರದ್ದು ಎಂದು ಹೇಳಿದರೆ, ಅದು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ಅಧಿಕಾರಾವಧಿಯಾಗಿದೆ. ಇವರ ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ ಒಂದು ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲ ಮಾಡಲಾಗಿದೆ. ಇದಕ್ಕೆ ತಗಲುವ ಬಡ್ಡಿ ಮೊತ್ತವೆಷ್ಟು? ಒಂದು ಲಕ್ಷ ಕೋಟಿ ರೂಪಾಯಿಗಳಿಗೆ ಶೇಕಡಾ 7 ರಷ್ಟು ಬಡ್ಡಿ ದರದಲ್ಲ ಎಷ್ಟು ಮೊತ್ತವನ್ನು ಪಾವತಿಸಬೇಕು? ಮುಂದಿನ ಸಾಲನ ಆಯವ್ಯಯದ ಹೊತ್ತಿಗೆ ಬಡ್ಡಿಯ ದುಪ್ಪಟ್ಟು ಮೊತ್ತವನ್ನು ಪಾವತಿಸಬೇಕಾಗಿರುತ್ತದೆ. ಆಗ ಒಂದೂವರೆ ಲಕ್ಷ ರೂಪಾಯಿಗಳಷ್ಟು ಸಾಲ ಮಾಡಬೇಕಾಗುತ್ತದೆ. ಈ ರೀತಿಯಾಗಿ ಸಾಲದ ಪ್ರಮಾಣವು ದುಪ್ಪಟ್ಟಾಗುತ್ತಾ ಹೋಗಿದೆ. ಈ ಹಿಂದೆ ಶ್ರೀ ಹೆಚ್.ಡಿ.ಕುಮಾರಸ್ವಾಮಿರವರು ಮುಖ್ಯಮಂತ್ರಿಗಳಾಗಿದ್ದಾಗ, ಅವರೇ ಮಂಡಿಸಿದ ಆಯವ್ಯಯದಲ್ಲ ನಮೂದಿಸಿದಂತೆ, 48 ಸಾವಿರ ಕೋಟಿ ರೂಪಾಯಿಗಳಷ್ಟು ಸಾಲ ಮಾಡಲಾಗಿದೆ. ಇಷ್ಟು ಮೊತ್ತದ ಸಾಲ ಮಾಡಿರುವುದಾಗಿ ಅಂದಿನ ಸರ್ಕಾರವು ತಿಳಿಸಿದೆ. ಇಷ್ಟು ಮೊತ್ತದ ಸಾಲಕ್ಕೆ ಬಡ್ಡಿಯನ್ನು ಸೇರಿಸಬೇಕಾದರೆ, ಇನ್ನೂ 3 ಸಾವಿರ ಕೋಟಿ ರೂಪಾಯಿಗಳಷ್ಟನ್ನು ಸೇರಿಸಬೇಕು. ಅಲ್ಲಗೆ ರಾಜ್ಯದ ಸಾಲದ ಮೊತ್ತ 51 ಸಾವಿರ ಕೋಟಿ ರೂಪಾಯಿಗಳಷ್ಟಾಗುತ್ತದೆ. ಮುಂದಿನ ಸಾಲನ ಮತ್ತೊಂದು ಆಯವ್ಯಯವನ್ನು ಮಂಡಿಸಬೇಕಾದರೆ, ಈ 51 ಸಾವಿರ ಕೋಟಿ ರೂಪಾಯಿಗಳಿಗೆ ಮತ್ತೆ 50 ಸಾವಿರ ಕೋಟಿ ರೂಪಾಯಿಗಳನ್ನು ಸೇರಿಸಬೇಕಾಗುತ್ತದೆ. ಪ್ರತಿಯೊಂದು ಸರ್ಕಾರಗಳು ಈ ರೀತಿಯಾಗಿ ಸಾಲದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿವೆ. ನಾನು ವ್ಯಕ್ತಿಗತವಾಗಿ ಯಾವುದೇ ಒಂದು ಸರ್ಕಾರವನ್ನು ಗುತಿಸುವುದಿಲ್ಲ. ಮುಂದೆ ಅಧಿಕಾರಕ್ಕೆ ಬರುವ ಸರ್ಕಾರಗಳು ಈ ಹಿಂದಿನ ಸರ್ಕಾರಗಳು ಮಾಡಿರುವ ಸಾಲವನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮುಂದುವರೆಸಿಕೊಂಡು ಹೋಗಬೇಕು. ಯಾವುದೇ ಸರ್ಕಾರಗಳು ಸಾಲ ಮಾಡಿದರೆ, ಅದರ ಹೊಣೆಯು ಮುಂದೆ ಆಡಳಿತಕ್ಕೆ ಬರುವ ಸರ್ಕಾರದ್ದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರವು ಸಕಾರಣಕ್ಕಾಗಿ ಸಾಲವನ್ನು ಮಾಡಿದೆ. ಕರೋನಾ ಸಂಕಷ್ಟ, ಸಂಪನ್ಮೂಲಗಳ ಕೊರತೆ, ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡು, ನಿರುದ್ಯೋಗ ತಾಂಡವವಾಡಿದ್ದರಿಂದ ಅಂತಹ ಸಂದರ್ಭದಲ್ಲಿ ಹಾಗೂ ಜನರ ಆರೋಗ್ಯ ರಕ್ಷಣೆಗಾಗಿ ಈ ಎಲ್ಲಾ ಕಾರಣಕ್ಕಾಗಿ ನಮ್ಮ ಸರ್ಕಾರವು ಸಾಲ ಮಾಡಿದೆ. ನಮ್ಮ ಪಕ್ಷದ ಮುಖ್ಯಮಂತ್ರಿಗಳ ಅಧಿಕಾರಾವಧಿಯಲ್ಲಿ, ಜನರು ಉಪವಾಸದಿಂದ ನರಳಬಾರದು ಎಂಬ ಕಾರಣಕ್ಕಾಗಿ ಹಾಗೂ ಆಹಾರ, ಔಷಧಿ ಇತ್ಯಾದಿಗಳನ್ನು ಉಚಿತವಾಗಿ ನೀಡಿದ್ದಕ್ಕಾಗಿ ನಮ್ಮ ಸರ್ಕಾರಕ್ಕೆ ಸಾಲ ಮಾಡುವ ಅನಿವಾರ್ಯತೆಯುಂಟಾಯಿತು.

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಸಾಲದ ಶ್ವೇತಪತ್ರವನ್ನು ಹೊರಡಿಸುವ ಬಗ್ಗೆ ಪ್ರಸ್ತಾಪಿಸಿದರು. ಹೀಗಾಗಿ ಕರೋನಾ ಸಂಕಷ್ಟದ ಸಂದರ್ಭದಲ್ಲಿ ಎಷ್ಟು ಖರ್ಚು ಇತ್ತು ಎನ್ನುವುದರ ಬಗ್ಗೆಯೂ ಸಹ ಸರ್ಕಾರವು ಶ್ವೇತಪತ್ರವನ್ನು ಹೊರಡಿಸಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ.

ಶ್ರೀ ಆಯನೂರು ಮಂಜುನಾಥ:- ಮಾನ್ಯ ಸಭಾಪತಿಯವರೇ, ಈ ವಿಚಾರದಲ್ಲಿ ನೀವೂ ಸಹ ಬೇಡಿಕೆ ಇಡಿ. ಯಾವುದನ್ನೇ ಕೇಳುವ ಅಭಿಪ್ರಾಯ ಹಾಗೂ ಸ್ವಾತಂತ್ರ್ಯ ಹೇಗೆ ನನಗೆ ಇದೆಯೋ ಅದೇ ರೀತಿಯಾಗಿ ಅವರಿಗೂ ಸಹ ಇದೆ. ಒಂದು ಬಾರಿ ಮುಚ್ಚುಮರೆಯೆ ಅಂದರೆ, hippocratic politics ನಿಂದ ನಾವುಗಳು ಹೊರಗೆ ಬರೋಣ. ನಾವು ಒಳ್ಳೆಯವರಲ್ಲ, ಆದರೂ ಸಹ ಒಳ್ಳೆಯವರು ಎಂದು ಬಿಂಬಿಸುವುದು; ಪ್ರಾಮಾಣಿಕರಲ್ಲ ಆದರೂ ಸಹ ಪ್ರಾಮಾಣಿಕರೆಂದು ಬಿಂಬಿಸುವುದು; ಅದೇ ರೀತಿಯಾಗಿ ದಕ್ಷರಲ್ಲ ಆದರೂ ಸಹ ದಕ್ಷರೆಂದು ಬಿಂಬಿಸುವುದು ಆಗುತ್ತಿದೆ. ಇನ್ನೊಬ್ಬರನ್ನು ಏಕೆ ಮಾಡುವುದರಲ್ಲಿಯೇ ಕಾಲಹರಣ ಮಾಡುವುದಕ್ಕಿಂತ ಕೆಲಸವನ್ನು ಮಾಡೋಣ. ಒಟ್ಟಾರೆಯಾಗಿ hippocratic politics ನಿಂದ ಹೊರಗೆ ಬರೋಣ. ಒಂದು ಕಾಲಘಟ್ಟದಲ್ಲಿ ನಮ್ಮದು ಏನೇನು ಬೇಡಿಕೆ ಇದೆ ಎನ್ನುವುದು ಹೊರಗೆ ಬರಲಿ. ಮುಂದೆ ಅಧಿಕಾರಕ್ಕೆ ಬರುವವರು ಅಥವಾ ಯಾರು ಅದನ್ನು ತಿದ್ದುಕೊಳ್ಳಬೇಕೋ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅವರೇ ತಿದ್ದುಕೊಂಡು ಮುಂದಕ್ಕೆ ಹೋಗುತ್ತಾರೆ. ಹೀಗಾಗಿ ವಿರೋಧ ಪಕ್ಷದ ಸದಸ್ಯರುಗಳೂ ಸಹ ಇದರ ಬಗ್ಗೆ ಬೇಡಿಕೆಯನ್ನಿಡಬಹುದು. ಇದೇ ರೀತಿಯಾಗಿ ಶ್ರೀ ಹೆಚ್.ಡಿ.ಕುಮಾರಸ್ವಾಮಿರವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಅಂದರೆ ಮೂರು ವರ್ಷಗಳ ಅವಧಿಯಲ್ಲಿ ನಮ್ಮ ರಾಜ್ಯದ ಸಾಲದ ಪ್ರಮಾಣವು 3,27,209 ಕೋಟಿ ರೂಪಾಯಿಗಳಿಗೆ ಮುಟ್ಟಿತು. ಈಗ ಪುನಃ ಸಾಲದ ಪ್ರಮಾಣವನ್ನು ಏರಿಕೆ ಮಾಡಲಾಗಿದೆ. ಈ ರೀತಿಯಾಗಿ ಸಾಲದ ಏರಿಕೆಗೆ ನನ್ನ ಕಣ್ಣಿನಲ್ಲಿ ಸಕಾರಣವು ಕಾಣುತ್ತದೆ. ಆದರೆ ವಿರೋಧ ಪಕ್ಷದವರ ಕಣ್ಣಿನಲ್ಲಿ ಸಕಾರಣವೇ ಇಲ್ಲ. ಈ ಹಿಂದೆ ಆಡಳಿತದಲ್ಲಿದ್ದ ಸರ್ಕಾರಗಳು ರೈತರ ಸಾಲ ಮನ್ನಾ ಮಾಡುತ್ತೇವೆಂದು ಹೇಳಿದರಾದರೂ ಪೂರ್ಣ ಪ್ರಮಾಣದಲ್ಲಿ ಸಾಲ ಮನ್ನಾ ಮಾಡಲಿಲ್ಲ. ಅದನ್ನು ಅರ್ಧಕ್ಕೆ ಬಿಟ್ಟುಹೋಗಲಾಯಿತು. ನಂತರದಲ್ಲಿ ಶ್ರೀ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದರು. ಅವರ ಅಧಿಕಾರವಧಿಯಲ್ಲಿಯೂ ಸಹ ಭಾಗಶಃ ಸಾಲ ಮನ್ನಾ, ಇನ್ನುಳಿದದ್ದನ್ನು ಮುಂದಿನ ಸರ್ಕಾರಕ್ಕೆ ಬಿಟ್ಟು ಹೋದರು. ಆದರೆ, ಆಡಳಿತದಲ್ಲಿರುವ ಯಾವುದೇ ಪಕ್ಷದ ಸರ್ಕಾರಗಳು ತೆಗೆದುಕೊಂಡಿರುವ ನಿರ್ಣಯಗಳನ್ನು ಮುಂದುವರೆಸಿಕೊಂಡು ಹೋಗಬೇಕಲ್ಲವೇ? ಹೀಗೆ ಹಿಂದಿನ ಸರ್ಕಾರಗಳು ಮಾಡಿದ ಸಾಲವು ಮುಂದಕ್ಕೆ ಸಾಗುತ್ತಾ ಹೋಯಿತು. ಪರಿಸ್ಥಿತಿ ಹೀಗಿರುವಾಗ, ಕೇವಲ 'ಶ್ರೀ ಬಸವರಾಜ ಬೊಮ್ಮಾಯಿರವರ ನೇತೃತ್ವದ ಸರ್ಕಾರ ಸಾಲ ಮಾಡಿದೆ' ಎಂಬ ಆಪಾದನೆಗಳನ್ನು ಮಾಡಲು ವಿರೋಧ ಪಕ್ಷದವರ ಬಳಿ ಯಾವ ರೀತಿಯಾದ ತರ್ಕ ಇದೆ ಎನ್ನುವುದು ನನಗೆ ಅರ್ಥವಾಗಿಲ್ಲ. ಒಂದು ವೇಳೆ ಬೇರೆ ಸರ್ಕಾರಗಳು ಮಾಡಿದರೆ ಅದು ಸಾಲ ಅಲ್ಲ; ಆದರೆ, ಅದನ್ನು ನಾವು ಮಾಡಿದರೆ, ಅದು ಸಾಲವಾಗುತ್ತದೆಯಲ್ಲವೇ? ಇದು ಹೇಗೆ ಸಾಧ್ಯ ಎಂದು ನಾನು ಕೇಳುತ್ತೇನೆ. ಸಾಲ ಮಾಡಿರುವ ಸಕಾರಣವು ನನ್ನ ಕಣ್ಣಿಗೆ ಕಾಣುತ್ತದೆ, ಆದರೆ ಅವರ ಕಣ್ಣಿಗೆ ಕಾಣುವುದಿಲ್ಲ. ಸಂಕಷ್ಟದ ಸಮಯದಲ್ಲಿ ಈ ರಾಜ್ಯದ ಜನರನ್ನು ಕಾಪಾಡುವ, ಅವರಿಗೆ ಆಹಾರದ ಕಿಟ್‌ಗಳನ್ನು ಒದಗಿಸುವ, ಅವರ ಜೀವವನ್ನು ಉಳಿಸುವ ಇತ್ಯಾದಿ ಸಕಾರಣಗಳು ನಮಗೆ ಇತ್ತು. ಆ ಸಂದರ್ಭದಲ್ಲಿ ರಾಜ್ಯಕ್ಕೆ ಆದಾಯವಿರಲಿಲ್ಲ. ಈ ಎಲ್ಲಾ ಕಾರಣಗಳಿಗಾಗಿ ನಮ್ಮ ಸರ್ಕಾರವು ಸಾಲವನ್ನು ಮಾಡಿದೆ. ಆದರೆ, ಈ ಹಿಂದೆ ಆಡಳಿತ ನಡೆಸಿದ ಸರ್ಕಾರಗಳಿಗೆ ಸಾಲ ಮಾಡಲು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಯಾವ ಕಾರಣವಿತ್ತು ಎಂದು ನಾನು ಕೇಳುತ್ತೇನೆ. ಈ ಬಗ್ಗೆ ವಿರೋಧ ಪಕ್ಷದವರು ತಮ್ಮ ಕಾರಣಗಳನ್ನು ತಿಳಿಸಿದರೆ, ತುಂಬಾ ಒಳ್ಳೆಯದಾಗುತ್ತದೆ.

ಶ್ರೀ ಸಂತೋಷ್ ಹೆಗ್ಡೆಯವರು ಈ ಹಿಂದೆ ಲೋಕಾಯುಕ್ತರಾಗಿ ಕಾರ್ಯ ನಿರ್ವಹಿಸಿದ್ದರು. ನಮಗೆಲ್ಲರಿಗೂ ಸಹ ಅವರ ಬಗ್ಗೆ ಗೌರವವಿದೆ. ನಮಗೆ ಅವರ ಬಗ್ಗೆ ಸ್ವಲ್ಪ ಕಡಿಮೆ ಪ್ರಮಾಣದಲ್ಲ ಗೌರವವಿದೆ ಆದರೂ ಸಹ ಅವರ ಬಗ್ಗೆ ನಮಗೆಲ್ಲಾ ಗೌರವವಿದೆ. ಈ ಹಿಂದೆ ಅವರು ಲೋಕಾಯುಕ್ತರಾದಾಗ ನಮಗೆ ಮಾತ್ರವೇ ಅರೆದು ಹೋದರು; ಬೇರೆಯವರಿಗೆ ಅರೆಯಲ್ಲ; ಅವರುಗಳನ್ನು ಬಿಟ್ಟುಬಿಟ್ಟರು. ಆದರೂ ಸಹ ಅವರು ನ್ಯಾಯಾಧೀಶರು. ಹೀಗಾಗಿ ಅವರ ಬಗ್ಗೆ ನಮಗೆ ಗೌರವವಿದೆ. ಅವರು ತಮ್ಮ ಅಧಿಕಾರಾವಧಿಯಲ್ಲಿ ವರದಿಯೊಂದನ್ನು ನೀಡಿದ್ದರು. Former Chief Justice of India Justice Venkatachalaiah and Former Lokayuktha Justice Santhosh Hegde ರವರುಗಳು ವರದಿಯೊಂದನ್ನು ನೀಡುತ್ತಾರೆ. ಅದು ನಾನು ಅಥವಾ ಶ್ರೀ ಬಿ.ಕೆ.ಹರಿಪ್ರಸಾದ್ ರವರು ನೀಡಿದ ವರದಿಯಲ್ಲ. ಇಲ್ಲ ಕುಳಿತ ಶ್ರೀ ಗೋವಿಂದ ಎಂ.ಕಾರಜೋಳ ರವರ ಆದಿಯಾಗಿ ಇಲ್ಲರುವವರಾದ್ದೂ ಅಲ್ಲ. ಶ್ರೀ ಸಂತೋಷ ಹೆಗ್ಡೆರವರು ನೀಡಿದ ವರದಿಯಲ್ಲಿ “Karnataka crashes to 7th place from top spot in social protection” ಎಂದು ಹೇಳಿದ್ದಾರೆ. ಸಾಮಾಜಿಕ ರಕ್ಷಣೆಯಲ್ಲಿ ಮೊದಲನೇ ಸ್ಥಾನದಲ್ಲಿದ್ದ ನಮ್ಮ ರಾಜ್ಯವು 7ನೇ ಸ್ಥಾನಕ್ಕೆ ಕುಸಿಯಿತು. It reads: “According to the latest Public Affairs Index Report, released by former Chief Justice of India – Justice Venkatachalaiah and former Lokayukta Justice Santhosh Hegde, Karnataka has slipped from top spot to 7th in the Social Protection Index in the list of 18 states...” ಇದು ಯಾರ regime? It is our beloved Joint C.M., Siddaramaiah. ವರದಿಯಲ್ಲಿ ಮುಖ್ಯಮಂತ್ರಿಗಳು ಎಂದು ಬರೆದಿದ್ದಾರೆ. ಈ ಹಿಂದಿನ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರೇ ಆಗಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಮ್ಮ ರಾಜ್ಯವು ಕೆಳಸ್ಥಾನಕ್ಕೆ ಕುಸಿದಿದೆ ಎಂದು ಹೇಳಿದ್ದು ನಮ್ಮ ಭಾರತೀಯ ಜನತಾ ಪಕ್ಷವಲ್ಲ. ನಾವು ಹಾಗೂ ವಿರೋಧ ಪಕ್ಷದವರು ಗೌರವಿಸುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀ ವೆಂಕಟಾಚಲಯ್ಯ ಹಾಗೂ ಈ ರಾಜ್ಯವು ಲೋಕಾಯುಕ್ತರನ್ನಾಗಿ ಒಪ್ಪಿಕೊಂಡ ಶ್ರೀ ಸಂತೋಷ್ ಹೆಗ್ಡೆ ರವರುಗಳು ನೀಡಿದ ವರದಿಯಾಗಿದೆ. ಸಾಮಾಜಿಕ ರಕ್ಷಣೆಯ ವಿಚಾರದಲ್ಲಿ ಮೊದಲನೇ ಸ್ಥಾನದಲ್ಲಿದ್ದ ನಮ್ಮ ರಾಜ್ಯವು 7ನೇ ಸ್ಥಾನಕ್ಕೆ ಇಳಿದಿದೆ ಎನ್ನುವ ವರದಿಯನ್ನು ಲೋಕಾಯುಕ್ತರವರುಗಳು ನೀಡಿದರು. ಆಗಿನ ಕಾಲಘಟ್ಟವು ಹಾಗಿತ್ತು.

(ಮುಂದು)

(313)/14-3-2022/3-50/ಎಲ್‌ಎಂ/ಜಿಆರ್

ಶ್ರೀ ನಸೀರ್ ಅಹಮದ್:- ಯಾವ ಇಯರ್ ಎನ್ನುವುದನ್ನು ಹೇಳಬೇಕು.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಗಳೆ, I think, 2014 ಇರಬಹುದು.

ಶ್ರೀ ನಸೀರ್ ಅಹಮದ್:- ಮಾನ್ಯ ಸಭಾಪತಿಗಳೆ, 2014ರಲ್ಲಿ ವರದಿ ಕೊಟ್ಟಿದ್ದಾರೆ ಎಂದರೆ ಅದು 2013ನೇ ಸಾಲಿನ ವಿಷಯವಾಗಿರುತ್ತದೆ.

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಗಳೆ, 'social protection' ಎಂದು ಮಾನ್ಯ ಸದಸ್ಯ ಹೇಳಿದರು. ಅದು social protection ವಿಷಯ ಆಗಿದೆಯೇ? ಅಥವಾ Human Development Index ಆಗಿದೆಯೇ?

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಗಳೆ, social protection means ಬಡವರಿಗೆ ಕೊಡುವಂತಹ social security ಇರಬಹುದು, ಎಲ್ಲವೂ ಇರಬಹುದು. ನಾನು in-detail ಗೆ ಹೋಗಲ್ಲ. ಯಾವ ವರ್ಷ, ಯಾರ ಹೆಸರು ಇವೆಲ್ಲವನ್ನು ನಾನು ಸೇರಿಸಿ ಹೇಳುತ್ತಿಲ್ಲ. As it is I am quoting.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

Sri B.K.HARIPRASAD:- You are right. ಆದರೆ ಆಗ ಇದ್ದವರು ಮಾನ್ಯ ಸಿದ್ದರಾಮಯ್ಯನವರು ಅಲ್ಲ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಗಳೆ, ಯಾವ ವರ್ಷ ಎಂದು ಅಲ್ಲ ಇಲ್ಲ, ನಾನು ನೋಟ್ ಮಾಡಿಕೊಂಡಿರುವುದು 'Fragile India then (March 2014)' ಎಂದು ನನ್ನ reference ನಲ್ಲ ಇದೆ. ತಪ್ಪಿಸಿಕೊಳ್ಳಲು ತಾವು ಏನಾದರೂ ಹೇಳಬಹುದು, that is your right. ನಾನೂ ಅದನ್ನೆ ಮಾಡುವುದು. To escape from the clutches, you can try. No problem. ಈ ಕಾಮೆಂಟ್ ನನ್ನದಲ್ಲ. ಮಾನ್ಯ ಸಿದ್ದರಾಮಯ್ಯನವರ ಮೇಲೆ ನನಗೆ ಆಗಾಧವಾದ ಗೌರವವಿದೆ. ಈ ವರದಿ ತಪ್ಪೊ ಸರಿಯೋ ನನಗೆ ಗೊತ್ತಿಲ್ಲ, ಇದು ನನ್ನ ಕೈಯಲ್ಲ ಇದೆ. ಅದರ ಬಗ್ಗೆ ಸದನದ ಗಮನಕ್ಕೆ ತರುತ್ತಿದ್ದೇನೆ. ಇದೇ ಸರಿ ಎಂದು ನಾನು ವಾದ ಮಾಡುತ್ತಿಲ್ಲ.

ಶ್ರೀ ಆರ್.ಬಿ.ತಿಮ್ಮಾಪೂರ:- ಯಾವ ಇಯರ್ ಎಂದು ಹೇಳ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಗಳೆ, ಯಾರ ಕಾಲದಲ್ಲ ಎಂದು ಅವರು ಹೇಳಿದ್ದಾರೆ. ಇದನ್ನು ಬರೆದಿರುವುದು ನಾನಲ್ಲ. ಇಯರ್‌ಫೋನ್ ಹಾಕಿಕೊಂಡು ಸ್ವಲ್ಪ ಸಂಯಮದಿಂದ ಕೇಳಿದರೆ ನಾನು ಏನು ಹೇಳುತ್ತಿದ್ದೇನೆ ಎನ್ನುವುದು ನಿಮಗೆ ಅರ್ಥವಾಗುತ್ತದೆ.

ಶ್ರೀ ಆರ್.ಬಿ.ತಿಮ್ಮಾಪೂರ:- ಯಾವ ಇಸವಿಯಿಂದ ಯಾವ ಇಸವಿವರೆಗೆ ಎನ್ನುವುದನ್ನು ಹೇಳ. ಆ ವರದಿಯ ಒಂದು ಕಾಪಿ ನಮಗೆ ಕೊಡಿ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಗಳೆ, ವರದಿಯ ಕಾಪಿ ಬೇಕು ಎಂದರೆ ಕಳುಹಿಸಿಕೊಡುತ್ತೇನೆ. You should be a good Advocate, not for bad cases. ಸುಮ್ಮನೆ ಯಾಕೆ ತೊಂದರೆ ತೆಗೆದುಕೊಳ್ಳುತ್ತೀರಿ. ಮಾನ್ಯ ಸಿದ್ದರಾಮಯ್ಯನವರಿಗೆ ನಿಮ್ಮ ಮೇಲೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆಗಾಧ ನಂಬಿಕೆ, ಗೌರವವಿದೆ ಸುಮ್ಮನೆ ಇಲ್ಲ ಅವರ ಬಗ್ಗೆ ಮಾತನಾಡಿ ನಿಷ್ಠೆ ತೋರಿಸುವ ಅವಶ್ಯಕತೆ ಇಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಿದ್ರಾಮಯ್ಯನವರ ಹೆಸರು ಹೇಳುವುದರಿಂದ ನಾವು ಮಾತನಾಡುತ್ತಿದ್ದೇವೆ. ಅವರು ಇಲ್ಲ ಬಂದು defend ಮಾಡಿಕೊಳ್ಳಲು ಆಗುವುದಿಲ್ಲ. 'ಮಾಜಿ ಮುಖ್ಯಮಂತ್ರಿಗಳು' ಎಂದು ಹೇಳಿದ್ದರೆ ನಾವು ಸುಮ್ಮನೆ ಕುಳಿತಿರುತ್ತಿದ್ದೆವು.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಗಳೆ, ಇದರಲ್ಲಿ ಬರೆದಿರುವುದನ್ನು ಓದುತ್ತಿದ್ದೇನೆ. I will show you.

ಶ್ರೀ ಬಿ.ಕೆ.ಹರಿಪ್ರಸಾದ್:- ಅದರ ಕಾಪಿ ಕೊಡಿ.

ಶ್ರೀ ಆಯನೂರು ಮಂಜುನಾಥ್:- ಕೊಡೋಣ. This report further reads thus:

“Karnataka: 1st rank in Corruption!

According to the CMS – India Corruption Study 2017 survey, the estimated total amount paid as bribes went down from Rs.20,500 crore in 2005 to Rs.6350 crore in 2016 i.e., the Indian households paid 67% less bribe in 2017 compared to the amount given as bribe in 2005,!

2005ನೇ ಸಾಲಿನಲ್ಲಿ ಯಾರು ಇದ್ದರು ನನಗೆ ಗೊತ್ತಿಲ್ಲ. ನೀವೇ ನನೆಪಿಸಿಕೊಳ್ಳಿ. This report further reads thus:

“ .. reinforces the Modi govt's claim that it has made a dent in graft with its various anti – corruption initiatives. Come to Karnataka, – With 77% households experiencing corruption, Karnataka State under Congress (then) CM Siddaramaiah recorded the highest corruption in public services during last one year

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಗಳೆ, ಮಾನ್ಯ ನ್ಯಾಯಮೂರ್ತಿ ಸಂತೋಷ ಹೆಗಡೆಯವರ ಮೇಲೆ ಮತ್ತು ನ್ಯಾಯಮೂರ್ತಿ ವೆಂಕಟಾಚಲಯ್ಯನವರ ಬಗ್ಗೆ ನನಗೆ ತುಂಬಾ ಗೌರವವಿದೆ. ಕಾಂಗ್ರೆಸ್ ಸರ್ಕಾರದ ಬಗ್ಗೆ ಅವರ ನಿಲುವು ಏನು ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. I.M.F., (International Monetary Fund) ಎಂದು ಇದೆ 2014ನಲ್ಲ 'corruption' ನಲ್ಲ ನಾವು 84ನೇ ಸ್ಥಾನದಲ್ಲಿದ್ದೇವು. ಈಗ 86 ಸ್ಥಾನಕ್ಕೆ ಹೋಗಿದೆ. ತಮ್ಮ ಗಮನಕ್ಕಾಗಿ ಹೇಳುತ್ತಿದ್ದೇನೆ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಗಳೆ, ನೀವು enlighten ಮಾಡಿದಿರಿ, ಒಳ್ಳೆಯದು ಏಕೆಂದರೆ ನಾನು ಕಲಿಯುವುದಿದೆ, ತಾವು ಕಲಿಯುವುದು ಇದೆ. ತಾವು ಹೇಳಿರುವುದನ್ನು ನಾವು insert ಮಾಡಿಕೊಳ್ಳುತ್ತೇವೆ.

ವೈಸ್ ಛೇರ್ಮನ್:- ಮಾನ್ಯ ಮಂಜುನಾಥ್‌ರವರೇ ಇನ್ನು 5 ನಿಮಿಷದಲ್ಲ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಗಳೆ, ಹಾಗೆ ಹೇಳಬೇಡಿ ಸರ್, ಮೊನ್ನೆ ಆಟದ ವಿಷಯಕ್ಕೆ ಮಾನ್ಯ ಕೆ.ಗೋವಿಂದರಾಜ್‌ರವರಿಗೆ ಒಂದು ಕಾಲು ಗಂಟೆ ಕಾಲಾವಕಾಶವನ್ನು ಕೊಡಲಾಗಿದೆ.

ವೈಸ್ ಛೇರ್ಮನ್:- ನೀವು ಇನ್ನು 5 ನಿಮಿಷ ಮಾತನಾಡಿದರೆ ಒಂದೂವರೆ ಗಂಟೆಯಾಗುತ್ತದೆ. ಇನ್ನು ಮಾತನಾಡುವವರು ತುಂಬಾ ಸದಸ್ಯರಿದ್ದಾರೆ. 5 ನಿಮಿಷದಲ್ಲ ಮಾತನಾಡಿ ಮುಗಿಸಿಬಿಡಿ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ನೀವು ಕೆಳಗೆ ಕುಳಿತಾಗ ಒಂದು ರೀತಿ ಮಾತನಾಡುತ್ತೀರಿ, ಆ ಪೀಠದ ಮೇಲೆ ಕುಳಿತಾಗ ಇನ್ನೊಂದು ರೀತಿ ಮಾತನಾಡುತ್ತೀರಿ. ಇದರಿಂದ ನನಗೆ ವಿಕ್ರಮಾದಿತ್ಯನ ಕಥೆ ನೆನಪಾಗುತ್ತಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಛೇರ್ಮನ್:- ನಿಮಗೂ ಒಂದುವರೆ ಗಂಟೆ ಕಾಲಾವಕಾಶವನ್ನು ಕೊಡಲಾಗಿದೆ. ಇನ್ನು ಬಜೆಟ್ ಬಗ್ಗೆ ಮಾತನಾಡಿ.

ಶ್ರೀ ಆಯನೂರು ಮಂಜುನಾಥ:- ಮಾನ್ಯ ಸಭಾಪತಿಗಳೆ, ದನ ಕಾಯುವ ಒಬ್ಬ ಸಾಮಾನ್ಯ ಹುಡುಗ, ಒಬ್ಬ ಹಳ್ಳ ಹುಡುಗ ಹೇಗೆ ಇರಬೇಕು, ಹಾಗೆ ಇರುತ್ತಾನೆ. ಅವನು ತನ್ನ ಪಶುಗಳನ್ನು ಮೇಯಿಸಿಕೊಂಡು ಬರುತ್ತಾ ಅಲ್ಲ ಒಂದು ದಿಣ್ಣೆ ಇರುತ್ತದೆ. ಆ ದಿಣ್ಣೆ ಮೇಲೆ ಹೋಗಿ ಕುಳಿತ ತಕ್ಷಣ ನೀತಿ ಪಾಠ ಮಾಡಲು ಪ್ರಾರಂಭ ಮಾಡುತ್ತಾನೆ. ಏನು ಆಯಿತು ಈ ಹುಡುಗನಿಗೆ ಎಂದು ಆ ಗುಡ್ಡವನ್ನು ಅಗೆದು ನೋಡಬೇಕು ಎಂದು ಆ ಗುಡ್ಡವನ್ನು ಅಗೆಯುತ್ತಾರೆ. ಅಲ್ಲ ವಿಕ್ರಮಾದಿತ್ಯನ ಸಿಂಹಾಸನ ಇರುತ್ತದೆ. ಅದಕ್ಕಾಗಿ ರಗಳೆ ಮಾಡುತ್ತಿರುವ ಹುಡುಗ ಆ ಗುಡ್ಡದ ಮೇಲೆ ಕುಳಿತ ತಕ್ಷಣ ಒಳ್ಳೆಯದನ್ನು ಮಾತನಾಡಲು ಪ್ರಾರಂಭಿಸಿದ. ದಯಮಾಡಿ ನಮ್ಮ ಮಾನ್ಯ ಶ್ರೀಕಂಠೇಗೌಡರು ಹಾಗೆ ಆಗಬಾರದು. ನೀವು ನಮ್ಮ ತರಹವೇ ಇರಬೇಕು,

ಯಾರ-ಯಾರ ಅವಧಿಯಲ್ಲ ಬಂದಿರುವ ಕೈಗಾರಿಕೆಗಳು ವಾಪಸ್ ಹೋದವು, ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳನ್ನು ಚೈನಾಕ್ಕೆ ಕರೆದಾಗ, ಬೇರೆ ರಾಜ್ಯದ ಮುಖ್ಯಮಂತ್ರಿಗಳು ಹೋಗಿ ಅಲ್ಲಂದ ಕೈಗಾರಿಕೆಗಳನ್ನು ತೆಗೆದುಕೊಂಡು ಬಂದರು. ಆದರೆ ನಮ್ಮ ರಾಜ್ಯದ ಆಗಿನ ಮುಖ್ಯಮಂತ್ರಿಗಳು ಹೋಗಲಿಲ್ಲ. ಈ ರಾಜ್ಯಕ್ಕೆ ಬರಬೇಕಾದ ಬಂಡವಾಳವನ್ನು ತರಲಿಲ್ಲ.

ಇನ್ನು ಹತ್ತಾರು ಘಟನೆಗಳನ್ನು quote ಮಾಡಬಹುದು, ಆದರೆ ಮಾನ್ಯ ಸಭಾಪತಿಯವರು ನನಗೆ ಲಗಾಮು ಹಾಕುತ್ತಿರುವುದರಿಂದ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ಒಂದು ಮಾತಿನಲ್ಲ ಹೇಳಬಹುದು ಎಂದರೆ, ಹಿಂದಿನ ಎಲ್ಲ ಪರಿಸ್ಥಿತಿಗಳನ್ನು ಹೋಲಿಸಿದಾಗ ಇವತ್ತಿನ ಪರಿಸ್ಥಿತಿ ವಿಭಿನ್ನವಾಗಿದ್ದರೂ ಸಹಿತ, ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಪರಿಸ್ಥಿತಿಯನ್ನು ಮೀರಿ ಎಲ್ಲರನ್ನೂ ರಕ್ಷಣೆ ಮಾಡಲು ಪ್ರಯತ್ನ ಮಾಡಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶಿಕ್ಷಣ ಕ್ಷೇತ್ರ, ಕಾರ್ಮಿಕ ಕ್ಷೇತ್ರಕ್ಕೆ, ಕೃಷಿ ಕ್ಷೇತ್ರಕ್ಕೆ, ಆರೋಗ್ಯ ಕ್ಷೇತ್ರಕ್ಕೆ ಅನುದಾನವನ್ನು ಕೊಟ್ಟಿದ್ದಾರೆ. Pay Commission ಮಾಡಬೇಕೆಂದು ನಮ್ಮ ಸರ್ಕಾರಿ ನೌಕರರು ಕೇಳಿದ್ದಾರೆ. ಆಯವ್ಯಯದಲ್ಲ ಏನು ಹೇಳಿರುವುದಿಲ್ಲ. ಆದರೆ ಹೊರಗಡೆ 7th Pay Commission ಗೆ ಒಂದು ಸಮಿತಿಯನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ. ಅವರು ಆದಷ್ಟು ಬೇಗ Pay Commission ಘೋಷಣೆ ಮಾಡಲ ಎಂದು ನಾನು ಸರ್ಕಾರಕ್ಕೆ ಒತ್ತಾಯವನ್ನು ಮಾಡುತ್ತೇನೆ.

ಇದೇ ಸಂದರ್ಭದಲ್ಲಿ ಎನ್.ಪಿ.ಎಸ್., ನ್ನು ರದ್ದು ಮಾಡಬೇಕು ಎನ್ನುವುದು ಎಲ್ಲರ ಒತ್ತಾಯವಾಗಿದೆ. ಬಹುಷಃ ಆರ್ಥಿಕ ನಿರ್ಭಂದಕ್ಕಾಗಿ ಮಾಡಿರುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಈಗಾಗಲೆ 10% ನೌಕರರು ಮತ್ತು 14% ಸರ್ಕಾರ ಕೊಟ್ಟಿರುವ ಹಣವೇ ಸಾವಿರಾರು ಕೋಟಿ ರೂಪಾಯಿಗಳು ಇವೆ. ಆ ಹಣವನ್ನು ಇಟ್ಟುಕೊಂಡು ಎನ್.ಪಿ.ಎಸ್., ನ್ನು ರದ್ದು ಮಾಡಿ ಓ.ಪಿ.ಎಸ್., ನ್ನು ತರುವುದು ಬಹಳ ಉಚಿತ.

ಇತ್ತೀಚೆಗಷ್ಟೇ ನಾವು ನಿವೃತ್ತರಾಗ ಬೇಕಾಗುತ್ತದೆ ಎಂದು, ನಮ್ಮ ಸಂಬಳವನ್ನು 40+5 ಇರುವುದನ್ನು ಇನ್ನು 10% ಜಾಸ್ತಿ ಮಾಡಿಕೊಂಡಿದ್ದೇವೆ. ಏಕೆಂದರೆ ನಮ್ಮ ಮುಸ್ಸಂಜೆ ದಿನಗಳಲ್ಲಿ ನಾವು ಗೌರವದಿಂದ ಬದುಕಬೇಕೆಂದು ನಾವು ಶಾಸಕರು ನಮ್ಮ ಸಂಬಳವನ್ನು ಹೆಚ್ಚು ಮಾಡಿಕೊಂಡಿದ್ದೇವೆ. ಅದೆ ರೀತಿ ನೌಕರರ ವರ್ಗದವರು ಸಹ ನಿವೃತ್ತರಾದ ಮೇಲೆ ಅವರ ಮುಪ್ಪಿನ, ಮುಸ್ಸಂಜೆ ದಿನಗಳಲ್ಲಿ ಸಾವಿನ ಸಮೀಪ ಸಾಗುತ್ತಿರುವಾಗ ಇನ್ನೊಬ್ಬರಿಗೆ ಕೈ ಚಾಚದೆ ನೆಮ್ಮದಿ ಬದುಕನ್ನು ಬದುಕಬೇಕಾದರೆ ಆ ಎನ್.ಪಿ.ಎಸ್., ರದ್ದಾಗಿ ಓ.ಪಿ.ಎಸ್., ನ್ನು ಬರುವುದು ಒಳ್ಳೆಯದು. ಓ.ಪಿ.ಎಸ್., ನ್ನು ಜಾರಿಗೆ ತರಬೇಕು. ಇದರ ಬಗ್ಗೆ ನಂತರ ವಿವರವಾಗಿ ಮಾತನಾಡುತ್ತೇನೆ.

ಇನ್ನು ಮಾತನಾಡಲು ಅನೇಕ ವಿಷಯಗಳು ಇವೆ, ಆದರೆ ಕಾಲದ ಇತಿ-ಮಿತಿ ಇದೆ. ನನ್ನ ಎಲ್ಲ ಮಿತ್ರರು ಇದನ್ನು ಮುಕ್ತ ಮನಸ್ಸಿನಿಂದ ನೋಡಬೇಕು ಎಂದು ವಿನಂತಿಸಿಕೊಳ್ಳುತ್ತೇನೆ. ಒಂದು ಕಥೆಯನ್ನು ಹೇಳಿ ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಒಬ್ಬ ಹೆಸರಾಂತ ಚಿತ್ರ ಕಲಾವಿದನಿದ್ದ, ಅವನು ತುಂಬಾ ಚೆನ್ನಾಗಿ ಚಿತ್ರವನ್ನು ಬಿಡಿಸುತ್ತಿದ್ದನು. ಒಂದು ಸಾರಿ ಅವನಿಗೆ ಸಾರ್ವಜನಿಕರ ಅಭಿಪ್ರಾಯವೇನು ಇದೆ ಎನ್ನುವುದನ್ನು ತಿಳಿದುಕೊಳ್ಳಬೇಕೆಂದು ಮನಸ್ಸಾಯಿತು. ಒಂದು ದೊಡ್ಡ ಚಿತ್ರವನ್ನು ಬರೆದು ತೆಗೆದುಕೊಂಡು ಹೋಗಿ ಒಂದು ಸರ್ಕಲ್‌ನಲ್ಲಿ ಇಟ್ಟನು. ಇದರಲ್ಲಿ ಇರುವ ದೋಷಗಳನ್ನು ಗುರುತಿಸಿ ಎಂದು ಅದಕ್ಕೆ ಒಂದು caption ಕೊಟ್ಟ. ನಾನು ಪ್ರಪಂಚದ ಹೆಸರಾಂತ ಕಲಾವಿದ ನನ್ನ ದೋಷಗಳನ್ನು ಯಾರು ಗುರುತಿಸುವುದಿಲ್ಲ ಎನ್ನುವ ಭಾವನೆ ಅವನಿಗೆ ಇತ್ತು. ಆದರೆ ಸಾಯಂಕಾಲ ಬಂದು ನೋಡಿದರೆ ಅವನ ಎದೆ ಒಡೆದು ಹೋಯಿತು. ಜನರು ಹೋಗುತ್ತಾ ಬರುತ್ತಾ ಬಂದು ಈ ಕೈ ಸರಿಯಿಲ್ಲ, ಈ ಮೂಗಿನ ಹತ್ತಿರ ಸರಿಯಿಲ್ಲ, ಕಣ್ಣು ಸರಿಯಿಲ್ಲ ಎಂದು ಇಡೀ ಚಿತ್ರದಲ್ಲ ಗುರುತು ಹಾಕಿದರು. ಚಿತ್ರವೇ ಕಾಣುತ್ತಿರಲಿಲ್ಲ. ಆ ಹೆಸರಾಂತ ಕಲಾವಿದನಿಗೆ ಬಹಳ ದುಃಖವಾಯಿತು.

(ಮುಂದು)

(314)14-03-2022(04-00)bsd-md

ಶ್ರೀ ಆಯನೂರು ಮಂಜುನಾಥ (ಮುಂದು)

ನಂತರ ಅತ್ಯಂತ ದುಃಖದಿಂದ ಮನೆಗೆ ಹೋಗಿ ಕುಳಿತುಕೊಂಡ, ಯಾರೋ ಸ್ನೇಹಿತರು ಬಂದು ಏಕೆ ಹೀಗೆ ಕುಳಿತಿದ್ದೀಯಾ ಎಂದು ಕೇಳಿದಾಗ “ನನ್ನ ಚಿತ್ರದಲ್ಲ ಒಂದು ಇಂಚು ಜಾಗ ಬಿಡದೇ ತಪ್ಪುಗಳನ್ನು ಗುರುತಿಸಿದ್ದಾರೆ. ಹಾಗಾಗಿ ಇನ್ನು ಮುಂದೆ ನಾನು ಕುಂಚವನ್ನು ಕೈಯಲ್ಲಿ ಹಿಡಿಯುವುದಿಲ್ಲ, ಇನ್ನು ಸಾಕು, ನಿವೃತ್ತನಾಗುತ್ತೇನೆ” ಎಂದು ಹೇಳುತ್ತಾನೆ. ಆಗ ಸ್ನೇಹಿತರು “ ಇನ್ನೊಮ್ಮೆ ಚಿತ್ರವನ್ನು ಬರೆದುಕೊಂಡು” ಎಂದು ಹೇಳಿ ಮತ್ತೊಮ್ಮೆ ಚಿತ್ರವನ್ನು ಬರೆಸಿಕೊಂಡು circle ನಲ್ಲಿ ಇಡುತ್ತಾರೆ. ನಂತರ ಸಾಯಂಕಾಲ ಚಿತ್ರಕಾರನನ್ನು ಕರೆದುಕೊಂಡು ಹೋದಾಗ ಅದೇ ರೀತಿ mark ಗಳು ಬಿದ್ದಿದ್ದವು. ಆ ಚಿತ್ರಕ್ಕೆ ಇರುವ caption ಅನ್ನು ನೋಡಿದಾಗ “ ಈ ಚಿತ್ರದಲ್ಲರುವ ಒಳ್ಳೆಯ ಗುಣಗಳನ್ನು ಗುರುತಿಸಿ” ಎಂದು ಇತ್ತು. ಮೊದಲನೆಯದು negative ಇದ್ದಾಗಲೂ ಅದೇರೀತಿ mark ಗಳು ಬಿದ್ದಿದ್ದವು ಹಾಗೂ ಒಳ್ಳೆಯ ಅಂಶಗಳನ್ನು ಗುರುತಿಸುವ ಬಗ್ಗೆಯೂ ಅದೇ ರೀತಿ ಇತ್ತು. ಆಗ ಚಿತ್ರಕಾರನಿಗೆ ಆಶ್ಚರ್ಯವಾಯಿತು. ಆಗ ಸ್ನೇಹಿತರು “ ಚಿತ್ರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಒಂದೇ ಆದರೂ ನೋಡುವ ದೃಷ್ಟಿಕೋನಗಳು ಬದಲಾಯಿತು. ನೀನು ದೋಷವನ್ನು ಕೇಳಿದಾಗ ಜನರು ದೋಷವನ್ನು ತೋರಿಸಿದರು, ನೀನು ಒಳ್ಳೆಯದನ್ನು ಕೇಳಿದಾಗ ಜನರು ಒಳ್ಳೆಯದನ್ನು ತೋರಿಸಿದ್ದಾರೆ.” ಆದ್ದರಿಂದ ಇವರು ಆ ರೀತಿ ಆಗಬಾರದು, ಒಳ್ಳೆಯದನ್ನು ತೋರಿಸಿದರೆ ಪ್ರತಿಯೊಂದು ಅಂಶದಲ್ಲೂ underline ಮಾಡುತ್ತಾರೆ. ಮಾನ್ಯ ಬಸವರಾಜ ಬೊಮ್ಮಾಯಿ ರವರು ಇಂತಹ ಕಾಲಘಟ್ಟದಲ್ಲಿ ಇಂತಹ ಒಳ್ಳೆಯದನ್ನು ಕೊಟ್ಟಿದ್ದಾರೆಯೇ ಎನ್ನುತ್ತಾರೆ. ಎರಡನೆಯದಾಗಿ ಅವರು ಬಲಾಢ್ಯರಾಗಬೇಕು, ಶಕ್ತಿಶಾಲಿಗಳು ಮತ್ತು ಪ್ರಜ್ಞಾವಂತರಾಗಬೇಕು. ಕೇವಲ ಉಳಿಕಾರರಾಗಬಾರದು. ಹುಂಬತನದಿಂದ ಗೆದ್ದು ಬಂದು ಬಿಡುತ್ತೇವೆ ಎಂದು ಹೇಳಬಾರದು. ಗೆದ್ದು ಬರಲು ಪ್ರಯತ್ನ ಮಾಡಬೇಕು. ಅವರ ಶ್ರಮ ಬೇಕೇ ಹೊರತು ಬಂಡಲ್ ಮಾತುಗಳಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಜನಪರವಾಗಿ ನಿಂತುಕೊಳ್ಳಬೇಕು, ಜನರ ಭಾವನೆಗಳ ಪರವಾಗಿ ನಿಂತುಕೊಳ್ಳಬೇಕು. ಇದನ್ನೆಲ್ಲಾ ಚರ್ಚೆ ಮಾಡುವ ವಿಷಯವಲ್ಲ. ಜನರ ಭಾವನೆಗಳ ವಿರುದ್ಧ ಅವರ ನಿಲುವುಗಳನ್ನು ಪ್ರದರ್ಶನ ಮಾಡಿದ್ದಕ್ಕೋಸ್ಕರ ಚುನಾವಣೆಗಳಲ್ಲಿ ಪೆಟ್ಟು ಬಿದ್ದಿದೆ. ಜನರ ಬಹು ದೊಡ್ಡ ಭಾವನೆಗಳ ವಿರುದ್ಧ ಸೆಣಸಾಡಿದ್ದಾರೆ. ಭಾವನೆಗಳನ್ನು ಗೌರವಿಸದೇ ಇರುವುದರಿಂದ, ಆ ಭಾವನೆಗಳು ಪೆಟ್ಟು ಕೊಟ್ಟಿವೆ. ಕರ್ನಾಟಕದ ಕಾಂಗ್ರೆಸ್‌ನವರು ಹೆಮ್ಮೆ ಪಡಬೇಕು. ಇಡೀ ದೇಶದಲ್ಲಿ ಒಂದಿಷ್ಟು ಗೌರವವಾದ ವಿರೋಧ ಪಕ್ಷದ ಸ್ಥಾನದಲ್ಲಿ ಇಲ್ಲಿದ್ದಾರೆ. ದಯವಿಟ್ಟು ಏನಾದರೂ ಮಾಡಿ ಉಳಿಸಿಕೊಳ್ಳಲಿ, ಕಷ್ಟಪಟ್ಟು ಈ ಸ್ಥಾನವನ್ನು ಉಳಿಸಿಕೊಳ್ಳಲಿ, ಇದನ್ನು ಕಳೆದುಕೊಳ್ಳಬಾರದು. ಅವರು ವಿರೋಧ ಪಕ್ಷದಲ್ಲೆಯೇ ಕುಳಿತಿರಬೇಕು ಎಂಬ ಸದಾಶಯ ನಮ್ಮದಾಗಿದೆ. ಮುಂದಿನ ಬಾರಿ ಬಂದಾಗಲೂ ನಮ್ಮನ್ನು ಎಚ್ಚರಿಸಲು ಅವರು ನಮ್ಮ ಎದುರಿಗೆ ಇರಬೇಕು. ಅವರು ಶೂನ್ಯರಾದರೆ ನಾವು ಯಾರ ಜೊತೆ ಗುದ್ದಾಡೋಣ? ನಮ್ಮನ್ನು ಯಾರು ಉಳಿ ಮಾಡಬೇಕು? ಅದಕ್ಕೆ ಮುಂದಿನ ಬಾರಿಯೂ ಬಲವಾದ ವಿರೋಧ ಪಕ್ಷವಾಗಿ ಅವರು ಇಲ್ಲ ಕುಳಿತಿರಬೇಕು. ಸುಮ್ಮನು ಸುಮ್ಮನೆ ಬರುತ್ತೇವೆ ಎಂದ ತೊಡೆತಟ್ಟದೇ ಕಾಚಾ ತೊಟ್ಟು ತೊಡೆತಟ್ಟಬೇಕು. ಗುದ್ದಾಡುವವರು ಹವಾದಲ್ಲಿ ಗುದ್ದಾಡಬಾರದು, ನೆಲದಲ್ಲಿ ಕಾಲೂರಿ ಗುದ್ದಾಡುವವರು ಮಾತ್ರ ಬರುತ್ತಾರೆ, ಸುಮ್ಮನೆ ಬಂಡಲ್ ಹೊಡೆದುಕೊಂಡು ಬಂದರೆ ಅಧಿಕಾರಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬರುವುದಿಲ್ಲ. ನಾವು ಸದಾ ಪಕ್ಷ ಕಟ್ಟಬೇಕು. ಯಾರೋ ಪಕ್ಷ ಕಟ್ಟುತ್ತಾರೆ ಎಂದು ಅವರ ಹಿಂದೆ ಓಡಾಡುವುದಿಲ್ಲ! ಅವರು ಪಕ್ಷ ಕಟ್ಟಬೇಕು. ನಾವು ಸ್ವರ್ಗ ಕಾಣಬೇಕೆಂದರೆ ನಾವು ಸಾಯಬೇಕೇ ಹೊರತು ಪಕ್ಕದ ಮನೆಯವನು ಸತ್ತರೆ ನಮಗೆ ಸ್ವರ್ಗ ಕಾಣುವುದಿಲ್ಲ. ನಾವು ಸತ್ತರೆ ಮಾತ್ರ ಸ್ವರ್ಗ ಕಾಣಬಹುದೇ ವಿನಃ ಪಕ್ಕದ ಮನೆಯವನು ಸಾಯಲಿ ಎಂದು ಅವರು ಯಾರಿಗೋ ಪಾದಯಾತ್ರೆ ಮಾಡಲು ಹೋಗಿ ಮನೆಯಲ್ಲಿ ಮಲಗಿಕೊಂಡು ಬಿಟ್ಟರಲ್ಲಾ!. ಟಿ.ವಿ. ಯಲ್ಲಿ ಅವರು ನಮಗೆ ಕಾಣಿಸಲಿಲ್ಲ. ಹಾಗಾಗಿ ಅವರು ಹೋರಾಟವನ್ನು ಮಾಡಲಿ, ಹೋರಾಟವನ್ನು ಗೌರವಿಸೋಣ. ಮುಂದಿನ ಬಾರಿ ದಯಮಾಡಿ ಬರಲಿ, ಸಮರ್ಥವಾದ ಇಬ್ಬರು ವಿರೋಧ ಪಕ್ಷದ ನಾಯಕರು ಸಿಗುತ್ತಾರೆ, ಒಂದು ಕಡೆ ಮಾನ್ಯ ಸಿದ್ದರಾಮಯ್ಯನವರು ಹಾಗೂ ಇನ್ನೊಂದು ಕಡೆ ಶ್ರೀ ಬಿ.ಕೆ. ಹರಿಪ್ರಸಾದ್ ರವರು ಸಿಗುತ್ತಾರೆ. ಅವರುಗಳು ಮುಂದಿನ ಹತ್ತಾರು ವರ್ಷಗಳ ಕಾಲ ನಮ್ಮನ್ನು ಇದೇರೀತಿ ಎಚ್ಚರಿಸುತ್ತಿರಬೇಕು. ನಮ್ಮ ತಪ್ಪುಗಳನ್ನು ತಿದ್ದಬೇಕು. ಆ ತಪ್ಪುಗಳನ್ನು ತಿದ್ದುವ ಕ್ರಿಯೆಗೆ ನಾವು ಋಣಿಯಾಗಿರಬೇಕು.

ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ:- ಮಾನ್ಯ ಮರಿತಿಬ್ಬೇಗೌಡರನ್ನು ಮರೆತುಬಿಟ್ಟರು.

ಶ್ರೀ ಆಯನೂರು ಮಂಜುನಾಥ:- ಮಾನ್ಯ ಮರಿತಿಬ್ಬೇಗೌಡರ ಮತ್ತು ನಮ್ಮ ಸ್ನೇಹ ಚೆನ್ನಾಗಿದ್ದು, ಅವರೊಂದು ರೀತಿ ಸ್ನೇಹ ಜೀವಿ. ಅವರು ಯಾರು ಕರೆಯುತ್ತಾರೋ, ಆ ಕಡೆ ಬಂದು ಬಿಡುತ್ತಾರೆ. He is my good friend. ಅವರು ಪ್ರೀತಿಯಿಂದ ಎತ್ತಿಕೊಂಡವರ ಕೂಸಾಗುತ್ತಾರೆ. ಮೊದಲು ಯಾರೋ ಎತ್ತಿಕೊಂಡಿದ್ದರು, ಕಂಕಲನಿಂದ ಇಳಿಸಿದ್ದಾರೆ.

ಶ್ರೀ ಗೋವಿಂದ ಎಂ. ಕಾರಜೋಳ:- ಅವರ ಬಗ್ಗೆ ಹೇಗೆ ಹೇಳಬೇಕೆಂದರೆ, ಮಾನ್ಯ ಮರಿತಿಬ್ಬೇಗೌಡರು ಸಕ್ಕರೆ ಗೊಂಬೆ ಇದ್ದಂತೆ! ಕಾಲನ ಕಡೆ ನೆಕ್ಕಿದರೂ ರುಚಿಯಾಗಿರುತ್ತದೆ, ತಲೆ ಕಡೆ ನೆಕ್ಕಿದರೂ ರುಚಿಯಾಗಿರುತ್ತದೆ.

ಶ್ರೀ ಆಯನೂರು ಮಂಜುನಾಥ:- ಮಾನ್ಯ ಸಭಾಪತಿಯವರೇ, ಮಾನ್ಯ ಮರಿತಿಬ್ಬೇಗೌಡರು open hearted ಆಗಿದ್ದಾರೆ ಎಂಬ ಋಷಿ ಇದೆ. ನಾವು ಸರಿ ಇದ್ದೇವೆ ಎಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅವರಿಗೆ ಅನಿಸಿದರೆ ನಾಳೆ ಬೆಳಗ್ಗೆ ಯಾರು ಏನು ಹೇಳಿದರೂ ಕೇಳದೇ ಈ ಕಡೆ ಬಂದು ಕುಳಿತುಕೊಳ್ಳುತ್ತಾರೆ. ಆ ವಿಶ್ವಾಸ ನಮಗಿದೆ. ನಾವು ಸರಿಯಿದ್ದೇವೆ ಎಂದು ನಮಗೂ ವಿಶ್ವಾಸ ಇದೆ. ಸದ್ಯ ಯಾರ ಮೇಲಿನ ಸಿಟ್ಟಿಗೆ ಅವರು ಒಂದು ಕಡೆ ಹೋಗಿದ್ದು, ನಮ್ಮ ಕಡೆ ಬರಲು ಬಹಳ ಹೊತ್ತು ತೆಗೆದುಕೊಳ್ಳುವುದಿಲ್ಲ. ನಮ್ಮ ಮಾನ್ಯ ಭೋಜೇಗೌಡರು ಅದೇ ರೀತಿ ಇದ್ದು, ಮಾನ್ಯ ಮರಿತಿಬ್ಬೇಗೌಡರಿಗೆ ಮಾತ್ರ ಹೇಳುತ್ತಿದ್ದಾರೆ ಎಂದು ಅವರು ತಪ್ಪು ತಿಳಿದುಕೊಳ್ಳುವುದು ಬೇಡ. ಯಾರೋ ಬರಲ ಎಂದು ಆಹ್ವಾನ ಕೊಡುವ ಸ್ಥಾನದಲ್ಲಿ ಅಥವಾ ಬೇಡ ಎಂದು ಹೇಳುವ ಸ್ಥಾನದಲ್ಲಿ ನಾನಿಲ್ಲ. ಆದರೆ ಹೀಗೆ ನಮ್ಮಗಳ ಮಧ್ಯೆ ಎಷ್ಟು ಅಂಥ ನಾವು ಮುಖ ಗಂಟು ಇಟ್ಟುಕೊಂಡು, ಒಂದು ರೀತಿ gastric trouble ನಂತೆ ನಗದೇ, ಮುಖ ಬಗಿ ಹಿಡಿದುಕೊಂಡು ಇಲ್ಲ ಕುಳಿತುಕೊಂಡು ಯಾವ ರಾಜಕಾರಣ ಮಾಡೋಣ? ಒಂದಿಷ್ಟು ನಗುನಗುತ್ತಾ ಮಾಡಿದರೆ ಒಂಚೂರು gas ಆದರೂ release ಆಗುತ್ತದೆ. Gastric patient ರೀತಿ ಇರಬಾರದು. Let us smile. ನಾವು ಮಾನ್ಯ ಹರಿಪ್ರಸಾದ್ ರವರನ್ನು ದೆಹಲಿಯಲ್ಲಿಯೂ ನೋಡಿದ್ದೇವೆ. ಉಳಿಗಳನ್ನು ಎದುರಿಗೆ enjoy ಮಾಡಿದವರಿದ್ದೇವೆ. ಇಲ್ಲ ಉಳಿ ಮಾಡುವಂತೆಯೇ ಇಲ್ಲ, ಅವರು ಮಾಡಿದರೆ ನಾವು ಎದ್ದು ಬರುತ್ತೇವೆ, ನಾವು ಮಾಡಿದರೆ ಅವರು ಎದ್ದು ಬರುತ್ತಾರೆ. ಹಾಸ್ಯವನ್ನು ಅರ್ಥ ಮಾಡಿಕೊಳ್ಳದಿರುವ ಹಾಸ್ಯಾಸ್ಪದ ವ್ಯಕ್ತಿಗಳಾಗಿ ಬಿಟ್ಟಿದ್ದೇವೆಯೇ? ಹಾಸ್ಯವನ್ನು enjoy ಮಾಡುವುದಕ್ಕೆ ಆಗುತ್ತಿಲ್ಲವೇ? ನಾನು ಇದನ್ನು ಎಲ್ಲರಿಗೂ apply ಮಾಡಿಕೊಂಡು ಹೇಳುತ್ತಿದ್ದೇನೆಯೇ ವಿನಃ ಯಾರನ್ನು ಉಳಿ ಮಾಡುತ್ತಿಲ್ಲ. ನಾವು ಹಾಸ್ಯವನ್ನು enjoy ಮಾಡುತ್ತಿಲ್ಲ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಕನ್ನಡದಲ್ಲಿ ಗಾದೆ ಅಂದರೆ phrase ಅನ್ನುತ್ತಾರೆ. “Good Lawyer defending a bad case” ಎನ್ನುವಂತೆ ಅಷ್ಟೇ.

Sri AYANUR MANJUNATH:- Yes. Atleast I am a Lawyer. ಅವರುಗಳೆಲ್ಲರೂ ಸುಮ್ಮನೆ bag ಹೊತ್ತುಕೊಂಡು ಬರುವ Assistant ಗಳು. Lawyer ಗಳ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಿಂದೆ book, file, bag ಹಿಡಿದುಕೊಂಡು ಎಷ್ಟು ಜನ ಹೊತ್ತುಕೊಂಡು ಬರುತ್ತಾರೆ? ಅವರು ಸಹ Lawyer ರೀತಿ ನ್ಯಾಯಾಲಯಕ್ಕೆ ಹೋಗುತ್ತಿದ್ದೇವೆ ಎಂದು ತಿಳಿದುಕೊಂಡಿರುತ್ತಾರೆ. I am a good Lawyer for bad cases and sometimes bad Lawyer for good cases. ಆದರೆ ಅವರು Assistant ಗಳಾಗಬಾರದು. You should become good Advocates. ಹಾಗಾಗಿ ಹೆಚ್ಚು ಮಾತನಾಡಲು ಬೇರೆ ಸಮಯ ಸಿಗುತ್ತದೆ.

ಶ್ರೀಮತಿ ಭಾರತಿಶೆಟ್ಟಿ:- ಬ್ರಾಹ್ಮಣರ ರೀತಿ.....

ಶ್ರೀ ಆಯನೂರು ಮಂಜುನಾಥ:- ಅವರು ಬ್ರಾಹ್ಮಣರೋ ಅಥವಾ ಯಾವ ಜಾತಿ ಎಂದು ಗೊತ್ತಿಲ್ಲ. ಆದರೆ ಅವರು ಹುಟ್ಟಿನಿಂದ ಅಥವಾ ಆಚರಣೆಯಿಂದ ಬ್ರಾಹ್ಮಣರೋ ಎಂಬ ವಿಷಯ ಗೊತ್ತಿಲ್ಲ. ರಾತ್ರಿ ಹೊತ್ತು ಎಲ್ಲಿಲ್ಲೋ ಹೋದರೆ ಆಚರಣೆಯಿಂದ ಬ್ರಾಹ್ಮಣರಲ್ಲ. ಅವರು ಎಲ್ಲೆಯೂ ಹೋಗದೇ ಸಂಧ್ಯಾವಂದನೆಯನ್ನು correct ಆಗಿ ಮಾಡಿಕೊಂಡಿದ್ದರೆ ನಿಜವಾದ ಬ್ರಾಹ್ಮಣರು ಇರಬಹುದು. ಹುಟ್ಟಿನಿಂದ ಯಾರೂ ಒಳ್ಳೆಯವರೂ ಅಲ್ಲ, ಶ್ರೇಷ್ಠರೂ ಅಲ್ಲ, ಕೆಟ್ಟವರೂ ಅಲ್ಲ. ಅವರು ಯಾವ ಪಂಕ್ತಿಗೆ ಸೇರುತ್ತಾರೆ ಎಂದು ಅವರೇ decide ಮಾಡಿ ನಾಳೆ ನನಗೆ ಹೇಳಬಡಲ, ಏನೂ ತೊಂದರೆಯಿಲ್ಲ. I am not in a hurry. ನಮ್ಮ ಎಲ್ಲಾ ಸದಸ್ಯರ ಮಧ್ಯೆ ನನ್ನ ಕೊನೆಯ request ಏನೆಂದರೆ ಅವರಾದರೂ ನಮ್ಮನ್ನು ಟೀಕೆ ಮಾಡಲ, ನಾವಾದರೂ ಅವರನ್ನು ಟೀಕೆ ಮಾಡೋಣ. Let us enjoy it. ನಾವು ಜಗಳ ಮಾಡುವುದು ಬೇಡ. ವಿಧಾನ ಸಭೆ ನಡೆಯದಿದ್ದ ದಿವಸಗಳಲ್ಲೆಯೂ ವಿಧಾನ ಪರಿಷತ್ತು ನಡೆಯಬೇಕು. ಗುದ್ದಾಡೋಣ. ಆದರೆ ಪ್ರತಿ ಮಾತಿಗೂ ಸಿಟ್ಟು ಮಾಡಿಕೊಳ್ಳುವುದು ಬೇಡ, ನಾವು ಹೊರಗೆ ಹೋದ ಮೇಲೆ ಎಲ್ಲರೂ ಸ್ನೇಹಿತರು, ಇಲ್ಲ ಎಷ್ಟು ಬೇಕಾದರೂ ಮಾಡೋಣ. ಆ ರೀತಿಯ culture ಅನ್ನು ಬೆಳೆಸಿದರೆ ಮೇಲ್ಮನೆ, ಹಿರಿಯರ ಮನೆ ಎನ್ನುವುದಕ್ಕೂ ಅರ್ಥ ಬರುತ್ತದೆ, ಇದು 'Red Carpet House' not 'Green Carpet House' ಎನ್ನುವಂತೆ ಆಗಿ 'Red Carpet House' ಗೆ ಒಂದು value ಇದ್ದು, ಅದಕ್ಕೆ ತಕ್ಕಂತೆ ಮನೆಯ ಸದಸ್ಯರಾಗಿ ನಾವೆಲ್ಲರೂ ಇರೋಣ ಎಂದು ಹೇಳ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇನ್ನು ಮುಂದಾದರೂ ಒಳ್ಳೆಯ ವಿರೋಧ ಪಕ್ಷದವರಾಗುತ್ತಾರೆ ಎಂದು ನಂಜ ನನ್ನ ಮಾತುಗಳನ್ನು ಮುಗಿಸುತ್ತೇನೆ. ಧನ್ಯವಾದಗಳು.

ಶ್ರೀ ಎಸ್.ಎಲ್. ಭೋಜೇಗೌಡ:- ಏನೇ ಆದರೂ ಮಾನ್ಯ ಮಂಜಣ್ಣನವರು ಚೆನ್ನಾಗಿ convince ಮಾಡಿ confusion ನಲ್ಲ ಇಟ್ಟುಬಿಟ್ಟರು. Budget ಅನ್ನು convince ಮಾಡಲಿಲ್ಲ. ಹಾಗಾಗಿ ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ.

ಶ್ರೀ ಆಯನೂರು ಮಂಜುನಾಥ:- ನಿಮ್ಮನ್ನು ಯಾರೂ convince ಮಾಡುವುದಕ್ಕೆ ಆಗುವುದಿಲ್ಲ, ಏಕೆಂದರೆ you are a man to be confused. ಆ ಶಕ್ತಿ ಅವರಿಗೆ ಇದೆ. ಅವರು ಹೋದಾಗಿನಿಂದ ಮಾನ್ಯ ಕುಮಾರಣ್ಣನವರಿಗೆ ಇನ್ನೂ confusion ಹೋಗಿಲ್ಲ. Still, he is in confusion. ಅವರು ಸದನಕ್ಕೆ ಬರುವುದಿಲ್ಲ. ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ರವರು ಸದನಕ್ಕೆ ಬರುವುದಿಲ್ಲ. ರದ್ದಿ ಪೇಪರ್ ರೀತಿ ಸದನಕ್ಕೆ ಬರುವುದಿಲ್ಲ. ಜನರು ಆಯ್ಕೆ ಮಾಡಿರುವುದರಿಂದ ಸದನಕ್ಕೆ ಬನ್ನಿ ಎಂದರೆ ಇಲ್ಲ, confusion. Lawyer ಹೇಳಿಕೊಟ್ಟು ಬಿಟ್ಟಿದ್ದಾರೆ, no, no you should not attend unnecessarily” ಎನ್ನುತ್ತಾರೆ. ಅವರು Parliament ನಲ್ಲ ಇದ್ದಾಗ ಅವರ attendance ಅನ್ನು ತೆಗೆಸಿ ನೋಡಲಿ, Parliament ನಲ್ಲಯೂ ಕೂಡ less attendance ಇದೆ. I am not making a comment. ನನಗೆ ಒಂದು ಜವಾಬ್ದಾರಿ ಕೊಟ್ಟು ಸದನದಲ್ಲ ಕುಳಿತುಕೊಳ್ಳಲು ಜನರು ಕಳುಹಿಸಿದ್ದಾರೆ. ಕಸ ಹೊಡೆಯಲು ಮತ್ತು ಹೊರಗೆ ಕುಳಿತುಕೊಂಡು press meet ಮಾಡುವುದಕ್ಕೆ ಅಥವಾ tweet ಮಾಡುವುದಕ್ಕಿಲ್ಲ. ಹೊರಗೆ ಕುಳಿತುಕೊಂಡು tweet ಮಾಡುತ್ತಾರೆ, ಸದನಕ್ಕೆ ಬರುವುದಿಲ್ಲ. Parliament ಗೆ ಬರುತ್ತಾರೆ, ಆದರೆ Parliament ಗೆ ಒಳಗಡೆ ಹೋಗುವುದಿಲ್ಲ. ಇದು ಯಾವರೀತಿ ಎಂದು ಹೇಳುವುದು? ಇದಾದ ಮೇಲೆ ಉಪ್ಪಿಲ್ಲ, ಖಾರ ಇಲ್ಲ, ನೆಂಚಿಕೊಳ್ಳುವುದಕ್ಕೆ ಇಲ್ಲ ಎಂದು budget ಓದಿ ಎಂದರೆ ಅದನ್ನು ನಾಲಿಗೆಗೆ ನೆಕ್ಕಿ ಅದಕ್ಕೆ ಉಪ್ಪು ಇಲ್ಲ, ಖಾರ ಇಲ್ಲ ಎನ್ನುತ್ತಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ನಸೀರ್ ಅಹಮದ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಮಂಜುನಾಥ ರವರು ಸಾಕಷ್ಟು ಬೆಳಕು ಚೆಲ್ಲಿದ್ದು, ಅದರ ಜೊತೆ ಒಂದು 'White Paper' ಅನ್ನು ಇಡಬೇಕು ಎಂದು ವಾದ ಮಾಡಿದ್ದಾರೆ. ನಿಜವಾಗಲೂ ನಾವು ಸ್ವಾಗತಿಸುತ್ತೇವೆ. ಕೇವಲ ಆ 'White Paper' ನಮ್ಮ State Finance ಗೆ ಮಾತ್ರ ಸಂಬಂಧಪಟ್ಟಿದ್ದಾಗಿರಬಾರದು. ಅದರ ಜೊತೆಗೆ ನನ್ನ request ಏನೆಂದರೆ, ಅದರಲ್ಲ Central Government Finance ಸಹ ತೆಗೆದುಕೊಳ್ಳಬೇಕು.

(ಮುಂದು)

(315) 14.03.2022 4.10 hv.md

ಶ್ರೀ ನಸೀರ್ ಅಹ್ಮದ್(ಮುಂದುವರಿದದ್ದು):-

ಸನ್ಮಾನ್ಯ ಸಭಾಪತಿಯವರೇ, ನಮ್ಮ ರಾಜ್ಯಕ್ಕೆ ಎಷ್ಟು ಜಿ.ಎಸ್.ಟಿ. ಪಾಲಿ ಬರಬೇಕಾಗಿತ್ತು, ಈಗ ಎಷ್ಟು ಬಂದಿದೆ ಎನ್ನುವುದರ ಬಗ್ಗೆಯೂ ಚರ್ಚೆ ಆಗಬೇಕಾಗಿದೆ.

ಶ್ರೀ ಆಯನೂರು ಮಂಜುನಾಥ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಮನಮೋಹನ್ ಸಿಂಗ್‌ರವರು ಪ್ರಧಾನ ಮಂತ್ರಿಗಳಾಗಿದ್ದ ಕಾಲದಿಂದಲೂ ಚರ್ಚೆಗೆ ತೆಗೆದುಕೊಳ್ಳೋಣ.

ಶ್ರೀ ನಸೀರ್ ಅಹ್ಮದ್:- ಸನ್ಮಾನ್ಯ ಸಭಾಪತಿಯವರೇ, ಖಂಡಿತವಾಗಿಯೂ ಮಾನ್ಯ ಮನಮೋಹನ್‌ಸಿಂಗ್‌ರವರು ಪ್ರಧಾನ ಮಂತ್ರಿಗಳಾಗಿದ್ದ 10 ವರ್ಷಗಳ ಕಾಲದ ಅಂಕಿ ಅಂಶಗಳು ಮತ್ತು ಇವರ ಏಳು ವರ್ಷಗಳ ಕಾಲದ ಅಂಕಿ ಅಂಶಗಳನ್ನು ಚರ್ಚೆಗೆ ತೆಗೆದುಕೊಳ್ಳೋಣ.

Sri AYANUR MANJUNATH:- Fine, most welcome.

Sri NASEER AHMED:- Let us see. ಈ ಸದನದಲ್ಲಿ ಮೊನ್ನೆ ತಾನೇ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿರುವ ಸದಸ್ಯರು ಮತ್ತು ಅಲ್ಲಿನ ಸಿಬ್ಬಂದಿಗಳಿಗೆ ನೀಡಲಾಗುತ್ತಿರುವ ಗೌರವ ಧನವನ್ನು ಹೆಚ್ಚು ಮಾಡುವ ಬಗ್ಗೆ ಪಕ್ಷಬೇಧ ಮರೆತು ಎಲ್ಲ ಸದಸ್ಯರು ಒಟ್ಟಾಗಿ ಚರ್ಚೆ ಮಾಡಿದ್ದೆವು. ಸರ್ವಾನುಮತದಿಂದ ಅವರಿಗೆ ನೀಡುತ್ತಿರುವ ಗೌರವ ಧನವನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೆಚ್ಚಳ ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳ ಮೇಲೆ ಒತ್ತಡವನ್ನು ಸಹ ತಂದಿದ್ದೆವು. ಸುಮಾರು 95 ಸಾವಿರ ಜನ ಪಂಚಾಯತಿ ಸದಸ್ಯರಿದ್ದಾರೆ. ಅವರಿಗೆ ಅನ್ಯಾಯವಾಗಿದೆ. ಅವರಿಗೆ ನ್ಯಾಯ ಒದಗಿಸಿಕೊಡಬೇಕೆನ್ನುವ ದೃಷ್ಟಿಯಿಂದ ನಾವೆಲ್ಲರೂ ಹೋಗಿ ಮಾನ್ಯ ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದೆವು. ಅದೇ ರೀತಿಯಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿರುವಾಗ ಈ ಸದನ ಏನು ಮಾಡಬೇಕು? ಎಲ್ಲರೂ ಒಟ್ಟಿಗೆ ಹೋಗಿ, “ನಮಗೆ ಅನ್ಯಾಯವಾಗಿದೆ ನೋಡಿ” ಎಂದು ಹೇಳಬೇಕಾಗುತ್ತದೆ. ನಾನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೊಟ್ಟಿರುವ ದಾಖಲೆಗಳ ಮೇಲೆ ಮಾತನಾಡುತ್ತಿದ್ದೇನೆ. ಇದನ್ನು ನಾವು ಯಾರೂ ಸೃಷ್ಟಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಅವರು ಕೊಟ್ಟಿರುವ ದಾಖಲೆಗಳನ್ನು ಬಿಟ್ಟು ಬೇರೆ ಮಾತನಾಡುವುದಕ್ಕೆ ಸಾಧ್ಯವಾಗುವುದಿಲ್ಲ. 2010-11ನೇ ಸಾಲಿನಲ್ಲಿ Karnataka Receipts from Central Government ಶೇಕಡಾ 23ರಷ್ಟು ಇತ್ತು, Share in Central Taxes ಶೇಕಡಾ 13ರಷ್ಟಿತ್ತು, Grants from Central Government ಶೇಕಡಾ 10ರಷ್ಟಿತ್ತು, ಒಟ್ಟಾರೆಯಾಗಿ ಶೇಕಡಾ 23 ರಷ್ಟಾಗಿತ್ತು. 2015-16ನೇ ಸಾಲಿನಲ್ಲಿ Share in Central Taxes ಶೇಕಡಾ 17ರಷ್ಟಾಯಿತು, Grants from Central Government ಶೇಕಡಾ 10ರಷ್ಟಾಯಿತು. ಒಟ್ಟಾರೆಯಾಗಿ ಶೇಕಡಾ 27 ರಷ್ಟಾಯಿತು. ನಾನು ಎಲ್ಲ ವರ್ಷಗಳ ಅಂಕಿ ಅಂಶಗಳನ್ನು ನೀಡುವುದಕ್ಕೆ ಹೋಗುತ್ತಿಲ್ಲ. ಪ್ರಸಕ್ತ ವರ್ಷ ಎಂದರೆ, 2021-22ನೇ ಸಾಲಿನಲ್ಲಿ ಇದರ ಪ್ರಮಾಣ ಶೇಕಡಾ 18ರಷ್ಟಾಗಿದೆ. ಅಂದರೆ, Share in Central Taxes is about 11 percent and Grants is about 7 percent. Totally it is 18 percent. ಇದನ್ನು ಅವರ ವಿವೇಚನೆಗೆ ಬಿಡುತ್ತಿದ್ದೇನೆ. ಈ ಅಂಕಿ ಅಂಶಗಳನ್ನು ನೋಡಿದಾಗ ಇದರ ಬಗ್ಗೆ ಚರ್ಚೆ ಮಾಡಬೇಕೇ ಬೇಡವೇ ಎನ್ನುವ ವಿಚಾರವನ್ನು ಅವರಿಗೇ ಬಿಡುತ್ತಿದ್ದೇನೆ. ಅನ್ಯಾಯ ಆಗಿದೆಯೇ ಇಲ್ಲವೇ ಎನ್ನುವುದನ್ನು ನಾವೇ ತೀರ್ಮಾನ ಮಾಡೋಣ. ನಮ್ಮ ಮನಸ್ಸಿಗೆ “ಹೌದು ಅನ್ಯಾಯವಾಗಿದೆ” ಎನಿಸಿದರೆ, ಎಲ್ಲರೂ ಒಟ್ಟಿಗೆ ಸೇರಿ ಮನವಿ ಮಾಡಿಕೊಳ್ಳೋಣ. ನಮ್ಮ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ Income Tax and Corporate Tax ಯಿಂದ ಸುಮಾರು 1 ಲಕ್ಷದ 26 ಸಾವಿರ ಕೋಟಿ ರೂಪಾಯಿಗಳು ಹೋಗುತ್ತಿವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

Customs Duty ಯಿಂದ ಸುಮಾರು 30 ಸಾವಿರ ಕೋಟಿ ರೂಪಾಯಿಗಳಷ್ಟು ರೆವಿನ್ಯೂ ಹೋಗುತ್ತಿದೆ. ಒಟ್ಟಾರೆಯಾಗಿ ಸುಮಾರು 3 ಲಕ್ಷ ಕೋಟಿ ರೂಪಾಯಿಗಳಷ್ಟು ರೆವಿನ್ಯೂ ನಮ್ಮ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಹೋಗುತ್ತಿದೆ. ನಮ್ಮ ರಾಜ್ಯದಿಂದ ಹೋಗುತ್ತಿರುವ 3 ಲಕ್ಷ ಕೋಟಿ ರೂಪಾಯಿಗಳ ಆದಾಯದಲ್ಲ ಪುನಃ ನಮ್ಮ ರಾಜ್ಯಕ್ಕೆ ಕೇವಲ 43 ಸಾವಿರ ಕೋಟಿ ರೂಪಾಯಿಗಳು ಮಾತ್ರ ವಾಪಸ್ಸು ದೊರೆಯುತ್ತಿವೆ. ಇದನ್ನು ನಾವು ಒಪ್ಪಿಕೊಳ್ಳುವುದಕ್ಕೆ ತಯಾರಿದ್ದೇವೆ. Karnataka is one of the Developed State. ಕೈಗಾರಿಕಾ ಬೆಳವಣಿಗೆಯಾಗಿದೆ. ಆರ್ಥಿಕವಾಗಿ ಬೆಳವಣಿಗೆಯಾಗಿದೆ; Economically, we are doing very well. ಬೇರೆ ರಾಜ್ಯಗಳಿಗೂ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿರುತ್ತದೆ. ಬೇರೆ ರಾಜ್ಯಗಳ ಜಿ.ಡಿ.ಪಿ. ಕಡಿಮೆ ಇರುತ್ತದೆ. ನಮ್ಮ ರಾಜ್ಯದ ಜಿ.ಡಿ.ಪಿ. ಸುಮಾರು 18 ಲಕ್ಷ ಕೋಟಿ ರೂಪಾಯಿಗಳಾಗಿವೆ. ಆದಕಾರಣ ನಾವು ಸಹಾಯ ಮಾಡಬೇಕಾಗಿದೆ, ಮಾಡೋಣ. ಆದರೆ, ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಬರುವಂತಹ ಪಾಲನಲ್ಲ ಅನ್ಯಾಯವಾಗಬಾರದು ಎನ್ನುವುದು ನನ್ನ ವಾದವಾಗಿದೆ. ಇದರ ಬಗ್ಗೆಯೂ ಸಹ ಈ ಸದನದಲ್ಲಿ ಚರ್ಚೆಯಾಗಬೇಕಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಈ ಸಾಲಿನ ಆಯವ್ಯಯವನ್ನು ಮಂಡನೆ ಮಾಡುವಂತಹ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಪಂಚಸೂತ್ರದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಈ ಪಂಚಸೂತ್ರಗಳ ಉದ್ದೇಶವೇನೆಂದರೆ, there should be Economic Growth inclusive of Comprehensive Economic and Social Development in the State.

Government's "Pancha Suthra" (Five formulae) for development of the State are as under:

- Inclusive, comprehensive economic and social development in the State.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

• To give emphasis for the protection and upliftment of weaker sections – formulation of schemes for education, employment and empowerment to lead self reliant life without being dependent.

ಇವುಗಳ ಬಗ್ಗೆ ಹೆಚ್ಚು ಒತ್ತನ್ನು ನೀಡಲಾಗಿದೆ. ಇದರ ಜೊತೆಗೆ

• Identification of backward regions of the State in a scientific manner, concerted efforts for the growth of various sectors so as to bring the human development index on par with the State.

ಎಲ್ಲೆಲ್ಲ ಹಿಂದುಳಿದ ತಾಲ್ಲೂಕುಗಳು ಮತ್ತು ಜಿಲ್ಲೆಗಳವೆ ಅವುಗಳನ್ನು ಅಭಿವೃದ್ಧಿಪಡಿಸಿ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸಬೇಕು, human development index on par with the State ಬರಬೇಕೆನ್ನುವುದು ಮುಖ್ಯ ಉದ್ದೇಶವಾಗಿದೆ. It is one of the very good programme. We will welcome it. ಇದರ ಜೊತೆಯಲ್ಲಿ,

• Achieving higher development in agriculture, industry and service sectors by public participation.

ಸನ್ಮಾನ್ಯ ಸಭಾಪತಿಯವರೇ, ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣವಾಗಬೇಕೆನ್ನುವ ಹಿನ್ನೆಲೆಯಲ್ಲಿ ಪಂಚಸೂತ್ರವನ್ನು ರೂಪಿಸಿದ್ದಾರೆ. ಇದು ಒಳ್ಳೆಯ ಕೆಲಸವಾಗಿದೆ. ಇದನ್ನು ಕಾರ್ಯಗತಗೊಳಿಸುವುದಕ್ಕೆ ಸರ್ಕಾರ ಯಾವ initiative ತೆಗೆದುಕೊಂಡಿದೆ ಎನ್ನುವುದರ ಬಗ್ಗೆ ಎಲ್ಲೆಯೂ ತಿಳಿಸಿಲ್ಲ.

ಸನ್ಮಾನ್ಯ ಸಭಾಪತಿಯವರೇ, ನಮ್ಮ ನೆರೆಯ ರಾಜ್ಯವಾಗಿರುವ ತಮಿಳುನಾಡಿನಲ್ಲಿ “Economic Governing Council” ಎಂದು ರಚನೆ ಮಾಡಿದ್ದಾರೆ. ಈ ಗೌರ್ನಿಂಗ್ ಕೌನ್ಸಿಲ್‌ಗೆ ಎಂತಹವರನ್ನು ನೇಮಕ ಮಾಡಿದ್ದಾರೆಂದರೆ, ಅರ್ಥಶಾಸ್ತ್ರದಲ್ಲ ನೊಬಲ್ ಪ್ರಶಸ್ತಿ ವಿಜೇತ Sri Esther Duflo ಅವರನ್ನು ಒಳಗೊಂಡಂತೆ 5 ಜನ ಸದಸ್ಯರಿರುವ ಒಂದು ಗೌರ್ನಿಂಗ್ ಕೌನ್ಸಿಲ್ ಅನ್ನು ರಚನೆ ಮಾಡಲಾಗಿದೆ. ಇವರ ಜೊತೆಗೆ Sri Aravind Subramanija ಇವರ ಜೊತೆಗೆ Former Governor of Reserve Bank of India Sri Raghuram

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

Rajan, ಇನ್ನೊಬ್ಬರು Former Union Finance Secretary Sri S.Narayanan and Development Economist Sri Jean Dreze ಈ 5 ಜನರನ್ನು ಒಳಗೊಂಡ ಒಂದು ಸಮಿತಿಯನ್ನು ರಚನೆ ಮಾಡಿ 'Terms of Reference' ಕೊಡುತ್ತಾರೆ. ಅದರಲ್ಲಿ;

“This committee will provide general guidance on economic and social policy, social justice and human development-related issues, in particular matters related to ensuring equal opportunities for women and the well-being of underprivileged groups.” ಎಂದು ಇದೆ.

ಸನ್ಮಾನ್ಯ ಸಭಾಪತಿಯವರೇ, ಮಹಿಳೆಯರಿಗೂ ಸಮಾನ ಅವಕಾಶಗಳನ್ನು ನೀಡಬೇಕೆನ್ನುವುದು ಒಂದು ಅಂಶವಾಗಿದೆ. ಇದರ ಜೊತೆಗೆ boost to economic growth, ಇಂತಹ 'Terms of Reference' ಕೊಟ್ಟು, ಇದರ ಬಗ್ಗೆ ತಾವುಗಳು ಸರ್ಕಾರಕ್ಕೆ advise ಮಾಡಬೇಕೆಂದು ಒಂದು ಸರ್ಕಾರದ ಆದೇಶವನ್ನು ಹೊರಡಿಸಿದ್ದಾರೆ. ನಮ್ಮ ರಾಜ್ಯ ಸರ್ಕಾರ ಕೇವಲ ಆಯವ್ಯಯದ ಪುಸ್ತಕದಲ್ಲಿ ಪಂಚಸೂತ್ರಗಳನ್ನು ಪ್ರಕಟಿಸಿದರೆ ಸಾಕಾಗುವುದಿಲ್ಲ. You should also make some efforts. ಇಂತಹ 'Terms of Reference' ಕೊಟ್ಟಿದ್ದೇವೆ. ಅವರುಗಳು ಈ ವಿಚಾರದ ಬಗ್ಗೆ ಸರ್ಕಾರಕ್ಕೆ ಗೈಡ್ ಮಾಡುತ್ತಾರೆ ಎನ್ನುವುದನ್ನು ಹೇಳಬೇಕಾಗುತ್ತದೆ.

ಸನ್ಮಾನ್ಯ ಸಭಾಪತಿಯವರೇ, ತಮಿಳುನಾಡು ಸರ್ಕಾರ ಹೊರಡಿಸಿರುವ ಆದೇಶದಲ್ಲಿ “This committee is going to be a superpower. It will be above the Planning Commission.” ಅಲ್ಲರುವಂತಹ ಪ್ಲಾನಿಂಗ್ ಕಮಿಷನ್ ಮೇಲರುತ್ತದೆ. Then, this people can definitely give a proper report. ಆ ರಿಪೋರ್ಟ್‌ನ ಆಧಾರದ ಮೇಲೆ ನಾವು ಯಾವ ರೀತಿಯಲ್ಲಿ ಆರ್ಥಿಕ ಬೆಳವಣಿಗೆಗೆ ಶ್ರಮಿಸಬೇಕು, ಯಾವ ರೀತಿಯಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಬೇಕು ಮತ್ತು ಯಾವ ರೀತಿಯಲ್ಲಿ ನಮ್ಮ index, ಜಿ.ಡಿ.ಪಿ.ಯನ್ನು ಅಭಿವೃದ್ಧಿಪಡಿಸಬಹುದು ಎನ್ನುವುದರ ಬಗ್ಗೆ ಚರ್ಚೆ ಮಾಡಬಹುದಾಗಿದೆ. I want

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

to take this House into confidence for an important issue. ನಾನು ಯಾರ ಬಗ್ಗೆಯೂ ಏಕೆ ಮಾಡುವುದಕ್ಕೆ ಹೋಗುವುದಿಲ್ಲ. ಇರುವಂತಹ ವಾಸ್ತವಾಂಶವನ್ನು ಹೇಳುತ್ತಿದ್ದೇನೆ.

ಸನ್ಮಾನ್ಯ ಸಭಾಪತಿಯವರೇ, ಬಹಳಷ್ಟು ಪತ್ರಿಕೆಗಳಲ್ಲಿ ಪ್ರಕಟವಾಗಿರುವಂತೆ ಮತ್ತು ಅನೇಕ ಸದಸ್ಯರು ಉಲ್ಲೇಖ ಮಾಡಿರುವಂತೆ ರಾಜ್ಯ ಸರ್ಕಾರದ ಸಾಲದ ಬಗ್ಗೆ ಮಾತಾಡುವುದಕ್ಕೆ ಬಯಸುತ್ತಿದ್ದೇನೆ. ಕೆಲವು ಸದಸ್ಯರು ಮಾತನಾಡುತ್ತಾ, ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ, ಪರಿಸ್ಥಿತಿ ಹೇಗಿತ್ತು, ಈಗ ಹೇಗಿದೆ ಎನ್ನುವುದರ ಬಗ್ಗೆ ಹೋಲಿಕೆ ಮಾಡಿ ಹೇಳಿದ್ದಾರೆ. ಯಾರ ಕಾಲದಲ್ಲಯೇ ಆಗಲಿ, it is a commitment given by the State. ಈಗ ಸುಮಾರು 4.57 ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲ ಇದೆ. ಈ ರಾಜ್ಯದಲ್ಲಿ ವಾಸ ಮಾಡುತ್ತಿರುವ ಪ್ರತಿಯೊಬ್ಬ ನಾಗರಿಕನ ತಲೆ ಮೇಲೆ ಸಾಲ ಇದೆ. ರಾಜ್ಯದಲ್ಲಿ ಒಂದು ಮಗು ಹುಟ್ಟಿದರೆ ಆ ಮುಗುವಿನ ಮೇಲೂ ಸಾಲದ ಹೊರೆ ಬೀಳುತ್ತಿದೆ. ಪ್ರತಿಯೊಬ್ಬ ನಾಗರಿಕನ ಮೇಲೆ 74 ಸಾವಿರ ರೂಪಾಯಿಗಳಷ್ಟು ಸಾಲದ ಹೊರೆ ಇದೆ. ಭಾರತ ಸರ್ಕಾರದ ಸಾಲದ ಪ್ರಮಾಣ 1 ಲಕ್ಷದ 53 ಸಾವಿರ ಕೋಟಿ ರೂಪಾಯಿಗಳಷ್ಟು ಆಗಿದೆ.

(ಮುಂದುವರಿದಿದೆ)

316/14-3-2022/4-20/pk(bkp)-ak

ಶ್ರೀ ನಸೀರ್ ಅಹ್ಮದ್(ಮುಂದು)

ನಾನು ಮತ್ತೆ ಹೇಳಲಕ್ಕೆ ಬಯಸುತ್ತೇನೆ. ಈ ಬಗ್ಗೆ ಇರುವಂತಹ ರೆಕಾರ್ಡ್ ತೋರಿಸುತ್ತೇನೆ. I have records. I will show it to you. It is not mine. It is the Central Government budget. ಅಲ್ಲ ಉಲ್ಲೇಖ ಮಾಡಿರುವಂತಹದ್ದನ್ನು ಬೇಕಾದರೆ ಸಭಾಪತಿಯವರಿಗೆ ಕಳುಹಿಸಿಕೊಡುತ್ತೇನೆ. ನೀವು ನೋಡಿಕೊಳ್ಳಬಹುದು. ಅದರ ಜೊತೆಯಲ್ಲಿ ಶ್ರೀಮಾನ್ ಮನಮೋಹನ್ ಸಿಂಗ್ ಕಾಲದಲ್ಲಿ ಎಷ್ಟು ಇತ್ತು ಎಂದು ತಾವು ಏನು ಕೇಳಿದಿರಿ. ಅದರಲ್ಲಿ ಅದು ಸಹ ಇದೆ. ಜೊತೆಯಲ್ಲಿ ಶ್ರೀಮಾನ್ ಮನಮೋಹನ್ ಸಿಂಗ್ ಕಾಲದಲ್ಲಿ 53 ಲಕ್ಷ ಕೋಟಿಗಳು ಇತ್ತು. ಈಗ 153 ಲಕ್ಷ ಕೋಟಿಗಳಿದೆ .

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಂ.ಕೆ. ಪ್ರಾಣೇಶ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೆ, ಶ್ರೀಮಾನ್ ಮನಮೋಹನ್ ಸಿಂಗ್ ಕಾಲದಲ್ಲ ಸರ್ಕಾರ 53 ಕೋಟಿಗಳು ಇಷ್ಟು ಇತ್ತು ಎಂದು ತಾವು ಏನು ಹೇಳುತ್ತಿದ್ದೀರಿ, ಬಡ್ಡಿ ಎಷ್ಟಾಗಿ, ಅದು ಅಷ್ಟಾಗಿದೆ ಎಂದು ಹೇಳಬೇಕು. ತಾವು ಚೆನ್ನಾಗಿ ಮಾತನಾಡುತ್ತಿದ್ದೀರಿ.

ಶ್ರೀ ನಸೀರ್ ಅಹ್ಮದ್‌ಮಾನ್ಯ ಸಭಾಪತಿಯವರೆ, ನಾನು ಟೀಕೆ ಮಾಡುತ್ತಿಲ್ಲ. ಇದರ ಬಗ್ಗೆ ಚರ್ಚೆಯಾಗಬೇಕೆಂದು ಹೇಳುತ್ತಿದ್ದೇನೆ. ಈಗ ನಮ್ಮ ಬಜೆಟ್‌ನಲ್ಲಿ ಸುಮಾರು Revenue Receipt 1,88,888 ಕೋಟಿ ರೂಪಾಯಿಗಳಿದೆ. ಪ್ರತಿ ವರ್ಷ ಇದು ಬಡ್ಡಿ ಮಾತ್ರ. 29 ಕೋಟಿ ರೂಪಾಯಿಗಳನ್ನು ಕೊಡಬೇಕು. ಮತ್ತೆ repayment 14 ಸಾವಿರ ಕೋಟಿ ರೂಪಾಯಿಗಳು. ಎಲ್ಲವೂ ಸೇರಿದರೆ, 43,400 ಕೋಟಿ ರೂಪಾಯಿಗಳು ಬರುತ್ತದೆ. ಎಷ್ಟು ಪರ್ಸೆಂಟೇಜ್ ಆಯಿತು ಎಂದರೆ, ನಮ್ಮ ವರಮಾನಕ್ಕೆ ಬರುವಂತಹದ್ದು ಎಷ್ಟು ಪರ್ಸೆಂಟೇಜ್ ಬರುತ್ತದೆ ಎಂದು ಲೆಕ್ಕ ಹಾಕಬೇಕಾಗುತ್ತದೆ. ಅದರ ಜೊತೆಗೆ ನಮ್ಮ ಸಂಬಳ, ಪಿಂಚಣಿ ಇದೆಲ್ಲವೂ ಸೇರಿದರೆ ಇದರಲ್ಲಿ 50% Committed Expenditure ಗೆ ಹೊರಟು ಹೋಗುತ್ತದೆ. ಉಳಿದಿರತಕ್ಕಂತಹದ್ದು 50%. 90 ಸಾವಿರ ಕೋಟಿ ರೂಪಾಯಿಗಳು. ಇದರಲ್ಲಿ ಏನೆಲ್ಲಾ ಮಾಡುತ್ತೀರಿ? I just want to take you to another picture. ನೀವುಗಳು ಮತ್ತು ನಾವುಗಳು ಪ್ರತಿದಿನ ಪೇಪರ್‌ನಲ್ಲಿ ಬರುವುದನ್ನು ನೋಡಿದ್ದೇವೆ. ಪ್ರೋ|| ಬೈಜು ಅವರು ಬೆಂಗಳೂರಿನವರೇ ಆಗಿದ್ದಾರೆ.

ಶ್ರೀ ಎನ್. ರವಿಕುಮಾರ್:- ಮಾನ್ಯ ಸಭಾಪತಿಯವರೆ,

ಶ್ರೀ ನಸೀರ್ ಅಹ್ಮದ್:-ಶ್ರೀಯುತ ರವಿಕುಮಾರ್ ರವರೆ, ನಾನು ತಮ್ಮಲ್ಲಿ ಬೇಡಿಕೊಳ್ಳುತ್ತೇನೆ. ನಾನು ಪೂರ್ಣಗೊಳಿಸುವುದಕ್ಕೆ ಅವಕಾಶ ಮಾಡಿಕೊಡಿ. ಪ್ರೋ|| ನಾರಾಯಣಸ್ವಾಮಿ ಬೈಜು ಎಂದು ಹೇಳಿ, ಬೆಂಗಳೂರಿನವರೇ ಆಗಿ online tuition ಪ್ರಾರಂಭ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿ ಸುಮಾರು 6 ವರ್ಷಗಳಾಯಿತು. Do you know what is his valuation today? ಆ ಕಂಪನಿಯ valuation ಇವತ್ತು 22 ಬಿಲಿಯನ್ ಡಾಲರ್ಸ್. ಅದು ಸುಮಾರು 1,65,000 ಕೋಟಿ ರೂಪಾಯಿಗಳು. ಅದೇ ರೀತಿಯಲ್ಲಿ ನಮ್ಮಲ್ಲಿ ಇರುವಂತಹ ಕಂಪನಿಗಳು ತೆಗೆದುಕೊಂಡರೆ, whether it is TCS, Wipro or Infosys, ಇಡೀ ದೇಶದಲ್ಲ ಅಂತರ ರಾಷ್ಟ್ರೀಯ ಮಟ್ಟದಲ್ಲರುವಂತಹ ಕಂಪನಿಗಳನ್ನು ತೆಗೆದುಕೊಂಡರೆ, best of the companies are in Bengaluru. There is a Government of India rule which says that any company which makes more than Rs.500 crores profit, ಆ ಕಂಪೆನಿ ಶೇಕಡ 2.5 ರಷ್ಟನ್ನು C.S.R. (Corporate Social Responsibility) ಗೆ ಕೊಡಬೇಕೆಂದು ಇದೆ. ಈಗ ಮಾನ್ಯ ಗೃಹ ಸಚಿವರು ಈಗ ಸದನದಲ್ಲಯೇ ಇದ್ದಾರೆ. ನಮ್ಮ ಸರ್ಕಾರ ಎಷ್ಟು ಕಂಪನಿಯವರ ಹತ್ತಿರ ಹೋಗಿ ನಿಮ್ಮ C.S.R. Funds ಎಷ್ಟಿದೆ ಎಂದು ಚರ್ಚೆ ಮಾಡಿದ್ದೇವೆ? ನೀವು ಯಾವ ರೀತಿ ಮಾಡುತ್ತೀರಿ. ನಮ್ಮ social sector ಇದೆ. ಕೆಲವು ಬಾರಿ ಈ ಕೆಲಸವನ್ನು ಮಾಡುತ್ತಿದ್ದಾರೆ. ಇನ್‌ಫೋಸಿಸ್‌ನಲ್ಲಿ ಮಾನ್ಯ ನಾರಾಯಣ ಮೂರ್ತಿಯವರ ಪತ್ನಿಯವರು ಸಾಕಷ್ಟು ಕಾಲೇಜುಗಳಿಗೆ, ಶಾಲೆಗಳಿಗೆ ಕಟ್ಟಡಗಳನ್ನು ಕಟ್ಟಿಕೊಡುತ್ತಿದ್ದಾರೆ. ಉಪಕರಣಗಳನ್ನು ಕೊಡುತ್ತಿದ್ದಾರೆ. ಅಜೀಮ್ ಪ್ರೇಮ್‌ಜೀ ಒಂದು ಯುನಿವರ್ಸಿಟಿಯನ್ನೇ ಮಾಡಿದ್ದಾರೆ. ಅದರ ಜೊತೆಯಲ್ಲಿ ಸರ್ಕಾರದ ವತಿಯಿಂದ ಆಫೀಸಿಯಲ್ ಆಗಿ ಅವರ ಜೊತೆಯಲ್ಲಿ ಕುಳಿತುಕೊಂಡು ನೋಡಿ, ನಮ್ಮ ಪರಿಸ್ಥಿತಿ ಹೀಗಿದೆ, ಸುಮಾರು ಸ್ಕೂಲ್-ಕಾಲೇಜುಗಳಿವೆ. ಕಟ್ಟಡಗಳ ಪರಿಸ್ಥಿತಿ ಹೀಗಿದೆ. Why don't you take up few thousand buildings? ನೀವು 500 ಕಟ್ಟಡಗಳನ್ನು ತೆಗೆದುಕೊಳ್ಳಿ. ಕ್ಲಾಸ್ ರೂಂಗಳು, ಸ್ಟೆಷಲ್ ರೂಮ್ಸ್, ಬೋರ್ಡ್ಸ್ ಎಲ್ಲವನ್ನು ಮಾಡಿ ಕೊಡಿ ಎಂದು ಹೇಳಿದಾಗ I think cent percent they will oblige. ಸರ್ಕಾರದಿಂದ ಸರಿಯಾದ initiatives ತೆಗೆದುಕೊಳ್ಳುತ್ತಿಲ್ಲ. ಅವರ ಜೊತೆ ಸೇರಿ ನಾವು initiatives

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತೆಗೆದುಕೊಂಡು ಈ ರೀತಿಯಲ್ಲಿ ಕೆಲಸ ಮಾಡಿದರೆ 100% ಮಾಡಲಕ್ಕೆ ನಮಗೆ ಅವಕಾಶ ಇದೆ.

(ಈ ಹಂತದಲ್ಲಿ ವೈಸ್ ಛೇರ್ಮನ್ ಆದ ಡಾ|| ತೇಜಸ್ವಿನಿಗೌಡ ರವರು ಪೀಠದಲ್ಲಿ ಕುಳಿತರು)

ಮಾನ್ಯ ಸಭಾಪತಿಯವರೆ, ಆ ಭಾಗದಲ್ಲಿ ಸಭಾ ನಾಯಕರಿಲ್ಲ, ಮತ್ತೆ ಅಧಿಕಾರಿಗಳ ಗ್ಯಾಲರಿಯಲ್ಲಿ ಆರ್ಥಿಕ ಇಲಾಖೆಯಿಂದ ಯಾರಾದರೊಬ್ಬರು ಕಾರ್ಯದರ್ಶಿಗಳು ಕುಳಿತಿರಬೇಕಾಗಿತ್ತು, ಕುಳಿತಿಲ್ಲ. Why should we speak? ನಾನು ಎತಕ್ಕೆ ಮಾತನಾಡಬೇಕು.

ವೈಸ್ ಛೇರ್ಮನ್:- ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ. ತಾವು ಮುಂದುವರಿಸಿ.

ಶ್ರೀ ನಸೀರ್ ಅಹ್ಮದ್:- ಕೊನೆಯ ಪಕ್ಷ ನಾನು ಮಾತನಾಡುವಾಗ ಕಾರ್ಯದರ್ಶಿ ಹಂತದ ಅಧಿಕಾರಿಗಳು ಇರಬೇಕಲ್ಲವೇ? ಅಡಿಷನಲ್ ಸೆಕ್ರೆಟರಿ ಯಾರನ್ನಾದರೂ ನೇಮಿಸಬೇಕಲ್ಲವೇ? ಮೊನ್ನೆ ದಿವಸ ಮಾನ್ಯ ಸಭಾನಾಯಕರು ಒಂದು ವಿಚಾರವನ್ನು ಹೇಳುತ್ತಿದ್ದರು. ಏಕೆಂದರೆ, ವಿರೋಧ ಪಕ್ಷದವರು ಸರ್ಕಾರಕ್ಕೆ ಸೂಕ್ತವಾದ ಸಲಹೆಗಳನ್ನು ಕೊಟ್ಟರೆ ಅದನ್ನು ನಾವು ಪರಿಗಣಿಸುತ್ತೇವೆಂದು ಹೇಳುತ್ತಿದ್ದರು. ಇವತ್ತು ನಾನು ಸಲಹೆಗಳನ್ನು ಕೊಡಲಕ್ಕೆ ನಿಂತಿದ್ದೇನೆ. ಈ ವಿಚಾರಗಳು ಗಂಭೀರವಾಗಿ ಚರ್ಚೆಯಾಗಬೇಕು. ನಾವು ಇಷ್ಟು ದಿವಸಗಳ ಕಾಲ ಒಂದು ಕಡೆ revenue surplus budget ಕೊಡುತ್ತಿದ್ದೆವು. ಕಳೆದ ಎರಡು ವರ್ಷಗಳಿಂದ deficit budget ಬರುತ್ತಿದೆ. There are reasons for it. I don't say 'no' to it. It may be due to pandemic or other reasons. But I am also very happy. ನಮ್ಮ ಕರ್ನಾಟಕ ರಾಜ್ಯದಲ್ಲಿ ಯಾವುದೇ ವಲಯದಲ್ಲಾದರೂ ಆಗಬಹುದು, ಅಂದರೆ ಅದು industries sector ಆಗಿರಬಹುದು, businessmen, traders ಆಗಿರಬಹುದು, ಯಾರೇ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆಗಿರಬಹುದು ಶಿಸ್ತು ಇದೆ. ಇವತ್ತು ನಮ್ಮ ಬಜೆಟ್ ಅನ್ನು ನೋಡಿ. ನಮ್ಮ ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ನಿಮಗೆ ಟಾರ್ಗೆಟ್ ಇದ್ದಿದ್ದು, ಉದಾಹರಣೆಗೆ Commercial Tax ಅಂದರೆ Goods and Services Tax ನಲ್ಲಿ your last year's target was around Rs.76,000 crores. 76 ಸಾವಿರ ಕೋಟಿ ಇತ್ತು ಎನ್ನುವುದನ್ನು ಮಾನ್ಯ ಸಭಾ ನಾಯಕರು ಗಮನಿಸಬೇಕು. ಈಗಾಗಲೇ ಫೆಬ್ರವರಿ ವರೆಗೆ 70 ಸಾವಿರ ಕೋಟಿ ಬಂದಿದೆ. 70,757 ಕೋಟಿ ರೂಪಾಯಿಗಳು ಈಗಾಗಲೇ ಬಂದಿದೆ. ಮಾರ್ಚ್‌ನಲ್ಲಿ 100% ಇನ್ನು 6 ಸಾವಿರ ಕೋಟಿ ಬಂದೇ ಬರುತ್ತದೆ. Or it may go above that also. ಅದೇ ರೀತಿಯಲ್ಲಿ ನಿಮ್ಮ Stamps and Registration ನಲ್ಲಿ 12,655 ಕೋಟಿಗಳ ಗುರಿ ಇತ್ತು. ಫೆಬ್ರವರಿಯವರೆಗೆ 12,105 ಕೋಟಿ ರೂಪಾಯಿಗಳಾಗಿದೆ. You may get more than that in March. ಮಾರ್ಚ್‌ನಲ್ಲಿ 600 ಕೋಟಿಗಳ ಮೇಲೆ ಬರಬಹುದು. You may get more than your target. ಅದೇ ರೀತಿಯಲ್ಲಿ ನಿಮ್ಮ excise collection ಜಾಸ್ತಿಯಾಗಿದೆ. So, even after this, only one place where you are going short of your target is in the Transport Department. We have to put some efforts as far as Transport Department is concerned. Efforts ಹಾಕಿದರೆ ನಾವು ಅಲ್ಲಯೂ..... ಉದಾಹರಣೆಗೆ, ತಮಿಳು ನಾಡಿನ ಸರ್ಕಾರದವರು wet lease ನಲ್ಲಿ ಬಸ್‌ಗಳನ್ನು ಕೊಡುತ್ತಿದ್ದಾರೆ. What is wet lease? ಬಸ್‌ಗಳು ಸಹ ಸರ್ಕಾರದ್ದೇ ಆಗಿರುತ್ತದೆ. ಡ್ರೈವರ್ ಮತ್ತು ಕಂಡಕ್ಟರ್‌ರವರು ಸರ್ಕಾರದವರೇ, ಅವನು ಯಾರು ಆ ಒಂದು ರೂಟ್‌ನಲ್ಲಿ ಬಸ್‌ಗಳನ್ನು ನಡೆಸುತ್ತಿದ್ದಾನೆ. ಅವನು ಇಷ್ಟು ಹಣವೆಂದು ಹೇಳಿ ಸರ್ಕಾರಕ್ಕೆ ಕಟ್ಟಬೇಕು. ಮತ್ತು ಬಸ್‌ಗಳನ್ನು operate ಮಾಡಬೇಕು. That has been approved by the World Bank. As such, they are making lot of money. ಅವನು ದುಡ್ಡು ಮಾಡುತ್ತಿದ್ದಾನೆ. ಸರ್ಕಾರದವರು ದುಡ್ಡು ಮಾಡುತ್ತಿದ್ದಾರೆ. ಅಂತಹ ಒಂದು ಹೊಸ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವ್ಯವಸ್ಥೆಯನ್ನು ಕರ್ನಾಟಕ ಸರ್ಕಾರ ಮಾಡಬೇಕೆಂದು ನಮ್ಮ ಸಲಹೆ. We have best of officers in the Finance Department. ನಾನು ಇಲ್ಲವೆಂದು ಹೇಳುತ್ತಿಲ್ಲ. ಅದರ ಜೊತೆಯಲ್ಲಿ ಒಬ್ಬರೇ Finance Secretary ಆರ್ಥಿಕ ಇಲಾಖೆಯಲ್ಲಿ ಸುಮಾರು 12 ವರ್ಷಗಳಿಂದಲೂ ಇದ್ದರೆ, ಹೇಗೆ? ಜೊತೆಗೆ ಮೊತ್ತೊಬ್ಬರನ್ನು ಅಲ್ಲಿಗೆ ಹಾಕಿ. This is Digital India. Digitization ವ್ಯವಸ್ಥೆ ಬಂದಿದೆ. ಹೊಸ ಟೆಕ್ನಾಲಜಿ ಬಂದಿದೆ. How to improve our growth and how to bring more revenue ಎಂಬುದರ ಬಗ್ಗೆ ಚಿಂತನೆಯಾಗಬೇಕು. ಉದಾಹರಣೆಗೆ ಮಾನ್ಯ ಮುಖ್ಯಮಂತ್ರಿಯವರು mention ಮಾಡಿದ್ದಾರೆ. We are in a very big position in Startup Karnataka. ನಾವು ಅವರಿಗೆ ಸುಮಾರು 30 ಕೋಟಿ ರೂಪಾಯಿಗಳನ್ನು ಕೊಟ್ಟಿದ್ದೇವೆ. ಇದನ್ನು ನಮ್ಮ ಮುಖ್ಯಮಂತ್ರಿಯವರು ಬಜೆಟ್‌ನಲ್ಲಿ mention ಮಾಡಿದ್ದಾರೆ. ಸರ್ಕಾರಕ್ಕೆ ನನ್ನ ವಿನಂತಿ ಏನೆಂದರೆ, ಮಾನ್ಯ ಸಭಾನಾಯಕರು ಗಮನಿಸಬೇಕು. Young minds ಏನಿದೆ, ಅವರಿಗೆ ನೀವು ಒಂದು ಗುರಿಯನ್ನು ಕೊಡಿ. Public Distribution System ಬಗ್ಗೆ ಅಧ್ಯಯನ ಮಾಡಿ ಎಂದು ನೀವು ಅವರಿಗೆ ಹೇಳಿ. ಈ ರಾಜ್ಯದಲ್ಲಿ ಇರತಕ್ಕಂತಹ ಮೈನಿಂಗ್ ಬಗ್ಗೆ ಅಧ್ಯಯನ ಮಾಡಿ, ಒಂದು ಪ್ರಾಜೆಕ್ಟ್ ಮಾಡಿ ಒಂದು ವರದಿಯನ್ನು ಕೊಡಿ. ಅದೇ ರೀತಿಯಲ್ಲಿ M.S.M.E (Micro, Small and Medium Enterprises) ಬಗ್ಗೆ ಇರುವುದನ್ನು ಅಧ್ಯಯನ ಮಾಡಲಿ. Let them identify what are all the infrastructure that is available in all the districts. ಏನೇನು metals ಇದೆ, ಏನೇನು minerals ಇದೆ ಎಂದು ಹೇಳಿ ಎಲ್ಲಾ ಜಿಲ್ಲೆಗಳಲ್ಲಿ available infrastructure ಗುರುತಿಸಿ, ಅದಕ್ಕೆ ತಕ್ಕಂತೆ ಒಂದು ಇಂಡಸ್ಟ್ರಿ ಮಾಡುವುದಾಗಲಿ, natural resources ಏನೇನು ಸಿಕ್ಕುತ್ತದೆ, ಅದನ್ನು ನೋಡಿ let them prepare one Project Report. ಅವರಿಗೆ ಆ ಒಂದು Startup India ದವರು ಯಾರು ಯಾರು ಇದ್ದಾರೆ, ನಿಮ್ಮ ಜೊತೆಯಲ್ಲಿ ಕೆಲಸ ಮಾಡಲಿಕ್ಕೆ ಯಾರು ಯಾರು ತಯಾರು ಇದ್ದಾರೆ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

do some investment with them. ಆ ಕಂಪನಿಯಲ್ಲಿ ನೀವು ಸಹ ಇನ್‌ವೆಸ್ಟ್ ಮಾಡಿ. Let them do something for the state. ಇವತ್ತಿನ ದಿವಸ startup company ಎಂದು ಹೇಳಿ ತೆಗೆದುಕೊಂಡರೆ, ಉದಾಹರಣೆಗೆ 'OYO' ಎಂದು ಹೇಳಿ ಹೋಟೆಲ್ ಇಂಡಸ್ಟ್ರಿ ಇದೆ. ಅದನ್ನು ಯಾರು ಶುರು ಮಾಡಿದರು, he started his career when he was just about 21 years old. Today he is ruling the entire world. ನೀವು ಇಲ್ಲದ ಕುಳಿತುಕೊಂಡು ಪ್ರಪಂಚದ ಯಾವುದೇ ಭಾಗದಲ್ಲಿ ನಿಮಗೆ ರೂಮ್ ಬೇಕೇ, apartment ಬೇಕೇ, boarding and lodging ಬೇಕೇ, budget hotel ಬೇಕೇ, ಎಂದು ಬಟನ್ ಒತ್ತಿದರೆ ಸಾಕು. ಎಲ್ಲವೂ ಸಿಕ್ಕುತ್ತದೆ. Like that, these are all the startups and minds we have in India, particularly in Karnataka.

ಮುಂದು.

317/14-3-2022/4-30/ಬಿಕೆಪಿ-ಎಕೆ

(ವೈಸ್ ಛೀಮನ್ ಪೀಠದಲ್ಲಿದ್ದರು)

Sri NASEER AHMED (contd.):--

On one side, the Government of India has a very ambitious programme of making this economy a 5 trillion economy. ಆ ರೀತಿ ಒಂದು ಮಾಡಬೇಕೆಂದು ಒಂದು ambitious programme ಇಟ್ಟುಕೊಂಡಿದ್ದೀರಿ. Why don't the Chief Minister come out and say, “ನಾವು ಕರ್ನಾಟಕವನ್ನು 1 trillion economy ಮಾಡುತ್ತೇವೆ” ಎಂದು ಹೇಳಲಿ. Because we have that kind of infrastructure available in Karnataka. ನಮ್ಮ growth, ನಮ್ಮ G.D.P. ಏನಿದೆ? We have already touched nearly about Rs.18 lakh crores. If

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

we really tap our resources whether it is in the field of horticulture, agriculture or minerals, the government can make wonders. ಅಂತಹ ಮೂಲಭೂತ ಸೌಕರ್ಯಗಳು ನಮ್ಮಲ್ಲಿ ಇದೆ. ಅದರ ಬಗ್ಗೆ ನಾವು ಚರ್ಚೆ ಮಾಡುತ್ತಿಲ್ಲ. ಅದರ ಬಗ್ಗೆ ನಾವು deep ಅಗಿ ಹೋಗುತ್ತಿಲ್ಲ. ಅದರ ಬಗ್ಗೆ ನಾವು efforts ಹಾಕುತ್ತಿಲ್ಲ. So, my request to the Leader of the House is, ದಯವಿಟ್ಟು ಇದರ ಬಗ್ಗೆ ತಾವು ಬರುವುದಕ್ಕೆ ಮುಂಚೆ ಚರ್ಚೆಯಾಯಿತು. ಒಂದು financial position of the State ಬಗ್ಗೆ ಒಂದು ಶ್ವೇತ ಪತ್ರ ಹೊರಡಿಸಬೇಕು. ಕೇಂದ್ರ ಸರ್ಕಾರದಿಂದ ನಮಗೆ ಬರಬೇಕಾಗಿರುವಂತಹ ಹಣ ಎಷ್ಟು? 14th Finance Commission and 15th Finance Commission ನಲ್ಲೂ ಸಹ ನಮಗೆ ಅನ್ಯಾಯವಾಗಿದೆ. I don't want to go into the details. I have all the papers with me. 13th Finance Commission ನಲ್ಲ ನಮಗೆ ಎಷ್ಟು ಹಣ ಬಂತು? 12th Finance Commission ನಲ್ಲ ನಮಗೆ ಎಷ್ಟು ಹಣ ಬಂತು. 14th and 15th Finance Commission ನಲ್ಲ ಎಷ್ಟು ಬಂದಿದೆ ಎಂಬ ವಿವರಗಳು ಏನಿವೆ it is all available in the records. It is not created by me. ಅದನ್ನು ನಾವು ಕ್ರಿಯೇಟ್ ಮಾಡಲಕ್ಕೆ ಆಗುವುದಿಲ್ಲ, ನೀವು ಕ್ರಿಯೇಟ್ ಮಾಡಲಕ್ಕೆ ಆಗುವುದಿಲ್ಲ. It is all available in the records. ಅದನ್ನು ನೋಡಿ ಮಾತನಾಡೋಣ. ನಮಗೆ ಎಲ್ಲ ಅನ್ಯಾಯ ಆಗಿದೆ, let us join together. There is no question of political parties in this matter. Everybody thinks in the interest of State. ಅಲ್ಲಗೆ ಹೋಗೋಣ, ಹೋಗಿ ವಿನಂತಿ ಮಾಡೋಣ. ನಮಗೆ ಅನ್ಯಾಯವಾಗಿದೆ, ಇದನ್ನು ಮಾಡಿಕೊಡೋಣ ಎಂದು ಕೇಳೋಣ. ಅದು ನಮ್ಮ ಹಕ್ಕು. ಹೀಗಾಗಿ, ಇವತ್ತಿನ ದಿವಸ ನಾವು ಇನ್ನೊಂದು ಪ್ರಮುಖವಾದ...

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಛೇರ್ಮನ್ :- ಶ್ರೀಯುತ ನಸೀರ್ ಅಹಮದ್ ರವರೆ, ಒಂದು ನಿಮಿಷ. ನಾವು ಒಬ್ಬೊಬ್ಬರಿಗೆ 20 ನಿಮಿಷಗಳಂತೆ allocate ಮಾಡಿಕೊಂಡಿದ್ದೇವೆ. ತಾವು ಈಗಾಗಲೇ 25 ನಿಮಿಷ ತೆಗೆದುಕೊಂಡಿದ್ದೀರಿ, ಇನ್ನು ಎಷ್ಟು ನಿಮಿಷ ತೆಗೆದುಕೊಳ್ಳುತ್ತಿದ್ದೀರಿ. ತಾವು ಬಹಳ ಚೆನ್ನಾಗಿ ಮಾತನಾಡುತ್ತಿದ್ದೀರಿ. ಕೆಲವೊಮ್ಮೆ ಪಕ್ಷಗಳಿಗಿಂತ

ಶ್ರೀ ನಸೀರ್ ಅಹಮದ್:- ಮಾನ್ಯಸಭಾಪತಿಯವರೆ, ಇನ್ನೊಂದು ಪ್ರಮುಖವಾದ ವಿಷಯ ಏನೆಂದರೆ the divide between the poor and the rich. ಎಷ್ಟರಮಟ್ಟಿಗೆ ಗ್ಯಾಪ್ ಆಗಿದೆ? You must have read it in the newspaper. ಒಂದು ಗಂಟೆಯಲ್ಲಿ ನಮ್ಮ Reliance Promoter ಆದ ಶ್ರೀ ಮುಖೇಶ್ ಅಂಬಾನಿಯವರ ಆದಾಯ 90 ಕೋಟಿ ರೂಪಾಯಿಗಳು. 24 ಗಂಟೆಯಲ್ಲಿ ಎಷ್ಟು ಆದಾಯವಾಗುತ್ತದೆ ಎಂದು ತೀರ್ಮಾನ ಮಾಡಿ. I don't know what kind of economy this is. I don't know what kind of system this is. ಒಂದು ಕಡೆ ನಾವು pandemic ಇದ್ದಾಗ ಬಡ ಜನರು ಇನ್ನು ಕಷ್ಟದಲ್ಲಿದ್ದರು. ಅವರಿಗೆ ತಿನ್ನಲಕ್ಕೆ ಊಟ ಇರಲಿಲ್ಲ. ಅವರುಗಳು ಊರುಗಳಿಗೆ ಹೋಗಲಕ್ಕೆ ವ್ಯವಸ್ಥೆ ಇರಲಿಲ್ಲ ಎಂದು ಹೇಳಿ ಚರ್ಚೆ ಮಾಡುತ್ತೇವೆ. ಅದೇ ಸಂದರ್ಭದಲ್ಲಿ ಈ ದೇಶದಲ್ಲಿ 96 richest persons ಇದ್ದು it went up to 142. And do you know what is their income? It is about Rs.53 lakh crores. ಎಲ್ಲಂದ? Rs.23.14 lakh crores ನಿಂದ pandemic ನಲ್ಲಿ ಆ ಎರಡು ವರ್ಷದಲ್ಲಿ their income and valuation has gone up to Rs.53.16 lakh crores, i.e., 719 billion dollars. This is beyond our imagination. ಒಂದು ಕಡೆ ನಾವು ಮಾತನಾಡುತ್ತೇವೆ ಪಾಪ, ಬಹಳ ಕಷ್ಟದಲ್ಲಿ ಎರೆಡೆರಡು ಸಾವಿರ, ಮೂರು-ಮೂರು ಸಾವಿರ ದುಡ್ಡು ಕೊಟ್ಟಿದ್ದೇವೆ. ಅವರವರ ಊರುಗಳಿಗೆ ಮುಟ್ಟಲಕ್ಕೆ ವ್ಯವಸ್ಥೆ ಮಾಡಿ ಕೊಟ್ಟಿದ್ದೇವೆ. ಆದರೆ ಇನ್ನೊಂದು ಕಡೆ ನೋಡಿದಾಗ 84% of Indians have gone poorer. This is the income of only 142

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

companies and individuals. ಇನ್ನೊಂದು ಅಧ್ಯಯನ ಏನು ಹೇಳುತ್ತದೆ ಎಂದರೆ, 1% of the population of this country has 86% of the wealth. 86% of wealth is only with 1% population and 14% of wealth is with the remaining population.

ಶ್ರೀ ಎಂ.ಕೆ. ಪ್ರಾಣೇಶ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಈ ಆದಾಯದ ವಿಷಯ Reliance ನ profit ಬಗ್ಗೆ ಏನು ಹೇಳಿದ್ದೀರಿ, ಅದು ಯಾವ ಸೆಕ್ಟರ್‌ನದ್ದು?

ಶ್ರೀ ಡಿ.ಎಸ್. ಅರುಣ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಶ್ರೀಯುತ ಪ್ರಾಣೇಶ್ ರವರೆ, ಅವರು valuation of the company ಬಗ್ಗೆ ಹೇಳಿದ್ದು; it is not the profit.

ವೈಸ್ ಛೀಮನ್:- ಶ್ರೀಯುತ ಅರುಣ್‌ರವರೆ, ತಾವು ಮಾತನಾಡುವಾಗ ಅದರ ಮೇಲೆ ಬೆಳಕು ಚೆಲ್ಲ. ಈಗ ಅವರು ಮಾತನಾಡಲಿ.

ಶ್ರೀ ಪಿ.ಆರ್. ರಮೇಶ್:- ತಾವು ಬಗ್ಗೆ Reliance ಅನ್ನು defend ಮಾಡುತ್ತಿದ್ದೀರಾ?

ಶ್ರೀ ಎಂ.ಕೆ. ಪ್ರಾಣೇಶ್:- ನಾನು ಏನು ಕೇಳಿದೆ ಎಂದರೆ, ಅದರ ವಿವರ ಇದ್ದರೆ ಹೇಳಿ ಎಂದು ಕೇಳಿದೆ ಅಷ್ಟೆ. ಮಾನ್ಯ ಸದಸ್ಯರು ಆ ವಿಚಾರವನ್ನು ತುಂಬಾ ಚೆನ್ನಾಗಿ ಮಾತನಾಡುತ್ತಿದ್ದಾರೆ.

ವೈಸ್ ಛೀಮನ್:- ಶ್ರೀಯುತ ನಸೀರ್ ಅಹಮದ್ ರವರೆ, ತಾವು yield ಆಗಿದ್ದೀರಾ? ಶ್ರೀಯುತ ಪ್ರಾಣೇಶ್‌ರವರೆ, ತಮ್ಮ ಅವಧಿ ಬಂದಾಗ ಈ ವಿಷಯದ ಮೇಲೆ ಮಾತನಾಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀಮತಿ ಭಾರತಿ ಶೆಟ್ಟಿ(ನಾಮನಿರ್ದೇಶಿತರು):- ಯಾವ್ಯಾವ ಮೂಲಗಳಿಂದ ಅಷ್ಟು ಆದಾಯ ಮಾಡಿದ್ದಾರೆನ್ನುವುದನ್ನು ಹೇಳಿ.

(ಗೊಂದಲ)

ವೈಸ್ ಛೇರ್ಮನ್:- ಶ್ರೀಯುತ ನಸೀರ್ ಅಹಮದ್‌ರವರು ಮಾತನಾಡಿದ್ದು ಬಿಟ್ಟು ಬೇರೆ ಯಾವುದು ಕಡತಕ್ಕೆ ಹೋಗಬಾರದು.

ಶ್ರೀ ನಸೀರ್ ಅಹಮದ್:- ಅವರು core sector ನಲ್ಲಿ ಇದ್ದಾರೆ. For your information and the information of the entire country, Reliance ಇವತ್ತಿನ ದಿವಸ ದಿನಸಿ ಅಂಗಡಿಗಳಲ್ಲಿ ನಾವು ಏನೇನು ತೆಗೆದುಕೊಳ್ಳುತ್ತೇವೆ. ಅದರಿಂದ ಹಿಡಿದು ತರಕಾರಿಯಿಂದ ಹಿಡಿದು, ಬಟ್ಟೆಯಿಂದ ಹಿಡಿದು, ಚಪ್ಪಲಿಯಿಂದ ಹಿಡಿದು, ಚಿನ್ನದಿಂದ ಹಿಡಿದು, you talk about any sector and they are there. ಅದರ ಜೊತೆಯಲ್ಲಿ you will be surprised to know that at present, they have 14 lakh 60 thousand shops as on today in the entire country. ಇನ್ನು ಮುಂದಕ್ಕೆ ಎಷ್ಟು ಹೋಗುತ್ತದೆ ಗೊತ್ತಿಲ್ಲ.

ವೈಸ್‌ಛೇರ್ಮನ್:- ಶ್ರೀಯುತ ನಸೀರ್ ಅಹಮದ್‌ರವರೆ, ಈಗ ಒಂದು ನಿಮಿಷ. ಈಗ ಭಾರತದ ಒಬ್ಬ ಉದ್ಯಮಿಯಾಗಿ ಅವರಿಗೆ ಸಂವಿಧಾನದಲ್ಲ business ಮಾಡಲಕ್ಕೆ ಕಾನೂನಿನಲ್ಲಿ ಅವಕಾಶ ಇದ್ದು, ಇದರ ಬಗ್ಗೆ ಕಾನೂನುಬಾಹೀರವಾಗಿ ಈ ಸದನದಲ್ಲಿ ಮಾತನಾಡುತ್ತಿದ್ದಾರೆಂದು ತಪ್ಪು ಸಂದೇಶ ಹೋಗಬಾರದು.

Sri NASEER AHMED: I am not against him. I am not against any...

(Interruptions)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ:- ಮಾನ್ಯ ಸಭಾಪತಿಯವರೆ,
monopoly... ಅದಾನಿ...

(ಗೊಂದಲ)

ವೈಸ್ ಛೇರ್ಮನ್:- ಅವರು ವಿದೇಶಿ ಉದ್ಯಮಿ ಅಲ್ಲ. ಟಾಟಾ, ಬಿರ್ಲಾ ಈ ದೇಶದ
ಉದ್ಯಮಿ ಅಲ್ಲವೇ?

(ಗೊಂದಲ)

Sri NASEER AHMED: They are all entrepreneurs.

(ಗೊಂದಲ)

ಶ್ರೀ ಆಯನೂರು ಮಂಜುನಾಥ್: ಮಾನ್ಯ ಸಭಾಪತಿಯವರೆ, ಮಾನ್ಯ ಸದಸ್ಯರು
ಬಡತನ ಮತ್ತು ಶ್ರೀಮಂತಿಕೆಯ ಅಂತರ ಎಷ್ಟಾಗುತ್ತಿರುವುದರ ಬಗ್ಗೆ ಹೇಳುತ್ತಿದ್ದಾರೆ.

ವೈಸ್ ಛೇರ್ಮನ್:- ನೀವು ಏನು ಹೇಳುತ್ತಿದ್ದೀರಾ it is well taken. ನಿಮ್ಮ
ಉದ್ದೇಶ ನನಗೆ ಅರ್ಥ ಆಯಿತು, ಇಲ್ಲ ಆ ರೀತಿಯಲ್ಲಿ ಸಂದೇಶ ಹೋಗಬಾರದು
ಎಂದು ಹೇಳಿದೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೆ, ಕೆಲವರು ಬೆಳೆಯುತ್ತಿದ್ದಾರೆ,
ಮತ್ತೊಂದು ಕಡೆ ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆಂದು ಹೇಳುತ್ತಿದ್ದಾರೆ ಅಷ್ಟೆ.

ಶ್ರೀ ನಸೀರ್ ಅಹಮದ್:- ಮಾನ್ಯ ಸಭಾಪತಿಯವರೆ, ಅವರಿಂದ ಸಾಕಷ್ಟು
ಉದ್ಯೋಗ ಸೃಷ್ಟಿಯಾಗುತ್ತಿದೆ ಎಂದು ಸಹ ಹೇಳುತ್ತಿದ್ದೇನೆ. ಒಂದು ಪ್ರಶ್ನೆ ಏನೆಂದರೆ,
ನಾನು ಇದನ್ನು ಏತಕ್ಕೆ ಪ್ರಸ್ತಾಪ ಮಾಡಿದೆ ಎಂದರೆ, corporate tax ಏನಿತ್ತು, ಅದು
30% ಇತ್ತು. ಅದು ಈಗ ಕಡಿಮೆಯಾಗಿದೆ. ಮೊದಲು ಯಾವರೀತಿ ಇತ್ತು ಎಂದರೆ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಒಂದು ರೂಪಾಯಿಯಲ್ಲಿ ತೆರಿಗೆಯಲ್ಲಿ 25 ಪೈಸೆ middle-classes ಮತ್ತು below middle-classes tax contribution ಆಗುತ್ತಿತ್ತು.

ಮುಂದು.

(318)/14-3-2022/4-40/ಎಸ್‌ವಿ(ಎಲ್‌ಎಂ)/ಆರ್‌ಎನ್

ಶ್ರೀ ನಸೀರ್ ಅಹ್ಮದ್ (ಮುಂದು):-

75 ಪೈಸೆ high-network individuals ನಿಂದ ಮತ್ತು corporate ನಿಂದ ಬರುತ್ತದೆ. ಈಗ 51% middle class and below middle class ನಿಂದ ಬರುತ್ತಿದೆ, 49% ಮಾತ್ರ high-network and corporate ನಿಂದ ಬರುತ್ತಿದೆ. This is how there is a big divide between poor and rich. ಇದನ್ನು ಸರಿಮಾಡಬೇಕಾಗಿದೆ.

ವೈಸ್ ಛೇರ್ಮನ್:- ಇದಕ್ಕೆ ಗ್ರಾಹಕ ಸಂಸ್ಕೃತಿಯು ಕಾರಣವಾಗಿರಬಹುದು. ವಿಕೇಂದ್ರಿಕರಣದಿಂದ ಸಣ್ಣ-ಸಣ್ಣ ವ್ಯಾಪಾರಗಳು ಹುಟ್ಟಿಕೊಂಡಿರುತ್ತವೆ.

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಗಳೆ, ಮೇಡಂ ತಾವು ಪೀಠದಲ್ಲಿ ಕುಳಿತ್ತಿದ್ದೀರಿ... FDI (Foreign Direct Investment) ಇದರ ಬಗ್ಗೆ ಚರ್ಚೆಯಾಗಬೇಕು.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೆ, Foreign Direct Investment ಏನಿದೆ ಅದು making this type of economy.

ವೈಸ್ ಛೇರ್ಮನ್:- ನಾವು ಎಲ್ಲರೂ policy makers. ಭಾರತದ ಪ್ರಜೆಗಳೆಲ್ಲರಿಗೂ ಪಾಲಿಸಿಯಲ್ಲಿ ಅವಕಾಶವಿರುತ್ತದೆ.

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಗಳೆ, flow of thoughts ಹೋಗುವುದು ಬೇಡ, ಇದು ನನ್ನ ವಿನಂತಿ. for example, last year tax exemption ಕೊಟ್ಟಿರುವುದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

nearly about three lakh twenty-one thousand crore corporate tax exemption. Three lakh twenty-one thousand crore exemption ಬರುತ್ತಿತ್ತು. ಅದನ್ನು 25% ಮಾಡಿಬಿಟ್ಟರು. Somewhere you made it 23%. ಅದೇ 30% ಇಟ್ಟುಕೊಂಡಿದ್ದರೆ this is one area we have to look at it. ಇನ್ನೊಂದು ಮುಖ್ಯವಾದ ವಿಚಾರ ಎಂದರೆ, this is also a subject matter we have to discuss. Eleven lakh twenty-six thousand waive off that is all public money. That is all people money. Only up to last year ಮಾಡಿರುವುದು ಯಾವ source ಎಂದರೆ, this is the reply given by the Minister in the Parliament. ಅವರು ಏನು ಹೇಳುತ್ತಾರೆ ಎಂದರೆ, last about rupees ten lakh seventy-two thousand crore write-off has happened since 15th financial year when the Narendra Modi government assumed power. The bulk of write-off happened after the RBI under Governor Raghu Ram Rajan. ಅದನ್ನು ಬರೆದಿದ್ದಾರೆ, as an asset qualify review. This is a reply given in the Parliament. ಇದರ ಬಗ್ಗೆಯೂ ನಾವು see eleven lakh crore is a very big...-ಈಗ ನಾವು ಮಾತನಾಡಿಕೊಂಡಿದ್ದೇವೆ. One hundred and fifty-three crore ಸಾಲ ಇದೆ ಎಂದು ಹೇಳಿದ್ದಾರೆ. ಅದರ ಬಡ್ಡಿ.. Government of India is paying about nine lakh fifty-one thousand crore per year interest.

ಡಾ: ವೈ.ಎ.ನಾರಾಯಣಸ್ವಾಮಿ:-ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರು ಬಹಳ ಚೆನ್ನಾಗಿ ಮಾತನಾಡುತ್ತಿದ್ದಾರೆ; ಆದರೆ, write-off ಆಗಿರುವುದು upto which year ಎಂಬುದನ್ನು ಸಹ ಅವರು ತಿಳಿಸಿದರೆ ಒಳ್ಳೆಯದೆನಿಸುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ನಸೀರ್ ಅಹ್ಮದ್:-ಮಾನ್ಯಸಭಾಪತಿಯವರೇ, ಅದನ್ನೆ ನಾನು ಹೇಳಿದ್ದು, this is the reply given in the Parliament. Financial Year from 2015 upto 2020-21ರ ವರೆಗೆ ಕೊಟ್ಟಿರುವುದು. We want further details about each bank. State Bank of India, Punjab National Bank, Bank of Baroda ಎಷ್ಟು ಎನ್ನುವುದನ್ನು ಕೊಟ್ಟಿದ್ದಾರೆ. This is all record. ಇದನ್ನು ನಾನು-ನೀವು ಬರೆದಿರುವುದಿಲ್ಲ. Parliament ನವರು ಕೊಟ್ಟಿರುವುದು. I was talking about the divide. ಅದು ಯಾವ ರೀತಿ poor and rich ಬರುತ್ತಿದೆ ಎನ್ನುವುದನ್ನು ನೋಡಿದಾಗ, another study ಎಂದು ಇದೆ the bottom fifty percent of All Indians together own 6% of the country's wealth and only one percent they own fifty-three lakhs sixteen thousand crore. ಈಗಾಗಲೇ ನಾನು Resources ಬಗ್ಗೆ ಮಾತನಾಡಬೇಕಾದರೆ. ಈಗ 'One Nation, One Card' ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಉದಾಹರಣೆಗೆ ಕರ್ನಾಟಕದಲ್ಲಿ PDS (Public Distribution System) System ನಲ್ಲಿ ಎಷ್ಟು varieties of cards ಗಳು ಇವೆ; How many varieties of cards? We have. ಎಪಿಎಲ್, ಬಿಪಿಎಲ್ ಮತ್ತು ಆಧಾರ nearly about 4-5 types of cards. ನಮ್ಮಲ್ಲಿಯೇ ಒಂದೇ ಕಾರ್ಡ್ ಇಲ್ಲ, how could you expect 'One Nation One Card'? ಅದರ ಬಗ್ಗೆಯೂ ಚರ್ಚೆಯಾಗಬೇಕು. This is all important things we have to discuss. ಯಾವುದನ್ನು ನಾನು criticize ಮಾಡುವುದಿಲ್ಲ. For example, Government of India ದವರು Schemes and Programmes announce ಮಾಡುತ್ತಾರೆ. Funds ಬರುತ್ತದೆ. They said ಅವರ ಖಾತೆಗೆ ನೇರವಾಗಿ ವರ್ಗಾವಣೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಅವರಿಗೆ infrastructure ಕೊಡುತ್ತೀರಾ? ಸ್ವಚ್ಛ ಭಾರತ ಎಂದು ಹೇಳಿ ಎಲ್ಲ ಕಡೆ ಶೌಚಾಲಯಗಳನ್ನು ನಿರ್ಮಾಣ ಮಾಡಲು ಹಣವನ್ನು ಕೊಡುತ್ತಾರೆ. ಶೌಚಾಲಯದ ಕಟ್ಟಡವನ್ನು ಕಟ್ಟಬಹುದು ಆದರೆ, ಅದಕ್ಕೆ ಅವಶ್ಯವಾದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನೀರು ಹೇಗೆ ಕೊಡುತ್ತಾರೆ? Water supply ಇಲ್ಲದೆ ಇದ್ದರೆ ಅದನ್ನು maintain ಮಾಡಲು ಆಗುತ್ತದೆಯೇ? ನೀರಿಗೆ ಹಣವನ್ನು ಕೊಡುತ್ತಾರೆಯೇ? ಗ್ರಾಮ ಪಂಚಾಯತಿಯಲ್ಲಿ ನೀರು ಸರಬರಾಜು ಮಾಡಲು ಅನುದಾನವನ್ನು ಕೊಡುತ್ತಾರೆಯೇ? This is all where we have to look at in a rationalize way. ಯಾವ ರೀತಿ ಮಾಡಿದರೆ implement and success ಆಗುತ್ತದೆ ಎನ್ನುವುದನ್ನು ಯೋಚನೆ ಮಾಡಬೇಕು. These are the subjects. ದೆಹಲಿಯಲ್ಲಿ ಕುಳಿತು, One Ministry scheme announce ಮಾಡಿಬಿಡುತ್ತಾರೆ. ಅದಕ್ಕೆ ನಾನು ಗೃಹ ಮಂತ್ರಿಗಳೇ ಇದರ ಬಗ್ಗೆ ಒಂದು ಚರ್ಚೆಯಾಗಬೇಕು ಎಂದು ನಾನು ಹೇಳಿದ್ದು. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿರಲಿ, ಕಾಂಗ್ರೆಸ್ ಇರಲಿ, ಜೆಡಿಎಸ್ ಇರಲಿ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಮೊದಲು 80% ಕೇಂದ್ರ ಸರ್ಕಾರ ಅನುದಾನವನ್ನು ಕೊಡುತ್ತದೆ, 20% ರಾಜ್ಯ ಸರ್ಕಾರ ಹಾಕಿಕೊಳ್ಳಿ ಎಂದು ಹೇಳುತ್ತಾರೆ. ಒಂದು ವರ್ಷ ಕಳೆದ ಮೇಲೆ 50% ನೀವು 50% ಕೇಂದ್ರದಿಂದ ಅನುದಾನ ಎಂದು ಹೇಳುತ್ತಾರೆ. ಮೂರನೇ ವರ್ಷದಲ್ಲಿ 20% ಕೇಂದ್ರ ಸರ್ಕಾರದಿಂದ ಅನುದಾನ ಕೊಡುತ್ತೇವೆ, 80% ರಾಜ್ಯ ಸರ್ಕಾರ ಭರಿಸಿಕೊಳ್ಳಬೇಕೆಂದು ಹೇಳುತ್ತಾರೆ. ಹೆಸರು ಮಾತ್ರ ಅವರದೇ ಇರಬೇಕು. These are all the issues we are facing. We have to discuss it. Economic growth; can you believe ಈಗ ಇರುವಂತಹ Karnataka State GDP 80 lakh crore plus ಇದೆ. If we really make good efforts next year it can be taken to 20 lakh crore. This is possible. We have to tap the resources. For example; Power Sector ತೆಗೆದುಕೊಳ್ಳಿ. Power Sectorನಲ್ಲಿ ದೆಹಲಿಯಲ್ಲಿ up to 200 units free ಯಾಗಿ ಕೊಡುತ್ತಾರೆ. ತಮಿಳುನಾಡಿನಲ್ಲಿ up to 100 units free ಯಾಗಿ ಕೊಡುತ್ತಾರೆ. ಆಂಧ್ರದಲ್ಲಿ 50 units ಉಚಿತವಾಗಿ ಕೊಡುತ್ತಾರೆ, ಆಂಧ್ರದಲ್ಲಿ 15 to 100 units two rupees seventy paise charge ಮಾಡುತ್ತಾರೆ. ಅದೇ ರೀತಿ various States, up to 400 units subsidize ಮಾಡುತ್ತಾರೆ. ಆದರೆ ನಮ್ಮ ಕರ್ನಾಟಕದಲ್ಲಿ ಒಂದೇ ದರದಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಡಲಾಗುತ್ತಿದೆ. ನಮ್ಮಲ್ಲಿ ವಿದ್ಯುಚ್ಛಕ್ತಿ ಉತ್ಪಾದನೆಯಾಗುತ್ತಿರುವುದು ಎಷ್ಟು? see our requirement is only about 10500 Mega Watts and demand also. Today we have producing about 30000 Mega Watts. ಸರ್ಕಾರ ಅದನ್ನು ಸರಿಯಾಗಿ ಮಾರಾಟವನ್ನು ಮಾಡುತ್ತಿಲ್ಲ. ಅದಕ್ಕೆ ಒಂದು ಏಜೆನ್ಸಿ ನೇಮಿಸಿ ಸರಿಯಾಗಿ ಮಾರಾಟವಾದರೂ ಮಾಡಿ. Private Sector ನಲ್ಲಿ Wind Power, ಮೊದಲು owners-ಎನು ಮಾಡುತ್ತಿದ್ದರು ಎಂದರೆ, ಇನ್ವೆಸ್ಟಿಸಿಂಗ್‌ಗೆ ಎಷ್ಟು ಬೇಕು, ಐಟಿಸಿ ಗೆ ಎಷ್ಟು ಬೇಕು, ಈ ಹೊಟೆಲ್‌ಗೆ ಎಷ್ಟು ಬೇಕು, ಆ ಹೊಟೆಲ್‌ಗೆ ಎಷ್ಟು ಬೇಕು ಎಂದು ಲೆಕ್ಕ ಮಾಡಿ 8 ರೂ.ಗೆ ಅಥವಾ 10 ರೂ.ಗೆ ನೇರವಾಗಿ ಮಾರಾಟ ಮಾಡುತ್ತಿದ್ದರು. ಈಗ ಅದು ನಿಂತುಬಿಟ್ಟಿದೆ. Grid ಗೆ ಸರ್ಕಾರ ಕೊಡುವುದು ಮೂರುವರೆ ರುಪಾಯಿ. ನೀವೇ grid ನಲ್ಲಿ ತೆಗೆದುಕೊಂಡು ನೀವೇ ಏಕೆ ಮಾರಾಟ ಮಾಡುತ್ತಿಲ್ಲ; ಏಕೆ ಸರ್ಕಾರ ಅದನ್ನು generate ಮಾಡುತ್ತಿಲ್ಲ? Adani Powers ಎಂದು ಉಡುಪಿಯಲ್ಲಿ... ರಾಯಚೂರು ಥರ್ಮಲ್ ಪ್ಲಾಂಟ್ ನಿಂತುಹೋಗಿದೆ. ವಿಜಯನಗರ ಪವರ್‌ಪ್ಲಾಂಟ್ ನಿಂತು ಹೋಗಿದೆ. Adani ಅವರದ್ದು ನಡೆಯುತ್ತಿದೆ. ಅವರಿಗೆ ಪ್ರತಿವರ್ಷಕ್ಕೆ 1,76,000 ಕೋಟಿ ರೂಪಾಯಿಗಳನ್ನು ಕೊಡಲಾಗುತ್ತದೆ. You are District Minister, if I am wrong, please tell me. ಅದನ್ನು ನಾವು ವರ್ಕ್‌ಔಟ್ ಮಾಡಿದರೆ our investment is only 505 crore.

(ಮುಂದು)

(319) 14-03-2022 (4.50) ಕೆಜಿ-ಆರ್‌ಎನ್

(ವೈಸ್ ಛೀಫ್‌ಮನ್‌ರವರ ಉಪಸ್ಥಿತಿ)

ಶ್ರೀ ನಸೀರ್ ಅಹ್ಮದ್ (ಮುಂದು):-

ನಮ್ಮಲ್ಲಿ close ಮಾಡಿದ್ದಾರೆ. ನಮಗೆ coal ಸಿಗುವುದಿಲ್ಲವೆಂದು ಹೇಳುತ್ತಾರೆ. ವಿಜಯನಗರ plant ಬಂದ್ ಆಗಿದೆ. ರಾಯಚೂರಿನಲ್ಲಿ Thermal Plant 4 units ಇವೆ. ಅದರಲ್ಲಿ ಎಷ್ಟು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಡೆಯುತ್ತಿವೆ ಎಂದು ಗೊತ್ತಿಲ್ಲ. Why this kind of mismanagement? Why are you buying power from him? Improve our own sources. ಇದನ್ನೆಲ್ಲಾ pilferages ನಾವು plug ಮಾಡಿದರೆ, our income will go up. Two lakh sixty-five thousand crore is our Budget size. Seventy-two thousand crore ಸಾಲ ಮಾಡಬೇಕೆಂದು ಇದ್ದಾರೆ. Yes, that is estimated. You plug those leakages, plug the loopholes. ಇದರಲ್ಲಿಯೇ you can make and generate more money. Power Sector ನಲ್ಲಿ ಒಂದು ಉದಾಹರಣೆಯನ್ನು ಕೊಟ್ಟಿದ್ದೇನೆ. ಆ ರೀತಿ ನೋಡಿದರೆ, ಸಾಕಷ್ಟು Mining Sector ಆಗಬಹುದು. ಇಲ್ಲವೆಂದರೆ coal is an international market trade. ಎಷ್ಟೋ ಜನ coal dealers ಇದ್ದಾರೆ. ICM (International Coal Market) ನಲ್ಲಿ ಸಿಗುತ್ತದೆ. ಯಾವುದೇ coal ಬೇಕೆಂದರೆ, ಬೆಳಗ್ಗೆ ಗಣಕಯಂತ್ರದ ಮುಂದೆ ಕುಳಿತುಕೊಂಡು ICM ನಲ್ಲಿ ಬಂದರೆ, ಅಲ್ಲಂದ Africa ಇರಬಹುದು, Malaysia ಇರಬಹುದು Indonesia ಇರಬಹುದು ಯಾವುದೇ ದೇಶ ಇರಬಹುದು, ಒಂದೊಂದು ಹಡಗಿನಲ್ಲಿ 50 ಸಾವಿರ ಟನ್, 1 ಲಕ್ಷ ಟನ್ coal ಬರುತ್ತಿರುತ್ತದೆ. ಆಗ ನಾವು ಈ ಹಡಗಿನಲ್ಲಿ ಎಷ್ಟು ಇದೆ ಎಂದು ಕೇಳಿದರೆ, ಅದರ ಬೆಲೆ ಗೊತ್ತಾಗುತ್ತದೆ. You can buy it directly. Why you want agent? ಇದರಲ್ಲಿ ಒಬ್ಬ ಏಜೆಂಟ್‌ನ್ನು ಮಾಡುತ್ತಾರೆ. ಆ ಏಜೆಂಟ್ ಇವರಿಗೆ ಸರಬರಾಜು ಮಾಡುತ್ತಾನೆ. I do not go for any detailed discussion. These are the possibilities I am talking about. All possibilities are there. Where there is a Will there is way ಎಂದು ಹೇಳುತ್ತಾರೆ. ಅದನ್ನು ಮಾಡಬೇಕೆಂದು ಹಠ ಮತ್ತು ಚಲದಿಂದ ಮಾಡಿದರೆ, we should be able to do it. ಇಲ್ಲವೆಂದು ಹೇಳುವುದಿಲ್ಲ. ಅದರ ಜೊತೆಗೆ, ನಾನು 14th and 15th Finance Commission ಬಗ್ಗೆ ಮಾತನಾಡಿದ್ದೇನೆ. ಹಾಗೆಯೇ, Garments ಬಗ್ಗೆ ಹೇಳಬೇಕೆಂದರೆ, ಅವರು employment generation ಬಗ್ಗೆ ಮಾತನಾಡುತ್ತಾರೆ.

ವೈಸ್ ಛೀಮನ್:- ಮಾನ್ಯ ನಸೀರ್‌ವರೇ, ತಮಗೆ ನೀಡಿದ 45 ನಿಮಿಷಗಳು ಮುಗಿಯಿತು. ತಮಗೆ ಇನ್ನೂ 5 ನಿಮಿಷಗಳ ಕಾಲವಕಾಶ ಸಾಕೆ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಯವರೇ, employment generation ಬಗ್ಗೆ ಹೇಳುತ್ತೇನೆ. ಇದು important. ಇದು ತಮಗೆ ಬಹಳ pet subject.

ವೈಸ್ ಛೀಮನ್:- ಮಾನ್ಯ ನಸೀರ್‌ರವರೇ, ಇದಕ್ಕೆ ಪೀಠ ಒಪ್ಪುವುದಿಲ್ಲ. ಏಕೆಂದರೆ, ಬೇರೆ ಸದಸ್ಯರಿಗೂ ಅವಕಾಶ ಕೊಡಬೇಕಾಗುತ್ತದೆ. ಅದಕ್ಕೆ ತಾವು 5 ನಿಮಿಷಗಳಲ್ಲ ಮುಗಿಸಿ.

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಯವರೇ, employment generation ಬಾರಿ ಸುಲಭವಾಗಿ ಆಗಿರುವಂತಹ ಯಾವುದಾದರೂ sector ದೇಶದಲ್ಲಿ ಇದ್ದರೆ, ಅದು Textile sector, ಬರಿ ಕೇವಲ 10 ದಿವಸಗಳಲ್ಲ ಒಬ್ಬರಿಗೆ ತರಬೇತಿ ಕೊಟ್ಟು ನಂತರ ಅವರನ್ನು machine ಮೇಲೆ ಕೂರಿಸಬಹುದು. ಕೇವಲ ಹತ್ತು ದಿವಸಗಳಲ್ಲ ಒಂದು ತಿಂಗಳು ಬೇಕಾಗುವುದಿಲ್ಲ. ಅವರು Skill Development ಬಗ್ಗೆ ಮಾತನಾಡಿದ್ದಾರೆ. More advantage ಇವತ್ತಿನ ದಿವಸ ಭಾರತ ದೇಶಕ್ಕೆ ಇದೆ ಎಂದು ಹೇಳಿದರೆ, particularly ಆಗಿ south ನಲ್ಲ ಇದೆ ಎಂದು ಹೇಳಿದರೆ, China and United States of America ನಡುವಿನ ಸಂಬಂಧ ಕೆಟ್ಟಿರುವುದರಿಂದ, all the brands in America whether it is GAP, American Eagle, Coals or American all brands. Everybody stopped production in China. And everybody is looking for production facilities. ಕೆಲವರು ಬಾಂಗ್ಲಾ ದೇಶಕ್ಕೆ ಹೋಗುತ್ತಾರೆ. ಕೆಲವರು ಪಾಕಿಸ್ತಾನಕ್ಕೆ ಹೋಗುತ್ತಾರೆ. ಕೆಲವರು ಬರ್ಮಾಗೆ ಹೋಗುತ್ತಾರೆ. ಕೆಲವು Cambodia ಗೆ ಹೋಗುತ್ತಾರೆ. ಕೆಲವರು Philippines ಗೆ ಹೋಗುತ್ತಾರೆ. Now they are coming to India. ಇಲ್ಲಿ ನಮ್ಮ ಕಂಪನಿ Gokul Das ಇರಲಿ, ಮತ್ತೊಂದು ಇರಲಿ ಇವರೆಲ್ಲರೂ ಮೊದಲು ಕಂಪನಿಗಳನ್ನು ಮುಚ್ಚುತ್ತಿದ್ದರು. ಈಗ Gokul Das, Shahi, L.T Karley & Co. Texport, Sonal, ಎಲ್ಲರೂ ಸಹ additional facilities ಗೆ ಜಾಗವನ್ನು ಹುಡುಕುತ್ತಿದ್ದಾರೆ. Minimum wages 14000 ಬರುತ್ತದೆ. ಅದನ್ನು ಸರ್ಕಾರ ವತಿಯಿಂದ ಕ್ರಿಯೆಟ್ ಮಾಡುವುದಕ್ಕೆ you have to put lot of money. You give some incentives. ಒಂದು ಸಾವಿರ job

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

generation ಮಾಡಿದರೆ, ಅವರಿಗೆ ಇಷ್ಟು incentives ಕೊಡುತ್ತೇವೆಂದು ಕೊಡಿ. ಕೊನೆಯ ಪಕ್ಷ ಒಂದು ತಲೆಗೆ ಒಂದು ಸಾವಿರ ರೂಪಾಯಿ contribute ಮಾಡುತ್ತೇವೆಂದು ಹೇಳಲಿ. They will do the generation of jobs. ಆಗ ಲಕ್ಷಾಂತರ ಜನರಿಗೆ opportunities ಸಿಗುತ್ತದೆ.

ಶ್ರೀಮತಿ ಭಾರತಿ ಶೆಟ್ಟಿ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, Textile ನಲ್ಲಿ ಮಹಿಳೆಯರಿಗೆ ಅನೇಕ ರೀತಿಯ ಉದ್ಯೋಗಗಳು ಕ್ರಿಯೆಟ್ ಆಗುತ್ತವೆ ಈಗ ನಾವೇ ನಮ್ಮ ಜಿಲ್ಲೆಗಳಿಗೆ ಬಂದು Textile ಅನ್ನು ಮಾಡಿ ಎಂದು ಕರೆಯುತ್ತಿದ್ದೇವೆ. ಅದಕ್ಕೆ Textile ನವರು ನಮಗೆ ಅದರಲ್ಲಿ ಆಗುವಷ್ಟು ಲಾಸ್ ಬೇರೆ ಯಾವುದರಲ್ಲಿಯೂ ಆಗುವುದಿಲ್ಲವೆಂದು ಹೇಳುತ್ತಾರೆ. ಉದಾಹರಣೆಗೆ, ಸಾಗರ್ ಮತ್ತು ಶಿಕಾರಿಪುರದಲ್ಲಿ Textile ಇದೆ. ನಾವು ಸೊರಬ ತಾಲ್ಲೂಕಿಗೂ ಬನ್ನಿ ಎಂದರೆ, ಸೊರಬಕ್ಕೆ ಏಕೆ ಬರಬೇಕು, ನಾವು ಇಲ್ಲಿಯೇ ಒದ್ದಾಡುತ್ತಿದ್ದೆವೆಂದು ಹೇಳುತ್ತಾರೆ. ಆದರೆ, ಮಾನ್ಯ ಸದಸ್ಯರು ಇದರ ಮೇಲೆ ಇಷ್ಟು ಚೆನ್ನಾಗಿ ಬೆಳಕು ಚೆಲ್ಲುವಾಗ ನಮಗೆ ಅದರ ಬಗ್ಗೆ ಆಶಯ ಇದೆ. ಯಾರಾದರೂ ಬಂದು ನಮ್ಮ ತಾಲ್ಲೂಕಿನಲ್ಲಿ Textile ಮಾಡಲಿ. ನಾವು ಕೇಳುತ್ತಿದ್ದೇವೆ. ಆದರೆ, ಯಾರು ಬರುತ್ತಿಲ್ಲ. ಮಾನ್ಯ ಸದಸ್ಯರು Garments ನ ಮಾಲೀಕರು ಎಂದು ಗೊತ್ತಿದೆ. ಅದಕ್ಕೆ ಇದರ ಬಗ್ಗೆ ಮಾತನಾಡಿದೆ. ಮಾನ್ಯ ಸದಸ್ಯರು ನಮ್ಮ ತಾಲ್ಲೂಕಿಗೆ ಬಂದರೂ ಸಹ, ನಾವು ಅಲ್ಲಿ ರೆಡಿ ಮಾಡಿಸಿಕೊಡುತ್ತೇವೆ. ಸುಮಾರು ಜನ Garments ಮುಜ್ಜಿದಾರೆ. ಸಾಗರದಲ್ಲಿ ನಿರ್ಮಲ Garments ಇತ್ತು. ಅವರು ಅದನ್ನು ಮುಜ್ಜಿಕೊಂಡು ಹೋದರು.

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಯವರೇ, ನಮ್ಮ ಕಂಪನಿಯಲ್ಲಿ ಸುಮಾರು 12 ಸಾವಿರ ಜನ ಕೆಲಸ ಮಾಡುತ್ತಿದ್ದರು. ನಾವು ಅವರಿಗೆ ತಿಂಗಳಿಗೆ ಸುಮಾರು 18 ಕೋಟಿ ರೂಪಾಯಿಗಳ ವೇತನವನ್ನು ಕೊಡುತ್ತಿದ್ದೆವು. Because of wrong Policies of Government of India, Government of India ನಿಂದ ಮೊದಲು 10% export incentive ಸಿಗುತ್ತಿತ್ತು. ನಾವು ಒಂದು ಕೋಟಿ ರೂಪಾಯಿ export ಮಾಡಿದರೆ, ಸರ್ಕಾರದವರು ನಮಗೆ 10 ಲಕ್ಷ ರೂಪಾಯಿಗಳನ್ನು ವಾಪಸ್ ಕೊಡುತ್ತಿದ್ದರು. ಅದನ್ನು ಬರುತ್ತಾ, ಬರುತ್ತಾ, 2% ಗೆ ಮಾಡಿದ್ದಾರೆ. ಹಾಗಾಗಿ, ನಾವು international market ಅನ್ನು compete

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಬೇಕಾಗಿದೆ. International Market ಏಕೆ ಎಂದರೆ, whether it is Bangladesh, Bhutan, Philippines, Cambodia, favourite nation ಎಂದು ಹೇಳಿ, ಅಲ್ಲಂದ export ಆದರೆ, there is no duty in US and UK. ಅಲ್ಲ Duty ಕೊಡುವುದು ಬೇಕಾಗಿರಲಿಲ್ಲ. ಇಂಡಿಯಾದಲ್ಲ export ಮಾಡಿದರೆ, ಅವರು 10% duty ಕೊಡಬೇಕು. ಅದಕ್ಕೆ ಅವರು ಏನು ಮಾಡುತ್ತಿದ್ದರು ಎಂದರೆ, ಬಾಂಗ್ಲಾ ದೇಶದಲ್ಲ 5 ಡಾಲರ್‌ಗೆ ತೆಗೆದುಕೊಂಡರೆ, 5 ಡಾಲರ್‌ಗೆ ಅವರಿಗೆ ಯುಕೆದಲ್ಲಯೇ ಸಿಗುತ್ತಿತ್ತು. ಇಲ್ಲಂದ ಅವರು 5 ಡಾಲರ್‌ಗೆ ತೆಗೆದುಕೊಂಡರೆ ಅವರು 5 ಡಾಲರ್‌ಗೆ 50 cents ಕೊಡಬೇಕು. ಹಾಗಾಗಿ, ಅವರು ನಮಗೆ 4.5 Dollar ನಲ್ಲ ಕೊಟ್ಟರೆ ಮಾತ್ರ ತೆಗೆದುಕೊಳ್ಳುತ್ತೇವೆಂದು negotiate ಮಾಡುತ್ತಿದ್ದರು. ಹಾಗಾಗಿ, ನಾವು ಮಾಡುವುದಕ್ಕೆ ಬರುತ್ತಿಲ್ಲ. ಹಾಗಾಗಿ, it came down. ಈಗ because of China development and so many other factors ಸ್ವಲ್ಪ open-up ಆಗಿದೆ. ಅದಕ್ಕೆ ಸರ್ಕಾರ incentives ಕೊಡಬೇಕು. ನಾನು ಅದನ್ನೇ ಹೇಳಿದ್ದು. ನಾವು ಒಬ್ಬ operator ಗೆ 14 ಸಾವಿರ ರೂಪಾಯಿ ಕೊಡುತ್ತಿದ್ದೇವೆ. ಅದಕ್ಕೆ ಒಂದು ಸಾವಿರ ಜನರನ್ನು generate ಮಾಡಿದರೆ, ನಾವು ಒಬ್ಬರಿಗೆ 1 ಸಾವಿರ ರೂಪಾಯಿಗಳನ್ನು ಕೊಡುತ್ತೇವೆಂದು ಮಾಡಿದಾಗ. Then automatically people will come. ಅವರು ESI ಕಟ್ಟಬೇಕು. PF ಕಟ್ಟಬೇಕು. ಅದರ ಜೊತೆಗೆ ಸರ್ಕಾರ ಒಂದು ಸಾವಿರ ರೂಪಾಯಿ ಕೊಡುತ್ತದೆ ಎಂದು ಹೇಳಿದರೆ, that itself become their profit. ಒಂದು ಸಾವಿರ ರೂಪಾಯಿ ಖರ್ಚು ಮಾಡಿ ಒಬ್ಬರಿಗೆ ಕೆಲಸ ಕೊಡುವುದಕ್ಕೆ ಆಗುವುದಿಲ್ಲ. ಸರ್ಕಾರ ಒಬ್ಬರಿಗೆ ಒಂದು ಸಾವಿರ ರೂಪಾಯಿ ಕೊಡುತ್ತದೆ ಎಂದು ಹೇಳಿದರೆ, ನಾವು ಲಕ್ಷಾಂತರ ಜನರಿಗೆ job opportunities ಅನ್ನು ಕ್ರಿಯೆಟ್ ಮಾಡಿಕೊಳ್ಳುವುದಕ್ಕೆ ಅವಕಾಶ ಇದೆ. ಸರ್ಕಾರ ಇದರ ಬಗ್ಗೆ ಯೋಚನೆ ಮಾಡಬೇಕು. ಇದರ ಬಗ್ಗೆ ಒಂದು ಚರ್ಚೆಯನ್ನು ಮಾಡೋಣ. Manufacturers ರವರನ್ನು ಕರೆಯೋಣ. ಅವರನ್ನು ಕರೆಸಿ ಚರ್ಚೆ ಮಾಡಿ they give some suggestions. ಮಾನ್ಯ ಸದಸ್ಯರಾದ ಭಾರತಿ ಶೆಟ್ಟಿಯವರು ಹೇಳಿದಂತೆ ಸೊರಬ ಅಥವಾ ಸಾಗರದಲ್ಲ ಆಗಲ ಯಾವ ಸ್ಥಳದಲ್ಲ ಬೇಕಾದರೂ ಮಾಡುವುದಕ್ಕೆ ತಯಾರು ಇದ್ದಾರೆ. ನಾನು ಮೊದಲು ರಾಣಿ ಬೆನ್ನೂರಿನಲ್ಲ ಮಾಡಿದ್ದೆ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಛೇರ್ಮನ್:- ಮಾನ್ಯ ಸದಸ್ಯರೇ, ತಾವು ಬಹಳ ಚೆನ್ನಾಗಿ ಮಾತನಾಡುತ್ತಿದ್ದೀರಿ. ಬಹಳ ಒಳ್ಳೆಯ inputs ಅನ್ನು ಕೊಡುತ್ತಿದ್ದೀರಿ. ಇದನ್ನು ಸಂಬಂಧಪಟ್ಟ ಸಚಿವರ ಜೊತೆಗೆ ಮತ್ತು ಸದಸ್ಯರ ಜೊತೆಗೆ share ಮಾಡಿಕೊಳ್ಳಿ. ಇದರ ಬಗ್ಗೆ ಬೇರೊಂದು ಸಂದರ್ಭದಲ್ಲಿಯೂ ಸಹ ಮಾತನಾಡಬಹುದು.

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಯವರೇ, SCP/TSP ನಲ್ಲಿ ಬಜೆಟ್ ಗಾತ್ರ two lakh sixty-five crore ಇದೆ. ಈ ಬಾರಿ ಅದರಲ್ಲಿ twenty-eight thousand two hundred and thirty-four crore ಕೊಟ್ಟಿದ್ದಾರೆ. ಕಳೆದ ಬಾರಿ ಬಜೆಟ್ ಗಾತ್ರ ಎರಡು ಲಕ್ಷದ ಎರಡು ಸಾವಿರ ಇದ್ದಾಲೇ ಅವಗಾಲೇ ರೂ.29,691 crores ಕೊಟ್ಟಿದ್ದಾರೆ. ಇದರಲ್ಲಿ ಸುಮಾರು ಒಂದೂವರೆ ಸಾವಿರ ಕೋಟಿ ರೂಪಾಯಿಗಳ ವ್ಯತ್ಯಾಸ ಇದೆ. ಇನ್ನೂ ಹೆಚ್ಚಿಗೆ ಕೊಡಬೇಕಾಗಿತ್ತು. ಇದರ ಬಗ್ಗೆ ಸರ್ಕಾರ ಸ್ವಲ್ಪ ಬೆಳಕು ಚೆಲ್ಲಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ಬೆಂಗಳೂರಿನಲ್ಲಿ ನಾವೆಲ್ಲರೂ ನೋಡಿದ್ದೇವೆ. ಶೋಭ ಕಂಪನಿ ಆಗಬಹುದು, Godrej ಆಗಬಹುದು, Nan-Chandani ಎಂದು ಬಾಂಬೆದವರು ಆಗಿರಬಹುದು, Salarpuria ಆಗಿರಬಹುದು, Sattva ಆಗಿರಬಹುದು, ಎಲ್ಲರೂ ಬಂದು ಮಾಡಿದ್ದಾರೆ. ಭೂಮಿ ಯಾರದ್ದು? ನಮ್ಮದೇ ಭೂಮಿ. ಕೆಲಸ ಮಾಡುವವರು ಯಾರು? ಯಾರು ಇಂಜಿನಿಯರ್ಸ್? ಯಾರು Architects? ಎಲ್ಲರೂ ನಮ್ಮವರೆ, what is their earning? ನಮ್ಮಲ್ಲಿ ಬಡವರ ಇಲ್ಲವೇ? ಈಗ ಅವರು ಬಿಲ್ಡಿಂಗ್ ಕಟ್ಟುತ್ತಿಲ್ಲ. (ಮುಂದು)

(320) 14-03-2022 (5.00) ಎಂ.ವಿ-ವಿಕೆ

(ವೈಸ್ ಛೇರ್ಮನ್‌ರವರ ಉಪಸ್ಥಿತಿ)

ಶ್ರೀ ನಸೀರ್ ಅಹ್ಮದ್ (ಮುಂದು):-

ಅವರು ಒಂದು ಬಿಲ್ಡಿಂಗ್‌ಗಳನ್ನು ಸಹ ಕಟ್ಟುತ್ತಿಲ್ಲ. ಈಗ ಅವರು ಏನು ಮಾಡುತ್ತಿದ್ದಾರೆಂದರೆ, ಜಮೀನು ತೆಗೆದುಕೊಂಡು, ಅವುಗಳಿಂದ 30X40, 40X60, 50X80 ಅಳತೆಯ ಸೈಟ್‌ಗಳನ್ನು ಮಾಡುತ್ತಾರೆ. ಈಗ central facilities ಗಳಾದ, ಕ್ಲಬ್‌ಹೌಸ್, ವಾಟರ್, ಡ್ರೈನೇಜ್ ಮತ್ತು ಎಲೆಕ್ಟ್ರಿಸಿಟಿಗಳನ್ನು ಒದಗಿಸುತ್ತಾರೆ. ಅಲ್ಲಿ ಒಂದು ಸೈಟ್‌ಗೆ ಒಂದು ಕೋಟಿ ರೂಪಾಯಿಗಳಷ್ಟು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೆಲೆ ಇದೆ. ಸೈಟ್‌ನ ಅಳತೆಯ ಮೇಲೆ ಬೆಲೆ ನಿಗದಿಪಡಿಸುತ್ತಾರೆ. ಒಂದು ಸೈಟ್‌ಗೆ ಒಂದೂವರೆ ಕೋಟಿ ರೂಪಾಯಿ ಇದೆ. ಹಾಗಾದರೆ, ಬಿ.ಡಿ.ಎ.ದವರು ಏನು ಮಾಡುತ್ತಿದ್ದಾರೆ? ಈ ರೀತಿ ಮಾಡುವುದಕ್ಕೆ ಏಕೆ ಆಗುತ್ತಿಲ್ಲ? You can make thousands of crores. ಸೈಟ್‌ಗಳನ್ನು ಮಾಡುವುದಕ್ಕೆ ಬಿ.ಡಿ.ಎ. ಬಳಿ ಜಾಗವಿದೆ, ಇದೇ ರೀತಿಯ ಜನರು ಇದ್ದಾರೆ. ಎಲ್ಲಾ Architect ಗಳು ನಮ್ಮವರು. ಎಲ್ಲಾ ಸಿವಿಲ್ ಎಂಜಿನಿಯರ್‌ಗಳು ನಮ್ಮವರು. ಎಲ್ಲಾ ಕೆಲಸಗಾರರು ನಮ್ಮವರು. ಎಲ್ಲಾ ಕಚ್ಚಾ ಪದಾರ್ಥಗಳು ನಮ್ಮದು. Why not we think of it? ಅದೇ ರೀತಿ ನಾವು ಸಹ ಸಾವಿರಾರು ಕೋಟಿ ರೂಪಾಯಿಗಳನ್ನು ಮಾಡಬಹುದಲ್ಲವೇ? ದಯವಿಟ್ಟು ಅದರ ಬಗ್ಗೆ ಸ್ವಲ್ಪ ಗಮನ ನೀಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ(ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ನಿಯಂತ್ರಣ ಮಂಡಳಿಯ ಸದಸ್ಯನಾಗಿದ್ದೆ. ಆಗ ಅಲ್ಲಿಗೆ ಸಂಬಂಧಪಟ್ಟ ಬರ್ಟರ್ಸ್ ಕಂಪನಿಗಳ ಕಡತ ಬರುತ್ತಿತ್ತು. ಆ ಕಂಪನಿಗಳಲ್ಲಿ ಒಬ್ಬ ಕನ್ನಡಿಗನೂ ಸಹ ಇರುತ್ತಿರಲಿಲ್ಲ. ಕಡತದಲ್ಲಿ ಹುಡುಕಾಡಿ, ಹುಡುಕಾಡಿ ನೋಡಿದರೆ ಯಾರೂ ಸಹ ಕನ್ನಡದವರು ಇರುತ್ತಿರಲಿಲ್ಲ. ಎಲ್ಲರೂ ಸಹ ಹೊರ ರಾಜ್ಯದಿಂದ ಬಂದು ಕೆಲಸ ಮಾಡುತ್ತಿದ್ದಾರೆ. ಮಾನ್ಯ ಸದಸ್ಯರು ಹೇಳುತ್ತಿರುವುದೆಲ್ಲಾ ಸಹ ಸತ್ಯವಿದೆ. ಅವರು ನೂರಾರು ಕೋಟಿ ರೂಪಾಯಿಗಳ ಲಾಭ ಮಾಡಿಕೊಳ್ಳುತ್ತಾರೆ. ಅಲ್ಲಿ ಕನ್ನಡಿಗರೂ ಇಲ್ಲ ಮತ್ತೆ ನಮ್ಮ ಬಿ.ಡಿ.ಎ. ಯಾವಾಗಲೂ ಸಹ ಆರ್ಥಿಕ ಸಂಕಷ್ಟದಲ್ಲೆಯೇ ಇರುತ್ತದೆ.

ಶ್ರೀ ಕೋಟಿ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಈಗ ಎಸ್.ಸಿ.ಪಿ., ಮತ್ತು ಎಸ್.ಐ.ಪಿ.ಯಲ್ಲಿ ಎಷ್ಟು ಹಣ ಕಡಿಮೆಯಾಗಿದೆ ಎಂದು ಮಾನ್ಯ ಸದಸ್ಯರು ತಿಳಿಸಲಿ.

ಶ್ರೀ ನಸೀರ್ ಅಹಮದ್:- ಮಾನ್ಯ ಸಭಾಪತಿಯವರೇ, ಅದರಲ್ಲಿ ಸುಮಾರು ಒಂದೂವರೆ ಸಾವಿರ ಕೋಟಿ ರೂಪಾಯಿಯಷ್ಟು ಹಣ ಕಡಿಮೆಯಾಗಿದೆ. ಕಳೆದ ಬಾರಿಯ ಮಾನ್ಯ ಸಿದ್ದರಾಮಯ್ಯನವರ ಬಜೆಟ್ ಮತ್ತು ಈ ಬಜೆಟ್ ಬಗ್ಗೆ ನಾನು ಹೋಲಿಕೆ ಮಾಡಿದ್ದು. ಈಗ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇರುವ ಮಂಡಿಸಿರುವ ಬಜೆಟ್ 2.65 ಲಕ್ಷ ಕೋಟಿ ರೂಪಾಯಿದೆ. ಅವರ ಬಜೆಟ್ 2.2 ಲಕ್ಷ ಕೋಟಿ ರೂಪಾಯಿ ಇತ್ತು. ಆ ಬಜೆಟ್‌ನಲ್ಲಿ ಅವರು 29 ಸಾವಿರ ಕೋಟಿ ರೂಪಾಯಿಗಳನ್ನು ನೀಡಿದ್ದರು. ಈಗಿನ ಬಜೆಟ್ 2.65 ಲಕ್ಷ ಕೋಟಿ ರೂಪಾಯಿ ಇದ್ದರೂ ಸಹ, ಕೇವಲ 28,000 + ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಅವರು ಅದರ ಬಗ್ಗೆ ಸ್ವಲ್ಪ ಯೋಚನೆ ಮಾಡಿ ನೋಡಲಿ. This is the sectors which we must provide opportunities. ಈ sectors ಗೆ opportunities ಕೊಡಬೇಕು. ಅವರು ಕಂಟ್ರಾಕ್ಟ್ ಮಾಡುವುದನ್ನು ಶುರು ಮಾಡಿದ್ದಾರೆ. ಈಗ ಐವತ್ತು ಲಕ್ಷ ಇರುವುದನ್ನು, ಒಂದು ಕೋಟಿ ಮಾಡಬೇಕೆಂದು, ಬೇಡಿಕೆ ಇತ್ತು. ಅದರ ಬಗ್ಗೆ ಸ್ವಲ್ಪ ಗಮನಹರಿಸಬೇಕೆಂದು ಹೇಳುತ್ತಿದ್ದೇನೆ. ಆ ರೀತಿ ಒಂದು, what is Budget? ಒಂದು prospective ಇಷ್ಟು ಕಲೆಕ್ಟ್ ಮಾಡಬಹುದು, ಇಷ್ಟು ಖರ್ಚು ಮಾಡಬಹುದು ಎಂದು. ಈಗ ಅದಕ್ಕೆ ಒಂದು ಎಸ್ಟಿಮೇಟ್ ಇರುತ್ತದೆ. ಈಗ revised estimate ಬರುತ್ತದೆ. Actual ಬಂದಿರುವಂಥದ್ದು ಏನಿದೆ, ಅದು ಬರುತ್ತದೆ. ಅದರ ಜೊತೆಯಲ್ಲಿ where we can improve our position is, ಈ loopholes ಗಳನ್ನು pickup ಮಾಡಿದರೆ, you can get another 50,000 crores. ನಾವು ಇವತ್ತಿನ ದಿವಸ capital expenditure ನಲ್ಲಿ, ಎಷ್ಟು capital expenditure ಮಾಡುತ್ತೀರಿ, ಅಷ್ಟೇ economy growth ಆಗುತ್ತದೆ. ನಾವು expenditure ಮಾಡಿದರೆ, asset create ಆಗುತ್ತದೆ. ನಾವು capital expenditure ಮಾಡದೇ ಇದ್ದರೆ, ಕೇವಲ ರೆವಿನ್ಯೂ ಕಲೆಕ್ಷನ್ ತೆಗೆದುಕೊಂಡು, salaries, pension, interest, committed expenditure ಇವುಗಳಿಗೆ ಹೊರಟು ಹೋದರೆ, then there is no growth and there is no asset creation. ದಯವಿಟ್ಟು ಇದರ ಬಗ್ಗೆ ಗಮನ ಕೊಡಬೇಕು. ಈಗ ಯಾವುದೇ ಒಂದು prospective developed States ಅನ್ನು ನೋಡಿದರೆ, ಪಶ್ಚಿಮ ಬಂಗಾಳದಲ್ಲ ಡಾ||ಅಮಿತ್ ಮಿತ್ರ ಎಂದು ಇದ್ದಾರೆ. He was the Finance Minister for such a long time. But currently he is a Special Advisor to the Chief Minister of West Bengal on Finance, ಮಮತಾ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬ್ಯಾನಜಿಂಗ್. He is an Indian Economist. ಅದೇ ರೀತಿ ಸರ್ಕಾರಕ್ಕೆ ನನ್ನ ಒಂದು ಮನವಿ ಏನೆಂದರೆ, you create an Economic Council and see how changes will come. Start-ups ಗೆ ಒಂದು ಪ್ರಾಜೆಕ್ಟ್ ನೀಡಿ. ಒಂದು public distribution system ನಲ್ಲ ನೀಡಲ, ಒಂದು ಮೈನಿಂಗ್‌ನಲ್ಲ ನೀಡಲ. Natural resources ನಲ್ಲ ನೀಡಲ. Let them come out and present a project report before you. They have a fresh mind, and it works like anything. ಉದಾಹರಣೆಗೆ ನಾವು ಮತ್ತು ನೀವು ನೋಡಿದ ಹಾಗೆ ಸೆನೆಕ್ಸ್ ಅದು ಯಾವ ರೀತಿ ಬೆಳೆಯುತ್ತಿದೆ. This is all our Indian Companies only. That is all part of GDP only. ಇದೆಲ್ಲಾ ಹೇಗೆ ಆಗುತ್ತಿದೆ ಎಂದು ಹೇಳದರೆ, Financial Experts ಅವರನ್ನೆಲ್ಲಾ involve ಮಾಡಿಸಿಕೊಳ್ಳಬೇಕು. We are having lot of respect for ಮಾನ್ಯ ಐ.ಎಸ್.ಎನ್.ಪ್ರಸಾದ್ ಮತ್ತು ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳು, they are doing a good job. ಆದರೆ, ಹದಿನೈದು ವರ್ಷಗಳಿಂದ ಒಂದೇ ರೀತಿಯ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಅದಕ್ಕೆ ಒಂದು ಬದಲಾವಣೆ ಬರಲ. ನಾನು ಮಾತನಾಡುವುದಕ್ಕೆ ಅವಕಾಶ ನೀಡಿದ ಮಾನ್ಯ ಛೇಮನ್‌ರವರಿಗೆ ವಂದಿಸುತ್ತೇನೆ.

ವೈಸ್ ಛೇಮನ್:- ಮಾನ್ಯ ನಸೀರ್ ಅಹ್ಮದ್‌ರವರು ಬಹಳ ಚೆನ್ನಾಗಿ ಮಾತನಾಡಿದರು. ಈ ವಿಷಯವನ್ನು ಮತ್ತೊಂದು ಸಂದರ್ಭದಲ್ಲಿ ಮಾತನಾಡಿ.

ಶ್ರೀ ಕೆ.ಐ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ತಮಗೆ ಧನ್ಯವಾದಗಳು. ಇದುವರೆಗೆ ಮಾನ್ಯ ನಸೀರ್ ಅಹ್ಮದ್‌ರವರು ಬಹಳ ಪರಿಣಾಮಕಾರಿಯಾಗಿ ಮಾತನಾಡಿದ್ದಾರೆ. ಬಹುಶಃ ನಾನು 14 ಬಜೆಟ್‌ಗಳ ಮೇಲೆ ಪ್ರತಿಕ್ರಿಯೆ ಮಾಡುವಂತಹ ಸೌಭಾಗ್ಯ ನನ್ನದಾಗಿದೆ. ಈಗಾಗಲೇ ನಾನು 13 ಬಜೆಟ್‌ಗಳ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮೇಲೆ ನನ್ನ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದೇನೆ. ಮಾನ್ಯ ಸಿದ್ದರಾಮಯ್ಯನವರು 13 ಬಜೆಟ್‌ಗಳನ್ನು ಮಂಡಿಸಿದ್ದಾರೆ. ಆದರೆ, ನಾನು ಜಾಸ್ತಿ.

ವೈಸ್ ಛೀಮನ್:- ಅವರು ಬಜೆಟ್ ಮೇಲೆ ಭಾಷಣ ಮಾಡುವುದಕ್ಕೆ ಮಾತ್ರ ಅವಕಾಶ ಸಿಕ್ಕಿದೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಸುಮಾರು 2,61,977 ಕೋಟಿ ರೂಪಾಯಿಗಳ ಬಜೆಟ್ ಅನ್ನು ಮಾನ್ಯ ಮುಖ್ಯಮಂತ್ರಿಗಳ ಕಳೆದ 4ನೇ ತಾರೀಖನಂದು ಮಂಡನೆ ಮಾಡಿದ್ದಾರೆ. ಇಲ್ಲಿ ಬಜೆಟ್‌ನ ಗಾತ್ರ ವಿಸ್ತಾರವಾಗುತ್ತಾ ಬರುತ್ತಿದೆ. ನಾವೆಲ್ಲರೂ ಸಹ ಬಜೆಟ್ ಗಾತ್ರ ವಿಸ್ತಾರವಾಗುತ್ತಿದೆ ಎಂದು ಖುಷಿಪಡುತ್ತಿದ್ದೇವೆ. ಆದರೆ, ಬಜೆಟ್‌ನ sanctity ಕ್ಷೀಣವಾಗುತ್ತಾ ಬರುತ್ತಿದೆ. ನಾನು ಯಾವೊತ್ತು ಸಹ ಬಜೆಟ್ ಮೇಲೆ ರಾಜಕಾರಣದ ಲೇಪವನ್ನು ಕೊಟ್ಟು ಮಾತನಾಡಿಲ್ಲ ಮತ್ತು ಆ ರೀತಿ ಮಾತನಾಡುವುದೂ ಇಲ್ಲ. ವಸ್ತುನಿಷ್ಠೆ ನೆಲೆಯಲ್ಲಿ ವಾಸ್ತವಾಂಶಗಳನ್ನು ಬಿಚ್ಚಿ ಇಡುವಂತಹ ಪ್ರಯತ್ನವನ್ನಷ್ಟೆ ಮಾಡುತ್ತೇನೆ. ಒಂದು ಕಾಲದಲ್ಲಿ ಬಜೆಟ್ ಎಂದರೆ, ಆಗಾಧವಾದ ಗೌರವ ಮತ್ತು ಘನತೆ ಇತ್ತು. ಆಗ ನಾವೆಲ್ಲಾ ಮಾತನಾಡಿಕೊಳ್ಳುತ್ತಿದ್ದೆವು. ನಾವು ಏನಾದರೂ ಮಾಡಿ ಈ ಯೋಜನೆಯನ್ನು ಈ ಬಾರಿಯ ಬಜೆಟ್‌ನಲ್ಲಿ ಸೇರಿಸಬೇಕು. ಈ ಕಾಮಗಾರಿಯನ್ನು ಈ ಬಾರಿಯ ಬಜೆಟ್‌ನಲ್ಲಿ ಸೇರಿಸಬೇಕು. ಅದು ಬಜೆಟ್‌ಗೆ ಸೇರಿದರೆ ಅದರ ಕೆಲಸ ಆಗಿ ಹೋಗುತ್ತದೆ. ಬಜೆಟ್‌ಗೆ ಸೇರಿಸದೇ ಹೋದರೆ ಅದು ಆಗುವುದಿಲ್ಲವೆಂದು ಇತ್ತು. ಆದರೆ, ಈಗ ಏನಾಗಿದೆ ಎಂದರೆ, ಅದು ಬಜೆಟ್‌ಗೆ ಸೇರದೆ ಹೋದರೂ ಸಹ ಯಾವೊತ್ತಾದರೂ ಕೆಲಸ ಮಾಡಿಸಿಕೊಳ್ಳಬಹುದು ಎನ್ನುವಂತಹ ಅಭಿಪ್ರಾಯ ಜನರಿಗೆ ಬಂದಿದೆ. Out of the Budget. ಬಜೆಟ್ ಇಲ್ಲದೆ, ಪ್ರತಿದಿನ ಹತ್ತಾರು ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವಂತಹ ಕೆಟ್ಟ ಸಂಪ್ರದಾಯ ಮತ್ತು ಅಶಿಸ್ತು ಇತ್ತೀಚಿನ ದಿನಗಳಲ್ಲಿ ಆರಂಭವಾಗಿಬಿಟ್ಟಿದೆ. ಹಾಗಾಗಿ ಬಜೆಟ್ ತನ್ನ sanctity ಯನ್ನು ಕಳೆದುಕೊಳ್ಳುತ್ತಿದೆ. ಅದು ಎಷ್ಟರಮಟ್ಟಿಗೆ ತನ್ನ sanctity ಯನ್ನು ಕಳೆದುಕೊಳ್ಳುತ್ತಿದೆ ಎನ್ನುವುದಕ್ಕೆ, ತಮ್ಮ ಎದುರಿಗೆ ಒಂದು ಸಣ್ಣ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉದಾಹರಣೆಯನ್ನು ಇಟ್ಟರೆ, ಅದರ ಪರಿಸ್ಥಿತಿ ಅರ್ಥವಾಗುತ್ತದೆ ಎಂದುಕೊಳ್ಳುತ್ತೇನೆ. ಈಗ ಮೂರು ವರ್ಷಗಳಲ್ಲಿ ವೆಚ್ಚದ ಪ್ರಮಾಣ, ಗ್ರಾಮೀಣಾಭಿವೃದ್ಧಿ ಇಲಾಖೆ 2019ನೇ ಸಾಲಿನಲ್ಲಿ ಕೋವಿಡ್-19 ನಡುವೆ 10,541/- ಕೋಟಿ ರೂಪಾಯಿ ಹಣ ಖರ್ಚಾಗಿತ್ತು. 2020ನೇ ಸಾಲಿನಲ್ಲಿ 9,334/- ಕೋಟಿ ರೂಪಾಯಿಗಳಿಗೆ ಬಂತು. ಅದು ಕಳೆದ ಸಾಲಿನಲ್ಲಿ 8,678/- ಕೋಟಿ ರೂಪಾಯಿಗಳಿಗೆ ನಿಂತು ಹೋಯಿತು. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸುಮಾರು 2,000/- ಕೋಟಿ ರೂಪಾಯಿ ಹಣ ಕಡಿಮೆಯಾಗಿ ಹೋಯಿತು. ಮುಖ್ಯವಾದದಂತಹ ಜಲ ಸಂಪನ್ಮೂಲ ಇಲಾಖೆಗೆ ಸಂಬಂಧಪಟ್ಟಂತೆ ಹೇಳುವುದಾದರೆ, 2019ನೇ ಸಾಲಿನಲ್ಲಿ 11,462/- ಕೋಟಿ ರೂಪಾಯಿಗಳು. 2020ನೇ ಸಾಲಿನಲ್ಲಿ 11,033/- ಕೋಟಿ ರೂಪಾಯಿಗಳು. ಕಳೆದ ವರ್ಷ ಸಾಲಿನಲ್ಲಿ 8,659/- ಕೋಟಿ ರೂಪಾಯಿ ಮಾತ್ರ. ಜಲ ಸಂಪನ್ಮೂಲ ಇಲಾಖೆಗೆ ಸುಮಾರು 3,500/- ಕೋಟಿ ರೂಪಾಯಿ ಹಣ ಕಡಿಮೆಯಾಯಿತು. ಇನ್ನು ಲೋಕೋಪಯೋಗಿ ಇಲಾಖೆಯಲ್ಲೂ ಸಹ ಅದೇ ರೀತಿಯ ಪರಿಸ್ಥಿತಿ ಇದೆ. 2019ನೇ ಸಾಲಿನಲ್ಲಿ 4,236/- ಕೋಟಿ ರೂಪಾಯಿಗಳು. 2020ನೇ ಸಾಲಿನಲ್ಲಿ 5,155/- ಕೋಟಿ ರೂಪಾಯಿಗಳು. 2021ನೇ ಸಾಲಿನಲ್ಲಿ ಕೇವಲ 3,987/- ಕೋಟಿ ರೂಪಾಯಿಗಳು ಮಾತ್ರ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಸಹಕಾರ ಇಲಾಖೆ ಈ ರೀತಿ ಎಲ್ಲಾ ಇಲಾಖೆಗಳ ಪರಿಸ್ಥಿತಿ ಇದೇ ರೀತಿ ಆಗಿ ಹೋಗಿದೆ. ನಾನು ಕಳೆದ ವರ್ಷದ ಬಜೆಟ್‌ನ ಪರಿಸ್ಥಿತಿಯನ್ನು ಹೇಳುವುದಾದರೆ, ಇನ್ನು ಶೇಕಡಾ 55 ರಿಂದ 60ರಷ್ಟು ಹಣವನ್ನು ವೆಚ್ಚ ಮಾಡುವುದಕ್ಕೆ ಸಾಧ್ಯವಾಗಿಲ್ಲ ಮತ್ತು ಗುರಿಯನ್ನು ಮುಟ್ಟುವುದಕ್ಕೆ ಸಾಧ್ಯವಾಗಿಲ್ಲ. ಹಾಗಾಗಿ ಎಲ್ಲೋ ಒಂದು ಕಡೆ, ಈ ಬಜೆಟ್ ಮೇಲಿನ ಘನತೆ ಮತ್ತು ಗೌರವ ಕಡಿಮೆಯಾಗುತ್ತಿದೆ. ಇದು ಹೋಗಬೇಕು. ಬಜೆಟ್ ಎಂದರೆ, ಶೇಕಡಾ 90, 95, 100ಕ್ಕೆ 100 ಭಾಗ ಅನುಷ್ಠಾನಕ್ಕೆ ತರುವಂತಹ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅದು ಯಾವುದೇ ಸರ್ಕಾರವಿರಲಿ, ಆ ಸರ್ಕಾರದಿಂದ ಆಗಬೇಕು. ಬಜೆಟ್ ಅನ್ನು ಏಕೆ ಮಾಡುವುದು? ಬಜೆಟ್‌ನ ಘನತೆ ಏನು? ಆ ಬಜೆಟ್‌ನ ಸವಾಲು ಏನು? ಹಾಗಾಗಿ ಈ ಮೂಲಕ ಮೊದಲಿಗೆ ಸರ್ಕಾರವನ್ನು ಆಗ್ರಹಿಸುತ್ತೇನೆ. ಈಗ ಮಾರ್ಚ್ ತಿಂಗಳಿಗೆ ಬಂದು ನಿಂತುಬಿಟ್ಟು, ಏಕೆಂದರೆ ಕಳೆದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಾರಿಯ ಮಾನ್ಯ ಬಿ.ಎಸ್.ಯಡಿಯೂರಪ್ಪನವರ ಬಜೆಟ್‌ಗೆ ಸಂಬಂಧಿಸಿದಂತೆ ಕೃಷಿ ಇಲಾಖೆಯವರನ್ನು ಕೇಳದೆ ಸಾವಯವ ಕೃಷಿಯ ಬಗ್ಗೆ ಏನು ಮಾಡಿದ್ದೀರಿ ಎಂದು. ಅದಕ್ಕೆ ಅವರು ಮೊನೆಯ ದಿವಸ ನಿರ್ದೇಶನ ಬಂದಿದೆ. ಅದಕ್ಕೆ ಮುಂದೆ ಪ್ರಯತ್ನ ಮಾಡುತ್ತೇನೆ ಎಂದರು. ಇನ್ನು ಹದಿನೈದು ದಿವಸದಲ್ಲ ಏನು ಪ್ರಯತ್ನ ಮಾಡುತ್ತೀಯಾ ಎಂದು ಕೇಳಿದೆ. ಇನ್ನು 60, 65 ಮತ್ತು 70 ವಿಚಾರಗಳ ಬಗ್ಗೆ ಈ ರೀತಿ ಆಗಿ ಹೋಗಿದೆ. ಇದೇ ಒಂದು ಎಂದು ಅಲ್ಲ. ಇನ್ನೂ ಒಂದೊಂದು ಯೋಜನೆಗಳು ಇನ್ನು ಚರ್ಚೆಯಲ್ಲಯೇ ಇದೆ. O & M ಇರಲಿ. ನಾವು ಈಗ ಆ ರೀತಿಯ ಪರಿಸ್ಥಿತಿಗಳಿಗೆ ಬಂದು ಬಿಟ್ಟಿದ್ದೇವೆ. ಆದರೂ ಎಲ್ಲೋ ಒಂದು ಕಡೆ ಕಳೆದ ಬಜೆಟ್‌ನಲ್ಲಿ ಒಂದು ವಿಚಾರದಲ್ಲ ನನಗೆ ಒಂದು ಮೆಚ್ಚುಗೆ ಇದೆ. ಅದು ರೈತ ಮಕ್ಕಳಿಗೆ ಅಗ್ರಿಕಲ್ಚರ್‌ನ ಎ.ಜಿ., ಬಿ.ವಿ.ಎಸ್.ಸಿ. ಮತ್ತು ತೋಟಗಾರಿಕೆಯಲ್ಲಿ ಶೇಕಡಾ 40 ರಿಂದ 50 ರಷ್ಟು ದಾಖಲಾತಿಗಳನ್ನು ಮಾಡುತ್ತೇವೆಂದು ಹೇಳಿದರು. ಅದು ಅನುಷ್ಠಾನಗೊಂಡು ಜಾರಿಗೊಂಡಿದೆ.

(ಮುಂದು...)

(321) 14.03.2022 05.10 LL-VK

(ಸಭಾಪತಿಯವರ ಉಪಸ್ಥಿತಿ)

ಶ್ರೀ ಕೆ.ಟಿ. ಶ್ರೀಕಂಠೇಗೌಡ(ಮುಂದು)

ಅದು ನಾನು ಹೆಮ್ಮೆಪಡುವಂತಹ ವಿಚಾರ. ಈ ಸಾಲಿನ ಬಜೆಟ್‌ನಲ್ಲಿ ಎರಡು ವಿಚಾರಕ್ಕೆ ನನ್ನ ಮೆಚ್ಚುಗೆ ಇದೆ. ಯಶಸ್ವಿನಿ ಯೋಜನೆಯನ್ನು ಜಾರಿಗೆ ತಂದಿದ್ದು ಒಂದು ವಿಚಾರ. ಸದರಿ ಯೋಜನೆಯನ್ನು ಜಾರಿಗೆ ತಂದಿದ್ದನ್ನು ಒಪ್ಪುತ್ತೇನೆ. ಆದರೆ, ಈ ಹಿಂದೆ ಆ ಖಾಸಗಿ ಆಸ್ಪತ್ರೆಗಳು ಸದರಿ ಯೋಜನೆಯನ್ನು ದುರುಪಯೋಗಪಡಿಸಿಕೊಂಡವು ಎನ್ನುವ ಲೋಪ-ದೋಷಗಳು ಬಂದಿದ್ದು, ಅದನ್ನು ಹತೋಟಿಗೆ ತರುವಂತಹ ಸವಾಲು ಕೂಡ ಸರ್ಕಾರದ ಜೊತೆಗಿರುತ್ತದೆ. ಯಶಸ್ವಿನಿ ಯೋಜನೆಯನ್ನು ಈ ನಾಡಿನ ರೈತರ ಪರವಾಗಿ ಮತ್ತು ನಾಡಿನ ಪರವಾಗಿ ನಾನು ಸ್ವಾಗತಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎರಡನೆಯದಾಗಿ, ನಾಲ್ಕಾರು ಬಾರಿ ಈ ಸದನದಲ್ಲಿ ಮೈ ಜುಗರ್ ಸಕ್ರೆ ಕಾರ್ಖಾನೆ ಬಗ್ಗೆ ಪ್ರಸ್ತಾಪ ಮಾಡಿದ್ದೆನು. ಅದಕ್ಕೆ ತಾವು ಮತ್ತು ಬಹಳ ಜನ ಸಹ ಧ್ವನಿಗೂಡಿಸಿದ್ದರು. ಏಕೆಂದರೆ, ಇದು ನಮ್ಮ ಜಿಲ್ಲೆಯಲ್ಲಿರುವ ಏಕೈಕ ಸಕ್ರೆ ಕಾರ್ಖಾನೆಯಾಗಿದ್ದು, ಅದು ಸರ್ಕಾರದ ಜವಾಬ್ದಾರಿಯಲ್ಲಿ ನಡೆಯಬೇಕು ಎಂದು ಹೇಳಿದ್ದೆನು. ಅದಕ್ಕೆ ಸರ್ಕಾರ ಒಪ್ಪಿ, ಸಾಂಕೇತಿಕವಾಗಿ 50 ಕೋಟಿ ರೂಪಾಯಿ ಹಣವನ್ನು ಕೊಟ್ಟಿರುತ್ತದೆ. ಅದಕ್ಕೆ ಇನ್ನು ಹೆಚ್ಚಿನ ಹಣ ಬೇಕಾಗಿತ್ತು. ಭವಿಷ್ಯದಲ್ಲಿ ಇನ್ನು ಹೆಚ್ಚಿನ ಹಣ ಕೊಡುತ್ತಾರೆ ಎನ್ನುವಂತಹ ನಂಬಿಕೆ ಇದೆ. ಈ ಬಗ್ಗೆ ನಾನು ಸಕ್ರೆ ಸಚಿವರೊಂದಿಗೆ ಮಾತನಾಡಿರುತ್ತೇನೆ. ಹಾಗಾಗಿ, ಆ ಸಕ್ರೆ ಕಾರ್ಖಾನೆಯನ್ನು ಸರ್ಕಾರದ ಜವಾಬ್ದಾರಿಯಿಂದ ನಡೆಸತಕ್ಕಂತಹ ಒಂದು ನಿರ್ಣಯವನ್ನು/ಘೋಷಣೆಯನ್ನು ಈ ಬಜೆಟ್‌ನಲ್ಲಿ ಮಂಡಿಸಿದ್ದಾರೆ. ಅದಕ್ಕಾಗಿ, ಈ ಎರಡು ವಿಚಾರಗಳ ಬಗ್ಗೆ ನಾನು ಸರ್ಕಾರಕ್ಕೆ ಸ್ವಾಗತವನ್ನು ಬಯಸುತ್ತೇನೆ.

ಇನ್ನು ಬಹಳ ಮುಖ್ಯವಾಗಿ ನಾನು ರೈತರ ಬಗೆಗಿನ ವಿಚಾರದ ಬಗ್ಗೆ ಮಾತನಾಡುವುದಕ್ಕೆ ಮೊದಲನೆ ಆದ್ಯತೆಯನ್ನು ನೀಡುತ್ತೇನೆ. ಅದಕ್ಕೆ ಮೊದಲು ಏತಕ್ಕೆ ಏನೋ ಈ ವರ್ಷ ಮತ್ತು ಕಳೆದ ವರ್ಷ ಈ ಬಜೆಟ್ ಹಂಚಿಕೆಯನ್ನು ಇಲಾಖಾವಾರು ಬಿಟ್ಟು, ವಲಯವಾರು ಹಂಚಿಕೆ ಮಾಡಿದ್ದಾರೆ. ಇದು ಏತಕ್ಕೆ ಎಂದು ಅನುಮಾನ ಶುರುವಾಗಿ ಕೆಲವರು ಏನೇನೋ ಮಾತನಾಡುತ್ತಾರೆ. ಅದೇನೆಂದರೆ, ಸರ್ಕಾರದಲ್ಲಿ ಇರುವಂತಹ 39 ಇಲಾಖೆಗಳಿಗೆ ಬಜೆಟ್ ಹಂಚಿಕೆಯಲ್ಲಿ ನ್ಯಾಯ ಕೊಡುವುದು ಕಷ್ಟವಾಗಿರುತ್ತದೆ. ಏಕೆಂದರೆ, ಬಜೆಟ್‌ನಲ್ಲಿ ಎಲ್ಲಾ ಇಲಾಖೆಗಳಿಗೂ ನ್ಯಾಯ ಕೊಡಬೇಕು. ವಲಯವಾರು ಎಂದಾಗ ಯಾರು ಕೂಡ ಮಾತನಾಡುವ ಆಗಿಲ್ಲ. ಏಕೆಂದರೆ, ಅದರಲ್ಲಿ ಕೇವಲ 6 ವಲಯಗಳು ಇರುತ್ತವೆ. ಅದರಲ್ಲಿ ಹೇಗೆ ಬೇಕಾದರೂ ಆಟ ಆಡಬಹುದು. ಯಾವುದೇ ಇಲಾಖೆಗೆ ಕೊಟ್ಟರೆ ಕೊಡಬಹುದು, ಬಿಟ್ಟರೆ ಬಿಡಬಹುದು. Not good. ವಲಯವಾರು ಬಜೆಟ್ ಹಂಚಿಕೆ ಸಮಂಜಸವಲ್ಲ. ಇದರಿಂದಾಗಿ, ಎಲ್ಲಾ ಇಲಾಖೆಗಳಿಗೆ ಎಲ್ಲಾ ವಲಯಗಳಿಗೆ ನ್ಯಾಯ ಸಿಕ್ಕುವುದು ಅತ್ಯಂತ ಕಠಿಣ ಮತ್ತು ಕಷ್ಟವಾಗಿರುತ್ತದೆ. ಅದನ್ನು ತಪ್ಪಿಸಿಕೊಳ್ಳುವ ಸಲುವಾಗಿ ವಲಯವಾರು ಪದ್ಧತಿಗೆ ಮೊರೆ ಹೋಗಿದ್ದಾರೆಂದು ನಾನು ಅಂದುಕೊಳ್ಳುತ್ತೇನೆ. ಆದರೆ, ಮುಂದಿನ ದಿನಮಾನಗಳಲ್ಲಾದರೂ ಈ ಹಿಂದೆ ಇದ್ದಂತೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇಲಾಖಾವಾರು ಹಂಚಿಕೆ ಕೊಡುವುದೇ ಸರಿ. ಹಾಗೆಯೇ ಎಲ್ಲಾ ಇಲಾಖೆಗಳಿಗೆ ನ್ಯಾಯ ಸಿಗುವಂತಹ ಒಂದು ಪ್ರಯತ್ನ ಆಗುತ್ತದೆ.

ನಾನು ರೈತರ ಕೃಷಿ ಬಗೆಗೆ ಪ್ರಸ್ತಾಪ ಮಾಡಬೇಕಾಗಿದೆ. ತಮಗೆ ತಿಳಿದಿರುವಂತೆ, ನಾವು ರೈತರ ಬಗ್ಗೆ ಎಲ್ಲ ಸಿಕ್ಕಿದರೆ ಅಲ್ಲ ಒಂದು ನಾಡಗೀತೆಯನ್ನು ಹಾಡುತ್ತೇವೆ. ಈ ಯುಗದ ಕವಿ ಕುವೆಂಪುರವರು ಕೊಟ್ಟಂತಹ ಒಂದು ಗೀತೆ ನಾಡಗೀತೆಯಾದರೆ, ಮತ್ತೊಂದು ರೈತಗೀತೆಯಾಗಿರುತ್ತದೆ. ರೈತ ಗೀತೆಯನ್ನು 5-6 ಜನ ಸೇರಿಕೊಂಡು ಬಹಳ ಚೆನ್ನಾಗಿ ಹಾಡುತ್ತಾರೆ. ರೈತ ರಾಷ್ಟ್ರದ ಬೆನ್ನೆಲುಬು ಎಂದು ನಾವು ಸಹ ಹೇಳುತ್ತೇವೆ. ಆದರೆ, ಆ ಉಳುವ ಯೋಗಿಯ ಬೆನ್ನನ್ನು ಹೇಗೆ ಮುರಿದಿದ್ದೇವೆ. ಅದರಿಂದಾಗಿ, ಆ ರೈತನ ಬೆನ್ನು ಬಾಗಿ ಹೋಗಿದೆ ಅದನ್ನು ನಾನು ಒಂದು ಸರ್ಕಾರದ ಮೇಲೆ ಲೋಪ ಕೊಡುವುದಿಲ್ಲ. ಕಳೆದ 75 ವರ್ಷಗಳಿಂದ ನಮ್ಮನ್ನು ಆಳಿದ ಎಲ್ಲಾ ಸರ್ಕಾರಗಳ ಮೇಲೆ ನಾನು ಲೋಪ ಕೊಡುತ್ತೇನೆ. ಇನ್ನು ಸಹ ರೈತ ಯಾವ ದಹನೀಯ ಸ್ಥಿತಿಯಲ್ಲಿದ್ದಾನೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಲ್ಲವೇ? ರೈತ ಇನ್ನು ಸಮಾಧಾನದ ಬದುಕು ಸಾಧ್ಯವಿಲ್ಲ ಎನ್ನುವ ಸ್ಥಿತಿಯಲ್ಲಿದ್ದಾನೆ. ಇವೊತ್ತಿನ ದಿವಸ ಬೆಂಗಳೂರಿನಲ್ಲರುವ ಬಾರ್‌ಗಳಲ್ಲ, ಹೋಟೆಲ್‌ಗಳಲ್ಲ, ಕೆಲವು ಪ್ರದೇಶಗಳಲ್ಲ ಕೆಲಸ ಮಾಡುತ್ತಿರುವವರು ರೈತನ ಮಕ್ಕಳೇ ಆಗಿರುತ್ತಾರೆ. ಅವರು ಬೆಂಗಳೂರಿನ ಲಾಡ್ಜ್‌ಗಳಲ್ಲ, ಬಾರ್‌ಗಳಲ್ಲ, ಹೋಟೆಲ್‌ಗಳಲ್ಲ ಏನೇನೋ ಕೆಲಸ ಮಾಡುತ್ತಿರುತ್ತಾರೆ. ಆದರೆ, ಆತ ತನ್ನ ಊರಿನಲ್ಲ 5 ಎಕರೆ, 10 ಎಕರೆ, 15 ಎಕರೆ ಅಥವಾ 20 ಎಕರೆ ಜಮೀನು ಇದೆ ಎಂದು ಹೇಳುತ್ತಾನೆ. ಆದರೆ, ಆತ ಬೆಂಗಳೂರಿನಲ್ಲರುವ ಬಾರ್‌ಗಳಲ್ಲ ಮದ್ಯ ಸರಬರಾಜು ಮಾಡುತ್ತಿರುತ್ತಾನೆ. ಇನ್ನಾವುದೋ ಹೋಟೆಲ್‌ನಲ್ಲ ಸಪ್ಲೆಯರ್ ಅಥವಾ ಕ್ಲೀನಿಂಗ್ ಕೆಲಸ ಮಾಡುತ್ತಿರುತ್ತಾನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆದರೆ, ಈ ಸ್ವಾಭಿಮಾನಿ ರೈತನ ಬಗೆಗೆ ಕುವೆಂಪುರವರು ಬಹಳ ಚೆನ್ನಾಗಿ ಹೇಳುತ್ತಾರೆ. ಅವರು ಎಲ್ಲಾ ಮಾತುಗಳನ್ನು ನಾನು ಇಲ್ಲ ಹೇಳುವುದಕ್ಕೆ ಹೋಗುವುದಿಲ್ಲ. ಅದರಲ್ಲಿ ಕೆಲವು ಮಾತುಗಳನ್ನು ನಾನು ಇಲ್ಲ ಹೇಳುತ್ತೇನೆ.

ಕರ್ಮವೆ ಇಹಪರ ಸಾಧನವು,
ಕಷ್ಟದೊಳನ್ನವ ದುಡಿವನೆ ತ್ಯಾಗಿ,
ಸೃಷ್ಟಿ ನಿಯಮದೊಳಗವನೇ ಭೋಗಿ,
ಉಳುವ ಯೋಗಿಯ ನೋಡಲ್ಲ,
ಉಳುವ ಯೋಗಿಯ ನೋಡಲ್ಲ.

ಲೋಕದೊಳೇನೇ ನಡೆಯುತಲರಲ,
ತನ್ನೀ ಕಾರ್ಯವ ಬಡನೆಂದು,
ರಾಜ್ಯಗಳುದಿಸಲ, ರಾಜ್ಯಗಳೆಳಯಲ,
ಹಾರಲ ಗದ್ದುಗೆ ಮುಕುಟಗಳು,
ಮುತ್ತಿಗೆ ಹಾಕಲ ಸೈನಿಕರೆಲ್ಲ,
ಚಿತ್ತುಳುವುದನವ ನಾವು ಬಿಡುವುದೇ ಇಲ್ಲ.
ಉಳುವ ಯೋಗಿಯ ನೋಡಲ್ಲ,
ಉಳುವ ಯೋಗಿಯ ನೋಡಲ್ಲ.

ಏನು ರೈತನನ್ನು ನೋಡುವುದು? ಎಲ್ಲಿಗೆ ಹೋಗಿ ನೋಡಬೇಕು? ಬಹಳ ಜನ ಸದಸ್ಯರು ರೈತರ ಬಗ್ಗೆ ಮಾತನಾಡಿದರು. ಭತ್ತನೆ ಬೀಜದಿಂದ ರೈತನ ಬದುಕು ಆರಂಭವಾಗುತ್ತದೆ. ಆತನ ಸೆಣಿಸಾಟ, ಆತನ ಹೋರಾಟ. ಆ ನಂತರ, medicines spray ನಿಂದ ಆರಂಭವಾಗುತ್ತದೆ. ಆ ನಂತರ ನೀರು ಉಣಿಸುವುದು. ಆ ನಂತರ, ಒಕ್ಕಲುತನ. ಆ ನಂತರ, ಮಾರಾಟ. ಆ ನಂತರ, ಆತ ಬದುಕಬೇಕು. ಆ ನಂತರ, ಆತ ಬದುಕಿದ್ದಾನೋ ಅಥವಾ ಇಲ್ಲವೋ ಎಂದು ಹುಡುಕಬೇಕು. ಆ ರೈತನ ಬಗ್ಗೆ ನಮ್ಮೆಲ್ಲ ಒಂದು ಗಾಢ ಇರುತ್ತದೆ. ಅದೇನೆಂದರೆ, ರೈತ ಎಂದರೆ, “ನೀ ಸಾಯ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಿಮ್ಮಷ್ಟು ಸಾಯ, ಮನೆ ಮಂದಿಯಿಲ್ಲಾ ಸಾಯ” ಎನ್ನುವಂತಹ ಗಾದೆ ಮಾತು ಇರುತ್ತದೆ. ಅದರಿಂದ, ಆತ ಇನ್ನು ಮುಕ್ತ ಆಗಲೇ ಇಲ್ಲ.

ಬಹಳ ಜನ ಸದಸ್ಯರು ಬಹಳ ವಿಚಾರಗಳನ್ನು ರೈತರ ಬಗ್ಗೆ ಮಾತನಾಡಿದರು. ರೈತನ ಬಗೆಗೆ, ಆತನ ವ್ಯವಸ್ಥೆ ಬಗೆಗೆ ಮತ್ತು ಆತನ ಸಮಸ್ಯೆಗಳ ಬಗೆಗೆ ಮಾತನಾಡಿದರು. ನಾನು ನೇರವಾಗಿ ಒಂದು ವಿಚಾರವನ್ನು ಕೇಳುತ್ತೇನೆ. ಈ ಸದನದಲ್ಲ ಮಾಜಿ ಸಹಕಾರ ಸಚಿವರು ಈ ಸದನದಲ್ಲಿದ್ದು, ಹಾಲ ಸಹಕಾರ ಶಾಸಕರು ಇರುವುದಿಲ್ಲ. ಈ ಹಿಂದೆ ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರು ಸಹಕಾರ ಸಂಸ್ಥೆಗಳಲ್ಲಿ 1 ಲಕ್ಷ ರೈತರ ಸಾಲವನ್ನು ಮನ್ನಾ ಮಾಡಿದರು. ಆ ರೈತರ ಸಾಲವನ್ನು ಮನ್ನಾ ಮಾಡಿರುವವರಿಗೆಲ್ಲಾ ಅರ್ಹತೆ ಇರುವವರಿಗೆ ಸಾಲ ಮನ್ನಾ ಹಣವನ್ನು ಬಿಡುಗಡೆ ಮಾಡಬೇಕಲ್ಲವೇ? ನಾನು ನಮ್ಮ ಮಂಡ್ಯ ಜಿಲ್ಲೆಯ ಬಗ್ಗೆ ಮಾತನಾಡುವುದಕ್ಕೆ ಬಯಸುತ್ತೇನೆ. ಇಡೀ ಎಲ್ಲಾ ಸಂಘಟನೆ ಕುಳಿತುಕೊಂಡು ಪತ್ರಿಕಾಗೋಷ್ಠಿ ಮಾಡಿರುತ್ತಾರೆ. ನಮ್ಮ ಮಂಡ್ಯ ಜಿಲ್ಲೆಯಲ್ಲಿ 3,021 ರೈತರ ಸಾಲ ಮನ್ನಾ ಆಗಿದೆ, ಆದರೆ ಹಣ ಬಿಡುಗಡೆ ಆಗಿರುವುದಿಲ್ಲ. 15 ಕೋಟಿ 37 ಲಕ್ಷ ರೂಪಾಯಿಗಳ ಹಣ ಈ 3,021 ರೈತರಿಗೆ ಸಂಬಂಧಪಟ್ಟಿದ್ದು ಇರುತ್ತದೆ. ಈಗಾಗಲೇ 39 ತಿಂಗಳು ಕಳೆದಿರುತ್ತದೆ. ಅವರಿಗೆ ಹೊಸ ಸಾಲ ಸಿಗುವುದಿಲ್ಲ ಹಾಗೂ ಸಾಲ ಮನ್ನಾ ಆಗಿರುವಂತಹ ಹಣ ಸಹ ಬಿಡುಗಡೆ ಆಗಿರುವುದಿಲ್ಲ.

ಮಾನ್ಯ ಡಾ: ವೈ.ಎ. ನಾರಾಯಣಸ್ವಾಮಿಯವರೇ, ರೈತರ ಸಾಲ ಮನ್ನಾ ಮಾಡಿ ಈಗಾಗಲೇ 39 ತಿಂಗಳು ಕಳೆದು ಹೋಗಿರುತ್ತದೆ. ಆ ರೈತನನ್ನು ಅಪ್‌ಡೇಟ್ ಸಹ ಮಾಡಲಾಗಿರುತ್ತದೆ. ಮಂಡ್ಯ ಜಿಲ್ಲೆಯೊಂದರಲ್ಲ 15 ಕೋಟಿ 37 ಲಕ್ಷ ಸಾಲ ಮನ್ನಾ ಹಣ ಬಿಡುಗಡೆ ಮಾಡಬೇಕಾಗಿರುತ್ತದೆ. ಅದರಲ್ಲಿ 3,021 ಜನ ರೈತರು ಇದ್ದಾರೆ. ಅವರಿಗೆ ಎಲ್ಲಾ eligibility ಇರುತ್ತದೆ. ಆ ರೈತನಿಗೆ ಹೊಸ ಸಾಲ ಸಿಗುತ್ತಿಲ್ಲ ಮತ್ತು ಸಾಲ ಮನ್ನಾದ ಹಣ ಕೂಡ ಬಂದಿರುವುದಿಲ್ಲ. ಇನ್ನು ಇಡೀ ರಾಜ್ಯದಲ್ಲ ಈ ರೀತಿಯ ಸಾಲ ಮನ್ನಾ ಮಾಡಿರುವ ಹಣ ಎಷ್ಟಿದೆ ಎಂದರೆ, 260 ಕೋಟಿ ರೂಪಾಯಿ ಹಣ ಕೊಡಬೇಕಾಗಿರುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೇಳಿದರೆ, ಅದನ್ನು ಅಪ್‌ಡೇಟ್ ಮಾಡಬೇಕು, ಅದನ್ನು ರಿಸೀವ್ ಮಾಡುತ್ತಿರುವುದಿಲ್ಲ. ಒಟ್ಟಾರೆಯಾಗಿ 460 ಕೋಟಿ ರೂಪಾಯಿ ಹಣ ಕೊಡಬೇಕಾಗಿರುತ್ತದೆ. ಸಾಲ ಮನ್ನಾ ಮಾಡಿ 39 ತಿಂಗಳು ಆಗಿಹೋಗಿರುತ್ತದೆ. ಆ ರೈತ ಈಗ ಎನಾಗಬೇಕು? ಆ ರೈತನಿಗೆ ಹೊಸ ಸಾಲ ಕೊಡುತ್ತೇವೆಂದು ಹೇಳಿ, ಸಾಲದ ವಿಚಾರದಲ್ಲ ಎಲ್ಲಾ ಮಾಹಿತಿಗಳನ್ನು ಅಪ್‌ಡೇಟ್ ಮಾಡಲಾಗಿರುತ್ತದೆ. ಈಗ ಸಾಲ ಮನ್ನಾ ಆಗದೇ ಹೋದರೆ ಆ ರೈತ ಹೊಸ ಸಾಲ ತೆಗೆದುಕೊಳ್ಳುವ ಆಗಿಲ್ಲ. ಜೊತೆಗೆ, ಆ ರೈತ ಬೇಸಾಯ ಕೂಡ ಮಾಡುವ ಆಗಿಲ್ಲ. ಇದು ಎಂತಹ ವ್ಯವಸ್ಥೆ? This is committed from the Budget.

ಮೈಸೂರು ಚೇರ್ಮನ್:- ಮಾನ್ಯ ಶ್ರೀಕಂಠೇಗೌಡರವರೇ, ರೈತರ ಸಾಲ ಮನ್ನಾ ವಿಚಾರದಲ್ಲ ಯಾವ ಹಂತದಲ್ಲ ನಿರ್ದಿಷ್ಟ ಲೋಪ ಎಲ್ಲ ಆಗಿದೆಯೆಂದು ಸರ್ಕಾರದ ಗಮನ ಸೆಳೆಯಿರಿ.

ಶ್ರೀ ಕೆ.ಐ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಸಾಲ ಮನ್ನಾ ಹಣ ಬಿಡುಗಡೆ ಮಾಡುವ ವಿಚಾರದಲ್ಲ ಆಗಿರುತ್ತದೆ. ಈ ಸಾಲನ ಬಜೆಟ್‌ನಲ್ಲ ಹಂಚಿಕೆಯಾಗಬೇಕಾಗಿತ್ತು, ಅದು ಆಗಿರುವುದಿಲ್ಲ. ಅಲ್ಲದೇ, ಕಳೆದ ಬಾರಿ ಬಜೆಟ್ ಮೇಲಿನ ಭಾಷಣದಲ್ಲಯೂ ಸಹ ಮಾತನಾಡಿದ್ದು, ಆಗಲೂ ಸಹ ಆಗಿರುವುದಿಲ್ಲ. ಇದರಿಂದ ಸರ್ಕಾರ ತಪ್ಪಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಇದರಿಂದಾಗಿ, ಸಹಕಾರ ಸಂಘಗಳು ಮತ್ತು ಸ್ಥಳೀಯ ಡಿ.ಸಿ.ಸಿ. ಬ್ಯಾಂಕುಗಳ ವ್ಯವಸ್ಥೆ ಹಾಳಾಗಿ ಹೋಗುತ್ತದೆ. ಈ ವಿಷಯ ನಮ್ಮ ಸಚಿವರಿಗೆ ಮತ್ತು ಮಾಜಿ ಉಪಮುಖ್ಯಮಂತ್ರಿಗಳಿಗೆ ಅರ್ಥವಾಗುತ್ತದೆ. This is committed. ನಾವು ಹಣ ಬಿಡುಗಡೆ ಮಾಡಲೇಬೇಕು. ನಾನು ಇವೊತ್ತಿನ ದಿವಸ ಮಾನ್ಯ ಸಭಾನಾಯಕರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಆಗ್ರಹಿಸುವುದೇನೆಂದರೆ, eligibility ರೈತರು, ಅಪ್‌ಲೋಡ್ ಆಗಿರುವ ರೈತರಿಗೆ ಸಾಲ ಮನ್ನಾ ಮಾಡಿರುವ ಹಣವನ್ನು ಕೊಡಲೇಬೇಕಾಗಿರುತ್ತದೆ. ಅದನ್ನು ಇವತ್ತು ಅಲ್ಲ ನಾಳೆ ಕೊಡಲೇಬೇಕು. ಇವೊತ್ತಿನ ದಿವಸ ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಅವರಿಗೆ ಸಂಬಂಧಪಟ್ಟ 460 ಕೋಟಿ ರೂಪಾಯಿ ಸಾಲ ಮನ್ನಾ ಹಣವನ್ನು ಬಿಡುಗಡೆ ಮಾಡಬೇಕಲ್ಲವೇ? ಈ ಬಗ್ಗೆ ಬಜೆಟ್‌ನಲ್ಲ ಏನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಸ್ತಾಪ ಆಗಿರುವುದಿಲ್ಲ. ಇದು ಆಗದೇ ಹೋದರೆ, ಇಡೀ ಸಹಕಾರ ಸಂಘದ ಆರ್ಥಿಕ ವ್ಯವಸ್ಥೆ ಮತ್ತು ರೈತನ ಬದುಕು ಬರ್ಬಾದ್ ಆಗುತ್ತದೆ ಅಥವಾ ಅತಂತ್ರ ಆಗಿ ಹೋಗುತ್ತದೆ. ಆ ಹಣವನ್ನು ಸರ್ಕಾರ ಕೊಡಲೇಬೇಕು. Now you cannot escape. ಉಳಿದ ಸಾವಿರಾರು ಕೋಟಿ ಸಾಲ ಮನ್ನಾ ಹಣ ಜಮೆ ಆಗಿರುತ್ತದೆ.

ಇನ್ನು ಬಹಳ ಮುಖ್ಯವಾಗಿ ಭತ್ತನೆ ಬೀಜ, ಕ್ರಿಮಿನಾಶಕ ಮತ್ತು ಬೆಳೆಗಳ ಬಗ್ಗೆ ನಾವು ಮಾತನಾಡುತ್ತೇವೆ. ನಾನು ರೈತರ ಬಗ್ಗೆ ಒಂದು ವಿಚಾರವನ್ನು ಹೇಳುವುದಕ್ಕೆ ಇಷ್ಟಪಡುತ್ತೇನೆ. ಸರ್ಕಾರ ಬೀಜ ನಿಗಮವನ್ನು ಏತಕ್ಕೆ ಸ್ಥಾಪನೆ ಮಾಡಿರುತ್ತದೆ? ಬೀಜ ನಿಗಮ ಸ್ಥಾಪನೆ ಮಾಡಿದ ಮೇಲೆ ಖಾಸಗಿ ಕಂಪನಿಯವರು ಏತಕ್ಕಾಗಿ ಭತ್ತನೆ ಬೀಜ ಮಾರಾಟ ಮಾಡುತ್ತಾರೆ? ಒಂದು ವೇಳೆ ಅಗತ್ಯವೆನಿಸಿದರೆ, ಖಾಸಗಿ ಕಂಪನಿಯವರಿಂದ ಭತ್ತನೆ ಬೀಜಗಳನ್ನು ಬೀಜ ನಿಗಮಕ್ಕೆ ತೆಗೆದುಕೊಳ್ಳಲಿ. ಅದಕ್ಕೆ ನನ್ನ ಅಭ್ಯಂತರವೇನು ಇರುವುದಿಲ್ಲ. ಈ ಹಿಂದೆ ಬೀಜ ನಿಗಮದಿಂದ ಭತ್ತದ ಬೀಜಗಳನ್ನು ಬೆಳೆದು ಕೊಡಬೇಕೆಂದು ಆಯ್ದು ರೈತರಿಗೆ ಕೊಡುತ್ತಿದ್ದರು. ಆ ನಂತರ, ಆ ರೈತರು ಭತ್ತನೆ ಬೀಜಗಳಿಗೆ ಏನೆಲ್ಲಾ ಷರತ್ತುಗಳನ್ನು ಬೀಜ ನಿಗಮದಿಂದ ವಿಧಿಸಲಾಗುತ್ತಿತ್ತು, ಅದರಂತೆ ಅವರು ಭತ್ತನೆ ಬೀಜಗಳನ್ನು ಬೆಳೆದುಕೊಡುತ್ತಿದ್ದರು. ಈ ಭತ್ತನೆ ಬೀಜಗಳನ್ನು ಪರಿಶೀಲಿಸಲು ಅವರು ರೈತರ ಜಮೀನುಗಳಿಗೆ ಬಂದು ಅವುಗಳನ್ನು ಪರಿಶೀಲಿಸಿ, ಆ ನಂತರ ಬೀಜ ನಿಗಮಕ್ಕೆ ತೆಗೆದುಕೊಳ್ಳುತ್ತಿದ್ದರು. ಎಲ್ಲಾ ರೈತರಿಂದ ಭತ್ತನೆ ಬೀಜಗಳನ್ನು ಸೆಲೆಕ್ಟ್ ಮಾಡುತ್ತಿರಲಿಲ್ಲ. ಆದರೆ, ರೈತರಿಗೆ ಭತ್ತನೆ ಬೀಜಗಳು ಬೀಜ ನಿಗಮದಿಂದಲೇ ಸರಬರಾಜು ಆಗುತ್ತಿತ್ತು. ಆದರೆ, ಈಗ ಯಾರೋ ಖಾಸಗಿ ವ್ಯಕ್ತಿಗಳಿಗೆ ಭತ್ತನೆ ಬೀಜ ಪೂರೈಕೆ ಮಾಡುವುದಕ್ಕೆ ಅನುಮತಿ ನೀಡುತ್ತೀರಿ. ಆ ಖಾಸಗಿ ವ್ಯಕ್ತಿಗಳು ರೈತರಿಗೆ ಭತ್ತನೆ ಬೀಜಗಳನ್ನು ಪೂರೈಕೆ ಮಾಡುತ್ತಿದ್ದರು. ಹಾಗಾದರೆ, ಬೀಜ ನಿಗಮದ ಜವಾಬ್ದಾರಿ ಏನು? ನನಗೆ ಗೊತ್ತಿಲ್ಲ, ಸರ್ಕಾರ ಯಾರಿಂದಲಾದರೂ ಭತ್ತನೆ ಬೀಜಗಳನ್ನು ತೆಗೆದುಕೊಳ್ಳಲಿ. ಆದರೆ, ಭತ್ತನೆ ಬೀಜ ಬೀಜ ನಿಗಮದಿಂದ ಸರ್ಕಾರದ ಜವಾಬ್ದಾರಿಯಿಂದಲೇ ಪೂರೈಕೆ ಆಗಬೇಕು. ಆಗ ಮಾತ್ರ ಸರ್ಕಾರಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜವಾಬ್ದಾರಿ ಇರುತ್ತದೆ ಹಾಗೂ ರೈತರಿಗೆ ಕಳಪೆ ಭತ್ತನೆ ಬೀಜ ಸಿಕ್ಕುವುದು ತಪ್ಪುತ್ತದೆ. ಅದರಿಂದಾಗಿ, ರೈತರ ತನ್ನ ಬೆಳೆಯನ್ನು ಖಂಡಿತವಾಗಿ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ.

ಇನ್ನು ರೈತ ಬೆಳೆ ಹಾಕಿದ ಮೇಲೆ, ಆ ಬೆಳೆಗೆ ಭದ್ರತೆ ಬೇಕು. ಈ ಕೆಲಸವನ್ನು ಸರ್ಕಾರದ ಜವಾಬ್ದಾರಿಯಿಂದಲೇ ಕೊಡಬೇಕು. ಅದಕ್ಕೆ ರೈತ ಏತಕ್ಕೆ ಹಣ ಕೊಡಬೇಕು? ಆ ರೈತ ಯಾರಿಗೆ ಅನ್ನ ಬೆಳೆದು ಕೊಡುತ್ತಾನೆ? ನಮ್ಮ ಮಂಡ್ಯ ಜಿಲ್ಲೆಯಲ್ಲಿ ಮದ್ದೂರು ಎಂಬ ಗ್ರಾಮ ಇದೆ. ಆ ಗ್ರಾಮದಲ್ಲಿ ಒಬ್ಬ ಮಗ ತನ್ನ ತಂದೆಯವರ ಜೊತೆ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಬಹಳಷ್ಟು ಜಗಳ ಆಡಿ, ಆತನ ಭಾಗವನ್ನು ತೆಗೆದುಕೊಂಡನು. ಅದಕ್ಕೆ ಮೊದಲು ಎಷ್ಟೇ ಜಗಳ ಆಡಿದರೂ ಸಹ ಆ ರೈತ ತನ್ನ ಮಗನಿಗೆ ಆಸ್ತಿಯಲ್ಲಿ ಭಾಗ ಕೊಟ್ಟಿರುವುದಿಲ್ಲ. ಅದಕ್ಕೆ ಆ ರೈತ, “ನೀನು ಪೋಲಿ ಬಿದ್ದಿದ್ದೀಯಾ, ನೀನು ಸರಿಯಾಗಿ ಭತ್ತ ಬೆಳೆಯುವುದಿಲ್ಲ ಹಾಗೂ ಸರಿಯಾಗಿ ವ್ಯವಸಾಯ ಮಾಡುತ್ತೀಯೋ ಇಲ್ಲವೋ ನನಗೆ ಗೊತ್ತಿಲ್ಲ. ಅದಕ್ಕಾಗಿ, ನಾನು ನಿನಗೆ ಆಸ್ತಿಯಲ್ಲಿ ಭಾಗ ಕೊಡುವುದಿಲ್ಲ” ಎಂದು ಹೇಳಿದನು. ಆದರೂ ಸಹ ಮಗ ಗಲಾಟೆ ಮಾಡಿ ಭಾಗ ತೆಗೆದುಕೊಂಡಿರುತ್ತಾನೆ. ಆ ರೈತನ ಹೆಸರಿನಲ್ಲಿ ಒಟ್ಟು 6 ಎಕರೆ ಆಸ್ತಿಯಿದ್ದು, ಅದರಲ್ಲಿ ಆತ ದೊಡ್ಡದಾಗಿ ಭತ್ತ ಬೆಳೆದು ದೊಡ್ಡ ಭತ್ತದ ಮೆದೆ(ಬಣವೆ) ಹಾಕಿದನು. ನಂತರ, ತನ್ನ ತಂದೆಯನ್ನು ಕರೆದುಕೊಂಡು ಹೋಗಿ ಆ ಭತ್ತದ ಮೆದೆಯನ್ನು ತೋರಿಸಿದನು.

(ಮುಂದು)

(322) 14.03.2022 5.20 ವೈಎಲ್-ಬಿಎನ್‌ಎಸ್ (ವೈಸ್‌ಫೀರ್ಮನ್‌ರವರ ಉಪಸ್ಥಿತಿ)

ಶ್ರೀ ಕೆ.ಟಿ.ಶ್ರೀಕಂಠೇಗೌಡ (ಮುಂದು):-

ಅವರ ಅಪ್ಪನನ್ನು ಕರೆದುಕೊಂಡು ಹೋಗಿ “ನೋಡು ಅಪ್ಪ, ನೀನು ನನಗೆ ಜಮೀನಿನ ಪಾಲು ಕೊಡುವುದಿಲ್ಲ” ಎಂದು ಹೇಳಿದೆ. ಆದರೆ ನಾನು ಹೇಗೆ ಭತ್ತ ಬೆಳೆದಿದ್ದೇನೆ ನೋಡು” ಎಂದು ತೋರಿಸುತ್ತಾನೆ. ಅದಕ್ಕೆ ಆತನ ತಂದೆಯು “ಏ, ಮಗನೇ ಬಾ ಇಲ್ಲಿ. ನೀನು ಬೆಳೆದ ಭತ್ತವು ಬೆಂಗಳೂರಿನ ಯಾವುದೇ ಒಂದು ಏರಿಯಾದ ಬೀದಿ ಜನರು ಉಣ್ಣುವುದಕ್ಕೂ ಸಾಕಾಗುವುದಿಲ್ಲ, ನಡೀ ಕಂಡಿದ್ದೇನೆ” ಎಂದು ಹೇಳುತ್ತಾನೆ. ಅಂದರೆ ಅದರ ಅರ್ಥ, “ನಾನು ಬೆಳೆದ ಭತ್ತ ನನಗೆ ಮಾತ್ರವಲ್ಲ, ಈ ನಾಡಿನ ಜನರು ಊಟ ಮಾಡಲು ನೀಡುತ್ತಿರುವುದು ಎನ್ನುವಂಥ” ಭಾವನೆ ಆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಂದೆಯದಾಗಿತ್ತು. ಆ ರೈತನ ಪರಿಕಲ್ಪನೆ ಯಾವ ರೀತಿ ಇದೆ ಎಂಬುದನ್ನು ನೋಡಿ. ಆ ರೀತಿ ಇರುವಾಗ ರೈತನ ಬದುಕಿಗಾಗಿ ನಮ್ಮ ಸರ್ಕಾರ ಒಂದು ವಿಮೆ ಮಾಡಿಸಲು ಹಿಂದೆ-ಮುಂದೆ ನೋಡಬೇಕೇ? ಸಬ್ಸಿಡಿ ಎಲ್ಲವನ್ನೂ ನಿಲ್ಲಿಸಿ, seeds corporation ನಿಂದ ಸರ್ಕಾರ ನೀಡಲಿ. ಆತ ಬೆಳೆದ ಬೆಳೆಗೆ ಸರ್ಕಾರ ವಿಮೆ ಮಾಡಿಸಿಕೊಡಲಿ. ಮೂರನೆಯದಾಗಿ, ಇವತ್ತಿನ ದಿವಸ ನಮ್ಮ ರಾಜ್ಯದ ರೈತರು ಬದುಕುತ್ತಿದ್ದು, ಅಷ್ಟೋ, ಇಷ್ಟೋ ಸಂಸಾರ ನಡೆಯುತ್ತಿದೆ ಎಂದರೆ, ಅದಕ್ಕೆ ಕಾರಣ ಆ ಮನೆಯ ಹೆಣ್ಣು ಮಕ್ಕಳು ಹಸುವಿನ ಹಾಲು ಕರೆಯುತ್ತಿರುವುದರಿಂದ ಮಾತ್ರ. ಪ್ರತಿ ನಾಲ್ಕು ಊರಿಗೊಂದು ಹಾಲು ಉತ್ಪಾದಕರ ಸಹಕಾರ ಸಂಘ ಇದ್ದು, ಅವರು ಸದ್ದು ಇಲ್ಲದೇ ಹಸು-ಎಮ್ಮೆ ಸಾಕಿ, ಅದರ ಹಾಲನ್ನು ತೆಗೆದುಕೊಂಡು ಹೋಗಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಕುವುದರಿಂದ ಪ್ರತಿ ವಾರವು ಆ ಹೆಣ್ಣು ಮಕ್ಕಳ ಕೈಗೆ ಹಣ ಸಿಗುತ್ತದೆ.

ಸರ್ಕಾರವು ಸಬ್ಸಿಡಿ ರೂಪದಲ್ಲಿ ಎರಡು ರೂಪಾಯಿ, ನಾಲ್ಕು ರೂಪಾಯಿ ನೀಡುತ್ತದೆ. ವಾಸ್ತವವಾಗಿ ಹಳ್ಳಿಗಳಲ್ಲಿ ಹಾಲು ಉತ್ಪತ್ತಿ, ಹಾಲು ಶೇಖರಣೆಯಿಂದಲೇ ಸಂಸಾರ ನಡೆಯಲು ಕಾರಣ. ಅದು ಬಟ್ಟು ಬೇರೆ ಯಾವ ಆದಾಯ ಬರುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ಆ milk procurement ಸ್ಥಳದಲ್ಲೇ ಆಗುತ್ತಿದೆ. ನಮ್ಮ ರಾಜ್ಯದಲ್ಲಿ ಭತ್ತ, ರಾಗಿ, ಜೋಳ ಈ ಮೂರು ಬೆಳೆಗಳು ಮಾತ್ರ ಗಟ್ಟಿಯಾಗಿವೆ. ಇವತ್ತಿನ ದಿವಸ ಸಹಕಾರ ವ್ಯವಸ್ಥೆ ಜಾರಿಯಲ್ಲಿದೆ. ಹಾಲಿಗೆ ವ್ಯವಸ್ಥೆ ಮಾಡಿರುವ ಹಾಗೆಯೇ, ಈ procurement ನ್ನು ರೆಗ್ಯೂಲರ್ ಆಗಿ ಕೋ-ಆಪರೇಟಿವ್ ಸಿಸ್ಟಂನಲ್ಲಿ ಮಾಡಲಿ. ಅದು ಬಟ್ಟು ವರ್ಷ ಪೂರ್ತಿ ಕಾಯಬೇಕು. ರಾಗಿ ಖರೀದಿ ಕೇಂದ್ರ ತೆರೆದು, 20 quintal ರಾಗಿ ಇದ್ದರೆ ಮಾತ್ರ ಖರೀದಿಸುತ್ತಾರೆ, ಇಲ್ಲದಿದ್ದರೆ ಬೇಡ ಎಂದು ಹೇಳುತ್ತಾರೆ ಅಥವಾ ಮನಸ್ಸಿಗೆ ಬಂದಷ್ಟು ಹಣ ನೀಡಿ ರಾಗಿ ಖರೀದಿಸುತ್ತಾರೆ. ಜೊತೆಗೆ ಇಲ್ಲಯೇ ರಾಗಿ ನೀಡಿದರೆ ಒಳ್ಳೆಯ ದರ, ಹೊರಗೆ ಹೋದರೆ ಸುಮಾರು ಸಾವಿರದ ನೂರು ರೂಪಾಯಿ ಕಡಿಮೆ ನೀಡುತ್ತಾರೆ. ಜೋಳ ಮತ್ತು ಭತ್ತ ಎರಡಕ್ಕೂ ಅದೇ ಸಮಸ್ಯೆ. ಈ ಭತ್ತ ಮತ್ತು ಜೋಳವನ್ನು ಹಾಲು ಮಾರಾಟ ಮಂಡಳಿ ವ್ಯವಸ್ಥೆಯ ಹಾಗೆ ಖರೀದಿ ಮಾಡುವಂಥ ವ್ಯವಸ್ಥೆ ಮಾಡಿದರೆ ಈ ರಾಜ್ಯದ ರೈತ ಬದುಕಿಕೊಳ್ಳುತ್ತಾನೆ. ಈ ಜಗತ್ತಿನಲ್ಲಿ ಎಲ್ಲರೂ ಅವರವರು ಬೆಳೆದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉತ್ತನ್ನಗಳಿಗೆ ದರ ನಿಗದಿ ಮಾಡುತ್ತಾರೆ. ಆದರೆ, ರೈತ ಮಾತ್ರ ಆತ ಬೆಳೆದ ಉತ್ತನ್ನಕ್ಕೆ ದರ ನಿಗದಿ ಮಾಡಲು ಸಾಧ್ಯವಾಗುತ್ತಿಲ್ಲ. ಆತನ ಶ್ರಮವನ್ನು ಲೆಕ್ಕ ಹಾಕಲು ಸಾಧ್ಯವಾಗುತ್ತಿಲ್ಲ, ಬದುಕಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನಲ್ಲಿ 20'X 30' ವಿಸ್ತೀರ್ಣದ ಜಾಗದ ಬೆಲೆ ಏನಿದೆ, ಆ ಬೆಲೆಯು ನಮ್ಮ ಕಡೆ 10 ಎಕರೆಗೆ ನಿಗದಿಯಾಗುತ್ತದೆ. ಯಾರಿಗೆ ನಮ್ಮ ಕಷ್ಟ ಹಾಗೂ ನೋವನ್ನು ಹೇಳಿಕೊಳ್ಳುವುದು? ಹಾಗಾಗಿ ಆ ರೈತ ಬೆಳೆಯುವ ಬತ್ತನೆ ಬೀಜದಿಂದ ಹಿಡಿದು, ಆತ ಹಾಕುವ ಬೆಳೆಗೆ ಭದ್ರತೆ ನೀಡಿ, ಆ ದವಸ-ಧಾನ್ಯವನ್ನು ಖರೀದಿಸಿ, ಆತನಿಗೆ ಉತ್ತಮವಾಗಿ ಬಾಳುವಂಥ ಬೆಲೆಯನ್ನು ಸ್ವಾಮಿನಾಥನ್ ಆಯೋಗ ಎಂದು ಏನು ಹೇಳುತ್ತಾರೆ, ಆ ಬೆಲೆಯನ್ನು ನೀಡಿದರೆ ಸಾಕು, ಆ ಸ್ವಾಭಿಮಾನಿ ರೈತ ಬದುಕಿಕೊಳ್ಳುತ್ತಾನೆ. ಅಷ್ಟು ಕೆಲಸ ಮಾಡಿದರೆ ಮಾತ್ರ, ಈ 75 ವರ್ಷಗಳ ಸ್ವಾತಂತ್ರ್ಯವನ್ನು ಏನು ತೆಗೆದುಕೊಂಡಿದ್ದೇವೆ, ಅದು ಸಾರ್ಥಕವಾಗುತ್ತದೆ. ಆ ರೀತಿ ಮಾಡದೇ, ಆ ರೈತನನ್ನು ಎಷ್ಟು ಗೋಳಾಡಿಸುವುದು? ಎಷ್ಟು ಸಲ ಕಣ್ಣೀರು ಹಾಕಿಸುವುದು? ಎಷ್ಟು ಸಲ ನೇಣಿಗೆ ಏರಿಸುವುದು? ಇನ್ನು ಎಷ್ಟು ಜನ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕು? ಇತ್ತೀಚೆಗೆ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ಲೆಕ್ಕ ಹಾಕುವುದನ್ನು ಸಹ ನಿಲ್ಲಿಸಿ ಬಿಟ್ಟಿದ್ದೇವೆ. ಏಕೆಂದರೆ, ಹೃದಯ ಕಿತ್ತು ಬರುತ್ತದೆ. ಹಾಗಾಗಿ, ಈ ರೈತನನ್ನು ಉಳಿಸುವಂಥ ದಿಸೆಯಲ್ಲಿ ಗಟ್ಟಿಯ ನಿರ್ಣಯವನ್ನು ತೆಗೆದುಕೊಳ್ಳಬೇಕೆಂದು ನನ್ನ ಆಗ್ರಹ. ಏಕೆಂದರೆ, ಮಾತನಾಡಲು ಬೇಕಾದಷ್ಟು ವಿಚಾರಗಳಿವೆ. ಆದರೆ, ಅದರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಹಾಗೆಯೇ ರೈತನಿಗೆ ಸಂಬಂಧಿಸಿದಂಥ ಅತ್ಯಂತ ಮಹತ್ವದ ವಿಚಾರವೇನೆಂದರೆ, ನೀರಾವರಿ. ಬಹಳಷ್ಟು ನಮ್ಮ ಸ್ನೇಹಿತರು ನೀರಾವರಿ ಕುರಿತು ಮಾತನಾಡಿದ್ದಾರೆ. ಮೊದಲನೆಯದಾಗಿ, ಕಾವೇರಿ ನೀರಿನ ವಿಚಾರವಾಗಿ ಪ್ರಸ್ತಾಪ ಮಾಡಬೇಕಾಗಿದೆ. ನಂತರ, ಮಹದಾಯಿ, ಕೃಷ್ಣ, ತುಂಗಭದ್ರಾ ವಿಚಾರಕ್ಕೆ ಬರುತ್ತೇನೆ.

ವೈಸ್ ಛೇರ್ಮನ್:- ಮಾನ್ಯ ಕೆ.ಆ.ಶ್ರೀಕಂಠೇಗೌಡರವರೆ, ತಾವು ಮಾತನಾಡಲು ಪ್ರಾರಂಭಿಸಿ 20 ನಿಮಿಷವಾಗಿದೆ. ಇನ್ನು ಎಷ್ಟು ನಿಮಿಷ ಮಾತನಾಡುತ್ತೀರಿ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಉ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಆಯನೂರು ಮಂಜುನಾಥ್‌ರವರಿಗೆ ಸುಮಾರು 1 ಗಂಟೆ 30 ನಿಮಿಷ ಮಾತನಾಡಲು ಕಾಲಾವಕಾಶ ನೀಡಿದ್ದೀರಿ.

ವೈಸ್ ಛೀರ್ಮನ್:- ಮಾನ್ಯ ಕೆ.ಉ.ಶ್ರೀಕಂಠೇಗೌಡರವರೆ, ಅಪರೂಪಕ್ಕೆ ಒಮ್ಮೆ ಮಾತನಾಡುತ್ತಾರೆ.

ಶ್ರೀ ಕೆ.ಉ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ನಾನು ಏನಾದರೂ ಅನವಶ್ಯಕವಾಗಿ ಮಾತನಾಡಿದರೆ ನನಗೆ ಕಾಲಾವಕಾಶ ನೀಡಬೇಡಿ. ನಾನು ಹೇಳುವ ಮಾತಿನಿಂದ ಸರ್ಕಾರಕ್ಕೆ ಸಲಹೆ ಇದೆ ಹಾಗೂ ಈ ನಾಡಿನ ಜನರಿಗೆ ಪರಿಹಾರ ಇದೆ ಎಂದರೆ, ಸಮಯಾವಕಾಶ ಕಲ್ಪಿಸಿ, ಇಲ್ಲದಿದ್ದರೆ ಬೇಡ.

ವೈಸ್ ಛೀರ್ಮನ್:- ಮಾನ್ಯ ಕೆ.ಉ.ಶ್ರೀಕಂಠೇಗೌಡರವರೆ, ಆ ರೀತಿ ಏನಿಲ್ಲ. ಸಮಯವನ್ನು ನೀಡುತ್ತೇನೆ.

ಶ್ರೀ ಕೆ.ಉ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಆಯಿತು. ನಾನು ಆದಷ್ಟು ಬೇಗ ಮಾತನಾಡಿ ಮುಗಿಸುತ್ತೇನೆ. ಅನವಶ್ಯಕವಾಗಿ ಒಂದು ಪದವನ್ನು ಸಹ ನಾನು ಬಳಸುವುದಿಲ್ಲ. ಜೊತೆಗೆ ಕೆಲಸಕ್ಕೆ ಬಾರದ ವಿಚಾರವನ್ನು ಸಹ ಬಳಸುವುದಿಲ್ಲ. ಇನ್ನು ಒಂದು ತಾಸಿನೊಳಗೆ ನನ್ನ ಮಾತನ್ನು ಮುಗಿಸುತ್ತೇನೆ.

ವೈಸ್ ಛೀರ್ಮನ್:- ಮಾನ್ಯ ಕೆ.ಉ.ಶ್ರೀಕಂಠೇಗೌಡರವರೆ, ಅಲ್ಲಯವರೆಗೆ ಸದನದಲ್ಲರುವ ಸದಸ್ಯರು ಕುಳಿತುಕೊಳ್ಳುತ್ತಾರೆಯೇ ಕೇಳಿ.

ಶ್ರೀ ಕೆ.ಉ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ನಾನು ಅತ್ಯಂತ ರಚನಾತ್ಮಕವಾದ ಸಲಹೆಯನ್ನು ನೀಡುತ್ತೇನೆ. ಸಮಸ್ಯೆಯನ್ನು ಹೇಗೆ ಪರಿಹರಿಸಬೇಕೆಂದು ಸಹ ಹೇಳುತ್ತೇನೆ. ಬರೀ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಮಸ್ಯೆಯನ್ನೇ ಹೇಳುವುದಿಲ್ಲ. ಸಮಸ್ಯೆಗೆ ಪರಿಹಾರವನ್ನು ಸಹ ಹೇಳುತ್ತೇನೆ. ಏತಕ್ಕೆ ಆಡಳಿತ ಪಕ್ಷದವರು ಆತಂಕ ಪಟ್ಟುಕೊಳ್ಳುತ್ತಾರೆ?

ವೈಸ್ ಛೀರ್ಮನ್:- ಮಾನ್ಯ ಕೆ.ಐ.ಶ್ರೀಕಂಠೇಗೌಡರವರೆ, ಒಂದು ಸಮಯವನ್ನು ನಿಗದಿ ಮಾಡಿಕೊಳ್ಳಿ. ಬೇರೆಯವರಿಗೂ ಮಾತನಾಡಲು ಸಮಯ ನೀಡಬೇಕಾಗಿದೆ. ನಿಮ್ಮ ಪಕ್ಷದವರೆ ಸಮಯವನ್ನು ನಿರ್ಣಯ ಮಾಡಿದ್ದು, ನಾನು ಆ ಸಮಯವನ್ನು ಪಾಲನೆ ಮಾಡುತ್ತಿದ್ದೇನೆ ಅಷ್ಟೇ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಆಗಲಿ. ಮೈ ಶುಗರ್, ಯಶಸ್ವಿನಿ, ಕೃಷಿ ಹಾಗೂ BVSc., ವಿದ್ಯಾರ್ಥಿಗಳಿಗೆ ಶೇಕಡ 50 ರಷ್ಟು reservation ನೀಡಿರುವುದೆಲ್ಲವನ್ನೂ ಈಗಾಗಲೇ ಸ್ವಾಗತ ಮಾಡಿದ್ದೇನೆ. ಬಜೆಟ್‌ನಲ್ಲಿ ಹೇಗೆ ಕೊರತೆ ಬಿದ್ದು, ಕೆಲಸಗಳು ನಡೆಯುತ್ತಿಲ್ಲವೆಂದೂ ಸಹ ಹೇಳಿದ್ದೇನೆ. ಎರಡನ್ನೂ ಸಹ ಹೇಳಿದ್ದೇನೆ. ನಾನು ಯಾವತ್ತು ಸಹ ರಾಜಕಾರಣ ಮಾಡುವುದಕ್ಕೆ ಹೋಗುವುದಿಲ್ಲ as I am not a politician but I am a Principal of a College.

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಐ.ಶ್ರೀಕಂಠೇಗೌಡರು ಆ ರೀತಿ ಹೇಳಿ, ಹೇಳಿ ಎರಡು ಸಲ MLC ಆಗಿದ್ದಾರೆ.

ವೈಸ್ ಛೀರ್ಮನ್:- ಮಾನ್ಯ ಮರಿತಿಬ್ಬೇಗೌಡರವರು ಮಾತನಾಡುವುದಿಲ್ಲ ಎಂದು ಅನಿಸುತ್ತದೆ. ಹಾಗಾಗಿ ಅವರ ಸಮಯವನ್ನು ಮಾನ್ಯ ಕೆ.ಐ.ಶ್ರೀಕಂಠೇಗೌಡರಿಗೆ ನೀಡೋಣ ಎಂದು ಅನಿಸುತ್ತಿದೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ನಾಳೆ ಮಾತನಾಡುತ್ತೇನೆ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಗಳು ಉತ್ತರ ನೀಡುವುದು ಸಹ ಒಂದು ದಿವಸ ಮುಂದೆ ಹೋಗಿದ್ದು, ಗಾಬರಿಯಾಗಿಯಾಗುವುದು ಬೇಡ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಛೇರ್ಮನ್:- ಮಾನ್ಯ ಕೆ.ಐ.ಶ್ರೀಕಂಠೇಗೌಡರವರೆ, ಮಾನ್ಯ ಮರಿತಿಬ್ಬೇಗೌಡರ ಸಮಯವನ್ನು ತಮಗೆ ನೀಡೋಣ ಎಂದು ನಾನು ಅವರನ್ನು ಕೇಳುತ್ತಿರುವುದು.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಈಗ ನನ್ನ ಸಮಯವು ವ್ಯಯವಾಗುತ್ತಿದೆ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಸಂಪ್ರದಾಯದ ಪ್ರಕಾರ ವಿರೋಧ ಪಕ್ಷದವರಿಗೆ ಜಾಸ್ತಿ ಸಮಯ ಮಾತನಾಡಲು ಅವಕಾಶ ನೀಡಬೇಕು. ಆಡಳಿತ ಪಕ್ಷದವರಿಗೆ ಸ್ವಲ್ಪ ಕಡಿಮೆ ಸಮಯ ಕೊಡಬಹುದು. ಆದರೆ, ಇಲ್ಲಿ reverse ಆಗುತ್ತಿದೆ.

ವೈಸ್ ಛೇರ್ಮನ್:- ಮಾನ್ಯ ವಿರೋಧ ಪಕ್ಷದ ನಾಯಕರೆ, ಆ ರೀತಿ ಏನಿಲ್ಲ, ಖಂಡಿತ ನೀಡುತ್ತೇನೆ. ಈಗಾಗಲೇ ತಾವುಗಳೇ ಎಲ್ಲಾ ಸೇರಿ ಒಬ್ಬೊಬ್ಬರಿಗೆ 20 ನಿಮಿಷ ಮಾತನಾಡಲು ಅವಕಾಶ ನೀಡಬೇಕೆಂದು ಫಿಕ್ಸ್ ಮಾಡಿಕೊಂಡಿದ್ದೀರಿ. ನಾನು ಅದನ್ನು ಪಾಲನೆ ಮಾಡಬೇಕಾಗಿದ್ದು, ತಮ್ಮ ಗಮನಕ್ಕೆ ತರುವುದು ಸಹ ನನ್ನ ಕರ್ತವ್ಯವೆಂದು ತಮ್ಮ ಗಮನಕ್ಕೆ ತರುತ್ತಿದ್ದೇನೆ. ನಿಮ್ಮ ಸಹಕಾರ ಇಲ್ಲದೇ ನಾವು ಚರ್ಚೆಯನ್ನು ಮುಕ್ತಾಯಗೊಳಿಸಲು ಸಾಧ್ಯವಿಲ್ಲ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ದಿನಾಂಕ: 05ನೇ ಫೆಬ್ರವರಿ 2007 ರಂದು ಕಾವೇರಿ ನ್ಯಾಯ ಮಂಡಳಿಯು ಒಂದು ತೀರ್ಪು ನೀಡಿತ್ತು. ಆ ತೀರ್ಪನ್ನು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಹೆಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲ ಪ್ರಶ್ನೆ ಮಾಡಿದರು. ನಂತರ ದಿನಾಂಕ: 16ನೇ ಫೆಬ್ರವರಿ 2018 ರಂದು ತೀರ್ಪು ಬಂತು. ಆ ತೀರ್ಪಿನಿಂದ 14.75 ಟಿ.ಎಂ.ಸಿ. ಹೆಚ್ಚುವರಿ ನೀರು ಕರ್ನಾಟಕಕ್ಕೆ ಸಿಕ್ಕಿತು. 192 ಟಿ.ಎಂ.ಸಿ. ನೀರಿನ ಬದಲು 177.25 ಟಿ.ಎಂ.ಸಿ. ನೀರು ವರ್ಷ ಪೂರ್ತಿ ತಮಿಳುನಾಡಿಗೆ ಬಡುವ ಹಾಗೆ ಆಯಿತು. ಅದು ಎಷ್ಟರ ಮಟ್ಟಿಗೆ ಹೋಗಿದೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಂಬುದನ್ನು ಕೇಳಿದರೆ ಬೆಚ್ಚಿ ಬೀಳುತ್ತೀರಿ. ಈ ವರ್ಷ 240 ಟಿ.ಎಂ.ಸಿ. ನೀರು ತಮಿಳುನಾಡಿಗೆ ಬಿಟ್ಟಿದ್ದೇವೆ. ಇಲ್ಲವೆಂದರೆ 353, 210, 225, 259, 398, 270 ಟಿ.ಎಂ.ಸಿ. ನೀರು ಬಿಟ್ಟಿದ್ದು, ಆ ನೀರು ಸಮುದ್ರಕ್ಕೂ ತಲುಪಿದೆ. ನ್ಯಾಯ ಮಂಡಳಿಯು ಒಂದು ತೀರ್ಮಾನ ನೀಡುವಂಥ ಸಂದರ್ಭದಲ್ಲಿ ಒಂದು ವಿಚಾರವನ್ನು ಪ್ರಸ್ತಾಪ ಮಾಡಿದೆ. ಅದೇನೆಂದರೆ, ಮೇಕೆದಾಟುವಿನಲ್ಲಿ ಹೈಡ್ರೋ ಪವರ್ ಪ್ರಾಜೆಕ್ಟ್ ಮಾಡಲು ಪ್ರಸ್ತಾಪಿಸಿ, ಗ್ರೀನ್ ಸಿಗ್ನಲ್ ನೀಡಿದೆ. ಅದರ ಜೊತೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸಹ ತಮಿಳುನಾಡಿನ ವಕೀಲರು ವಾದ ಮಾಡುವಾಗ “177.25 ಟಿ.ಎಂ.ಸಿ. ನೀರು ನಮಗೆ ನೀಡಲಿ, ಅವರು ಏನಾದರೂ ಮಾಡಿಕೊಳ್ಳಲಿ” ಎಂದು ಹೇಳಿದ ಮೇಲೆ ತಮಿಳುನಾಡಿನವರು ಹೋಗಿನಕಲ್ ಕೆಳಗೆ ಕುಡಿಯುವ ನೀರಿನ ಯೋಜನೆ ಮಾಡಿಕೊಂಡಿದ್ದು, ಅದಕ್ಕೆ ಯಾರ ಅನುಮತಿ ಅಥವಾ clearance ತೆಗೆದುಕೊಂಡರು? ತಮಿಳುನಾಡಿನವರು ಈಗ ನೀರನ್ನು ತೆಗೆದುಕೊಂಡು ಹೋಗುತ್ತಿಲ್ಲವೇ? ಅದಾದ ನಂತರ ರೂ.3600 ಕೋಟಿಗಳ ವೆಚ್ಚದಲ್ಲಿ ಹೊಸ ನಾಲೆಗಳನ್ನು ತೋಡಿಸಿ, ಸುಮಾರು ಒಂದೂವರೆ ಲಕ್ಷದಷ್ಟು ಹೆಕ್ಟೇರ್ ಪ್ರದೇಶಕ್ಕೆ ನೀರನ್ನು ಬೇಸಾಯಕ್ಕೆ ತೆಗೆದುಕೊಂಡು ಹೋದರು. ಅದರೊಂದಿಗೆ ಕಾವೇರಿ-ವೈಗೈ-ಗುಂಡಾರ್ 3 ನದಿಗಳ ಜೋಡಣೆಯನ್ನು ಕೈಗೆತ್ತಿಕೊಂಡಿದೆ. ದಿನಾಂಕ 21ನೇ ಫೆಬ್ರವರಿ 2021 ರಂದು ಈ ಯೋಜನೆಗೆ ಚಾಲನೆ ನೀಡಿದ್ದು, ಕೇಂದ್ರ ಸರ್ಕಾರವು ಇದನ್ನು “ರಾಷ್ಟ್ರೀಯ ಯೋಜನೆ” ಎಂದು ಘೋಷಣೆ ಮಾಡುವಂತೆ ತಿಳಿಸಿದೆ. ಅದರ ಜೊತೆಗೆ ಕೇಂದ್ರದ ಹಣಕಾಸು ಸಚಿವೆಯಾದ ಶ್ರೀಮತಿ ನಿರ್ಮಲಾ ಸೀತಾರಾಮನ್‌ರವರು ಗೋದಾವರಿ, ಕೃಷ್ಣಾ, ಪೆನ್ನಾರ್, ಕಾವೇರಿ ಈ ನದಿ ಜೋಡಣೆ ಕಾರ್ಯಕ್ರಮವನ್ನು ಏನು ಘೋಷಣೆ ಮಾಡಿದ್ದಾರೆ, ಇವುಗಳಿಂದ ಸಿಗುವ 240 ಟಿ.ಎಂ.ಸಿ. ನೀರಿನಲ್ಲಿ ಸಹ 140 ಟಿ.ಎಂ.ಸಿ. ನೀರು ತಮಿಳುನಾಡಿಗೆ ಹೋಗುತ್ತದೆ. ನದಿ ಜೋಡಣೆಯಿಂದ ಕರ್ನಾಟಕ ರಾಜ್ಯಕ್ಕೆ ಏನೇನು ನೀರು ಸಿಗುವುದಿಲ್ಲ. ಆದರೆ, ಸುಮಾರು 90 ರಿಂದ 100 ಟಿ.ಎಂ.ಸಿ. ನೀರು ತಮಿಳುನಾಡಿಗೆ, ಆಂಧ್ರ ಪ್ರದೇಶಕ್ಕೆ ಮತ್ತು ತೆಲಂಗಾಣ ರಾಜ್ಯಕ್ಕೂ ಸಿಗುತ್ತಿದೆ. ಆದರೆ, ನಮಗೆ ಆ ನೀರು ಸಿಗುತ್ತಿಲ್ಲ. ಹಾಗಾದರೆ, ಇಡೀ ರಾಷ್ಟ್ರದ ಹಣದಲ್ಲಿ ರಾಷ್ಟ್ರೀಯ ಯೋಜನೆ ಮಾಡುತ್ತಿದ್ದು, 177 ಟಿ.ಎಂ.ಸಿ. ಯಲ್ಲಿ ನೀರು ಕಡಿತವಾಗಬೇಕಲ್ಲವೇ? ನಮಗೆ ನೀರು ಬರುವುದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೇಡ, ಕೊನೆ ಪಕ್ಷ ಆ ನೀರು ಕಡಿತವಾದರೂ ಆಗಬೇಕಲ್ಲವೇ? ಇಷ್ಟೆಲ್ಲಾ ಏತಕ್ಕೆ ಹೇಳುತ್ತಿದ್ದೇನೆ ಎಂದರೆ, ನಮ್ಮ ಹೈಡ್ರೋ ಪವರ್ ಪ್ರಾಜೆಕ್ಟ್‌ಗೆ ಯಾರ ಅಡ್ಡಿಯೂ ಇಲ್ಲ. ಹಳ್ಳಿಯ ಭಾಷೆಯಲ್ಲ ಹೇಳುವುದಾದರೆ, ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಾಗಿಲ್ಲ. ರಾಷ್ಟ್ರದ, ಜಗತ್ತಿನ ಎಲ್ಲಾ ನಿಯಮಗಳು ಕುಡಿಯುವ ನೀರಿನ ಯೋಜನೆ ಮಾಡಿ ಎಂದು ಹೇಳುತ್ತಿವೆ. ಮತ್ತೊಂದು ಸತ್ಯವಾದ ಮಾತನ್ನು ಹೇಳುತ್ತೇನೆ. ಅದೇನೆಂದರೆ, ಮೇಕೆದಾಟು ಯೋಜನೆಯಾದರೆ ತಮಿಳುನಾಡಿನವರಿಗೆ ಅನುಕೂಲವಾಗುತ್ತದೆ. ನ್ಯಾಯಮಂಡಳಿ ಮುಂದೆ ಆ ಯೋಜನೆಯನ್ನು ಮಾಡಿ ಎಂದು ಹೇಳಿದರು. ಏಕೆಂದರೆ, ಅಲ್ಲಂದ ಮೇಲೆ ನೀರನ್ನು ತರವುದಕ್ಕೆ ಸಾಧ್ಯವಿಲ್ಲ ಅಲ್ಲವೇ? ಹೈಡ್ರೋ ಪವರ್ ಪ್ರಾಜೆಕ್ಟ್ ಮಾಡಿ, ಎಲೆಕ್ಟ್ರಿಸಿಟಿ ಉತ್ಪತ್ತಿ ಮಾಡಿ, ಆ ಮೂಲಕ ನೀರು ಹರಿದುಕೊಂಡು ಬರಲ ಎಂದು ಹೇಳಿದರು. ಮಹಾರಾಜರ ಕಾಲದಲ್ಲ ಶಿವನಸಮುದ್ರಕ್ಕೆ 25 ಮೆಗಾವ್ಯಾಟ್ ಎಲೆಕ್ಟ್ರಿಸಿಟಿ ಉತ್ಪತ್ತಿ ಆಗುವಂತೆ ಮಾನ್ಯ ಮರಿತಿಬ್ಬೇಗೌಡರ ಊರಿನಲ್ಲ ಮಾಡಲಲ್ಲವೇ? ಅದೇ ರೀತಿ ನಾಲ್ವೈದು Hydro power project ಇಲ್ಲವೇ? ಇದೆ. ಕುಡಿಯುವ ನೀರಿಗೆ ಯಾರು ಅಡ್ಡಿಪಡಿಸುವುದಿಲ್ಲ. ಒಂದಲ್ಲ, ಎರಡನೇ ಯೋಜನೆಯನ್ನು ಕೈಗೆತ್ತಿಕೊಂಡಿಲ್ಲವೇ? ನಮ್ಮ ರಾಜ್ಯಕ್ಕೆ ಕುಡಿಯುವ ನೀರು ಹಾಗೂ 400 ಮೆಗಾವ್ಯಾಟ್ ವಿದ್ಯುಚ್ಛಕ್ತಿ, 60 ಟಿ.ಎಂ.ಸಿ. ನೀರನ್ನು ಶೇಖರಣೆ ಮಾಡಿಕೊಳ್ಳುವಂಥ balancing reservoir ಮಾಡಬೇಕು. ಅಗತ್ಯವಿದ್ದಾಗ 177 ಟಿ.ಎಂ.ಸಿ. ನೀರನ್ನು ಬಡಲು ಸಾಧ್ಯವಾಗುತ್ತದೆ, ಜೊತೆಗೆ ಇನ್ನೂ 100 ಟಿ.ಎಂ.ಸಿ. ನೀರು ಸಿಗುತ್ತಿದೆ.

(ಮುಂದು...)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(323) 14.03.2022/5.30/ಎಸ್‌ಕೆ-ಬಿಎನ್‌ಎಸ್

(ವೈಸ್ ಛೀಮನ್‌ರವರ ಉಪಸ್ಥಿತಿ)

ಶ್ರೀ ಕೆ.ಐ. ಶ್ರೀಕಂಠೇಗೌಡ (ಮುಂದು):-

ಇವತ್ತು ಜಲ ಸಂಪನ್ಮೂಲ ಸಚಿವರು ಸದನದಲ್ಲಿ ಇದ್ದಿದ್ದರೆ, ಸರಿ ಹೋಗುತ್ತಿತ್ತು. ನದಿ ಜೋಡಣೆ ವಿಚಾರದಲ್ಲಿ ಅವರ allocation ಕಡಿಮೆ ಕೇಳಬೇಕಲ್ಲ. ಅವರು ಈ ಸದನದಲ್ಲಿ ಇಲ್ಲ. ಹಾಗಾಗಿ, ಈ ಪ್ರಾಜೆಕ್ಟ್‌ಗಾಗಿ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿಯನ್ನು ತೆಗೆದುಕೊಂಡು, ಇದನ್ನು ಮಾಡುವುದು ಬಿಟ್ಟರೆ, ಯಾವುದೇ ಪರ್ಯಾಯವಿಲ್ಲ. ಇದರಲ್ಲಿ ಸತ್ಯ ಇರುವುದರಿಂದ ಕೆಲವು ಪರಿಸರವಾದಿಗಳು ವಾದ ಮಾಡುತ್ತಿದ್ದಾರೆ. ಅದಕ್ಕೆ ಪರ್ಯಾಯವಾಗಿ ಎಲ್ಲೆಲ್ಲ ಅರಣ್ಯಗಳನ್ನು ನಿರ್ಮಾಣ ಮಾಡಬೇಕೋ, ಅದನ್ನು ಮಾಡುವ ಷರತ್ತಿಗೊಳಪಟ್ಟು, ಅವರನ್ನು ಸಮಾಧಾನ ಮಾಡಿ, ಪರಿಸರ ಇಲಾಖೆಯನ್ನು ಸಮಾಧಾನ ಮಾಡಿ, ಮಂಡ್ಯ ಜಿಲ್ಲೆಯಿಂದ ನೂರು ಎಕರೆ ಕೊಡಿ ಎಂದು ಕೇಳಿ. ಹಾಸನ ಜಿಲ್ಲೆಯಿಂದ ನೂರು ಎಕರೆ ಕೊಡಿ ಎಂದು ಕೇಳಿ. ಚಾಮರಾಜನಗರ ಜಿಲ್ಲೆಯಿಂದ ಎರಡುನೂರು ಎಕರೆ ಕೊಡಿ ಎಂದು ಕೇಳಿ. ತುಮಕೂರು ಜಿಲ್ಲೆಯಿಂದ ನೂರು ಎಕರೆ ಜಾಗ ಕೊಡಿ ಎಂದು ಕೇಳಿ. ಎಲ್ಲಾ ಜಿಲ್ಲೆಗಳಲ್ಲಿ ಸಾಕಷ್ಟು ಭೂಮಿಯನ್ನು ತೆಗೆದುಕೊಂಡು, ಪರ್ಯಾಯವಾಗಿ ಏನು ಅರಣ್ಯ ಮಾಡಬೇಕೋ, ಮಾಡಿ. ಅದಕ್ಕೆ ಹಸಿರು ನಿಶಾನೆ ತೆಗೆದುಕೊಂಡು, ಈ ಯೋಜನೆಯನ್ನು ಜಾರಿ ಮಾಡಿ. ಈ ಯೋಜನೆ ಮಾಡದೇ ತಮಗೇನೂ ಗತ್ಯಂತರವಿದೆ. ನಾನು ಕಟು ಸತ್ಯವನ್ನು ಹೇಳುವುದೇನೆಂದರೆ, ತೆಲಾಂಗಣ ರಾಜ್ಯದಲ್ಲಿ ಸುಮಾರು 95 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ, ಕಾಳೇಶ್ವರಂ ಅಣೆಕಟ್ಟನ್ನು ಮೂರು ವರ್ಷಗಳಲ್ಲಿ ಕಟ್ಟುತ್ತಾರೆ. ಆ ಅಣೆಕಟ್ಟಿನಿಂದ 179 ಟಿ.ಎಂ.ಸಿ. ನೀರು ವ್ಯವಸಾಯ ಮತ್ತು 39 ಟಿ.ಎಂ.ಸಿ. ನೀರು ಕುಡಿಯುವುದಕ್ಕಾಗಿ ಬಳಸಿಕೊಳ್ಳಲು ಸುಮಾರು 14 ಜಿಲ್ಲೆಗಳಿಗೆ ಇದನ್ನು ಮಾಡಿರುವಂತಹದ್ದು. ನಾವು ಇದರ ಬಗ್ಗೆ ಮಾತನಾಡುತ್ತಲೇ ಇದ್ದೇವೆ. 1967ರಲ್ಲಿ ವಿಧಾನಸಭೆಯಲ್ಲಿ ಮಾನ್ಯ ಹೆಚ್.ಡಿ. ದೇವೇಗೌಡರು ಖಾಸಗೀ ನಿರ್ಣಯವನ್ನು ಮಂಡನೆ ಮಾಡುತ್ತಾರೆ. ಪ್ರಧಾನಿ ಮಂತ್ರಿಗಳಾದ ಮಾನ್ಯ ಪ್ರಣಬ್ ಮುಖರ್ಜಿಯವರ ಜೊತೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾತನಾಡುತ್ತಾರೆ. ಟ್ರಬ್ಯೂನಲ್ ಹೇಳುತ್ತದೆ. ಮಾನ್ಯ ಸರ್ವೋಚ್ಚ ನ್ಯಾಯಾಲಯ ಕೂಡ ಹೇಳುತ್ತದೆ. ನಾವು ದಿನ ದಿನ ಮೇಕೆದಾಟನ ಬಗ್ಗೆ ಇದನ್ನೇ ಕೇಳುವಂತಹದ್ದಾಗಿದೆ. ನಾನು ಕೂಡ ಮೂರು ಬಾರಿ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದೇನೆ. ಆದರೆ ಇದು ಇತ್ಯರ್ಥವಾಗಲಿಲ್ಲ. ಮಹಾದಾಯಿ ಏನು? ಹಾಗಾದರೆ ಮಹದಾಯಿಯೂ ಕೂಡ ಅದೇ ರೀತಿಯಾಗಿದೆ. ಈಗಿನ ಮಾನ್ಯ ಮುಖ್ಯಮಂತ್ರಿಗಳ ತಂದೆ ಮಾನ್ಯ ಎಸ್.ಆರ್. ಬೊಮ್ಮಾಯಿಯವರು 1978ರಲ್ಲಿ ಮಹದಾಯಿ ಕುಡಿಯುವ ನೀರಿನ ಯೋಜನೆ ಬಗ್ಗೆ ಆಯೋಗ ರಚನೆ ಮಾಡಿ, 1980 ರಲ್ಲಿ ವರದಿಯನ್ನು ಕೊಟ್ಟರು. ಮಾನ್ಯ ರಾಣಿಯವರ ಜೊತೆಯಲ್ಲಿ ಮಾತುಕಥೆ ನಡೆಸಿ, 45 ಟಿ.ಎಂ.ಸಿ. ನೀರು ಕೊಡುವುದಕ್ಕೆ ಒಪ್ಪಿಗೆಯಾಗುತ್ತದೆ. ಅವಳ ನಗರಗಳಾದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ ಜಿಲ್ಲೆಗಳು ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರಿನ ಯೋಜನೆಯ ಬಗ್ಗೆ 1978 ಇಸವಿಯಿಂದ ನಾವು ಬರೀ ಮಾತಾಡುತ್ತಿದ್ದೇವೆ. ಅದರ ಬಗ್ಗೆ ಒಪ್ಪಿದ್ದು, ತಕರಾರು ಕೂಡ ತೆಗೆದರು. ಕೊನೆಗೆ ಸುಮಾರು 1300 ಟಿ.ಎಂ.ಸಿ. ನೀರು ಹಂಚಿಕೆಯಾಗಿ ಸುಮಾರು 500 ಟಿ.ಎಂ.ಸಿ. ಕುಡಿಯುವ ನೀರಿಗೆ ಎಂದು ಹೇಳಿದ್ದು, ಈಗ ಸಾವಿರ ಕೋಟಿ ರೂಪಾಯಿಗಳನ್ನು ಕೊಟ್ಟಿದ್ದೀರಿ. ಅದಕ್ಕೆ ಟೆಂಡರ್ ಕರೆಯುವುದು ಯಾವಾಗ? ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಪುನಃ ಅನುಮತಿ ತೆಗೆದುಕೊಳ್ಳಬೇಕು. ಈಗಾಗಲೇ ಹದಿನೈದುವರೆ ಕಿಲೋ ಮೀಟರ್‌ಗಳಷ್ಟು ನಾಲೆಯಲ್ಲಿ ನೀರು ಖಾಲಿಯಾಗಿ ಹೋಗಿದೆ. ಮಾನ್ಯ ಕೆ.ಎಸ್. ಈಶ್ವರಪ್ಪನವರು ನೀರಾವರಿ ಸಚಿವರು, ಮಾನ್ಯ ಬಿ.ಎಸ್. ಯಡಿಯೂರಪ್ಪನವರು ಉಪ ಮುಖ್ಯಮಂತ್ರಿ ಮತ್ತು ಮಾನ್ಯ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದಾಗ, ಹದಿನೈದುವರೆ ಕಿಲೋ ಮೀಟರ್‌ಗಳಷ್ಟು ನಾಲೆ ನಿರ್ಮಾಣವಾಗಿ ಹೋಗಿದೆ. ಮಹಾದಾಯಿ ಯೋಜನೆಗೆ ಈಗ ಸಾವಿರ ಕೋಟಿ ರೂಪಾಯಿಗಳನ್ನು ತೆಗೆದು ಇಟ್ಟರೆ, ಕುಡಿಯುವ ನೀರನ್ನು ಒದಗಿಸುವುದಕ್ಕೆ ಇನ್ನು ಎಷ್ಟು ವರ್ಷಗಳು ಬೇಕು? ತೆಲಾಂಗಣ ರಾಜ್ಯದಲ್ಲಿ ಕಾಳೇಶ್ವರಂ ಅಣೆಕಟ್ಟನ್ನು ಮೂರು ವರ್ಷಗಳಲ್ಲಿ ಮುಗಿಸುತ್ತಾರೆ. ಏಷಿಯಾದಲ್ಲಿ ಇದು ದೊಡ್ಡ ಅಣೆಕಟ್ಟು ಆಗಿದೆ.

Upper Krishna Project- B Scheme 130 ಟಿ.ಎಂ.ಸಿ. ನೀರಲ್ಲಿ, ಈಗಾಗಲೇ 173

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉ.ಎಂ.ಸಿ ನೀರನ್ನು ಬಳಕೆ ಮಾಡುತ್ತಿದ್ದೇವೆ. 303 ಉ.ಎಂ.ಸಿ. ನೀರು ಗಂಗಾ ಬಿಟ್ಟರೆ ಕೃಷ್ಣಾ ದೊಡ್ಡ ನದಿ. ಈಗ ಐದು ಸಾವಿರ ಕೋಟಿ ರೂಪಾಯಿಗಳನ್ನು ತೆಗೆದು ಇಡುತ್ತೀರಿ. ಈಗ 65 ಸಾವಿರ ಕೋಟಿ ರೂಪಾಯಿಗಳು ಬೇಕಾಗಿರುವಂತಹದ್ದು. ಈ ಹಣ ಎಲ್ಲಿಗೆ ಸಾಕಾಗುತ್ತದೆ? ತೆಲಾಂಗಣ ರಾಜ್ಯ ಮತ್ತು ಆಂಧ್ರಪ್ರದೇಶದವರು ಹೆಚ್ಚುವರಿ ನೀರು ಬೇಕೆಂದು ಮಾನ್ಯ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕೇಂದ್ರ ಸರ್ಕಾರದಿಂದ ಒಂದು ಅಫಿಡವಿಟ್/statement ಹಾಕಿಸಬೇಕು. ನೀವೆಲ್ಲರೂ ಇದನ್ನು ಹಾಕಿಸಬೇಕಲ್ಲ. ಮಹಾದಾಯಿ ಯೋಜನೆಗೆ Gazette Notification ಆಗಿದೆ. There are no hurdles at all. ನಮಗೆ ಯಾವುದೇ ರೀತಿ hurdles ಇಲ್ಲ. ಕೃಷ್ಣಾಕ್ಕೆ ಗೆಜೆಟ್ ನೋಟಿಫಿಕೇಷನ್ ಮಾಡಿಸುವಂತಹ ಸವಾಲು ಇದೆ. ಕೇಂದ್ರ ಸರ್ಕಾರದಿಂದ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲ statement ಹಾಕಿಸಬೇಕು. ಇದರಲ್ಲಿ ಯಾವುದೇ ತಡೆಯಾಜ್ಞೆ ಇಲ್ಲ. ಸುಮಾರು 65 ಸಾವಿರ ಕೋಟಿ ರೂಪಾಯಿಗಳು ಇದೆ. ಇದನ್ನು ತಡಮಾಡಿದರೆ, ಅದು ಎತ್ತಿನಹೊಳೆ ಯೋಜನೆ ಹೋದ ರೀತಿ ಸುಮಾರು 70, 75-80 ಸಾವಿರ, ಒಂದು ಲಕ್ಷ ಕೋಟಿ ರೂಪಾಯಿಗಳಷ್ಟು ಆಗುತ್ತದೆ. ನಾವು 130 ಉ.ಎಂ.ಸಿ. ನೀರನ್ನು ಬಳಕೆ ಮಾಡಬೇಕಲ್ಲ. ಈ 130 ಉ.ಎಂ.ಸಿ ನೀರು ಬಳಸಿಕೊಳ್ಳದೇ ಹೋದರೆ, ಜನರಿಗಾಗುವ ತೊಂದರೆಯನ್ನು ಸರಿಪಡಿಸುವುದು ಹೇಗೆ? ಈ ಕೃಷ್ಣಾ ಮೇಲ್ದಂಡೆ, ಮಹಾದಾಯಿ, ಮೇಕೆದಾಟು ಯೋಜನೆಗಳನ್ನು ಗಂಭೀರವಾದ ಸವಾಲನ್ನಾಗಿ ತೆಗೆದುಕೊಳ್ಳಬೇಕು. ನಾವು ಬಜೆಟ್ ಮೇಲೆ permanent asset creation ಎಂದು ಹೆಚ್ಚು ಮಾತನಾಡುತ್ತಿರುತ್ತೇವೆ. Permanent asset creation ಎಂದರೆ ಇದು. ತುಂಗಾಭದ್ರಾ ಎನ್ನುವಂತಹದ್ದು, ಹೊಸ ಪರ್ಯಾಯವಾಗಿ ಮೇಲೆ ಒಂದು ಸಮತೋಲನ ಜಲಾಶಯ ಮಾಡಿ, ಅದನ್ನು ರಾಷ್ಟ್ರೀಯ ಯೋಜನೆ ಘೋಷಣೆ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಕೇಳುತ್ತೇವೆ ಎಂದು ಹೇಳಿದಿರಿ. ಕೃಷ್ಣಾವನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡುವಂತೆ ಕೇಳುತ್ತೇವೆಂದು ಹೇಳಿದಿರಿ. ಇದು ಯಾವ ಹಂತಕ್ಕೆ ತಲುಪಿದೆ ಎಂಬ ಬಗ್ಗೆ ನನಗೆ ಅರ್ಥವಾಗಲಿಲ್ಲ. ತಮಿಳುನಾಡು ರಾಜ್ಯದವರು ಕೇಂದ್ರ ಸರ್ಕಾರಕ್ಕೆ ಹೋಗಿ ಸರಳವಾಗಿ ಕೆಲಸ ಮಾಡಿಕೊಂಡು ಬಂದು ಬಿಡುತ್ತಾರೆ. ಆಂಧ್ರಪ್ರದೇಶದವರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೇಂದ್ರ ಸರ್ಕಾರಕ್ಕೆ ಹೋಗಿ ಸರಳವಾಗಿ ಕೆಲಸ ಮಾಡಿಕೊಂಡು ಬಂದು ಬಿಡುತ್ತಾರೆ. ಈ ರೀತಿ ಕೆಲಸವನ್ನು ಕರ್ನಾಟಕದವರು ಏತಕ್ಕಾಗಿ ಮಾಡಿಕೊಳ್ಳುವುದಕ್ಕಾಗುತ್ತಿಲ್ಲ? ಮಹಾದಾಯಿ, ಮೇಕೆದಾಟು ಯೋಜನೆಗಳು, ಕೃಷ್ಣಾ ಮೇಲ್ದಂಡೆ ಯೋಜನೆ ಬಿ ಸ್ಕೀಮ್, ಮೂರನೇ ಹಂತ-3 ಇದರಲ್ಲೂ ಯಾವುದೇ ರೀತಿ ಪರಿಹಾರವಾಗಲಿಲ್ಲ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಸವಾಲನ್ನು ಸ್ವೀಕಾರ ಮಾಡಬೇಕಲ್ಲ. ಹೆಚ್ಚುವರಿಯಾಗಿ 130 ಟಿ.ಎಂ.ಸಿ. ನೀರಿನ್ನು ಸೇರಿಸಿದ್ದೇವೆ. ಕೃಷ್ಣಾ ಮೇಲ್ದಂಡೆ ಯೋಜನೆಯಿಂದ 303 ಟಿ.ಎಂ.ಸಿ. ನೀರು ಕೊಡುತ್ತಿದ್ದೇವೆ. ಇನ್ನು ಹೆಚ್ಚುವರಿಯಾಗಿ ನಾಲ್ಕೈದು ಎಕರೆ ಭೂಮಿಗೆ ನೀರಾವರಿ ಆಯಿತು ಎಂದು ಜನರಿಗೆ ಹೇಳಿಕೊಳ್ಳಬೇಕಲ್ಲ. ನಾಲ್ಕು ಜಿಲ್ಲೆಗಳಾದ ಹುಬ್ಬಳ್ಳಿ-ಧಾರವಾಡ, ಗದಗ, ಬೆಳಗಾವಿ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಕೊಟ್ಟಿದ್ದೇವೆಂದು ಹಾಗೂ ಇಲ್ಲಿನ ಜನರಿಗೆ ಹೇಳಬೇಕಲ್ಲ ಹಾಗೂ ಬೆಂಗಳೂರು ಜಿಲ್ಲೆಯವರಿಗೂ ಕೂಡ ಹೇಳಬೇಕಲ್ಲ. ರಾಜ್ಯದ ಮೂರನೇ ಒಂದು ಭಾಗದ ಜನರು ಬೆಂಗಳೂರಿನಲ್ಲಿದ್ದಾರೆ. ಇಲ್ಲಿ ಕುಡಿಯುವ ನೀರಿನ ಹಾಹಾಕಾರ ಇದೆ. ಕೆ.ಆರ್.ಎಸ್. ಅಣೆಕಟ್ಟು ಕಟ್ಟಿಕೊಂಡಿದ್ದೇವೆ. ಆದರೆ ನಮ್ಮ ಹಳ್ಳಿಗಳಿಗೆ ಕೂಡ ಕುಡಿಯುವ ನೀರು ಇಲ್ಲ. ಕೃಷ್ಣಾರಾಜ ಸಾಗರ ಎನ್ನುವಂತಹ ಊರಿಗೆ ಕುಡಿಯುವ ನೀರು ಇಲ್ಲ. ಬೆಂಗಳೂರಿಗೆ ಕುಡಿಯುವ ನೀರು ಕೊಡುತ್ತಿದ್ದೇವೆ. ಬೆಂಗಳೂರು ಜಿಲ್ಲೆಗೆ ಎಷ್ಟು ಕುಡಿಯುವ ನೀರು ಕೊಡುವುದಕ್ಕಾಗುತ್ತದೆ? ಈ balancing reservoir ಅನ್ನು ತರಬೇಕಾಗುವುದು ಅನಿವಾರ್ಯ ಮತ್ತು ಅಗತ್ಯ ಕೂಡ ಇದೆ. ಹಾಗಾಗಿ ಈ ಯೋಜನೆಗಳನ್ನು ಕ್ಲಿಯರ್ ಮಾಡಿಸುವುದರ ಜೊತೆಗೆ ಈ ತುಂಗಾಭದ್ರ ಮತ್ತು ಕೃಷ್ಣಾ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಿಸುವ ದೊಡ್ಡ ಸವಾಲು ಮತ್ತು ಜವಾಬ್ದಾರಿ ಸರ್ಕಾರದ ಮೇಲಿದೆ. ಅದು ಬರೀ ಮಾತಾಗಿಯೇ ಉಳಿಯಿತು. ಬೆಳಗಾವಿಯ ಅಧಿವೇಶನದಲ್ಲಿ ಇದರ ಬಗ್ಗೆ ಮಾತನಾಡಿದ್ದೇ ಆಯಿತು. ಸದಸ್ಯರುಗಳು ತಿರುಗಾಡುವುದಕ್ಕೆ ಎಲ್ಲೆಲ್ಲಗೋ ಹೋಗಿದ್ದರು. ನಾನು ಎರಡು ದಿನ ಕುಳಿತುಕೊಂಡು ಇದರ ಬಗ್ಗೆ ಓದಿದ್ದೇ ಓದಿದ್ದು. ಮಾನ್ಯ ಎಸ್.ಆರ್. ಪಾಟೀಲ್‌ರವರು, ತುಂಬಾ ಚೆನ್ನಾಗಿ ಮಾತನಾಡುತ್ತೀರಾ ಎಂದು ನನಗೆ ಹೇಳಿದರು. ಆದರೆ result ಏನಾಯಿತು? What is the result and what is the

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

outcome? ಈ ಯೋಜನೆಗಳ ಬಗ್ಗೆ ಎಲ್ಲರೂ ಮಾತನಾಡಿದ್ದಾಯಿತು. ಇದರ ಬಗ್ಗೆ ಮಾತನಾಡುವ ಬದಲು ಪರ್ಯಾಯವಾದ ಪರಿಹಾರ ಏನು? ಈ ಯೋಜನೆಗಳು ಯಾವಾಗ ಮುಗಿಯುತ್ತವೆ? ಈ ಯೋಜನೆಗಳು ಎಷ್ಟು ವರ್ಷಗಳಿಂದ ಇವೆ? ಏಕೆಂದರೆ ಮಹದಾಯಿ ಕುಡಿಯುವ ನೀರಿಗಾಗಿ ಈಗಿನ ಮಾನ್ಯ ಮುಖ್ಯಮಂತ್ರಿಗಳು ಸುಮಾರು 250 ಕಿಲೋ ಮೀಟರ್‌ವರೆಗೂ ಪಾದಯಾತ್ರೆ ಮಾಡಿದ್ದಾರೆ. ಇದರ ಬಗ್ಗೆ ಧರಣಿ, ಚಳುವಳಿಗಳನ್ನು ಜನರು ಮಾಡುತ್ತಲೇ ಇದ್ದಾರೆ. ಈ ನಾಡಿನ ಜನರ ಪರವಾಗಿ, ನನ್ನ ವಿನಮ್ರ ಮನವಿ ಏನೆಂದರೆ, ಈ ನಾಲ್ಕು ಯೋಜನೆಗಳ ವಿಚಾರದಲ್ಲಿ ಮೀನಾಮೇಷ ಮಾಡುವುದು ಬೇಡ. ಒಂದು ಕಾಲಬದ್ಧ ಮಿತಿಯೊಳಗೆ ಸವಾಲನ್ನು ಸ್ವೀಕಾರ ಮಾಡಿ. ಆ ಕೆಲಸವನ್ನು ಮಾಡುವಂತಹ ಕೆಲಸವನ್ನು ಮಾಡದೇ ಹೋದರೆ, ಬಹುಶಃ ಈ ನಾಡಿನ ಜನರು ನಮ್ಮನ್ನು ಮತ್ತು ಈ ಸರ್ಕಾರವನ್ನು ಕ್ಷಮಿಸದೇ ಹೋಗುತ್ತಾರೆ. ಆ ಕಾರಣಕ್ಕಾಗಿ, ಈ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಹೇಳುತ್ತಾ, ನಾನು ತಮ್ಮ ಮೂಲಕ ಸರ್ಕಾರಕ್ಕೆ ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ.

ಶ್ರೀ ಲಕ್ಷ್ಮಣ ಸಂಗಪ್ಪ ಸವದಿ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಶ್ರೀಕಂಠೇಗೌಡರು ನೀರಾವರಿ ಬಗ್ಗೆ ಬಹಳ ಚೆನ್ನಾಗಿ ಮಾತನಾಡುತ್ತಿದ್ದಾರೆ. ಅದರ ಬಗ್ಗೆ ನನಗೆ ಮತ್ತರವಿಲ್ಲ. ಇದರ ಬಗ್ಗೆ ಒಳ್ಳೆಯ ಬೆಳಕನ್ನು ಚೆಲ್ಲುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಆ ಪಕ್ಷದ ಸರ್ಕಾರ, ಈ ಪಕ್ಷದ ಸರ್ಕಾರ ಎನ್ನುವ ಬಗ್ಗೆ ಮಾನ್ಯ ಸದಸ್ಯರ ಮಾತಿನಲ್ಲಿ ಆ ಭೇದ-ಭಾವ ಬರಲಿಲ್ಲ. ಅವೊತ್ತಿನ ದಿವಸದಿಂದ ಇವತ್ತಿನ ದಿವಸದವರೆಗೆ ಅನೇಕ ನೀರಾವರಿ ಯೋಜನೆಗಳು ಆಗಬೇಕಾಗಿತ್ತು. ಇದು ಆಗುತ್ತಿಲ್ಲ ಎಂಬ ಬಗ್ಗೆ ಮಾನ್ಯ ಸದಸ್ಯರಿಗೆ ಆತಂಕ ಮತ್ತು ಕಳಕಳ ಇದೆ. ಸ್ವಾತಂತ್ರ್ಯ ಸಿಕ್ಕಿ ಮುಂದಿನ ಆಗಸ್ಟ್ ತಿಂಗಳಿಗೆ 75 ವರ್ಷಗಳಾಗುತ್ತದೆ. ಅವೊತ್ತಿನ ದಿನದಿಂದ ಇವತ್ತಿನ ದಿನದವರೆಗೆ ಯಾವುದೇ ಪಕ್ಷಗಳ ಸರ್ಕಾರಗಳು ಇರಲಿಲ್ಲ. ಎಲ್ಲಾ ಪಕ್ಷಗಳ ಸರ್ಕಾರಗಳ ಬದ್ಧತೆಗಳು ಕಡಿಮೆಯಾಗುತ್ತಿದೆ ಎನ್ನುವುದು ನನ್ನ ಭಾವನೆಯಾಗಿದೆ. ಈ ಹಿಂದೆ ಬದ್ಧತೆ ಹೇಗಿತ್ತು ಎಂದರೆ, ಹಿಂದೆ ಬ್ರಿಟಿಷರ ಸರ್ಕಾರವಿತ್ತು. ಈ ರಾಜ್ಯದ ಆಚ್ಚಕೆ ಮುಗಿದ ಮೇಲೆ ಬ್ರಿಟಿಷರು ಈ ರಾಜ್ಯವನ್ನು ಆಕ್ರಮ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿಕೊಂಡು, ಅವರ ಆಜ್ಞೆ ಪ್ರಾರಂಭವಾಯಿತು. ಅವೊತ್ತಿನ ದಿವಸದಿಂದ ಇವತ್ತಿನ ದಿವಸದವರೆಗೂ ಪರಿಸರವಾದಿಗಳ ಹೋರಾಟ ಏನಿತ್ತೋ, ಆ ಹೋರಾಟ ನಡೆಯುತ್ತಾ ಬಂದಿದೆ.

ಮಾನ್ಯ ಸಭಾಪತಿಯವರೇ, ಉತ್ತರ ಪ್ರದೇಶದಲ್ಲ ಒಬ್ಬ ಋಷಿ ಮುನಿಗಳು ಗಂಗಾ ನದಿಯ ಪಕ್ಕದಲ್ಲ ಆಶ್ರಮವನ್ನು ಕಟ್ಟಿಕೊಂಡು ಇರುತ್ತಾರೆ. ಆಗ ಬ್ರಿಟಿಷ್ ಅಧಿಕಾರಿ ಒಬ್ಬರು ಇರುತ್ತಾರೆ. ವ್ಯರ್ಥವಾಗುವಂತಹ ನೀರನ್ನು ತಡೆಯಬೇಕು. ಆ ನೀರನ್ನು ತಡೆದರೆ ಈ ಭಾಗದಲ್ಲರುವ ಅನೇಕ ಜನರಿಗೆ ಒಳ್ಳೆಯದಾಗುತ್ತದೆ ಎಂದು ಹೇಳಿ, ಒಳ್ಳೆಯ ಆಲೋಚನೆ, ಕಲ್ಪನೆ ಅವನಿಗೆ ಬರುತ್ತದೆ. ಸ್ವಾತಂತ್ರ್ಯ ನಂತರ ಅಲ್ಲ. ಈ ಹಿಂದೆ ಬ್ರಿಟಿಷರು ಇದ್ದಂತಹ ಸಂದರ್ಭದಲ್ಲ ಅವೊತ್ತಿನ ದಿನ ಇದ್ದಂತಹ ಅಧಿಕಾರಿ ಇಲ್ಲ ಅಣೆಕಟ್ಟು ಕಟ್ಟಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಾನೆ. ಮಾನ್ಯ ವಿರೋಧ ಪಕ್ಷದ ನಾಯಕರಿಗೆ ಬಹುತೇಕ ಇತಿಹಾಸ ಗೊತ್ತು ಎಂದು ನಾನು ತಿಳಿದುಕೊಂಡಿದ್ದೇನೆ. ಅವೊತ್ತಿನ ದಿನ ಋಷಿ ಮುನಿಗಳಿದ್ದಂತಹವರು ನೀರು ಹರಿಯುತ್ತಿರಬೇಕು. ಸನ್ಯಾಸಿ ಸಂಚಾರ ಮಾಡುತ್ತಿರಬೇಕು. ಇವುಗಳನ್ನು ತಡೆಯಬಾರದು ಎಂದು ತಕರಾರು ಮಾಡುತ್ತಾನೆ. ಆಗ ಅಧಿಕಾರಿ ಏನಾದರೂ ಮಾಡಿ, ಅಣೆಕಟ್ಟು ಕಟ್ಟಲೇಬೇಕೆಂಬ ಹಠ ಇರುತ್ತದೆ. ಆ ಹಠದಿಂದಾಗಿ ಸನ್ಯಾಸಿಯ ಜೊತೆಗೆ ಸಾಕಷ್ಟು ವಿಚಾರ-ವಿನಿಮಯವಾಗಿ, ಅನೇಕ ಘರ್ಷಣೆಗಳು ಪ್ರಾರಂಭವಾಗುತ್ತದೆ. ಕೊನೆಯದಾಗಿ, ಆ ಸನ್ಯಾಸಿ ಒಂದು ಷರತ್ತನ್ನು ಹಾಕುತ್ತಾನೆ. ನಿನ್ನಲ್ಲ ಬದ್ಧತೆ ಇದ್ದು, ಈ ಅಣೆಕಟ್ಟು ಕಟ್ಟುವುದಾದರೆ, ಜನರಿಗೆ ಒಳ್ಳೆಯದಾಗುತ್ತದೆ ಎಂದರೆ, ನಿನಗೆ ಶರೀರ ದಂಡನೆ ಮಾಡುವುದಕ್ಕೆ ಒಂದು ಅವಕಾಶ ಕೊಡುತ್ತೇನೆ. ಅದರಲ್ಲ ಶರೀರ ದಂಡನೆ ಮಾಡಿಕೊಂಡು, ಅದರಲ್ಲ ಪಾರಾದರೆ, ನಿನಗೆ ಒಪ್ಪಿಗೆ ಕೊಡುತ್ತೇನೆ ಎಂದು ಹೇಳುತ್ತಾನೆ. ಅದು ಏನು ಹೇಳಿ ಎನ್ನುತ್ತಾನೆ.

(ಮುಂದು)

(324) 14-03-2022 5.40 ಟಿಸಿಹೆಚ್-ಕೆಎಸ್

(ವೈಸ್ ಚೇರ್ಮನ್‌ರವರ ಉಪಸ್ಥಿತಿ)

ಶ್ರೀ ಲಕ್ಷ್ಮಣ ಸವದಿ (ಮುಂದು):-

ಆ ನದಿಯಿಂದ ನನ್ನ ಆಶ್ರಮದವರೆಗೆ ಮುಳ್ಳಿನ ಹಾಸಿಗೆ ಹಾಕುತ್ತೇನೆ. ಆ ಮುಳ್ಳಿನ ಹಾಸಿಗೆ ಮೇಲೆ ನೀನು ನಡೆದುಕೊಂಡು ಬರಬೇಕೆಂದು ಹೇಳುತ್ತಾರೆ. ಆಗ ಬ್ರಿಟಿಷ್ ಅಧಿಕಾರಿ ಆ ನದಿಯೊಳಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮುಳುಗಿ ಆ ಮುಳ್ಳಿನ ಹಾಸಿಗೆ ಮೇಲೆ ಆಶ್ರಮದವರೆಗೆ ನಡೆದುಕೊಂಡು ಹೋಗುತ್ತಾರೆ. ಎಂತಹ ಕಳಕಳ ಇರತಕ್ಕಂಥ ಒಬ್ಬ ವ್ಯಕ್ತಿಗೆ ನಾನು ತೊಂದರೆ ಕೊಟ್ಟನಲ್ಲ ಎಂದು ಆ ಸನ್ಯಾಸಿ ಕಣ್ಣಲ್ಲ ನೀರು ಬರುತ್ತದೆ. ನೀವು ಆ ಡ್ಯಾಂ ಕಟ್ಟಿ ಹೋಗಿ ಎಂದು ಹೇಳುತ್ತಾರೆ. ಡ್ಯಾಂ ಕಟ್ಟುತ್ತಾರೆ. ಆ ಬ್ರಿಟಿಷ್ ಅಧಿಕಾರಿ ಹೆಸರು ರೂರ್ಕಿ; ಇವತ್ತಿನ ದಿವಸ ಆ ಡ್ಯಾಂನ ಹೆಸರು ‘ರೂರ್ಕಿ’ ಎಂದು ಕರೆಯುತ್ತಾರೆ. ಇದನ್ನು ನಾನು ಏಕೆ ಹೇಳುತ್ತಿದ್ದೇನೆಂದರೆ, ಹಿಂದಿನ ದಿನಮಾನಗಳಲ್ಲ ಇದ್ದಂಥ ಒಂದು ಬದ್ಧತೆ ಮತ್ತು ದೂರದೃಷ್ಟಿ ಇವತ್ತಿನ ದಿವಸ ನಮ್ಮ ಸರ್ಕಾರಗಳಲ್ಲ, ನಮ್ಮ ಅಧಿಕಾರಿಗಳಲ್ಲ ಮತ್ತು ನಮ್ಮ ರಾಜಕಾರಣಿಗಳಲ್ಲ ಕೊರತೆಯಾಗುತ್ತಿದೆಯೆಂದು ನಾನು ಮಧ್ಯೆ ಪ್ರವೇಶ ಮಾಡಿ ಈ ಮಾತನ್ನು ಹೇಳಿದ್ದೇನೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಿಗೆ ಧನ್ಯವಾದಗಳು. ನೀರಾವರಿ ಯೋಜನೆಗಳ ತೀವ್ರತೆ, ಅನಿವಾರ್ಯತೆ ಮತ್ತು ದೂರದೃಷ್ಟಿಯ ಆಲೋಚನೆಗಳು ಯೋಜನೆಗಳು ಹೇಗೆ ಇರಬೇಕೆಂದು ಸರ್ಕಾರಕ್ಕೆ ಮುಟ್ಟಿದೆಯೆಂದು ನಾನು ಭಾವಿಸಿಕೊಳ್ಳುತ್ತೇನೆ. ನಾನು ನನ್ನ ಅತಿಮುಖ್ಯವಾದ ಶಿಕ್ಷಣ ಕ್ಷೇತ್ರಕ್ಕೆ ಹೋಗುವ ಮುನ್ನಾ, ಕೈಗಾರಿಕೆ ಬಗ್ಗೆ ವಿದ್ಯುಚ್ಛಕ್ತಿ ಬಗ್ಗೆ ಹಾಗೂ ಆರೋಗ್ಯದ ಬಗ್ಗೆ ಒಂದೆರಡು ವಿಚಾರಗಳನ್ನು ಮಾತನಾಡಬೇಕಾಗಿದೆ. ನಾವೆಲ್ಲಾ ಬೆಳಗ್ಗೆ ಆರೋಗ್ಯದ ವಿಚಾರದಲ್ಲ ಆಸ್ಪತ್ರೆಗಳು, ಆಸ್ಪತ್ರೆಗಳ ವ್ಯವಸ್ಥೆಗಳ ಬಗ್ಗೆ ಮಾತನಾಡಿದೆವು. ಕಿಡ್ನಾಯಿ ಸ್ಮಾರಕ ಗಂಧಿ ಸಂಸ್ಥೆ ಈ ಕ್ಯಾನ್ಸರ್ ಆಸ್ಪತ್ರೆ ಬಗ್ಗೆ ಮಾತನಾಡುವಾಗ ಆರೋಗ್ಯ ಸಚಿವರಾದ ಮಾನ್ಯ ಡಾ.ಕೆ.ಸುಧಾಕರ್‌ರವರು ಇರಬೇಕಾಗಿತ್ತು. ನಾವು ಸುಮಾರು 30-35 ವರ್ಷಗಳ ಹಿಂದೆ ಏನಾದರೂ ಹಾರ್ಟ್ ಆಪರೇಷನ್ ಎಂದರೆ ವೆಲ್ಲೂರ್ ಎಂದು ಹೇಳುತ್ತಿದ್ದೆವು. ಆದರೆ ಈಗ ಇಡೀ ಏಷ್ಯಾಖಂಡದಲ್ಲರುವ ಜನರನ್ನು ಕೇಳಿದರೆ `ಹಾರ್ಟ್ ಆಪರೇಷನ್‌ಗೆ ಬೆಂಗಳೂರಿನ ಜಯದೇವ ಆಸ್ಪತ್ರೆ’ ಎಂದು ಹೇಳುತ್ತಾರೆ. ಈ ಜಯದೇವ ಹೃದಯಾಲಯವು ಸರ್ಕಾರಿ ಆಸ್ಪತ್ರೆ. ಇದನ್ನು ಮುನ್ನಡೆಸುತ್ತಿರುವುದು ಡಾ.ಸಿ.ಎನ್.ಮಂಜುನಾಥ್‌ರವರು. ಇವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಇವತ್ತಿನ ದಿವಸ ಅವರು 300 ಆಸ್ಪತ್ರೆಗಳನ್ನು 1850 ಆಸ್ಪತ್ರೆಗಳಿಗೆ ತೆಗೆದುಕೊಂಡು ಹೋಗಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೇಕಾದರೆ ನೀವು ನಮ್ಮ ಮೈಸೂರಿಗೆ ಬನ್ನಿ, ನಾವು ಆಸ್ಪತ್ರೆಗೆ ಹೋಗುತ್ತಿದ್ದೇವೋ ಅಥವಾ ರೆಜಾರ್ಟ್‌ಗೆ ಹೋಗುತ್ತಿದ್ದೇವೋ ಎನಿಸುತ್ತದೆ. ಅರ್ಥ ಕಾಯಿಲೆ ಆಸ್ಪತ್ರೆ ಒಳಗೆ ಹೋಗುತ್ತಿದ್ದಂತೆ ವಾಸಿಯಾಗುತ್ತದೆ. ಇವತ್ತಿನ ದಿವಸ ಇನ್‌ಫೋಸಿಸ್ ಕಂಪನಿಯ ಶ್ರೀಮತಿ ಸುಧಾಮೂರ್ತಿಯವರು ನಾವು ಇಲ್ಲಗೆ ದುಡ್ಡು ಕೊಟ್ಟರೆ ಒಂದು ಪೈಸೆ ಹಣ ಅಪವ್ಯಯ ಆಗುವುದಿಲ್ಲವೆಂದು ಒಂದು ಹೊಸ ವಾರ್ಡ್‌ನ್ನು ಮಾಡಿಕೊಟ್ಟಿದ್ದಾರೆ. ಯಾರೋ ಒಬ್ಬರು, 'ಕೂಲಿ ಮಾಡುತ್ತಿದ್ದಂಥ ಒಬ್ಬ ಬಡವನಿಗೆ ಆಪರೇಷನ್ ಮಾಡಬೇಕು ನೀವು ಅವರಿಗೆ ರೂ.50,000ಗಳು ಕೊಡಿ' ಎಂದು ಬಂದು ಹೇಳಿದರು. ಅವರು 2-3 ಜನರಿಗೂ ನೇರಿದಂತೆ ಹಣ ಕೊಟ್ಟರು. ಒಬ್ಬರು ಕೊಟ್ಟದ್ದನ್ನು ಬಳಸಿಕೊಂಡರು. ಇನ್ನಿಬ್ಬರದ್ದು ಹೆಚ್ಚಿಗೆ ಹಣವನ್ನು ಅವರೇ ಅವರ ಮನೆಗೆ ವಾಪಸ್ಸು ತೆಗೆದುಕೊಂಡು ಹೋದರು. ನೀವು ಏಕೆ ಹಣವನ್ನು ವಾಪಸ್ಸು ತಂದುಕೊಡುತ್ತಿದ್ದೀರಿ ಎಂದು ಕೇಳಿದ್ದಕ್ಕೆ, 'ಇಲ್ಲಾ, ಯಾರೋ ಬೇರೆಯವರು ಕೊಟ್ಟರು, ಈ ರೀತಿ ಆಯಿತು' ಎಂದು ಹೇಳಿದರು. ಆ ಮನುಷ್ಯ 'ನಿಮಗೆ ಹಣ ಕೊಟ್ಟರೆ ವೇಸ್ಟ್ ಆಗುವುದಿಲ್ಲ' ಎಂದು ಅವರಿಗೆ 6 ಕೋಟಿಗಳನ್ನು ಕೊಟ್ಟಿದ್ದಾನೆ. ಇವತ್ತಿನ ದಿವಸ ಆ ಸಂಸ್ಥೆಗೆ ಸರ್ಕಾರದ ಪಾಲು ಶೇ.51ರಷ್ಟು ಇದೆ. ಅದು autonomous ವ್ಯವಸ್ಥೆ. ಇವತ್ತಿನ ದಿವಸ ಬೆಂಗಳೂರು, ಮೈಸೂರಿನಲ್ಲಿದೆ. ಹುಬ್ಬಳ್ಳಿ-ಧಾರವಾಡ ಹಾಗೂ ಗುಲ್ಬರ್ಗಾದಲ್ಲಿ ಹಾರ್ಟ್ ಆಸ್ಪತ್ರೆಯನ್ನು ಮಾಡುವುದಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ. ಈ ದೇಶದ ಜನ ಅಲ್ಲದೇ ಬೇರೆ ಬೇರೆ ದೇಶಗಳಿಂದ ಜನ ಬೆಂಗಳೂರಿಗೆ ಹಾರ್ಟ್ ಆಪರೇಷನ್‌ಗಾಗಿ ಬರುತ್ತಿದ್ದಾರೆ. ಅದೇ ರೀತಿ ಕಿಡ್ನಿಯ ಗ್ರಂಥಿ ಸಂಸ್ಥೆಯನ್ನೂ ಕೂಡ ಅದೇ ರೀತಿ ಬೇರೆ ಬೇರೆ ಕಡೆಗಳಲ್ಲಿ ಸ್ಥಾಪನೆ ಮಾಡಿ, ಜನರಿಗೆ ಕ್ಯಾನ್ಸರ್ ಟ್ರೀಟ್ಮೆಂಟ್ ಕೊಡಬೇಕಲ್ಲವೇ? ಏಕೆಂದರೆ ಈ ಹೃದಯ ಬೇನೆಯ ರೀತಿಯಲ್ಲಯೇ ಕ್ಯಾನ್ಸರ್ ಕಾಯಿಲೆ ಸಹ ಜನರನ್ನು ತೀವ್ರವಾಗಿ ಕಾಡುತ್ತಿದೆ. ಆ autonomous ಆಸ್ಪತ್ರೆಗೂ ಕೂಡ ಡಾ.ಸಿ.ಎನ್.ಮಂಜುನಾಥ್‌ರಂತಹವರನ್ನು ನೇಮಿಸಬೇಕಲ್ಲವೇ? ಈಗ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲ ಡಾ.ಸಿ.ಎನ್.ಮಂಜುನಾಥ್ ನಿವೃತ್ತಿಯಾದರೂ ಕೂಡ ಸರ್ಕಾರ ಮೂರು ಬಾರಿ ಅವರನ್ನು ಮುಂದುವರೆಸಿದೆ. ಅವರ ಶಕ್ತಿ ಇರುವವರೆಗೂ ಆ ಆಸ್ಪತ್ರೆಯಲ್ಲರಬೇಕೆಂದು ಇಡೀ ರಾಜ್ಯ ಕೂಗುತ್ತದೆ. ಅವರು ಅಲ್ಲ ಅಷ್ಟೊಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅದ್ಭುತವಾದಂಥ ಕೆಲಸವನ್ನು ಮಾಡುತ್ತಿದ್ದಾರೆ. ಅವರು ಏನು ಹೇಳುತ್ತಾರೆಂದರೆ, ಅಲ್ಲಗೆ ಒಬ್ಬ ಬಡವ ಅಥವಾ ಒಬ್ಬ ಕೂಲಿ ಕಾರ್ಮಿಕರು ಬಂದರೆ ಬೇರೆ ಕಡೆ ಎಲ್ಲಗೂ ಹೋಗುವಂತಿಲ್ಲ. ಅವನ ಹತ್ತಿರ ಬಿ.ಪಿ.ಎಲ್. ಕಾರ್ಡ್ ಇಲ್ಲದಿದ್ದರೂ ಕೂಡ ನಾನು ಮಾಡಿಸುತ್ತೇನೆಂದು ಹೇಳುತ್ತಾರೆ. ಅವರಿಗೆ ಅಂತಹ ಇಚ್ಛಾಶಕ್ತಿ ಇದೆ. ಅವರು ದಿನದ 24 ತಾಸು 18 ಕಡೆ ಆಪರೇಷನ್ ಮಾಡಿ ಟ್ರೇಟ್‌ಮೆಂಟ್ ಕೊಡುವಂಥ ಐ.ಸಿ.ಯು. ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಯಾರೇ ವ್ಯಕ್ತಿ ಹಾರ್ಟ್ ಆಪರೇಷನ್‌ಗೆ ಆಸ್ಪತ್ರೆಗೆ ಹೋದರೆ ಅವರು ಚಿಕಿತ್ಸೆ ಇಲ್ಲದೆ ವಾಪಸ್ಸು ಬರುವಂತಿಲ್ಲ; ಅಷ್ಟು ಚೆನ್ನಾಗಿ ಟ್ರೇಟ್‌ಮೆಂಟ್ ಮಾಡಿರುತ್ತಾರೆ. ಅದು ಸರ್ಕಾರಿ ಆಸ್ಪತ್ರೆಯೆಂದು ನಾವು ಭಾವಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಆ ಮಾದರಿಯಲ್ಲಿ ನಾವು ನಾಲ್ಕು ಡಿವಿಜನ್‌ನಲ್ಲಿ ಕಟ್ಟಬೇಕಲ್ಲವೇ? ಆ ಆಸ್ಪತ್ರೆಯನ್ನು ಕಟ್ಟುವಂಥ ವ್ಯವಸ್ಥೆಗೆ ಸರ್ಕಾರ ಮುಂದಾಗಬೇಕಲ್ಲವೇ? ಈಗ ನಾವೆಲ್ಲಾ ದೆಹಲಿ ಮುಖ್ಯಮಂತ್ರಿಯವರಾದ ಮಾನ್ಯ ಅರವಿಂದ ಕೇಜ್ರಿವಾಲ್ ರವರನ್ನು ಹೊಗಳುತ್ತೇವೆ. ಅವರ ಪಕ್ಷ ಪಂಜಾಬ್‌ನಲ್ಲಿ ಗೆದ್ದು ಬಂತು. ಏಕೆಂದರೆ ಅವರು ಫ್ರೀ ಎಜುಕೇಷನ್, ಫ್ರೀ ಹೆಲ್ತ್, ಫ್ರೀ ಎಲೆಕ್ಟ್ರಿಸಿಟಿ, ಫ್ರೀ ಡ್ರಿಂಕಿಂಗ್ ವಾಟರ್ ಕೊಡುತ್ತೇವೆಂದು ಭರವಸೆ ಕೊಟ್ಟರು. ಮುಖ್ಯವಾಗಿ ಮನುಷ್ಯನಿಗೆ ಇದು ಬಿಟ್ಟು ಇನ್ನೇನು ಬೇಕು. ಆರೋಗ್ಯ, ಶಿಕ್ಷಣ, ಸಾರಿಗೆ ಮತ್ತು ವಿದ್ಯುಚ್ಛಕ್ತಿ ಮುಂತಾದ ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟರೆ ಮುಗಿಯಿತು. ಆಗ ಎಲ್ಲರೂ ಬನ್ನಿ ಎಂದು ಕರೆಯುತ್ತಾರೆ. ಬಹುಶಃ ಇನ್ನುಮುಂದೆ ಇಡೀ ದೇಶದಲ್ಲೇ ನೀವು ಬನ್ನಿ ಎಂದು ಹೇಳುತ್ತಾರೋ ಏನೋ. ನಾವು ಎಚ್ಚೆತ್ತುಕೊಳ್ಳದಿದ್ದರೆ ಇಡೀ ದೇಶದಲ್ಲೂ ನಿಮ್ಮ ಪಕ್ಷ ಬರಬೇಕು ಎಂದು ಜನ ಅವರಿಗೆ ಹೇಳುತ್ತಾರೆ. ದೆಹಲಿಯಲ್ಲಿ ಅವರು ಅಷ್ಟೊಂದು ಪರಿಣಾಮಕಾರಿಯಾಗಿ ಶಿಕ್ಷಣ ಕೊಡುತ್ತಿದ್ದಾರೆ. ಮಾನ್ಯ ಸಭಾಪತಿಯವರೇ, ನಾನು ಕೈಗಾರಿಕೆ ವಿಚಾರ ಮುಗಿಸಿಕೊಂಡು, ಶಿಕ್ಷಣದ ಬಗ್ಗೆ ಮಾತನಾಡುತ್ತೇನೆ. ನಿಮಗೆ ತೊಂದರೆಕೊಡುವುದಿಲ್ಲ. ತಾವು ಕೇಳುವಷ್ಟರಲ್ಲಿ ನನ್ನ ಮಾತನ್ನು ಮುಗಿಸುತ್ತೇನೆ.

ವೈಸ್ ಚೇರ್ಮನ್:- ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರೇ, ಈ ರೀತಿ ಜನಪ್ರಿಯ ಯೋಜನೆಗಳನ್ನು public involvement ಮಾಡಿ, ಮುಂದುವರೆಸಬೇಕೆ ಅಥವಾ ಬೇಡವೇ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

Populist programme ಹಾಗೂ pro-people programmes ಕುರಿತು ಈಗಾಗಲೇ ಒಂದು ದೊಡ್ಡ ಚರ್ಚೆ ಶುರುವಾಗಿದೆ. ಅದರ ಬಗ್ಗೆ ನಿಮ್ಮಂಥವರು ಮಾತನಾಡುವಾಗ ಒಂದು ವಸ್ತುನಿಷ್ಠ debate ಆಗುವುದು ಒಳ್ಳೆಯದು.

ಶ್ರೀ ಕೆ.ಉ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಅಂತಹ ವಿಷಯಗಳನ್ನೇ ನಾವು ಒಂದೊಂದು ದಿನ ಇಟ್ಟುಕೊಂಡು ಚರ್ಚೆ ಮಾಡಿ, ಅದಕ್ಕೊಂದು ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ.

ವೈಸ್ ಚೇರ್ಮನ್:- ಹೌದು. ಎಲ್ಲವೂ ಫ್ರೀ ಎನ್ನುವ notion ನಿಂದ ಈಗಾಗಲೇ ತಾವು taxpayers' money ಯನ್ನು ಈ ದೇಶದಲ್ಲ ಎಷ್ಟು ದಿನ ಭರಿಸುವುದಕ್ಕೆ ಸಾಧ್ಯವಾಗುತ್ತದೆ?

ಶ್ರೀ ಕೆ.ಉ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ನಾಲ್ಕೈದು ವರ್ಷಗಳ ಹಿಂದೆ ಚನ್ನೈಗೆ ನಮ್ಮೆಲ್ಲರನ್ನು ಸರ್ಕಾರ ಅಧ್ಯಯನ ಪ್ರವಾಸಕ್ಕಾಗಿ ಕಳುಹಿಸಿಕೊಟ್ಟಿತ್ತು. ಅಲ್ಲ SEZ (Special Economic Zone) concept.... ಡಾ.ವೈ.ಎ.ನಾರಾಯಣಸ್ವಾಮಿಯವರು ಸಹ ನಮ್ಮೊಡನೆ ಇದ್ದರು. ನಮ್ಮ ಜೊತೆಯಲ್ಲ ಪ್ರಜಾವಾಣಿ ರಿಪೋರ್ಟರ್ಸ್ ಬಂದಿದ್ದರು. ಮಾನ್ಯ ಸಭಾನಾಯಕರೇ, SEZ concept ನಲ್ಲ ಜಾಗ ಅವರದ್ದು, infrastructure ಅವರದ್ದು, ಅಲ್ಲಿಗೆ ಹೋಗಿ industry ಮಾಡುವವನು ಮಾಡಬಹುದು ಅಷ್ಟೆ. ಅಲ್ಲಿನ ಜನಕ್ಕೆ ಆ ಕಂಪನಿಯವರು ಕೆಲಸ ಕೊಟ್ಟರೆ ಸಾಕು. ಅಲ್ಲ ಆ ರೀತಿ ಇದೆ. ನಮ್ಮ ಕರ್ನಾಟಕದಲ್ಲ ನ್ಯಾನೋ ಇಂಡಸ್ಟ್ರೀಸ್ ಹುಬ್ಬಳ್ಳಿ-ಧಾರವಾಡಕ್ಕೆ ಬರಲು ಪ್ರಯತ್ನಿಸಿತು. ಆದರೆ ಅಲ್ಲ ಯಾರೂ ಅವರಿಗೆ ಜಾಗ ಕೊಡಲಿಲ್ಲ. ಗುಜರಾತ್‌ನಲ್ಲಿ ಈಗಿನ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದಿಯವರೇ ಮುಖ್ಯಮಂತ್ರಿಗಳಾಗಿದ್ದರು. ಆ ಇಂಡಸ್ಟ್ರೀನವರನ್ನು ಕರೆದು ಜಾಗ ಕೊಟ್ಟು, ಅವರಿಗೆ 5 ವರ್ಷ free electricity ಕೊಟ್ಟರು ಹಾಗೂ ಅವರಿಗೆ infrastructure ಕೂಡ ಕೊಟ್ಟರು. ಹಾಗಾಗಿ ಆ ಇಂಡಸ್ಟ್ರೀಯವರು ಅಲ್ಲಿಗೆ ಹೋಗಿ ಉದ್ಯಮಿಯನ್ನು ಪ್ರಾರಂಭಿಸಿ, ಸಾವಿರಾರು ಜನರಿಗೆ ಕೆಲಸ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಡುತ್ತಿತ್ತು. ಆ ನ್ಯಾನೋ ಇಂಡಸ್ಟ್ರೀ ಕಾರಣಾಂತರಗಳಿಂದ ಮುಜ್ಜಿ ಹೋಯಿತು, ಅದು ಬೇರೆ ವಿಚಾರ. ನಾನು ಅದರ ಬಗ್ಗೆ ಒಂದು ಉದಾಹರಣೆ ಕೊಟ್ಟೆನು ಅಷ್ಟೆ.

ಶ್ರೀ ಜಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಆ ನ್ಯಾನೋ ಇಂಡಸ್ಟ್ರಿಗೆ ರೂ.9,000 ಕೋಟಿಗಳಷ್ಟು ಲೋನ್ ಕೂಡ ಕೊಟ್ಟರು. 1200 ಎಕರೆ ಜಮೀನಿನಲ್ಲಿದ್ದಾ ಆ ಉದ್ದಿಮೆ ಮುಜ್ಜಿಹೋಯಿತು.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಈಗ ನಾನು ಏನು ಹೇಳುತ್ತಿದ್ದೇನೆಂದರೆ, ಈಗ ನಮ್ಮ ಕರ್ನಾಟಕಕ್ಕೆ ಇಂಡಸ್ಟ್ರಿಗಳು ಬರುತ್ತಿಲ್ಲ. ಜನರಿಗೆ ಉದ್ಯೋಗ ಕೂಡ ಸಿಗುತ್ತಿಲ್ಲ. ಈಗ ನೀವು ಸರ್ಕಾರದಿಂದ ಲ್ಯಾಂಡ್‌ಬ್ಯಾಂಕ್ ಮಾಡಬೇಕು. ನೀವು ಜಮೀನುಗಳನ್ನು ತನ್ನ ವಶದಲ್ಲಿ ಹಿಡಿದಿಟ್ಟುಕೊಳ್ಳ ಬೇಕು. ಒಂದುವೇಳೆ ಯಾರಾದರೂ ನಮ್ಮ ರಾಜ್ಯಕ್ಕೆ ಬಂದು ಇಂಡಸ್ಟ್ರಿ ಓಪನ್ ಮಾಡಿ ಸುಮಾರು 500-1000 ಜನಕ್ಕೆ ಕೆಲಸ ಕೊಡುತ್ತೇನೆ, ನನಗೆ ಅವಕಾಶ ಕೊಡಿ ಎಂದಾಗ, ಅವರಿಗೆ ಅವಕಾಶ ಕೊಡಬೇಕು. ಇಲ್ಲ ಅವರು ಜಮೀನಿಗೆ ಅಷ್ಟೆ ಮಾಡಿ ಅದನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವಷ್ಟರಲ್ಲ 3 ರಿಂದ 5 ವರ್ಷಗಳಾಗುತ್ತದೆ. ಅಷ್ಟು ಹೊತ್ತಿಗೆ ಅವನು ಬೇರೆ ಕಡೆಗೆ ಹೋಗಿ ಇಂಡಸ್ಟ್ರಿ ಪ್ರಾರಂಭ ಮಾಡುತ್ತಾನೆ.

ಶ್ರೀ ಲಕ್ಷ್ಮಣ ಸಂಗಪ್ಪ ಸವಡಿ (ವಿಧಾನ ಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಶ್ರೀ ಕೆ.ಟಿ.ಶ್ರೀಕಂಠೇಗೌಡರು ಇಂಡಸ್ಟ್ರೀಸ್ ಬಗ್ಗೆ ಹೇಳುತ್ತಿದ್ದಾರೆ. ನನಗೆ ನಗು ಬರುತ್ತದೆ. ಮಾನ್ಯ ವಿರೋಧ ಪಕ್ಷದ ನಾಯಕರೇ, ನಾನು ಒಂದು ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಲು ಲ್ಯಾಂಡ್ ಪರ್ಚೇಸ್ ಮಾಡಿಕೊಡುವಂತೆ IEM (Industrial Entrepreneur's Memorandum) ನ್ನು ತೆಗೆದುಕೊಂಡೆನು. ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಲು ನನಗೆ ಇಷ್ಟು ಎಕರೆಯನ್ನು land acquisition ಮಾಡಿಕೊಡುವಂತೆ ಕೋರಿ ಕೆಐಎಡಿಬಿಗೆ ರೂ.1,45,00,000 ಕೋಟಿಗಳನ್ನು ಕಟ್ಟಿದೆನು. ಆ ದುಡ್ಡು ಕಟ್ಟಿ ಸುಮಾರು 6 ವರ್ಷಗಳಾಯಿತು. ನನಗೆ ಲ್ಯಾಂಡ್ ಸಿಗಲಿಲ್ಲ. ಆದರೆ ಭಾರತ ಸರ್ಕಾರದ ಷರತ್ತು ಏನೆಂದರೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನೀವು ಐದು ವರ್ಷದೊಳಗೆ ಸರ್ಕರೆ ಪ್ರೊಡಕ್ಷನ್ ಮಾಡದಿದ್ದರೆ ನಿಮ್ಮ ಲೈಸೆನ್ಸ್ ಲ್ಯಾಪ್ಸ್ ಆಗುತ್ತದೆ. ಲ್ಯಾಪ್ಸ್ ಆದರೆ ಕಷ್ಟ. ಏಕೆಂದರೆ ನಾನು ಒಂದು ಕೋಟಿ ರೂಪಾಯಿಗಳ ಬ್ಯಾಂಕ್ ಗ್ಯಾರಂಟಿಯನ್ನು ಕೊಟ್ಟಿರುತ್ತೇನೆ. ದುಡ್ಡು ಹೋಯಿತು. ನಾನು ಸುಮಾರು 7 ವರ್ಷಗಳಾದ ನಂತರ ಕೆಐಎಡಿಬಿಯವರಿಗೆ land acquisition ಮಾಡಿ ಕೊಡಿ ಎಂದು ಕೇಳಿದೆನು. ಅದಕ್ಕೆ ಅವರು ಆಗುವುದಿಲ್ಲವೆಂದು ಹೇಳಿದರು. ನಮಗೆ ಆ ದುಡ್ಡನ್ನು ವಾಪಸ್ಸು ಕೊಡಿ ಎಂದು ಕೇಳಿದೆನು. 7 ವರ್ಷಗಳಿಂದ ಬಡ್ಡಿ ಕೊಡದಿದ್ದರೂ ಆಯಿತು ಎಂದೆನು. ನಾನು ಕಟ್ಟರತಕ್ಕಂಥ ದುಡ್ಡಿನಲ್ಲ ಶೇ.20 ರಷ್ಟು ಕಟಾವಣಿ ಮಾಡಿಕೊಂಡು ಕೊಡುತ್ತೇವೆಂದು ಹೇಳಿದರು. ಇದು ನಮ್ಮ ರಾಜ್ಯದ....

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ತಾವು taxpayers' money ಯಲ್ಲಿ ನಾವು ಈ ರೀತಿ populist programmes ಕೊಡುವುದಕ್ಕೆ ಆಗುತ್ತದೆಯೇ ಎಂದು ಹೇಳಿದ್ದೀರಿ. ಅಮೆರಿಕಾ ಬಂಡವಾಳಶಾಹಿ ರಾಷ್ಟ್ರ. ಅಮೆರಿಕಾದಂಥ ರಾಷ್ಟ್ರಗಳಲ್ಲಿ ಇವತ್ತಿಗೂ ಕೂಡ healthcare ಮಾತ್ರ ಈಗಲೂ ಕೂಡ government ಕೈಯಲ್ಲೇ ಇದೆ. Taxpayers' money ಯಿಂದ ಜನಗಳ ಜೀವ ಉಳಿಸತಕ್ಕಂತಹದ್ದು, it is the fundamental responsibility of the Government. ಆರೋಗ್ಯ ಮತ್ತು ಶಿಕ್ಷಣಕ್ಕೆ taxpayers' ಹಣವನ್ನು ಉಪಯೋಗಿಸಬೇಕು. ನಾವು ಎಲ್ಲಯವರಿಗೆ ಶಸಕ್ತರಾಗಿರುತ್ತೇವೋ ಅಲ್ಲಯವರಿಗೆ ಅದನ್ನೆಲ್ಲಾ ಫ್ರೀಯಾಗಿ ಕೊಡಬೇಕು. ಅದು populist programme ಅಲ್ಲ. It is the fundamental responsibility of the Government. ತಾವು communist background ಇಟ್ಟುಕೊಂಡು, populist programme ಎಂದು ಹೇಳುವುದು ನನಗೆ ಅಶ್ಚರ್ಯವಾಗುತ್ತದೆ.

ವೈಸ್ ಚೇರ್ಮನ್:- ಮಾನ್ಯ ಬಿ.ಕೆ.ಹರಿಪ್ರಸಾದ್‌ರವರೇ, ನಾನು ಆ ರೀತಿ ಹೇಳಲಿಲ್ಲ. Generalize ಮಾಡಿ, ಎಲ್ಲರಿಗೂ ಅಥವಾ ಒಂದು ಬಡತನದ ರೇಷಿ ಅಥವಾ ಅದಕ್ಕೆ ಏನಾದರೂ ಒಂದು ಮಾನದಂಡ ಬೇಕೆ. ಬಿಪಿಎಲ್ ಮತ್ತು ಎಪಿಎಲ್. . .

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಇಲ್ಲ ಬಡವರಿಗೆ ಫ್ರೀಯಾಗಿ ಬೇಕಾಗಿರುವಂಥದ್ದು. ಮಾನ್ಯ ಕೆ.ಐ.ಶ್ರೀಕಂಠೇಗೌಡರವರು ಹೇಳಿದಂತೆ ಕ್ಯಾನ್ಸರ್ ಆಸ್ಪತ್ರೆಗೆ ನೀವು ಒಮ್ಮೆ ಹೋಗಿ ನೋಡಿ. All India Institute of Medical Sciences (AIIMS), ದೆಹಲಿಯಲ್ಲಿ ಫುಲ್‌ಬಾತ್‌ನಲ್ಲಿ ಜನ ಬಂದು ಮಲಗಿರುತ್ತಾರೆ. ಇನ್ನೂ ನಾವು ಆ ಸ್ಥಿತಿಗೆ ತಲುಪಿಲ್ಲ. ನಮಗೆ ಹೇಳುವುದಕ್ಕೆ ಸಾವಿರ ವಿಷಯಗಳಿವೆ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಅಲ್ಲಿ 13 ಆಸ್ಪತ್ರೆಗಳಿವೆ. ಅಲ್ಲಿ ಡಾಕ್ಟರ್‌ಗಳು ಇಲ್ಲ, ಹೇಳುವವರು ಕೇಳುವವರು ಯಾರೂ ಇಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ತಾವು ಒಮ್ಮೆ ಬೆಂಗಳೂರಿನ ವಿಕೋರಿಯಾ ಆಸ್ಪತ್ರೆಗೆ ಹೋಗಿ ನೋಡಿ, ತಮಗೆ ಅಲ್ಲಿನ ವಸ್ತುಸ್ಥಿತಿ ಗೊತ್ತಾಗುತ್ತದೆ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಮೈಸೂರು ಭಾಗಕ್ಕೆ ಮಂಡ್ಯದಲ್ಲ ಮಾಡಿದ್ದಾರೆ. ಅಲ್ಲಿಯೂ ಸಹ ಹೇಳುವವರು ಕೇಳುವವರು ಯಾರೂ ಇಲ್ಲ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಅಮೇರಿಕಾದಲ್ಲಿ ಶಿಕ್ಷಣ ಮತ್ತು ಆರೋಗ್ಯ ಎಲ್ಲರಿಗೂ ಫ್ರೀ. ಅಲ್ಲಿ ಬಡತನ ರೇಖೆ ಎಂಬುದೇ ಇಲ್ಲ.

ವೈಸ್ ಚೇರ್ಮನ್:- ಉತ್ತಮವಾದ ವ್ಯವಸ್ಥೆಗಳು ಎಲ್ಲದ್ದರೂ ನಾವು ಅವುಗಳನ್ನು ಸ್ವೀಕರಿಸೋಣ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಅವರು budget ನಲ್ಲಿ maximum importance ಹೆಲ್ತ್‌ಗೆ ಕೊಡುತ್ತಾರೆ. ಆಮೇಲೆ ಎಜುಕೇಷನ್‌ಗೆ ಕೊಡುತ್ತಾರೆ. ನಾವು Howard University ಹಾಗೂ ಇನ್ನಿತರೆ ಸಂಸ್ಥೆಗಳು ಎಂದು ಏನು ಹೇಳುತ್ತಿದ್ದೇವಲ್ಲಾ, ಅವುಗಳನ್ನೆಲ್ಲಾ corporate sectors ಗಳು ನಡೆಸುತ್ತವೆ. ಅವರು scholarship ನಲ್ಲಿ ನಡೆಸುತ್ತಾರೆ. ಆದ್ದರಿಂದ ಅವರದ್ದು taxpayers' money ಎಂದೇನಿಲ್ಲ. ಅವರ ದೇಶ ಉದ್ಧಾರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆಗಬೇಕೆಂದು ಆ ದೇಶದಲ್ಲಿ ಸಂಪಾದನೆ ಮಾಡತಕ್ಕಂಥವರು `ಕೆರೆಯ ನೀರನ್ನು ಕೆರೆಗೆ ಚೆಲ್ಲ` ಎಂದು ಮಾಡುತ್ತಾರೆ. ನಮ್ಮಲ್ಲಿ ಆ ರೀತಿ ಯಾರೂ ಯೋಚನೆ ಮಾಡುವುದಿಲ್ಲ. ನಮ್ಮಲ್ಲಿ ಬರೀ ರಾಷ್ಟ್ರೀಯ ಯೋಜನೆ ಎಂದು ಹೇಳುತ್ತಾರೆ.

ವೈಸ್ ಚೇರ್ಮನ್:- ನಮ್ಮದು ಕೂಡ ರಾಷ್ಟ್ರೀಯ ಮತ್ತು ರಾಜ್ಯದ ಯೋಜನೆಗಳಲ್ಲಿ ಆರೋಗ್ಯದ ವಿಚಾರದಲ್ಲಿನ ಯೋಜನೆಗಳು ಮೆಚ್ಚುವಂಥದ್ದೆ. `ಆಯುಷ್ಮಾನ್ ಭಾರತ್` ಇಂತಹ ಯೋಜನೆಗಳು ದೊಡ್ಡ ಪ್ರಮಾಣದಲ್ಲಿ ರೀಚ್ ಆಗುತ್ತಿವೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, `ಆಯುಷ್ಮಾನ್ ಭಾರತ್` ಇಂತಹ ಎಲ್ಲಾ ಕಾರ್ಯಕ್ರಮಗಳ ವಿಚಾರದಲ್ಲಿ ನಾನು ನಿಮಗೆ ಹೇಳುವುದೇನೆಂದರೆ, ನಾವು ಟಾಪ್‌ನಲ್ಲಿದ್ದೇವೆ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಇಂಡಸ್ಟ್ರೀಸ್ ಬಗ್ಗೆ ಇನ್ನೊಂದು ವಿಚಾರವನ್ನು ಹೇಳಿ, ನಂತರ ಶಿಕ್ಷಣದ ಬಗ್ಗೆ ಮಾತನಾಡುತ್ತೇನೆ. ನೀವೇನು ಗಾಬರಿಯಾಗಬೇಡಿ.

ವೈಸ್ ಚೇರ್ಮನ್:- ಮಾನ್ಯ ಕೆ.ಐ.ಶ್ರೀಕಂಠೇಗೌಡರವರೇ, ಒಂದು ನಿಮಿಷ. ನೀವು ಎಷ್ಟು ಸಮಯ ಬೇಕಾದರೂ ಮಾತನಾಡಿ. ನಿಮ್ಮ ಸಹಕಾರ ಬೇಕು. Just listen to me for a minute. ತಾವು ನಾನು ಹೇಳುವುದನ್ನು ಕೇಳಿಸಿಕೊಳ್ಳಿ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ನಾನು ಈ ನಾಡಿನ ಜನರ ಮೂಲಭೂತ ಅವಶ್ಯಕತೆಗಳ ಬಗ್ಗೆಗೆ ರಚನಾತ್ಮಕವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ನನ್ನ ಮಾತುಗಳನ್ನು ಮುಗಿಸುತ್ತೇನೆ. ನಾನು ಆದಷ್ಟು ಬೇಗನೆ ನನ್ನ ಮಾತನ್ನು ಮುಗಿಸುತ್ತೇನೆ.

ವೈಸ್ ಚೇರ್ಮನ್:- ಮಾನ್ಯ ಕೆ.ಐ.ಶ್ರೀಕಂಠೇಗೌಡರವರೇ, ಒಂದು ನಿಮಿಷ. ನಾನು ನಿಮಗೆ ಮಾತನಾಡಲು ಅವಕಾಶ ಕೊಡುತ್ತೇನೆ. ಈಗಾಗಲೇ ಸಮಯ 06 ಗಂಟೆಯಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(ಮುಂದು...)

(325)14.3.2022/5.50/ಎಂ.ಎಂ-ಕೆ.ಎಸ್

(ವೈಸ್ ಚೇರ್ಮನ್‌ರವರ ಉಪಸ್ಥಿತಿ)

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಈಗ ಟೈಂ ಟೇಬಲ್ ಬದಲಾಗಿದೆ. ಮುಖ್ಯಮಂತ್ರಿಗಳು ಉತ್ತರ ಕೊಡುವುದು ಒಂದು ದಿನ ಮುಂದೆ ಹೋಗಿದೆ. ನಾಳೆ ಅಲ್ಲ, ನಾಳಿದ್ದು ಇಲ್ಲ ಉತ್ತರ ಕೊಡುತ್ತಾರೆ.

ಶ್ರೀ ಡಿ.ಎಸ್. ಅರುಣ್:- ಮಾನ್ಯ ಸಭಾಪತಿಯವರೇ, ಸದನವನ್ನು 06 ಗಂಟೆಗೆ ಮುಗಿಸಿ ನಾಳೆ ಬೆಳಗ್ಗೆ ಮತ್ತೆ ಅವರಿಗೆ ಅವಕಾಶ ಮಾಡಿಕೊಡಬಹುದಾಗಿದೆ.

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ನಾವು ವಿದ್ಯುಚ್ಛಕ್ತಿ ಬಗ್ಗೆ ಮಾತನಾಡುವಷ್ಟು ಸ್ವಾವಲಂಬಿತನ ನಮಗೆ ಬಂದಿದೆ. ನವೀಕರಿಸಬಹುದಾದ ಇಂಧನವನ್ನು ಖರೀದಿ ಮಾಡುವ ವಿಚಾರದಲ್ಲಿ ಏಕೋ ಏನೋ ಸರ್ಕಾರ ಮೀನ ಮೇಷ ಎಣಿಸುತ್ತಿದೆ. ನಾನು ಈಗ ತಾನೇ ಶ್ರೀ ಅರವಿಂದ ಕೇಜ್ರಿವಾಲ್ ಬಗ್ಗೆ ಹೇಳಿದೆ. ಅವರು ಎಲ್ಲರಿಗೂ 200 ಯುನಿಟ್‌ವರೆಗೆ ವಿದ್ಯುಚ್ಛಕ್ತಿಯನ್ನು ಉಚಿತವಾಗಿ ಕೊಡುತ್ತಿದ್ದಾರೆ. ನಾವೆಲ್ಲಾ 70-80 ಯುನಿಟ್ ಖರ್ಚು ಮಾಡಿಕೊಳ್ಳುವುದೇ ಕಷ್ಟ. ಇನ್ನೂ 120 ಯುನಿಟ್ excess ಆಗುತ್ತದೆ. ಈಗ ಏನಾಗಿದೆಯೆಂದರೆ, ಖರೀದಿ ಮಾಡುವುದನ್ನು ನಿಲ್ಲಿಸಿಬಿಟ್ಟರು. ಈಗ ಷುಗರ್ ಫ್ಯಾಕ್ಟರಿ, ಷುಗರ್ ಫ್ಯಾಕ್ಟರಿಯಲ್ಲಿ ನಿರಾಣಿ ಕುಟುಂಬದವರು ದೊಡ್ಡ ಸಾಧನೆ ಮಾಡಿದ್ದಾರೆ. ಅವರು ಎಲ್ಲಯವರೆಗೆ ಹೋಗಿದ್ದಾರೆ ಎಂದರೆ ಗ್ಯಾಸ್ ಉತ್ಪಾದನೆ ಮಾಡುತ್ತಿದ್ದಾರೆ. ಅದರ ಉದ್ಘಾಟನೆಗೆ ಶ್ರೀ ಅಮಿತ್ ಷಾರವರು ಬಂದು ಹೋದರು. ಅದರ ಚಾಲನೆಯಾಯಿತು. ಷುಗರ್ ಫ್ಯಾಕ್ಟರಿಯಲ್ಲಿ waste ನಿಂದ ಗ್ಯಾಸ್ ತೆಗೆಯಬಹುದೆಂದು ತೋರಿಸಿಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಕಸದಿಂದ ಗ್ಯಾಸ್ ತೆಗೆಯುತ್ತೇವೆ ಎಂಬ ಯೋಜನೆಯನ್ನು ತಂದರು. ಹಿಂದೆ ನಮ್ಮಲ್ಲೆಲ್ಲಾ ಗೋಬರ್ ಗ್ಯಾಸ್ ಮಾಡುತ್ತಿದ್ದ ಮಾದರಿಯಲ್ಲಿ ಇವತ್ತು ಷುಗರ್ ಫ್ಯಾಕ್ಟರಿಯಲ್ಲಿ ವಿದ್ಯುಚ್ಛಕ್ತಿ ಉತ್ಪಾದನೆ ಮಾಡುವುದನ್ನು ಪ್ರಾರಂಭ ಮಾಡಿದ್ದಾರೆ. ಏನಾಗಿದೆಯೆಂದರೆ, ವಿದ್ಯುಚ್ಛಕ್ತಿಯನ್ನು ಆ ಮಾದರಿಯಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉತ್ಪಾದನೆ ಮಾಡುವುದಕ್ಕೆ ಹೊರಟರು. ಆದರೆ ಸರ್ಕಾರ ಅದನ್ನು ಖರೀದಿ ಮಾಡಬೇಕಲ್ಲವೇ? ರೈತರಿಗೆ 4-5 ಗಂಟೆ ಮಾತ್ರ ವಿದ್ಯುತ್ ಎಂದು ಏತಕ್ಕೆ ಸಾಯಿಸುತ್ತೀರಿ? 24 ಗಂಟೆಗಳ ವಿದ್ಯುಚ್ಛಕ್ತಿ ಸೌಕರ್ಯ ಕೊಡಿ, ಅದರಿಂದ ಅವನು ಚೆನ್ನಾಗಿ ಬೆಳೆ ಬೆಳೆಯುತ್ತಾನೆ. ಆಗ ಬೆಳೆ ನಷ್ಟವಾಗುವುದಿಲ್ಲ. ರೈತರಿಂದ ವಿದ್ಯುತ್‌ನ್ನು ಖರೀದಿ ಮಾಡಿ. ಸರ್ಕಾರದ ಪಾಲಿಸಿಗಳು ನನಗೆ ಅರ್ಥವೇ ಆಗುತ್ತಿಲ್ಲ. ವಿದ್ಯುಚ್ಛಕ್ತಿಯನ್ನು ರೈತರಿಂದ ಖರೀದಿ ಮಾಡಿ. ವಿದ್ಯುಚ್ಛಕ್ತಿ ಉತ್ಪಾದನೆ ಮಾಡುವುದನ್ನು ಬೇಡ ಅನ್ನಬೇಡಿ. ಸಕ್ಕರೆ ಕಾರ್ಖಾನೆಯವರು Ethanol, ಜೊತೆಗೆ Cogen ಹಾಗೂ distillery ಇಟ್ಟುಕೊಂಡರೆ ಲಾಭದಾಯಕವಾಗುತ್ತದೆ. ಅವರಿಂದ ವಿದ್ಯುಚ್ಛಕ್ತಿಯನ್ನು ಖರೀದಿ ಮಾಡಿ. ರೈತರಿಗೆ ಹಣ ಬರುತ್ತದೆ, ಜನರಿಗೆ, ರೈತರಿಗೂ ವಿದ್ಯುಚ್ಛಕ್ತಿ ಸಿಗುತ್ತದೆ. ಅದನ್ನೂ ನಮ್ಮಂತಹವರೇ ಹೇಳಬೇಕೇ? It is a very simple logic.

ಇನ್ನು ನಾನು ಶಿಕ್ಷಣ ವಿಚಾರದ ಬಗ್ಗೆ ಮಾತನಾಡುತ್ತೇನೆ. ಕರ್ನಾಟಕದ ಶಿಕ್ಷಣ ವ್ಯವಸ್ಥೆ ಬಗ್ಗೆ ನಾನು ಬಹಳ ರೋಸಿ ಹೋಗಿದ್ದೇನೆ. 37-38 ವರ್ಷದಿಂದ ತಲೆ ಕೂದಲನ್ನು ಕಿತ್ತುಕೊಳ್ಳಬೇಕು ಅನಿಸುತ್ತಿದೆ. ನಾವು ಸಮಾನ ಶಿಕ್ಷಣ, ಸಾರ್ವತ್ರಿಕ ಶಿಕ್ಷಣ, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಕೊಡಬೇಕು ಎಂದು ಮಾತನಾಡುತ್ತೇವೆ. ಒಬ್ಬ ಸಿ.ಬಿ.ಎಸ್.ಸಿ ಶಾಲೆಯಲ್ಲಿ ಓದುವುದು, ಇನ್ನೊಬ್ಬ ಐ.ಸಿ.ಎಸ್.ಸಿ ಶಾಲೆ, ಜವಾಹರ್ ನವೋದಯ ಶಾಲೆಯಲ್ಲಿ ಓದುವುದು, ಇನ್ನಾರೋ ವಸತಿ ಶಿಕ್ಷಣ ಸಂಸ್ಥೆಯಲ್ಲಿ ಓದುವುದು. ಯಾರೋ ಬಡ ಹುಡುಗ ಸರ್ಕಾರಿ ಶಾಲೆಯಲ್ಲಿ ಓದುವುದು ಏನಿದು? ಏನೀ ವ್ಯತ್ಯಾಸ? ಯಾಕೀ ವೈಪರೀತ್ಯ? ಹೋಗಲ ಇದನ್ನಾದರೂ ನೀವು ಸರಿಯಾಗಿ ನೋಡಿಕೊಳ್ಳುತ್ತೀರಾ? ಇಲ್ಲ. ಮೇಷ್ಟ್ರುಗಳು 30 ದಿವಸಗಳಿಂದ ಟೆಂಟ್ ಹಾಕಿಕೊಂಡು ಕುಳಿತು ಧರಣಿ ಮಾಡುತ್ತಿದ್ದಾರೆ. 90 ದಿನಗಳ ಸಂಬಳ ಕೊಟ್ಟಿಲ್ಲ ಇಲ್ಲವೇ ಅನುದಾನ ಕೊಡಿ, ಅತಿಥಿ ಉಪನ್ಯಾಸಕರುಗಳನ್ನು ಐದು ಜನರನ್ನು ಕೆಲಸದಿಂದ ತೆಗೆದು ಬಿಟ್ಟಿರಿ, ಐ.ಟಿ.ಐ ನವರು ಹುಬ್ಬಳ್ಳಿ-ಧಾರವಾಡದಿಂದ ಪಾದಯಾತ್ರೆ ಹೊರಟಿದ್ದಾರೆ. ನೀವು ಸಂಬಳ ಕೊಡಿ, ವಿದ್ಯಾರ್ಥಿಗಳ ತಲೆಯನ್ನು ಏತಕ್ಕೆ ಲೆಕ್ಕ ಹಾಕಿಕೊಳ್ಳುತ್ತೀರಿ? ಇಂಜಿನಿಯರಿಂಗ್ ಕಾಲೇಜಿನವರು “ಪ್ರಜಾವಾಣಿ” ದಿನಪತ್ರಿಕೆಯಲ್ಲಿ ಬಹಳ ಚೆನ್ನಾಗಿ ಲೇಖನ ಬರೆದಿದ್ದಾರೆ. ಸರ್ಕಾರಿ ಇಂಜಿನಿಯರಿಂಗ್

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಾಲೇಜುಗಳಲ್ಲಿ ಕಟ್ಟಡಗಳಿವೆ, ಸೌಕರ್ಯಗಳಿಲ್ಲ ಎಂದು ಬರೆದಿದ್ದಾರೆ. ಬೇಕಾದರೆ ಪ್ರಜಾವಾಣಿ ಪತ್ರಿಕೆಯನ್ನು ಓದಿ. ವಿಶ್ವವಿದ್ಯಾಲಯಗಳನ್ನು ನೋಡಿದರೆ ಅವರು ಎಲ್ಲವನ್ನೂ ಬಿಚ್ಚಿಟ್ಟಿದ್ದಾರೆ. ಅಲ್ಲಿ ಯಾವ ಸಿಬ್ಬಂದಿಗಳೂ ಇಲ್ಲ. ಪಾಠ ಮಾಡಲು ಬೋಧಕ ಸಿಬ್ಬಂದಿಗಳಿಲ್ಲ, ಬೋಧಕೇತರ ಸಿಬ್ಬಂದಿಗಳೂ ಇಲ್ಲ. ಇಲ್ಲಿ ಯಾವಾಗಲೂ ವಿಶ್ವವಿದ್ಯಾಲಯ ವಿಧೇಯಕವನ್ನು ತರುತ್ತಾರೆ. ಅಲ್ಲಿಯೂ ಸಹ ಹೇಳುವವರು ಕೇಳುವವರೂ ಯಾರೂ ಇಲ್ಲ. ಗುಣಮಟ್ಟದ ಶಿಕ್ಷಣ ಎಂದರೆ ಏನು? ಅನುದಾನಿತ, ಅನುದಾನರಹಿತ, ಖಾಸಗಿ, ಸೆಂಟ್ರಲ್, ಸಿ.ಬಿ.ಎಸ್.ಸಿ, ಐ.ಸಿ.ಎಸ್.ಸಿ., state syllabus ಏನು ಈ ಸರ್ಕಸ್ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಒಂದು ಕೆಲಸ ಮಾಡಿ. ರಾಷ್ಟ್ರೀಕರಣ ಮಾಡಿಬಿಡಿ. ಕೇಜ್ರಿವಾಲ್ ಮಾದರಿಯಲ್ಲಿ ಎಲ್ಲರಿಗೂ ಸಮಾನವಾದ ಶಿಕ್ಷಣವನ್ನು ಕೊಡಿ. ಎಲ್ಲರಿಗೂ ಒಂದೇ ರೀತಿಯ ಶಿಕ್ಷಣ. ಅವನು ಬಡವ ಇರಲಿ, ಬಲ್ಲದನಿರಲಿ, ಉಳ್ಳವನಿರಲಿ ಅಥವಾ ಇಲ್ಲದಿರಲಿ ಕೊಟ್ಟು ಬಿಡಿ. 108 ಸಮಸ್ಯೆಗಳನ್ನು ಪರಿಹಾರ ಮಾಡುವುದಕ್ಕೆ ನಿಮ್ಮಲ್ಲಿ ಆಗುತ್ತದೋ ಇಲ್ಲವೋ. ಆ ಸ್ಥಿತಿಗೆ ಬರುತ್ತದೆ. ನಾನೇ desperate ಆಗಿಬಿಡುತ್ತೇನೆ.

ಡಾ: ವೈ.ಎ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಶ್ರೀಕಂಠೇಗೌಡರು ಎ.ಎ.ಪಿ., ಗೆ ಸೇರಿದಾಗ ಅದು ಸಾಧ್ಯವಾಗುತ್ತದೆ.

(ಸದನದಲ್ಲ ನಗು)

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, well said. ಅವರು ನನ್ನನ್ನೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿಬಿಟ್ಟರೆ ಆಗ ಏನು ಮಾಡುವುದು?

ವೈಸ್ ಚೇರ್ಮನ್:- ಆಗ ಮಾನ್ಯ ನಾರಾಯಣಸ್ವಾಮಿಯವರು ನಿರಾಶರಾಗಬಹುದು. (ಗೊಂದಲ)

ಡಾ: ವೈ.ಎ. ನಾರಾಯಣಸ್ವಾಮಿ:- ನಿಮ್ಮ ಧಾಟಿಯನ್ನು ನೋಡಿದರೆ ನೀವು ಅವರ ಕಡೆಗೆ ಹೋಗುತ್ತಿದ್ದೀರಿ ಎಂದು ಅನಿಸುತ್ತಿದೆ. (ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಚೇರ್ಮನ್:- ಮಾನ್ಯ ಶ್ರೀಕಂಠೇಗೌಡರೇ, ಇಳಿ ಸಂಜೆಯಲ್ಲಿ ಒಳ್ಳೊಳ್ಳೆಯ ಕನಸು ಕಾಣುತ್ತಿದ್ದೀರಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಶ್ರೀಕಂಠೇಗೌಡರು ಮತ್ತು ಮಾನ್ಯ ಮರಿತಿಬ್ಬೇಗೌಡರು ಸದನಕ್ಕೆ ಶಿಕ್ಷಣ ಮತ್ತು ಪದವೀಧರರ ಕ್ಷೇತ್ರದಿಂದ ಆಯ್ಕೆಯಾದವರು. ಶಿಕ್ಷಣ ಹೇಗಿರಬೇಕೆಂದು ಸದನಕ್ಕೆ ಮತ್ತು ರಾಜ್ಯಕ್ಕೆ ಮಾರ್ಗದರ್ಶನ ಮಾಡಬೇಕಾದವರು. ಮಾನ್ಯ ಶ್ರೀಕಂಠೇಗೌಡರೇ, ನೀವು ಬಜೆಟ್ ಭಾಷಣದಲ್ಲಿ ತುಂಬಾ ಸಲ ಶಿಕ್ಷಣದ ಬಗ್ಗೆ, ಶಿಕ್ಷಣದ ಸ್ಥಿರತೆ ಬಗ್ಗೆ ಚರ್ಚೆಯಾಗಬೇಕು, ಸಮಾನ ಶಿಕ್ಷಣದ ವ್ಯವಸ್ಥೆಯಾಗಬೇಕೆಂದು ಅಪರೂಪಕ್ಕೆ ಒಂದೊಂದು ಸಲ ಹೇಳಬಿಡುತ್ತೀರಿ. ನೀವು ಏನು ಮಾಡುತ್ತೀರೆಂದರೆ, ನೀವು ಹೇಳುವುದು ಸರಿ ಇದೆ. ಶಿಕ್ಷಣದ ಸಮಸ್ಯೆ ಬಗ್ಗೆ, ಶಿಕ್ಷಕರ ಸಮಸ್ಯೆ ಬಗ್ಗೆ ಚರ್ಚೆ ಮಾಡಬೇಕೆಂದಾಗ ಎಲ್ಲರೂ ಗಂಭೀರವಾಗಿರುತ್ತಾರೆ ಅದರಲ್ಲಿ ಬಾಧೆ ಇಲ್ಲ. ತಾವೆಲ್ಲಾ ಹಿರಿಯರು, ಶಿಕ್ಷಣ ಹೀಗೆ ಇರಬೇಕು, ಶಿಕ್ಷಣ ರಾಷ್ಟ್ರೀಕರಣವಾಗಬೇಕು, ಖಾಸಗಿ ಶಾಲೆಯಂತೆ ಇರಬಾರದು ಸರ್ಕಾರಿಕರಣದಲ್ಲಿ ವ್ಯವಸ್ಥೆ ಆಗಬೇಕು ಇಂತಹ ಮಾರ್ಗಸೂಚಿಯನ್ನು ಕೊಡುತ್ತೇವೆಂದು ಹೇಳಿ ನಿಮಗೆ ಸಿಕ್ಕಿರುವ ಎಲ್ಲಾ ಸಮಯದಲ್ಲೂ ಕೂಡ ಸರ್ಕಾರದ ಮೇಲೆ ಒತ್ತಡ ಹೇರದಿದ್ದರೆ ನಮ್ಮ ಸರ್ಕಾರ, ನಿಮ್ಮ ಸರ್ಕಾರ ಅಂತ ಹೇಳಿದೆ, ಒಂದಿಷ್ಟು ಹೆಜ್ಜೆ ಮುಂದುವರೆಯುತ್ತಿತ್ತು ಅನಿಸುತ್ತದೆ. ಇಲ್ಲ ನನ್ನ ವಾದ ಇಲ್ಲ, ನಿಮ್ಮ ಪರವಾಗಿಯೇ ಮಾತನಾಡುತ್ತಿದ್ದೇನೆ.

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಆಮ್ ಆದ್ಮಿ ಪಾರ್ಟಿ ಬಗ್ಗೆ ಹೇಳದಿರಲಿಲ್ಲ ಅದರ ಬಗ್ಗೆ ನೀವೇ ಕ್ರೆಡಿಟ್ ತೆಗೆದುಕೊಳ್ಳಿ. ಅವರು ಹೇಗೆ ಶಿಕ್ಷಣ, ಆರೋಗ್ಯ, ಬಸ್ಸು, ವಿದ್ಯುಚ್ಛಕ್ತಿ ಇವುಗಳನ್ನು ಸರ್ಕಾರದ ಜವಾಬ್ದಾರಿಗೆ ತೆಗೆದುಕೊಂಡು ಕೊಡುತ್ತಿದ್ದಾರೋ ನೀವು ಒಂದು concept ಆದರೂ; ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು 4-5 ರಾಷ್ಟ್ರೀಕರಣ ಮಾಡಿದರು. ಬ್ಯಾಂಕ್ ಸೇರಿಸಿ; ನೀವು ಒಂದನ್ನಾದರೂ ರಾಷ್ಟ್ರೀಕರಣ ಮಾಡಿಸಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಲ್ಲರಿಗೂ common education ಸಿಗಲಿ. ಶಿಕ್ಷಣದ ಬಗ್ಗೆ ಒಂದು ಕೊನೆಯ ಮಾತನ್ನು ಹೇಳುತ್ತೇನೆ.

ವೈಸ್ ಚೇರ್ಮನ್:- ಮಾನ್ಯ ಶ್ರೀಕಂಠೇಗೌಡರೇ, ನಿಮ್ಮ ಸಮಯ ಇನ್ನು ನಾಲ್ಕು ನಿಮಿಷವಿದೆ.

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಸರ್ಕಾರಿ ಶಾಲೆಗಳನ್ನು ಸರಿ ಮಾಡಬೇಕು, ಒಳ್ಳೆಯ ಶಿಕ್ಷಣ ನೀಡಬೇಕೆಂದು . . .

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, . . .

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ಮಾನ್ಯ ವೆಂಕಟೇಶ್‌ರವರೇ, ಬಂದೆ . . .

ವೈಸ್ ಚೇರ್ಮನ್:- ಅತಿಥಿ ಉಪನ್ಯಾಸಕರನ್ನು ಕರೆಸಿ ಬರುತ್ತಾರೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಒಂದೇ ನಿಮಿಷ, ನಾನು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಸಾಮಾನ್ಯವಾಗಿ ಪ್ರತಿ ಸದನದಲ್ಲಿ ಆರಂಭದಲ್ಲಿ, ಮಧ್ಯದಲ್ಲಿ, ಅಂತ್ಯದಲ್ಲಿ ಯಾವುದಾದರೂ ಒಂದು ಸಮಯದಲ್ಲಿ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಎಲ್ಲಾ ಪ್ರತಿನಿಧಿಗಳು ಕಡ್ಡಾಯವಾಗಿ ಶಿಕ್ಷಣ ಮಂತ್ರಿಗೆಂದು ಸಮಯವನ್ನು ತೆಗೆದುಕೊಳ್ಳುತ್ತೀರಿ. ಅಲ್ಲಿಯೂ ಸಮಸ್ಯೆಗಳಿವೆ. ಇಲ್ಲವೆಂದಲ್ಲ. ಕೆಲವು ಸಲ ಮುಖ್ಯಮಂತ್ರಿಯವರನ್ನೂ ಭೇಟಿಯಾಗುವಷ್ಟರ ಮಟ್ಟಿಗೆ ಒತ್ತಡ ಹೇರುತ್ತೀರಿ. ಸಂದರ್ಭ ಸಿಕ್ಕರೆ ಈ ಸದನದ ಬಾವಿಗಳಿಗಿಂತ ಎಲ್ಲಾ ಪಕ್ಷದ ಸದಸ್ಯರೂ ಒಟ್ಟಾಗಿ ಚರ್ಚೆ ಮಾಡುತ್ತಾರೆ. ಇದರಲ್ಲಿ ವಾದವಿಲ್ಲ. ನನ್ನ ವಿನಂತಿಯೇನೆಂದರೆ, ಶಿಕ್ಷಣ ಸುಧಾರಣೆಗೆ ಹೆಚ್ಚು ಒತ್ತು ಕೊಡುವುದಕ್ಕೆ ಅವಕಾಶವನ್ನು ಬಳಸಿಕೊಂಡರೆ ನಿಶ್ಚಯವಾಗಿ ಏನಾದರೂ ಯೋಚನೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ನನಗನಿಸುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಉ. ಶ್ರೀಕಂಠೇಗೌಡ:- ಮಾನ್ಯ ಸಭಾನಾಯಕರಿಗೆ ಧನ್ಯವಾದಗಳು. ಮಾಜಿ ಮುಖ್ಯಮಂತ್ರಿಯಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರು ಒಂದು ಸಲ . . .

ವೈಸ್ ಚೇರ್ಮನ್:- ಮಾನ್ಯ ಶ್ರೀಕಂಠೇಗೌಡರೇ, ತಮ್ಮ ಸಮಯ ಇನ್ನು ಮೂರು ನಿಮಿಷ ಮಾತ್ರ ಇದೆ.

ಶ್ರೀ ಕೆ.ಉ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಇನ್ನು ಹತ್ತು ನಿಮಿಷದಲ್ಲ ಮುಗಿಸುತ್ತೇನೆ. ಪುನಃ ನಾಳೆ ಅವಕಾಶ ಕೊಡುವುದಾದರೆ ಈಗಲೇ ಮುಗಿಸುತ್ತೇನೆ.

ವೈಸ್ ಚೇರ್ಮನ್:- ನಾಳೆ ಬೇಡ, ಇಂದೇ ಮುಗಿಸಿ.

ಶ್ರೀ ಎಂ.ಕೆ. ಪ್ರಾಣೇಶ್:- ಮಾನ್ಯ ಸಭಾಪತಿಯವರೇ, . . .

ವೈಸ್ ಚೇರ್ಮನ್:- ಮಾನ್ಯ ಶ್ರೀಕಂಠೇಗೌಡರು ಮೊದಲು ಅವರ ಮಾತನ್ನು ಮುಗಿಸಲಿ.

(ಗೊಂದಲ)

ಶ್ರೀ ಎಂ.ಕೆ. ಪ್ರಾಣೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀಕಂಠೇಗೌಡರಿಗೆ 22 ನಿಮಿಷ ಕಾಲಾವಕಾಶ ಕೊಟ್ಟಿದ್ದೀರಿ. ನೀವು ಅಲ್ಲಿ ಕುಳಿತಾಗ ಒಂದು ರೀತಿ, ಕೆಳಗಡೆ ಬಂದಾಗ ಒಂದು ರೀತಿಯಲ್ಲ. ನನ್ನನ್ನು 22-23 ನಿಮಿಷಕ್ಕೆ ಸಭಾಪೀಠದಲ್ಲಿದ್ದಂತಹವರು ನಿಮ್ಮ ಸಮಯ ಮುಗಿದಿದೆ ಎಂದು ಕೂರಿಸಿದ ತಾವುಗಳೇ ಮತ್ತೆ ಆ ಪೀಠ ಬಿಟ್ಟ ಸಂದರ್ಭದಲ್ಲ ಮಾತನಾಡಿ ಏತಕ್ಕೆ 22-23 ನಿಮಿಷ (ಗೊಂದಲ)

ವೈಸ್ ಚೇರ್ಮನ್:- ಈ ಸಮಸ್ಯೆಗೆ ಏನು ಮಾಡುವುದು? ನಿಮ್ಮ ಸಹಕಾರ ಇದ್ದರೆ ಯಾರು ಉತ್ತರ ಕೊಡುವುದು? (ಗೊಂದಲ)

ಶ್ರೀ ಕೆ.ಉ. ಶ್ರೀಕಂಠೇಗೌಡ:- ಇದಕ್ಕೆ ನಾನು ಉತ್ತರ ಕೊಡುತ್ತೇನೆ. ಮಾನ್ಯ ಪ್ರಾಣೇಶ್‌ರವರೇ, ಮಾನ್ಯ ಸದಸ್ಯರಾದ ಆಯನೂರು ಮಂಜುನಾಥ್‌ರವರು 01 ಗಂಟೆ 35

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಿಮಿಷ ಮಾತನಾಡಿದರು, ಎಲ್ಲರೂ 95 ನಿಮಿಷ ಮಾತನಾಡಿದರು. ನನ್ನ ಸಮಯ ಇನ್ನೂ 50 ನಿಮಿಷ ಆಗಿಲ್ಲ.

(ಗೊಂದಲ)

ಶ್ರೀ ಎಂ.ಕೆ. ಪ್ರಾಣೇಶ್:- ಪೀಠದಲ್ಲರುವವರು ನಿರ್ಧಾರ ತೆಗೆದುಕೊಳ್ಳಬಹುದು, ಸಮಯವನ್ನು ನಿಗದಿ ಮಾಡಿದ ಮೇಲೆ (ಗೊಂದಲ)

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ಮಾನ್ಯ ಪ್ರಾಣೇಶ್‌ವರೇ, don't waste my time.

ವೈಸ್ ಚೇರ್ಮನ್:- ಮಾನ್ಯ ಪ್ರಾಣೇಶ್‌ವರೇ, ನಾನು ಕಾಲ ಕಾಲಕ್ಕೆ (ಗೊಂದಲ)

ಶ್ರೀ ಎಂ.ಕೆ. ಪ್ರಾಣೇಶ್:- ನಾನು ಜೋರಾಗಿ ಮಾತನಾಡುತ್ತೇನೆ.

(ಗೊಂದಲ)

ಶ್ರೀ ಕೆ.ಟಿ. ಶ್ರೀಕಂಠೇಗೌಡ:- (ಗೊಂದಲ) ಮಾನ್ಯ ಆಯನೂರು ಮಂಜುನಾಥ್‌ವರು ಒಂದೂವರೆ ಗಂಟೆ ಮಾತನಾಡಿದ್ದಾರೆ.

ಶ್ರೀ ಎಂ.ಕೆ. ಪ್ರಾಣೇಶ್:- ಮಾನ್ಯ ಶ್ರೀಕಂಠೇಗೌಡರೇ, ನೀವು ನನ್ನನ್ನು ಉದ್ದೇಶಿಸಿ ಮಾತನಾಡಬೇಡಿ, ನಾನು ಸಭಾಪತಿಯವರಿಗೆ ಹೇಳುತ್ತಿದ್ದೇನೆ. ನಿಮನ್ನಲ್ಲ. ನೀವು ನನ್ನನ್ನು ಹೇಗೆ ಕೂರಿಸಿದಿರಿ? ಈಗ ಏತಕ್ಕೆ ಸಮಯ ಮೀರುತ್ತಿದ್ದೀರಿ? ನನ್ನ ಪ್ರಶ್ನೆ ಇಷ್ಟು.

ವೈಸ್ ಚೇರ್ಮನ್:- ಮಾನ್ಯ ಪ್ರಾಣೇಶ್‌ವರೇ, ಒಂದು ನಿಮಿಷ. ನೀವು ಮಾತನಾಡುವಾಗ ನಾನು ಪೀಠದಲ್ಲ ಇರಲಿಲ್ಲ.

ಶ್ರೀ ಎಂ.ಕೆ. ಪ್ರಾಣೇಶ್:- ನಾನು ಪೀಠವನ್ನು ಕೇಳುತ್ತಿದ್ದೇನೆ, ನಿಮ್ಮನ್ನಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಪ್ರಕಾಶ್ ಕೆ. ರಾಥೋಡ್ (ವಿರೋಧಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ವಿರೋಧಪಕ್ಷದವರಿಗೆ ಜಾಸ್ತಿ ಸಮಯ ಕೊಟ್ಟು ಆಡಳಿತ ಪಕ್ಷದವರು ಕಡಿಮೆ ಸಮಯ ತೆಗೆದುಕೊಳ್ಳಬೇಕು. ನಮಗೆ ಜಾಸ್ತಿ ಅವಕಾಶ ಕೊಡಿ. ತಾವು ಬೆಳಗ್ಗೆಯಿಂದ ನೋಡುತ್ತಿದ್ದೀರಿ, ಯಾರು ಎಷ್ಟೆಷ್ಟು ಮಾತನಾಡಿದ್ದಾರೆಂದು ನಿಮಗೆ ಗೊತ್ತಿದೆ. ನೀವು ನಮಗೆ ಜಾಸ್ತಿ ಸಮಯ ಕೊಡಬೇಕು. ಸಭಾಪತಿಯವರಿದ್ದಾಗಲೂ ನಾವು ಇದನ್ನೇ ವಿನಂತಿ ಮಾಡಿದ್ದೆವು.

(ಗೊಂದಲ)

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ನನ್ನ ಟೈಂ ವೇಸ್ಟ್ ಆಗುತ್ತಿದೆ.

ಶ್ರೀ ಎಂ.ಕೆ. ಪ್ರಾಣೇಶ್:- ಪೀಠದಲ್ಲ ಕುಳಿತಂತಹ ಸಭಾಪತಿಗಳು (ಗೊಂದಲ)

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ನನ್ನ ಸಮಯವನ್ನೇ ಕಿತ್ತುಕೊಳ್ಳಬೇಕೇ?

(ಗೊಂದಲ)

ವೈಸ್ ಚೇರ್ಮನ್:- ನಿಮ್ಮ ಅಹವಾಲು ಸರಿ ಇದೆ. (ಗೊಂದಲ) ತಮ್ಮ ವಾದ ಸರಿ ಇದೆ.

ಶ್ರೀ ಆಯನೂರು ಮಂಜುನಾಥ:- ಮಾನ್ಯ ಸಭಾಪತಿಯವರೇ, ಪದೇ ಪದೇ ನನ್ನ ಹೆಸರು ಪ್ರಸ್ತಾವನೆಯನ್ನು ಮಾನ್ಯ ಶ್ರೀಕಂಠೇಗೌಡರು ಮಾಡುತ್ತಿದ್ದಾರೆ. ಸರಿ. ಜಾಸ್ತಿ ಮಾತನಾಡುವಂತಹ ವಿಷಯಗಳಿವೆ. ಆದರೆ ನನಗೇತಕ್ಕೆ ಅವಕಾಶ ಕೊಟ್ಟರು ಎಂದರೆ ನಂಬರ್ ಜಾಸ್ತಿ ಇದೆ. ಅವರೆಷ್ಟು ಇದ್ದಾರೆ ಎಂದರೆ, ಕಾಂಗ್ರೆಸ್‌ನವರನ್ನು ಕೇಳಿ.

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ಅಯ್ಯೋ! ನನ್ನ ಟೈಂ ವೇಸ್ಟ್ ಆಯಿತು.

ಶ್ರೀ ಆಯನೂರು ಮಂಜುನಾಥ:- ಸಂಸದೀಯ ವ್ಯವಸ್ಥೆಯೊಳಗೆ ಮಾನ್ಯ ವಿರೋಧಪಕ್ಷದ ನಾಯಕರಾದ ಹರಿಪ್ರಸಾದ್‌ವರನ್ನು ಕೇಳಿ ಸಮಯ (ಗೊಂದಲ) ನೀವು ಪದೇ ಪದೇ ನನ್ನನ್ನು ಹಿಡಿದುಕೊಂಡು ಎಳೆದಾಡಿದರೆ ಹೇಗೆ;

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(ಗೊಂದಲ)

(ಮುಂದು)

(326) 14-03-2022 KH/GR 6-00 (ವೈಸ್ ಛೀರ್‌ಮನ್‌ರವರ ಉಪಸ್ಥಿತಿ)

(ಗೊಂದಲ)

ವೈಸ್ ಛೀರ್‌ಮನ್:- ಮಾನ್ಯ ಕೆ.ಐ.ಶ್ರೀಕಂಠೇಗೌಡರವರೇ, ಒಂದು ನಿಮಿಷ. ನಾನು ಹ್ಯಾಂಡಲ್ ಮಾಡುತ್ತೇನೆ.

(ಗೊಂದಲ)

ಶ್ರೀ ಆಯನೂರು ಮಂಜುನಾಥ್ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮೂರು ಮತ್ತೊಂದು ಜನಕ್ಕೆ ಎಷ್ಟು ಸಮಯ ಕೊಡಬೇಕು?

ವೈಸ್ ಛೀರ್‌ಮನ್:- ಮಾನ್ಯ ಕೆ.ಐ.ಶ್ರೀಕಂಠೇಗೌಡರವರೇ, ಒಂದು ನಿಮಿಷ. ನನಗೆ ನೆನಪಿದೆ, ತಾವು ಕುಳಿತುಕೊಳ್ಳಿ. ಮಾನ್ಯ ಎಂ.ಕೆ.ಪ್ರಾಣೇಶ್‌ರವರು ಪೀಠವನ್ನು ಪ್ರಶ್ನೆ ಮಾಡಿದ್ದಾರೆ. ಅವರಿಗೆ ಆ ಹಕ್ಕಿದೆ. ನಾವು ಅದನ್ನು ಗೌರವಿಸುತ್ತೇವೆ.

ಶ್ರೀ ಕೆ.ಐ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಎಂ.ಕೆ.ಪ್ರಾಣೇಶ್‌ರವರು ನಮ್ಮ ಸ್ನೇಹಿತರು. ಅವರ ಹತ್ತಿರ ನಾನು ಮಾತನಾಡಿಕೊಳ್ಳುತ್ತೇನೆ ಬಿಡಿ.

ವೈಸ್ ಛೀರ್‌ಮನ್:- ಮಾನ್ಯ ಕೆ.ಐ.ಶ್ರೀಕಂಠೇಗೌಡರವರೇ, ಒಂದು ನಿಮಿಷ. ಕೆಲವು ಸಲ ಹಿರಿಯ ಸದಸ್ಯರು ಒಂದಷ್ಟು ಉತ್ತಮ ವಿಚಾರಗಳನ್ನು ಚೆನ್ನಾಗಿ ಮಂಡಿಸುವಾಗ ರಾಜ್ಯಕ್ಕೆ ಲಾಭವಾಗುತ್ತದೆ. ಆ ಕಾರಣಕ್ಕೋಸ್ಕರ ಪೀಠದಿಂದ ಒಂದು ವಿವೇಚನೆಯಿಂದ ನಾವು ಒಂದಷ್ಟು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಮಯವನ್ನು ಕೊಡಬೇಕಾಗುತ್ತದೆ. ಎಲ್ಲರೂ ಕೂಡ ಅದನ್ನು ಗೌರವಿಸಬೇಕು. ಅವರ ಸಹಕಾರ ಇಲ್ಲದೇ ನಾವು ಅಷ್ಟು ಸಮಯವನ್ನು ಕೊಡುವುದಕ್ಕೆ ಆಗುವುದಿಲ್ಲ.

ಶ್ರೀ ಎಸ್.ಎಲ್.ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ದಯಮಾಡಿ ಪೀಠದಲ್ಲ ಕುಳಿತುಕೊಂಡು . . .

(ಗೊಂದಲ)

ವೈಸ್ ಛೀರ್ಮನ್:- ಮಾನ್ಯ ಎಸ್.ಎಲ್.ಭೋಜೇಗೌಡರವರೇ, ಮಾನ್ಯ ಬಿ.ಕೆ. ಹರಿಪ್ರಸಾದ್‌ರವರು ಮಾತನಾಡುತ್ತಿದ್ದಾರೆ. ನಂತರ ತಾವು ಮಾತನಾಡಿ. (ಗೊಂದಲ) ಮಾನ್ಯ ಎಸ್.ಎಲ್.ಭೋಜೇಗೌಡರವರ intervention ಕಡಿಮೆಯಾದರೆ ಅರ್ಥ ಸಮಯ ಕಡಿಮೆಯಾಗುತ್ತದೆ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಪೀಠದಲ್ಲ ತಾವು ಕುಳಿತ ನಂತರ ಸದನವನ್ನು ನಡೆಸುವಂತಹದ್ದು ತಮ್ಮ ವಿವೇಚನೆಗೆ ಬಿಟ್ಟಿರುವಂತಹದ್ದು, ಮಾನ್ಯ ಆಯನೂರು ಮಂಜುನಾಥ್‌ರವರು ಮಾತನಾಡುತ್ತಿರುವುದನ್ನು ಯಾರು ತಪ್ಪು ಎಂದು ಹೇಳುತ್ತಿಲ್ಲ. ಅವರ ಪಕ್ಷದ ಸಮಯವನ್ನು ಅವರು ತೆಗೆದುಕೊಂಡಿದ್ದಾರೆ ಅದರಲ್ಲ ತಪ್ಪು ಏನಿದೆ? ಅವರಿಗೆ ಜಾಸ್ತಿ ಸಮಯವನ್ನು ಕೊಟ್ಟಿದ್ದಾರೆ ಎಂದು ಅವರು ಅದೇ ರೀತಿಯ ಭಾವನೆಯಲ್ಲ ಹೇಳಬಹುದು, ಅದನ್ನು ನಾನು ತಪ್ಪು ತಿಳಿದುಕೊಳ್ಳುವುದಕ್ಕೆ ಆಗುವುದಿಲ್ಲ. ಅದಕ್ಕೆ ನಾನು ತಮ್ಮ ಗಮನಕ್ಕೆ ತಂದಿದ್ದು, ಆಳುವ ಪಕ್ಷದವರು ಬಜೆಟ್ ಮಂಡನೆ ಮಾಡಿದಾಗ ಅವರು ಮಾತನಾಡುವಂತಹದ್ದು ಸಹಜ. ಅದನ್ನು ನಾವು ತೀಕ್ಷ್ಣವಾಗಿ ಯೋಚನೆ ಮಾಡಿ ಮಾತನಾಡಬೇಕಾದರೆ ವಿರೋಧ ಪಕ್ಷದವರಿಗೆ ಜಾಸ್ತಿ ಸಮಯ ಕೊಡಬೇಕು. ಮಾನ್ಯ ಕೆ.ಐ.ಶ್ರೀಕಂಠೇಗೌಡರವರು ಅನಾವಶ್ಯಕವಾಗಿ ಏನು ಮಾತನಾಡುತ್ತಿಲ್ಲ? ಅವರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾತನಾಡುವುದಕ್ಕೆ ಅವಕಾಶ ಕೊಡಿ. ಸಮಯ ಕೊಡುವಂತಹ ಯೋಚನೆ ತಮ್ಮ ಪೀಠಕ್ಕೆ ಬಿಟ್ಟಿರುವಂತಹದ್ದು.

(ಗೊಂದಲ)

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ನಾನು ಶಿಕ್ಷಣಕ್ಕೆ ಸಂಬಂಧಪಟ್ಟ ಹಾಗೆ . . .

ವೈಸ್ ಛೇರ್ಮನ್:- ಮಾನ್ಯ ಕೆ.ಐ.ಶ್ರೀಕಂಠೇಗೌಡರವರೇ, ಒಂದು ನಿಮಿಷ. ಮಾನ್ಯ ಸಭಾನಾಯಕರು ಮಾತನಾಡುತ್ತಾರೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು):- ಮಾನ್ಯ ಕೆ.ಐ.ಶ್ರೀಕಂಠೇಗೌಡರವರೇ, ಒಂದು ನಿಮಿಷ. ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿರುವ ಮಾತಿಗೆ ನನ್ನ ಸಹಮತ ಇದೆ. ಆದರೆ, ಸದನದಲ್ಲಿ ಎಲ್ಲಾ ಸದಸ್ಯರು ಸಹಮತವನ್ನು ಹೊಂದಿರುತ್ತಾರೆ. ವಿರೋಧ ಪಕ್ಷದವರು ಮಾತನಾಡುವುದಕ್ಕೆ ಹೆಚ್ಚು ಸಮಯ ಬೇಕು. ಏಕೆಂದರೆ, ರಾಜ್ಯದ ಜಿಲ್ಲಾಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕೆಂದಾಗ ವಿರೋಧ ಪಕ್ಷದ ನಾಯಕರಿಗೆ ಸಮಯದ ನಿರ್ದಿಷ್ಟ ಮಿತಿಯಿಲ್ಲ. ಅವರು ಪೂರ್ಣವಾಗಿ ಜಿಲ್ಲಾಂತ ಸಮಸ್ಯೆಗಳ ಬಗ್ಗೆ ಮಾತನಾಡಬಹುದು. ಇನ್ನು ಉಳಿದೆಲ್ಲರಿಗೂ ಕೂಡ ಅವರವರ ಪಕ್ಷವಾರು, ಇರುವ ಅಂಕಿ-ಸಂಖ್ಯೆಗಳ ಆಧಾರದಲ್ಲಿ ಇಲ್ಲವೆಂದೆಂದೂ ಕೂಡ ಸಮಯವನ್ನು ನಿಗದಿ ಮಾಡುತ್ತಿದ್ದರು. ಕೆಲವು ಹಿರಿಯ ಸದಸ್ಯರು ಹೆಚ್ಚು ಮಾತನಾಡುತ್ತಿದ್ದರು. ಕೆಲವರು ಮಾತನಾಡುವುದು ಕಡಿಮೆ ಇತ್ತು. ಆಗ ಮರು ಹೊಂದಾಣಿಕೆಯಾಗುತ್ತಿತ್ತು ಎನ್ನುವುದನ್ನು ತಾವು ಗಮನಿಸಬೇಕು.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, . . .

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೆ.ಉ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಶಿಕ್ಷಣದ ಬಗ್ಗೆ . . . ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೇ ಕುಳಿತುಕೊಳ್ಳಿ.

ವೈಸ್ ಛೀರ್‌ಮನ್:- ಮಾನ್ಯ ಸದಸ್ಯರೇ ನಾನು ತಮ್ಮನ್ನು ಕರೆದಿಲ್ಲ. ಮಾನ್ಯ ಕೆ.ಉ.ಶ್ರೀಕಂಠೇಗೌಡರವರೇ, ಒಂದು ನಿಮಿಷ ಕುಳಿತುಕೊಳ್ಳಿ. ನಾನು ಸಮಯ ಕೊಡುತ್ತೇನೆ.

(ಗೊಂದಲ)

ಶ್ರೀ ಪ್ರಕಾಶ್ ಕೆ.ರಾಥೋಡ್ (ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಉ.ಶ್ರೀಕಂಠೇಗೌಡರವರೇ, ಪರವಾಗಿಲ್ಲ. ತಾವು ನಾಳೆ ಮಾತನಾಡಿ.

ವೈಸ್ ಛೀರ್‌ಮನ್:- ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೇ, ಈ ಕಡೆ ಮಾತನಾಡಿ. (ಗೊಂದಲ) ಇವರನ್ನು ಚಿಟ್ಟು ಬೀರೆ ಯಾರೂ ಮಾತನಾಡಬೇಡಿ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ನಾವು ಸಮಯವನ್ನು ನಿಗದಿ ಮಾಡಿರುವುದು.

ಡಾ|| ವೈ.ಎ.ನಾರಾಯಣಸ್ವಾಮಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಉ.ಶ್ರೀಕಂಠೇಗೌಡರವರನ್ನು ಮಾತನಾಡುವುದಕ್ಕೆ ಹೇಳಿ.

ವೈಸ್ ಛೀರ್‌ಮನ್:- ಮಾನ್ಯ ವೈ.ಎ.ನಾರಾಯಣಸ್ವಾಮಿಯವರೇ, ಅವರು ಮಾತನಾಡಿದ ಮೇಲೆ ಅವರಿಗೆ ಅವಕಾಶ ಕೊಡುತ್ತೇನೆ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಸದನವನ್ನು ಬೆಳಗ್ಗೆ 10-30 ಗಂಟೆಯಿಂದ 6-00 ಗಂಟೆಯವರೆಗೆ ನಡೆಸಬೇಕೆಂದು ನಿರ್ಣಯ ಮಾಡಿದ್ದೇವೆ. ಅದರ ಪ್ರಕಾರ ನಾವು ನಡೆದುಕೊಂಡು ಹೋಗೋಣ. ಈಗ ಮಾನ್ಯ ಕೆ.ಉ.ಶ್ರೀಕಂಠೇಗೌಡರವರು ಮಾತನಾಡಲಿ. ನಮ್ಮದೇನೂ ಅಭ್ಯಂತರ ಇಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಹಾಗಾದರೆ 25 ನಿಮಿಷಕ್ಕೆ ಮುಕ್ತಾಯಗೊಳಿಸಬೇಕಾಗುತ್ತದೆ.

ವೈಸ್ ಛೀರ್‌ಮನ್:- ಮಾನ್ಯ ವೈ.ಎ.ನಾರಾಯಣಸ್ವಾಮಿಯವರೇ, ಆ ರೀತಿ ಇಲ್ಲ. ನಾನು ನಾಳೆ ಮಾತನಾಡುವುದಕ್ಕೆ ಸಮಯ ಕೊಡುತ್ತಿಲ್ಲ. ಕಡತಕ್ಕೆ ತಪ್ಪು ಅಭಿಪ್ರಾಯ ಹೋಗಬಾರದು.

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ತಾವು ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರ ಮಾತನ್ನು ಕೇಳಿಕೊಳ್ಳುತ್ತಾ ಹೋದರೆ (ಗೊಂದಲ) ತಾವೇ ಸಭೆಯನ್ನು ಮಾಡಿದ್ದೀರಿ.

(ಗೊಂದಲ)

ವೈಸ್ ಛೀರ್‌ಮನ್:- ಈಗ ಮಾತನಾಡುವುದು ಕಡತಕ್ಕೆ ಹೋಗಬಾರದು. ನಾನು ಸದನ ನಡೆಸುವುದಕ್ಕೆ ತಾವೆಲ್ಲರೂ ಸಹಕಾರ ಕೊಡಬೇಕು.

(ಮಾನ್ಯ ವೈಸ್ ಛೀರ್‌ಮನ್‌ರವರ ಆದೇಶದಂತೆ ಈ ಹಂತದಲ್ಲಿ ಸದಸ್ಯರುಗಳು

ಮಾತನಾಡಿದ್ದನ್ನು ದಾಖಲಿಸಿರುವುದಿಲ್ಲ)

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಒಬ್ಬರಿಗೆ 20 ನಿಮಿಷ ಎಂದು ಸಮಯ ನಿಗದಿ ಮಾಡಿದ್ದಾರೆ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಈ ಸಮಯವನ್ನು ನಾವೇ ನಿಗದಿ ಮಾಡಿದ್ದೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಛೀರ್‌ಮನ್:- ಮಾನ್ಯ ಬಿ.ಕೆ.ಹರಿಪ್ರಸಾದ್‌ವರೇ, ಒಂದು ನಿಮಿಷ. ನನ್ನ ವಿವೇಚನೆಯನ್ನು ಬಳಸಿ ನಾನು ಮಾತನಾಡುವುದಕ್ಕೆ ಅವಕಾಶ ಕೊಟ್ಟಿದ್ದೇನೆ. ಅವರು ಕೂಡ ಸಹಕಾರ ಮಾಡಿದ್ದಾರೆ. ಅವರಿಗೆ ಏನೋ ಒಂದು ಮಹತ್ತರವಾದ ವಿಚಾರ ಹೇಳಬೇಕೆಂದಿತ್ತು. ನಾನು ಅವಕಾಶ ಕೊಟ್ಟಿದ್ದಾಯಿತು ಎಂದು ಹೇಳಿದ್ದಾರೆ. ಅದನ್ನು ನಾವು ಗೌರವಿಸುತ್ತೇವೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಹಾಗೆ . . .

ವೈಸ್ ಛೀರ್‌ಮನ್:- ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರೇ, ಒಂದು ನಿಮಿಷ. ತಾವು ಹೇಳುತ್ತಿರುವುದನ್ನು ಬೇರೆಯವರೆಲ್ಲಾ ಕೇಳಿಸಿಕೊಳ್ಳಬೇಕಲ್ಲವೇ?

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಪ್ರಕಾಶ್ ಕೆ.ರಾಘೋಡ್‌ರವರ ಮೇಲೆ ಹೇಳಬೇಕಾಗಿರುವಂತಹದ್ದು ಏನು ಇಲ್ಲ. **ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆ ನಿಯಮಗಳು**, ಸದನದ ಉಪವೇಶನಗಳು, ನಿಯಮ 12 ರಲ್ಲಿ ಪರಿಷತ್ತಿನ ಉಪವೇಶನಗಳು “ಸಭಾಪತಿಯವರು ಅನ್ಯಥಾ ನಿರ್ದೇಶಿಸಿದ ಹೊರತು ಸದನದ ಉಪವೇಶನಗಳು ಸಾಮಾನ್ಯವಾಗಿ ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ (ಬೆಳಗಿನ ಉಪವೇಶನ) ಮತ್ತು ಮಧ್ಯಾಹ್ನ 3.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ (ಮಧ್ಯಾಹ್ನ ಉಪವೇಶನ) ನಡೆಯತಕ್ಕದ್ದು” ಎಂದು ಇದರಲ್ಲಿ ಬಹಳ ಸ್ಪಷ್ಟವಾಗಿ ಇದೆ. ಆದ್ದರಿಂದ, ಅದರ ಪ್ರಕಾರ ಮಾಡಬೇಕು. ಈಗ ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರು ಭಾಷಣ ಮಾಡುತ್ತಿದ್ದಾರೆ. ಅವರು ಎಷ್ಟು ಹೊತ್ತು ಬೇಕಾದರೂ ಮಾತನಾಡಲಿ. ನಂತರ ಸದನವನ್ನು ಮುಕ್ತಾಯಗೊಳಿಸಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ವಿರೋಧ ಪಕ್ಷದ ನಾಯಕರಾದ ಬಿ.ಕೆ.ಹರಿಪ್ರಸಾದ್‌ವರರು ನಿಯಮಗಳನ್ನು ಉಲ್ಲೇಖ ಮಾಡಿ ಹೇಳಿದ್ದಾರೆ. ಅದು ಸರಿ ಇದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಂದರ್ಭನುಸಾರವಾಗಿ ಈ ರೀತಿಯಾಗಿ ನಿರ್ದೇಶಿಸಬಹುದೆಂದು ಅದರಲ್ಲಿ ಇದೆ. ಕೆಲವು ಸಂದರ್ಭಗಳಲ್ಲಿ ಏನಾಗುತ್ತದೆ ಎಂದರೆ, ಮುಂದಿನ ಬುಧವಾರ ಸರ್ಕಾರ ಉತ್ತರ ಕೊಡುತ್ತದೆ ಎಂದು ನಾವು ತಿಳಿದುಕೊಂಡರೆ ಎಲ್ಲರೂ ಮಾತನಾಡುವುದಕ್ಕೆ ಅವಕಾಶ ಕೊಡಬೇಕಾಗುತ್ತದೆ. ಅಂತಹ ಸಮಯದಲ್ಲಿ ಒಂದಿಷ್ಟು ಸಮಯವನ್ನು ಹೆಚ್ಚು ಕೊಡುವುದಕ್ಕೆ ಅಧಿಕಾರ ಹೊಂದಿರುತ್ತೇವೆ. ಇದಕ್ಕೆ ಎಲ್ಲರೂ ಸಹಕಾರ ಕೊಡುತ್ತಾರೆ ಎನ್ನುವುದು ನನ್ನ ವಿಶ್ವಾಸ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರು ಮಾತನಾಡಿ ಮುಗಿಸಲಿ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಖಂಡಿತವಾಗಿಯೂ ನಾನು ಮಾತನಾಡಿ ಮುಗಿಸುತ್ತೇನೆ.

ವೈಸ್ ಛೀರ್ಮನ್:- ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರೇ, ಒಂದು ನಿಮಿಷ. ನಮ್ಮ ಸಮಸ್ಯೆಯೇನೆಂದರೆ, listed ಆಗಿರುವಂತಹ ಮಾನ್ಯ ಸದಸ್ಯರುಗಳಿಗೆ ಅವಕಾಶ ಕೊಡಲೇಬೇಕು. ನಾವು ಅತಿ ಹೆಚ್ಚು ಏನು ಮಾಡಬಹುದೆಂದರೆ, ಮಾತನಾಡುವುದು ಕಡಿಮೆ ಮಾಡಿ ಎಂದು ಪೀಠದಿಂದ ಮನವಿ ಮಾಡಿಕೊಳ್ಳಬಹುದು. ಆ ಕಡೆ ಕೂಡ ಸಂಯಮದಿಂದ ಸಹಕಾರ ಮಾಡಿದ್ದಾರೆ. ಈ ಕಡೆ ಕೂಡ ಚೆನ್ನಾಗಿ ಮಾತನಾಡುವಾಗ ರಾಜ್ಯದ ಹಿತದೃಷ್ಟಿಯಿಂದ ಇದನ್ನು ತೆಗೆದುಕೊಳ್ಳುತ್ತಿದ್ದೇವೆ. ನಾನು ಶ್ರೀ ಬಿ.ಕೆ.ಹರಿಪ್ರಸಾದ್‌ರವರಿಗೂ 6.00 ಗಂಟೆಯ ನಂತರ ಹೇಗೆ ಎಂದು ಕೇಳಿದೆ? ಹಾಗೆಯೇ, ಮಾನ್ಯ ಸಭಾನಾಯಕರು ಕೂಡ ಅವರ ಇಚ್ಛೆಯನ್ನು ವ್ಯಕ್ತಪಡಿಸಿದರು. ಈಗ ಸದನವನ್ನು 6.00 ಗಂಟೆಗೆ ಮುಗಿಸೋಣ ಎನ್ನುವುದು ಎಲ್ಲರ ಭಾವನೆಯಾಗಿರುವುದರಿಂದ, ಈಗ ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರು ಮಾತನಾಡಿ ಮುಗಿಸಲಿ. ನಾಳೆಯಿಂದ ಸದನದ ಸಮಯವನ್ನು ಹೆಚ್ಚು ಮಾಡುವುದಿಲ್ಲ. ಇದು ವಿಶೇಷ ಪ್ರಕರಣವಾಗಿರುವುದರಿಂದ, ಯಾರಿಗೂ ಸಮಯವನ್ನು ಕಡಿಮೆ-ಜಾಸ್ತಿ ಮಾಡುವುದಕ್ಕೆ ಆಗುವುದಿಲ್ಲ. ತಾವೇ ನಿರ್ಣಯ ಮಾಡಿದ್ದೀರಾ ಅದನ್ನು ಗೌರವಿಸೋಣ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಇನ್ನು 4-5 ನಿಮಿಷಗಳಲ್ಲ ಮಾತನಾಡಿ ಮುಗಿಸುತ್ತೇನೆ. ಶಿಕ್ಷಣಕ್ಕೆ ಸಂಬಂಧಪಟ್ಟ ಹಾಗೆ ನಾನು ಒಂದು ಮಾತನ್ನು ಹೇಳಬೇಕಾಗಿದೆ. ಇವತ್ತು ಮಾನ್ಯ ಹೆಚ್.ಡಿ.ಕುಮಾರಸ್ವಾಮಿಯವರು ಒಂದು ಸಾವಿರ ಪಬ್ಲಿಕ್ ಶಾಲೆಗಳನ್ನು ನರ್ಸರಿಯಿಂದ ಎಸ್.ಎಸ್.ಎಲ್.ಸಿ.,ಯವರೆಗೆ ಕೆ.ಪಿ.ಎಸ್., ಮಾದರಿಯಲ್ಲಿ ಕೊಟ್ಟಿದ್ದಾರೆ. ಇದಕ್ಕೆ ಬಹಳ ಬೇಡಿಕೆ ಇದೆ. ಇದನ್ನು ಮಾಡುವ ಪ್ರಯತ್ನ ಮುಂದುವರೆಸಬೇಕಾಗಿತ್ತು. ಏಕೋ ಮುಂದುವರೆಸುತ್ತಿಲ್ಲ. ಇದನ್ನು ಮಾಡಿದರೆ ಬಹಳ ಪರಿಹಾರ ಸಿಗುತ್ತದೆ. ನಾನು ಈ ವಿಚಾರದಲ್ಲಿ ಕೇರಳ ರಾಜ್ಯವನ್ನು ಮಾದರಿಯಾಗಿ ತೆಗೆದುಕೊಳ್ಳಬೇಕೆಂದು ಹೇಳುತ್ತೇನೆ. ನಮ್ಮಲ್ಲಿ 1ನೇ ತರಗತಿಯಿಂದ 5ನೇ ತರಗತಿಯವರೆಗೆ 21 ಪುಸ್ತಕಗಳು ಇವೆ. 5ನೇ ತರಗತಿಯವರೆಗೆ ಒಬ್ಬರಿಂದ ಇಬ್ಬರು ಶಿಕ್ಷಕರನ್ನು ಕೊಡುತ್ತಾರೆ. ಈ ಶಿಕ್ಷಕರು ಯಾವ ಪುಸ್ತಕ ಮುಟ್ಟುವುದು, ಯಾವ ಪುಸ್ತಕ ಬಿಡುವುದು, ಒಂದೊಂದು ತರಗತಿಗೆ 20 ರಿಂದ 21 ಪುಸ್ತಕಗಳು ಇವೆ. ಇದರ ಬಗ್ಗೆ ನನಗೆ ಅರ್ಥವಾಗುತ್ತಿಲ್ಲ. ಕೇರಳ ರಾಜ್ಯದಲ್ಲಿ ಪ್ರತಿ ತರಗತಿಗೆ ಒಬ್ಬ ಶಿಕ್ಷಕ ಇದ್ದಾನೆ. We can expect something. ಇಲ್ಲ 5ನೇ ತರಗತಿಯವರೆಗೆ ಮಕ್ಕಳನ್ನು ಸುಮ್ಮನೆ ಇರಿಸುವುದೇ ಆಗಿಹೋಗುತ್ತದೆ. ಇನ್ನು ಯಾವಾಗ ಪಾಠ ಮಾಡುತ್ತಾರೆ? 5ನೇ ತರಗತಿಯವರೆಗೆ ಇಬ್ಬರು ಶಿಕ್ಷಕರು ಇರುತ್ತಾರೆ. ಇದು ಹೋಗಬೇಕಲ್ಲವೇ? ತಾವು ರಾಜಕಾರಣ ಮಾಡಿಬಿಟ್ಟು, ಎಲ್ಲರಿಗೂ ಸಾಮಾನ್ಯವಾಗಿ ಒಂದೇ ರೀತಿಯ ಶಿಕ್ಷಣ ಕೊಡಿ. ಮಾನ್ಯತೆ ವಿಚಾರವಾಗಿ ಮಾನ್ಯ ಬಸವರಾಜ ಹೊರಟ್ಟು ನೇತೃತ್ವದ ಸಮಿತಿ ವರದಿಯನ್ನಾದರೂ ಕೊಡಿ. ಮಾನ್ಯ ಸಂಕನೂರು ಸಮಿತಿಯನ್ನು ಜಾರಿಗೆ ಕೊಡಿ ಎಂದು ಹೇಳುತ್ತೇನೆ. ಬೆಳಗ್ಗೆ ಎದ್ದರೆ ಒಂದು ದಿನಕ್ಕೆ 12 ಗಂಟೆ ಪೂರ್ಣವಾಗಿ ನಮ್ಮ ಶಿಕ್ಷಕರದ್ದೇ ಫೋನ್ ಅನ್ನು ರಿಸೀವ್ ಮಾಡಬೇಕಾಗುತ್ತದೆ. ಮಾನ್ಯತೆ ವಿಚಾರವಾಗಿ ಕೇಳಬೇಕೇ, ಗೆಸ್ಟ್ ಲೆಚ್ಚರ್ ವಿಚಾರವಾಗಿ ಕೇಳಬೇಕೇ, Notional Increment ವಿಚಾರವಾಗಿ ಕೇಳಬೇಕೇ, ಜೆ.ಓ.ಸಿ., ವಿಚಾರವಾಗಿ ಕೇಳಬೇಕೇ ಎನ್ನುವುದೇ ಗೊತ್ತಾಗುತ್ತಿಲ್ಲ. ಇಲ್ಲ ಸಮಸ್ಯೆಗಳ ಆಗರವಾಗಿ ಹೋಗಿದೆ. ಈ ಸಮಸ್ಯೆಗೆ ಏನಾದರೂ ಮಾಡಿ ಪರಿಹಾರ ಅಥವಾ ತಿಲಾಂಜಲಿ ಆಡುವಂತಹ ಕೆಲಸವಾಗಬೇಕಲ್ಲವೇ? ಖಂಡಿತವಾಗಿಯೂ ಆ ಕೆಲಸವಾಗಲೇಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇನ್ನು ಸರ್ಕಾರಿ ನೌಕರರ ಬಗ್ಗೆ ಎರಡು ವಿಚಾರಗಳನ್ನು ಈ ಹಿಂದೆ ಪ್ರಸ್ತಾಪ ಮಾಡಿದ್ದೆ. ಮೊನ್ನೆಯ ದಿವಸ ರಾಜಸ್ತಾನ ಸರ್ಕಾರ ಎನ್.ಪಿ.ಎಸ್., ಬದಲು ಒ.ಪಿ.ಎಸ್., ಕೊಡುತ್ತೇವೆ ಎಂದು ಘೋಷಣೆ ಮಾಡಿಬಿಟ್ಟಿದೆ. ಇದರ ಜೊತೆಗೆ ಸುಪ್ರೀಂ ಕೋರ್ಟಿಗೆ ಬಹಾರದವರು Old Pension Scheme ಮಾಡಬೇಕೆಂದು ಮೊಕದ್ದಮೆ ಹೂಡಿದಾಗ ಕೊಡಬೇಕೆಂದು ಸುಪ್ರೀಂ ಕೋರ್ಟ್ ಒಂದು ತೀರ್ಮಾನವನ್ನು ಕೊಟ್ಟಿದೆ. ಮನುಷ್ಯ 30 ರಿಂದ 35 ವರ್ಷಗಳ ಕಾಲ ಸೇವೆಯನ್ನು ಮಾಡಿದ ಮೇಲೆ ಇಳವಯಸ್ಸಿನಲ್ಲಿ ಬದುಕಲು ನಿವೃತ್ತಿ ವೇತನದ ಅವಶ್ಯಕತೆ ಇದೆ. ನಾನು ಒಂದು ಉದಾಹರಣೆಯನ್ನು ಹೇಳಿದ್ದೆ. ನಮ್ಮ ಮನೆ ಬೀದಿಯಲ್ಲಿ ನಿವೃತ್ತಿ ಹೊಂದಿರುವವರನ್ನು ಮನೆ ಮಂದಿಯವರೆಲ್ಲಾ ವಾಕಿಂಗ್, ಅದು-ಇದು ಎಂದು ಚೆನ್ನಾಗಿ ನೋಡಿಕೊಳ್ಳುತ್ತಾರೆ. ತಿಂಗಳಿಗೆ ಒಂದು ದಿವಸ ಚೆನ್ನಾಗಿ ಡ್ರೆಸ್ ಹಾಕಿಸಿ, ಕೋಲು ಕೊಟ್ಟು ಕರೆದುಕೊಂಡು ಹೋಗುತ್ತಾರೆ. ಎಲ್ಲಗಪ್ಪಾ ಎಂದರೆ, ಬ್ಯಾಂಕ್ ಎಂದು ಹೇಳುತ್ತಾರೆ. ಏಕಪ್ಪಾ ಎಂದರೆ, ನಮ್ಮ ತಾತನ ಪೆನ್ಷನ್ ಬರುತ್ತದೆ ಎಂದು ಹೇಳುತ್ತಾರೆ. ಇಷ್ಟೊಂದು ಏಕೆ ನೋಡಿಕೊಳ್ಳುತ್ತೀರಿ ಎಂದರೆ, ನಮ್ಮ ತಾತನ ಪೆನ್ಷನ್‌ನಲ್ಲಿ ಮನೆ ಜೀವನ ನಡೆಯುತ್ತದೆ ಎಂದು ಹೇಳುತ್ತಾರೆ. ಈ ಪೆನ್ಷನ್‌ನಿಂದ ಇಡೀ ಕುಟುಂಬದ ಜೀವನ ನಡೆಯುತ್ತದೆ. ಹಾಗಾಗಿ ಪೆನ್ಷನ್ ಜೀವನದ ಭದ್ರತೆಗೆ ವೃದ್ಧಾಪ್ಯದಲ್ಲ ಬೇಕಾಗುತ್ತದೆ. ಮಾನ್ಯ ಆಯನೂರು ಮಂಜುನಾಥ್‌ರವರೇ, ಇವತ್ತು ರಾಜಸ್ತಾನದಲ್ಲ ಒ.ಪಿ.ಎಸ್., ಎಂದು ಘೋಷಣೆ ಮಾಡಿದೆ. ಇದಕ್ಕೆ ಮಾಜಿ ಮುಖ್ಯಮಂತ್ರಿಯವರಾದ ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಏನಾದರೂ ಮಾಡಿ ಎನ್.ಪಿ.ಎಸ್., ಅನ್ನು ಕಳುಹಿಸಿ ಒ.ಪಿ.ಎಸ್., ಅನ್ನು ತರಬೇಕೆಂದು ನಮ್ಮ ಪರ ನಿಂತಿದ್ದಾರೆ. ತಾವು ಹೇಳಿದ ಹಾಗೆ ಸಾವಿರಾರು ಕೋಟಿ ರೂಪಾಯಿಗಳ ಹಣ ಇದೆ. ಶೇಕಡಾ 14 ರಷ್ಟು ಸರ್ಕಾರದ್ದು, ಶೇಕಡಾ 10 ರಷ್ಟು ಶಿಕ್ಷಕರು/ನೌಕರರದ್ದು, ಈ ಹಣ ಎಲ್ಲ ಹೋಗುತ್ತದೆ, ಎಲ್ಲದೆ ಎನ್ನುವುದೇ ಯಾರಿಗೂ ಗೊತ್ತಿಲ್ಲ. ಆ ಸಾವಿರಾರು ಕೋಟಿ ರೂಪಾಯಿಗಳನ್ನು ಸರ್ಕಾರವೇ ಇಟ್ಟುಕೊಳ್ಳಲಿ. ಆದರೆ, ಒ.ಪಿ.ಎಸ್., ಅನ್ನು ಜಾರಿಗೆ ತಂದುಬಿಡಲಿ. ಈಗ ಬಹಾರದ ಕೇಸ್‌ನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಆಗಿರುವಂತಹ ಜಡ್ಜ್‌ಮೆಂಟ್ ಇಡೀ ರಾಷ್ಟ್ರಕ್ಕೆ ಅನ್ವಯವಾಗುತ್ತದೆ. ಇನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

salary on par with Central Government ವಿಚಾರವಾಗಿ ಅವತ್ತು ಕೇಳಿದ್ದೆ. ಆದರೆ, ಸದನದಲ್ಲಿ ಗಲಾಟೆ ಇದ್ದ ಕಾರಣದಿಂದಾಗಿ ಸರಿಯಾಗಿ ಕೇಳಿಸಲಿಲ್ಲ. ಕೇಂದ್ರ ಸರ್ಕಾರಿ ನೌಕರರು ಮಾರುಕಟ್ಟೆಗೆ ಹೋದರೆ ಒಂದು ಬೆಲೆ, ರಾಜ್ಯ ಸರ್ಕಾರಿ ನೌಕರರು ಮಾರುಕಟ್ಟೆಗೆ ಹೋದರೆ ಇನ್ನೊಂದು ಬೆಲೆ ಇದೆಯೇ? ಕಿರಾಣಿ ಅಂಗಡಿಗೆ ಹೋದರೆ ನಮಗೊಂದು, ಅವರಿಗೊಂದು ಬೆಲೆ ಇದೆಯೇ? ಬೆಂಗಳೂರಿನಲ್ಲಿ ಮನೆ ಬಾಡಿಗೆ P & T ನೌಕರರಿಗೆ ಒಂದು, ರಾಜ್ಯ ಸರ್ಕಾರಿ ನೌಕರರಿಗೆ ಒಂದು ಕೊಡುತ್ತಾರೆಯೇ? ಜೀವನದ ವೆಚ್ಚ ಇಬ್ಬರಿಗೂ ಒಂದೇ. on par with ಕೇಂದ್ರ ಸರ್ಕಾರಿ ನೌಕರರ ಸಂಬಳವನ್ನು ಸುಮಾರು 25 ರಾಜ್ಯಗಳಲ್ಲಿ ಕೊಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಏಕೆ ಕೊಡುತ್ತಿಲ್ಲ? ನಮ್ಮಲ್ಲಿ ಸುಮಾರು 5 ರಿಂದ 6 ವರ್ಷಕ್ಕೊಮ್ಮೆ ಪೇ ಕಮೀಷನ್ ಮಾಡುತ್ತೇವೆ ಎಂದು ಹೇಳಿದರು. 62ನೇ ಇಸವಿಯಿಂದ ಲೆಕ್ಕ ಹಾಕಿಕೊಂಡರೆ 58 ವರ್ಷಗಳಾಯಿತು. ಇಷ್ಟು ಹೊತ್ತಿಗೆ ತಾವು 10 ರಿಂದ 11 ಪೇ ಕಮೀಷನ್ ಆಗಬೇಕಾಗಿತ್ತು. ಇನ್ನು 6ನೇ ಪೇ ಕಮೀಷನ್‌ನಲ್ಲಿಯೇ ನಿಂತಿದೆ. ಅದರ ಬದಲು ಈಗ 7ನೇ ಪೇ ಕಮೀಷನ್ ಮಾಡುತ್ತೇವೆ ಎಂದು ಹೇಳಿದರು. ಪೇ ಕಮೀಷನ್‌ಗೂ ಅಪ್ಪಣೆ ಆಗಲಿಲ್ಲ. Salary on par with Central Government ಕೂಡ ಆಗಲಿಲ್ಲ. ಈ ಎರಡು ವಿಚಾರಗಳಲ್ಲಿ ಮಾಜಿ ಮುಖ್ಯಮಂತ್ರಿಯವರಾದ ಮಾನ್ಯ ಬಿ.ಎಸ್.ಯಡಿಯೂರಪ್ಪನವರು ನಮ್ಮ ಪರವಾಗಿ ನಿಂತುಕೊಂಡಿದ್ದಾರೆ. ತಮ್ಮನ್ನು ಬಿಟ್ಟು ಅವರನ್ನು ಕರೆದುಕೊಂಡು ಹೋರಾಟ ಮತ್ತು ಚಳುವಳಿ ಮಾಡಬೇಕಾಗುತ್ತದೆ.

(ಮುಂದು)

(327) ಎಸ್‌ಪಿಆರ್/ಜಿಆರ್/6:10/14/03/2022

(ವೈಸ್ ಛೀಮನ್‌ರವರ ಉಪಸ್ಥಿತಿ)

ಶ್ರೀ ಕೆ.ಟಿ.ಶ್ರೀಕಂಠೇಗೌಡ(ಮುಂದು):-

ರಾಜ್ಯ ಸರ್ಕಾರವು 'ವೇತನ ಆಯೋಗ'ವನ್ನು ಘೋಷಿಸಬೇಕು ಅಥವಾ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು. ಇಲ್ಲವೆಂದಾದರೆ, ಶ್ರೀ ಬಿ.ಎಸ್.ಯಡಿಯೂರಪ್ಪನವರನ್ನು ಕರೆದುಕೊಂಡು ನಾವುಗಳೆಲ್ಲರೂ 'ಸ್ವಾತಂತ್ರ್ಯ ಉದ್ಯಾನವನ' ಕ್ಕೆ ಹೋಗುತ್ತೇವೆ. ಪ್ರಸ್ತುತ ನಮ್ಮ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರಾಜ್ಯದಲ್ಲಿ ಸುಮಾರು 2,69,000 ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಸರ್ಕಾರಕ್ಕೆ ಒಂದು ಹಣಕಾಸಿನ ವರ್ಷಕ್ಕೆ 7,890 ಕೋಟಿ ರೂಪಾಯಿಗಳಷ್ಟು ಮೊತ್ತ ಉಳಿಯುತ್ತಿದೆ. ಒಬ್ಬೊಬ್ಬ ನೌಕರನು 2-3 ಕೆಲಸಗಳನ್ನು ಮಾಡುತ್ತಿದ್ದಾನೆ. ಪರಿಸ್ಥಿತಿ ಹೀಗಿದ್ದರೂ ಸಹ ಸರ್ಕಾರವು ಏಕೆ ಮೀನಾ-ಮೇಷ ಮಾಡುತ್ತಿದೆ? ನಮಗೆ ಮಾತ್ರ ಪ್ರತಿ 5 ವರ್ಷಗಳಿಗೊಮ್ಮೆ ಸಂಬಳ ಹೆಚ್ಚಾಗುತ್ತಿದೆ. ಅಧಿವೇಶನದಲ್ಲಿ ಪ್ರಸ್ತಾಪಿಸದೇ, ಶಾಸಕರ ಸಂಬಳ-ಭತ್ಯೆಗಳನ್ನು ಹೆಚ್ಚು ಮಾಡಬಹುದು ಎಂದು ರಾಜ್ಯಪಾಲರೂ ಸಹ ಹೇಳಿದ್ದಾರೆ. ಹಾಗಿದ್ದರೆ ನೌಕರರು ಮನುಷ್ಯರಲ್ಲವೇ? ಹೀಗಾಗಿ ಅವರಿಗೂ ಸಹ ನಾವು ಸಂಬಳಗಳನ್ನು ಹೆಚ್ಚಿಗೆ ಮಾಡಬೇಕು. ಈಗಾಗಲೇ 6½ - 7 ವರ್ಷಗಳಾಗಿವೆ. ಈಗ ಎರಡು ವರ್ಷಗಳ ಕಾಲ ವೇತನ ಹೆಚ್ಚಳದಲ್ಲಿ ವಿಳಂಬ ಮಾಡಿ ಅದನ್ನು ಹಿಂದಿನಿಂದಲೂ ಜಾರಿಗೆ ತರಬೇಕು. ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳ ಸಂಬಂಧ ಸರ್ಕಾರವು 'ವೇತನ ಆಯೋಗ'ವನ್ನು ಘೋಷಿಸಬೇಕು ಅಥವಾ Salary on par with the Central Government Employees ಅನ್ನು ಘೋಷಿಸಬೇಕು ಅಥವಾ ಹಳೆಯ ಪಿಂಚಣಿ ಯೋಜನೆಯನ್ನಾದರೂ ಜಾರಿಗೊಳಿಸಬೇಕು. ಸರ್ಕಾರವು ಇಷ್ಟು ಕೆಲಸಗಳನ್ನು ಮಾಡಲಿ. ಸಮಸ್ಯೆಗಳು ಇನ್ನೂ ಬೆಟ್ಟದಷ್ಟಿವೆ. ಇನ್ನೊಂದು ಬಾರಿ ಇಲಾಖಾವಾರು ಚರ್ಚೆ ಮಾಡಿದಾಗ, ಆಳಕ್ಕೆ ಇಳಿದು ಚರ್ಚಿಸಿ, ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕೋಣ. ಇಷ್ಟು ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ತಮಗೆ ವಂದಿಸಿ, ನನ್ನ ಮಾತುಗಳನ್ನು ಮುಗಿಸುತ್ತೇನೆ.

ವೈಸ್ ಛೇರ್ಮನ್:- ಸದನವನ್ನು ನಾಳೆ ಬೆಳಿಗ್ಗೆ 10:30 ಗಂಟೆಯವರೆಗೆ ಮುಂದೂಡಲಾಗಿದೆ.

(ಸದನವು ಸಂಜೆ 6 ಗಂಟೆ 11 ನಿಮಿಷಕ್ಕೆ ಮುಕ್ತಾಯಗೊಂಡು)

ಪುನಃ ದಿನಾಂಕ 15 ನೇ ಮಾರ್ಚ್ ಮಾಹೆ 2022 ರ ಮಂಗಳವಾರದಂದು

ಬೆಳಿಗ್ಗೆ 10:30 ಗಂಟೆಗೆ ಸೇರಲು ನಿಶ್ಚಯಿಸಿತು)

<><><>